

UNIVERSAL
LIBRARY

OU_198841

UNIVERSAL
LIBRARY

OUP—901—26-3-70—5,000

OSMANIA UNIVERSITY LIBRARY

Call No. *K 83/K98Ka* Accession No. *K2021*

Author *వి. ప. వ. వ.*

Title *కమల దండ కథలు* 1937

This book should be returned on or before the date last marked below.

--	--	--

ಕಮಲಾಕಾಂತಸಾಧು.

(ಸಾ ಮಾ ಜಿ ಕ ಕ ಫ)

ಲೇಖಕ.

ಭಿ. ಪ. ಕಾಳೆ,

ಆ ನಂ ದ ವ ನ.

ಪ್ರಕಾಶಕ:

ಯಲ್ಲೋ ಗುಡ್ಡೋ ಕುಲಕರ್ಣಿ,

ಸಂಪಾದಕ, ಸದ್ಯೋಧ ಚಂದ್ರಿಕೆ,

ಆನಂದವನ ಅಗಡಿ

ಇದನ್ನು ಭಿ. ಪ. ಕಾಳೆ ಇವರು ಆನಂದವನ ಅಗಡಿಯೊಳಗಿನ
ತಮ್ಮ ಶ್ರೀ ಶೇಷಾಚಲ ಪ್ರೆಸ್ಸಿನಲ್ಲಿ ಮುದ್ರಿಸಿದರು.

ಮು ನ್ನು ಡಿ

ಸಾಧು-ಸತ್ಪುರುಷರು ಪರಮೇಶ್ವರನ ಅಂಶಾವತಾರಿಕರು. ಅವರಿಂದ ಜತ್ತಿನ ಕಲ್ಯಾಣವೇ ಆಗುವದಲ್ಲದೆ, ಕೇಡು ಮಾತ್ರ ಸರ್ವಥಾ ಆಗಲಾರದು. ಸಾಧು-ಸತ್ಪುರುಷರಿರುವರೆಂದೇ ಜಗತ್ತಿನ ಆಟವು ಸುಸೂತ್ರವಾಗಿ ನಡೆದಿರುತ್ತದೆ. ಸಾಧು-ಸತ್ಪುರುಷರು ತಪ್ಪಿ ನಡೆಯುವ ಸಾಂಸಾರಿಕರಿಗೆ ಮಾರ್ಗದರ್ಶಕರಾದ ಹಿತಕರ್ತರ ಅಂತೆಯೇ ಪ್ರಾಚೀನಕಾಲದಿಂದಲೂ ಸಾಧು-ಸತ್ಪುರುಷರನ್ನು ಪ್ರತಿ ದೇವರಂಭಯಭಕ್ತಿಗಳಿಂದ ಕಾಣುವದು ಎಲ್ಲ ವೇಶ-ಧರ್ಮಗಳಲ್ಲಿಯೂ ಕಂಡು ಬರುತ್ತದೆ. ಆದರಲ್ಲಿಯೂ ನಮ್ಮ ಹಿಂದುಗಳು ಸಾಧು-ಸತ್ಪುರುಷರನ್ನು ಆದರಿಸುತ್ತಿರುವುದು ಮತ್ತೂ ವಿಶೇಷವಾಗಿದೆ. ನಿಜವಾದ ಸತ್ಪುರುಷರನ್ನೂ ಸಾಧು-ಸಜ್ಜನರನ್ನೂ ಯಾರೂ ತ್ಯಜಿಗಳೆಯಲಾರರು. ಒಂದುವೇಳೆ ಅಂಥ ಬುದ್ಧಿಯು ಯಾವನೊಬ್ಬನಿ ಆಕಸ್ಮಿಕವಾಗಿ ಒಂಟಾದರೆ, ಆದರೆ ಅತಿರೇಕದಿಂದ ಆತನಿಗೆ ಕೇಡಾದರೂ ಉಂಟಾಬೇಕು; ಇಲ್ಲವೆ ಆತನಲ್ಲಿ ಕ್ಷಿಪ್ರವೇ ಉಪದ್ರವಿಯುಂಟಾಗಿ, ಆತನು ಆ ಸತ್ಪುರುಷನ ಯೋಗದಿಂದ ಬೇಗನೆ ಸುಜನನಾದರೂ ಆಗಬೇಕು. ಇಂಥ ಉದಾಹರಣೆಗಳನ್ನು ಪುರಾಣ-ಪುಣ್ಯಕಥೆಗಳಲ್ಲಿ ಬೇಕಾದಷ್ಟಿರುತ್ತವೆ.

ನಿಜವಾದ ಸತ್ಪುರುಷರು ಅಥವಾ ಸಾಧು-ಸಜ್ಜನರು ಜನರಿಗೆ ಉಕಾರಿಗಳೇ ಏನೇ; ಅಸಹಕಾರಿಗಳಲ್ಲವೆಂಬುದು ಸತ್ಪುರುಷಾಂತವಿರುವಂತೆ, ವೇಷಧಾರಗಳಾದ ನಕಲೇ ಅಥವಾ ಕಸಬುದಾರ ಸಾಧು-ಸತ್ಪುರುಷರು ಮಾತ್ರ ಜನಚಿತ್ತ, ವಿತ್ತ, ವಿನೇಕ, ಪ್ರಶ್ನೆಗಳನ್ನಪಹರಿಸಿ, ಅವರನ್ನು ಅಧೋಗತಿಗಳಿಸುವ ಪರನೀಚರೆಂಬುದು ಸುಳ್ಳಲ್ಲ. ಇಂಥ ವೇಷಧಾರಿಗಳಿಂದ ಜನಾಂಗಕ್ಕೆ ಎಷ್ಟು ಬಗೆಯ ಕೇಡಾಗುತ್ತವೆಂಬುದನ್ನು ವರ್ಣಿಸಿ ಹೇಳುವುದು ಅಶಕ್ತವಾಗಿದೆ. ಒಬ್ಬ ವೇಷಧಾರ ಸತ್ಪುರುಷನು ಜನರನ್ನು ಕರ್ತವ್ಯಮೂಢರನ್ನಾಗಿ ಮಾಡಿ ಕೇವಲ ಭಂಗಿ ಸೇಹಚ್ಚಿ-ತಾಳಕಟಿಯ ಹಚ್ಚಿ-ದರೆ, ಇನ್ನೊಬ್ಬ ಕಸಬುದಾರ ಸಾಧುವು ಜನರನ್ನು ಪ್ರಜ್ಞಾಹತರನ್ನಾಗಿ ಮಾಡಿ ಅವರ ಧನ-ಕನಕಗಳನ್ನೂ ಸ್ತ್ರೀಯರನ್ನೂ ಹರಣ ಮಾಡುತ್ತಿರುವನು. ಬೇರೊಬ್ಬನು ತನ್ನ ಶಿಷ್ಯವರ್ಗವನ್ನು ತನ್ನಂತೆಯೇ ಕಸಬುದಾರ ಸಾಧುವೃತ್ತಿಗೆ ಪ್ರವೃತ್ತಗೊಳಿಸಿದರೆ, ಮಗಮೊಬ್ಬನು ಮತ್ತೇನನ್ನಾದರೂ ಬೋಸುತ್ತ ತನ್ನ ಭಕ್ತವೃಂದವನ್ನು ವಿವೇಕಭ್ರಷ್ಟರನ್ನಾಗಿ ಮಾಡುವನು.

ಜನರು ದೇವರನ್ನು ಅಥವಾ ಸಾಧು-ಸಜ್ಜನ-ಸತ್ಪುರುಷರನ್ನು ತಮ್ಮ ನಾಲವಿಧದ ಕಾಮನೆಗಳ ಪೂರ್ತಿಯ ಆಶೆಯಿಂದ ಭಜಿಸತೊಡಗುತ್ತಾರೆ. ಆರ್ತರು ಜಿಜ್ಞಾಸುಗಳೂ, ಅರ್ಥಾರ್ಥಿಗಳೂ ತಮ್ಮ ಇಚ್ಛಾಪೂರ್ತಿಯ ಮಟ್ಟಿಗೆ ಭಜಿಸುತ್ತಿವಂತೆ ಜ್ಞಾನಿಗಳು ಭಜಿಸುವದಿಲ್ಲ. ಅವರು ಕೇವಲ ತಮ್ಮ ಜ್ಞಾನಲಾಲಸಾ ತೃಪ್ತಿಗಾಗಿಯೇ ಸತ್ಪುರುಷರನ್ನು ನೋರಿಹೋಗುವರು. ಮಿಕ್ಕ ತ್ರಿವರ್ಗದವರು ತವ ಕಾಮನೆಗಳ ತೃಪ್ತಿಗಾಗಿ ದೇವರನ್ನಾಗಲಿ ಸಾಧು-ಸಜ್ಜನ-ಸತ್ಪುರುಷರನ್ನಾಗಲಿ

ಭಜಿಸುವಾಗ ತಾವು ತಮ್ಮ ಭಜಕರಿಗೆ ಏನೂ ಕೊಡದ ಹೊರತು ಅವರೇ ತಮ್ಮ ಇಷ್ಟಾರ್ಥಗಳನ್ನು ಪೂರೈಸಲಾರರೆಂಬದನ್ನು ಮರೆತು ಬಿಡುತ್ತಾರೆ. ಈ ಜಗತ್ತಿನಲ್ಲಿ ಸ್ತುತಿಫಲವಿಲ್ಲದೆ ಯಾವನೂ ಹೆರವಿಗೆ ಏನೂ ಕೊಡಲಾರನು. ಸ್ತುತ್ಯಕ್ಷ ದೇವರು ಕೂಡ ಜನರು ತನ್ನನ್ನು ಏಕೋಭಾವದಿಂದ ಭಜಿಸಿದರೆ ಮಾತ್ರ ಅವರ ಕಡೆಗೆ ಕಣ್ಣೆತ್ತಿ ನೋಡುವನು. ಸತ್ಪುರುಷರಾದರೂ ನಿಜಭಕ್ತರನ್ನೇ, ಅಂದರೆ ಯಾರು ಸ್ವದೇಹ-ಸ್ನೇಹಗಳ ಪರಿವೆ ಹಿಡಿಯದೆ, ಅವರಲ್ಲಿ ಸದ್ಭಾವನಾಪೂರ್ವಕ ದೃಢ ಭಕ್ತಿಯಿಂದ ಭಜಿಸುವರೋ ಅವರನ್ನೇ ಉದ್ಧರಿಸುವರು. ತಮ್ಮನ್ನು ಭಜಿಸದವರ ಕಡೆಗೆ ಅವರ ದೃಷ್ಟಿಯೇ ಇರುತ್ತಿರುವದಿಲ್ಲ.

ಇನ್ನು ದೇವರಾಗಲಿ ಸತ್ಪುರುಷರಾಗಲಿ ಎಲ್ಲ ಭಕ್ತರಿಗೂ ಸಕಲೈಶ್ವರ್ಯಗಳನ್ನೂ ಅಖಂಡಾಯುರಾರೋಗ್ಯಗಳನ್ನೂ ಕೂಡಲೆ ದಯಪಾಲಿಸುತ್ತಾರೆಂತಲ್ಲ. ಯಾವಾತನ ಪೂರ್ವಕರ್ಮವು (ಸುಕೃತವು) ಫಲಹೊಂದಲಿಕ್ಕೆ ಅರ್ಹವಾಗಿರುವದೋ ಅಂಥ ಒಬ್ಬಿಬ್ಬ ವ್ಯಕ್ತಿಗಳಿಗೆ ಮಾತ್ರ ದೇವ-ಸತ್ಪುರುಷರಿಂದ ಸತ್ಫಲಗಳು ಲಭಿಸುತ್ತವೆ. ಮಿಕ್ಕ ಎಷ್ಟೋ ಸತ್ಕರ್ಮತರಾವ ಸುಜನ ಭಕ್ತರು ಇಹಜನ್ಮದಲ್ಲಂತೂ ನಾನಾ ವಿಧದ ಕಷ್ಟ-ನಷ್ಟಗಳಿಗೆ ಒಳಗಾಗುತ್ತ ತಮ್ಮ ಜೀವಿತಯಾತ್ರೆಯನ್ನು ಪೂರೈಸಿಕೊಳ್ಳಬೇಕಾಗುತ್ತದೆ. ಅದು ಏನೇ ಇರಲಿ, ದೇವರಾಗಲಿ ಸತ್ಪುರುಷರಾಗಲಿ ನಿಜ ಭಕ್ತನಿಗೆ ಕೂಡ ಒಮ್ಮೆಲೆ ಅನುಗ್ರಹಮಾಡುವವರಲ್ಲ. ಅಂದಮೇಲೆ ಸಾಧುವೇಷ ಧರಿಸಿದವರು ತಮ್ಮನ್ನು ಕೂಡಲೆ ಅನುಗ್ರಹಿಸಿ ತಮ್ಮ ಎಲ್ಲ ಇಷ್ಟಾರ್ಥಗಳನ್ನು ಪೂರೈಸುತ್ತಾರೆಂದು ತಿಳಿಯುವ ಮಾನವನ ಬಾಳಿಗೆ ಕರುಣೆಪಡಬೇಕಾಗುವದಲ್ಲದೆ ಮತ್ತೇನು? ಇಂಥ ಅವಿನೇಕ ತಿಷ್ಠತು ಮೊರೆತ ಬಳಿಕ ಕಸಬುದಾರ ಸಾಧು-ಸತ್ಪುರುಷರು ಅವರ ಸರ್ವಸ್ವವನ್ನೂ ಅನೇಕೆ ಹರಣನಾಡಬಾರದು? ಕಸಬುದಾರ ಸಾಧುಗಳ ಉದಯಕ್ಕೂ ಅವರ ಹೆಚ್ಚಳಕ್ಕೂ ಅವಿನೇಕವಾದ ಆಶೆಯಿರುವ ಜನರೇ ಕಾರಣರು. ಜನರು ವಿನೇಕಿಗಳಾಗಿದ್ದು ತಮ್ಮ ಪ್ರಜ್ಞೆಯನ್ನು ಯಾವ ವೇಷಧಾರಿ ಸಾಧು-ಸತ್ಪುರುಷರಲ್ಲಿಯೂ ಒತ್ತಿ ಇಡವಿದ್ದರೆ, ಅಂಥ ವೇಷಧಾರಿಗಳು ಬಾಳುವದೆಂತು?

ಲಾವಣ್ಯಸೌಂದರ್ಯ ತಾರುಣ್ಯನಾರೀ | ಚಾತುರ್ಯತಾ ಚಂಚಲ ಚಿತ್ತಕಾರೀ |
 ಏಕಾಂತಕಾಳೀ ಸುಧತಾಸಮಂಧಾ | ಅಭಿಲಾಷನಕರೀತೋಧನ್ಯಸಾಧು || ೧ ||

ಎಂದು ಸಮರ್ಥ ರಾಮದಾಸ ಸ್ವಾಮಿಗಳು ಸಾಧು-ಸತ್ಪುರುಷರನ್ನು ಒರೆ ಹಚ್ಚಿ ನೋಡುವ ಒಂದು ಬಹು ಸುಲಭೋಪಾಯವನ್ನು ಹೇಳಿರುತ್ತಾರೆ. ಮನುಷ್ಯನು ಸ್ವಕರ್ಮನಿರತನಾಗಿ ವಿನೇಕ-ಪ್ರಜ್ಞೆಗಳನ್ನು ಮುಂದಿಟ್ಟುಕೊಂಡು ಬಾಳಿದರೆ, ಆತನ ಉದ್ಧಾರಕ್ಕೆ ಸಾಧು-ಸತ್ಪುರುಷರ ಅವಶ್ಯಕತೆಯೇ ಇರುವದಿಲ್ಲ. ಇನ್ನು ಒಂದು ವೇಳೆ ಅಂಥವನೊಬ್ಬನು ಬೇಕೆಂದೆನಿಸಿದರೆ, ಆ ಸತ್ಪುರುಷನನ್ನು ಮೇಲಿನ ಶ್ರೀಸಮರ್ಥೋಕ್ತಿಯಂತೆ ಚೆನ್ನಾಗಿ ಒರೆಹಚ್ಚಿ ಖಾತ್ರಿಮಾಡಿಕೊಳ್ಳುವದೇ ಮೇಲು. ಈ ಸದ್ಬುದ್ಧಿಯನ್ನು ಶ್ರೀಸದ್ಗುರುವು ಸರ್ವರಿಗೂ ಕೊಡಲಿ.



ನಿವೇದನ

ಈ ಕಥಾನಕವು ಕೇವಲ ಕಾಲ್ಪನಿಕವು. ಕೆಲ ವರ್ಷ
ವರ್ಷಗಳಿಂದ ಈ ಪ್ರಾಂತ್ಯದಲ್ಲಿಯೂ ವೈಸೂರ ದೇಶದಲ್ಲಿ
ಯೂ ತನ್ನ ಸಿದ್ಧ ಕೃತಿಗಳಿಂದ ಹಲವಾರು ಅನಾದರಕ್ಕೆ ಪಾತ್ರ
ನಾದ ಒಬ್ಬ ಕಸಬುದಾರ ಸಾಧುವಿನ ಹಲವು ಸಿದ್ಧ ಕೃತಿ
ಗಳನ್ನು ಕಣ್ಮುಟ್ಟು ನೋಡಿಯೂ ಕೇಳಿಯೂ ಸಹಿಸಲಾರದ
ನಾನು, ನನ್ನ ಪ್ರಿಯ ಕನ್ನಡ ಬಂಧುಗಳನ್ನು ಅಂಥ ನಿರೀತಿ ಜನ
ರಿಂದ ಎತ್ತರಗೊಳಿಸುವವಕ್ಕಾಗಿ ಈ ಕಟ್ಟುಕಥೆಯನ್ನು
ಬರೆದು ಪ್ರಸಿದ್ಧಗೊಳಿಸುತ್ತೇನೆ.

ಇದರೊಳಗಿನ ಸಾತ್ಯಗಳೆಲ್ಲವೂ ಕಾಲ್ಪನಿಕಗಳಾಗಿವೆಯೆ

ಸನ್ನಿವೇಶವು ಮಾತ್ರ ಹೃದಯದಲ್ಲಿ ನೆಟ್ಟು

ಅಭಿಪ್ರಾಯಗಳ

ಪ್ರತಿರೂಪವಾಗಿವೆ.

— ಶೇಷಕ

ಕಮಲಾಕಾಂತ-ಸಾಧು.

ಹುಟ್ಟಿ ಗುಣವು ಹುಗಿದರೂ ಹೋಗದು.



ರಸಿಯು ಎಷ್ಟೇ ದುಷ್ಟೆಯಾಗಿದ್ದರೂ ಗಂಡನ ಜೀವಕ್ಕೆ ಅಸಾಯ ಮಾಡಬೇಕೆಂಬ ಉದ್ದೇಶದ ದುಷ್ಟ ಮನುಷ್ಯಳು ಅವಳಾಗಿರಲಿಲ್ಲ; ಆದರೆ ಹೇತುವು ದುಷ್ಟವಾಗಿರದಿದ್ದರೂ ಸಿಟ್ಟಿನ ಆವೇಶವು ಮನುಷ್ಯನ ಕೈಯಿಂದ ಬಹು ಭಯಂಕರವಾದ ಕೃತಿಯನ್ನುಂಟು ಮಾಡುತ್ತಿರುತ್ತದೆ. ಆ ಸಿಟ್ಟಿನ ಭರದಲ್ಲಿ ಒಮ್ಮೊಮ್ಮೆ

ಕೂಲಿ-ಪಾತಕಗಳು ಕೂಡ ಆಗಿ ಹೋಗುತ್ತವೆ! ಸಿಟ್ಟಿನ ಆವೇಶದಲ್ಲಿ ಸರಸಿಯು ಆ ಆಭರಣದ ಡಬ್ಬಿಯನ್ನು ಬಿಸುಟುವಾಗ ಅದು ಭವಾನರಾಯನ ವೈವೇಲಿ ಬೀಳಬೇಕೆಂದು ಅವಳ ಉದ್ದೇಶವಾಗಿರಲಿಲ್ಲ. ಆಭರಣಗಳ ಅಭಾವದ ಸಿಟ್ಟಿನಿಂದ ಎಚ್ಚರದಪ್ಪಿವ್ವ ಅವಳು, ಆ ಡಬ್ಬಿಯನ್ನು ಸುಮ್ಮನೆ ಮೇಲಕ್ಕೆ ತೂರಿಬಿಟ್ಟಳು; ಆದರೆ ಆಕೆಯ ಉದ್ದೇಶವು ಸುಷ್ಟವೇ ಇರಲಿ-ದುಷ್ಟವೇ ಇರಲಿ, ಸಿಟ್ಟು ಅದನ್ನೆಲ್ಲ ಕಟ್ಟಿ ಕೊಂಡೇನು ಮಾಡುವದು? ಅದು ತನ್ನ ಕೆಲಸವನ್ನು ಯಥಾಸಾಂಗವಾಗಿ ನೆರವೇರಿ ಸಿಕ್ಕು. ಬೆಂಕಿಯನ್ನು ಅರಳಿಯ ರಾಶಿಯ ಮೇಲೆ ಉದ್ದೇಶಪೂರ್ವಕವಾಗಿಯೇ ಚಲ್ಲಲ, ಅನುದ್ದೇಶಪೂರ್ವಕವಾಗಿಯೇ ಚಲ್ಲಲಿ ಅದು ತನ್ನ ದಾಹಕ ಕರ್ಮವನ್ನು ಮಾಡಿಯೇ ಬಿಡುವದು. ಕೇವಲ ಇದರಂತೆಯೇ ಸರಸಿಯು ಸಿಟ್ಟಿನಿಂದ ಬಿಸುಟಿದ ಆ ಡಬ್ಬಿಯಿಂದ ಅಘಟಿತ ಘಟನೆಯು ಆಗಿ ಹೋಯಿತು ಆ ಕೂಡಲೆ ಸರಸಿಯ ಮುಖಚರ್ಯೆಯು ಕಕ್ಕಾವಿಕ್ಕಿಯಾಯಿತು. ಅವಳು ಭವಾನರಾಯನ ಕಡೆಗೆ ಧಾವಿಸುತ್ತ ಹೋದಳು; ಹಾಗೂ ತನ್ನ ಸಂಗಿನಿಂದ ಆತನ ತಲೆಯ ಮೇಲಾದ ಭಯಂಕರ ಗಾಯವನ್ನು ಒತ್ತಿ ಹಿಡಿದು:—“ನನ್ನ ಕೈಗಳು ಸುಟ್ಟು ಹೋಗಲಿ! ನಾನು ಮಾಡಹೋದದ್ದೇನು, ಈಗ ಆದದ್ದೇನು? ಎಲ್ಲಿಂದ ನನಗಾ ಸಟವಿಯು ಗಂಟೆ ಬಿದ್ದಳೋ-ಎನೋ? ಆಕೆಯ ನೆವದಿಂದಲೇ ಇಂದು ನನಗೀ ಘೋರ ಪ್ರಸಂಗವು ಪ್ರಾಪ್ತವಾಯಿತು. ಈಗ ನಾನು ಏನು ಮಾಡಲಿ? ಯಾರನ್ನು ಕರೆಯಲಿ? ದೇವರೇ, ಈ ರಕ್ತಪ್ರವಾಹವನ್ನು ಹೇಗಾದರೊಮ್ಮೆ ನಿಲ್ಲಿಸಪ್ಪಾ!” ಹೀಗೆಂದು ಆ ಅಬಲೆಯು ಬಡಬಡಿಸಹತ್ತಿದಳು; ಆದರೆ ಭವಾನರಾಯನ ಲಕ್ಷ್ಯವು ಅವಳ ಕಡೆಗಿರಲಿಲ್ಲ. ಹಣೆಯೊಳಗಿಂದ ಒಂದೇಸವನೆ ರಕ್ತಪ್ರವಾಹವು ಹೊರಚಿಮ್ಮುತ್ತಿತ್ತಾದ್ದರಿಂದ ಆತನ ತಲೆಯು ತಿರುಗಹತ್ತಿತು. ಶಕ್ತಿಯು ಕ್ಷೀಣವಾಗತೊಡಗಿತು. ಆಗ ಆತನು

ಕ್ಷೀಣಸ್ವರದಿಂದಲೇ ಸರಸಿಯನ್ನು ಕುರಿತು:—“ಸರಸೀ, ಬೇಗನೆ ಹೋಗಿ ಆ ನೆರೆ ಮನೆಯ ಕಲ್ಲಪ್ಪನನ್ನು ಕರಕೊಂಡು ಬಾ. ಡಾಕ್ಟರರನ್ನು ಕರೆಯಿಸದ ಹೊರತು ನಡೆಯಲಾರದು” ಎಂದು ಹೇಳಿದನು.

ಚುಮುಚುಮು ನಸಕಿನ ಹೊತ್ತು. ಪ್ರತಿಯೊಬ್ಬರೂ ಗಾಢವಾದ ನಿದ್ರೆಯಲ್ಲಿ ಧ್ವರು. ಗಂಡನು ಕಲ್ಲಪ್ಪನನ್ನು ಕರೆಯ ಹೇಳಿದ ಕೂಡಲೆ, ಸರಸಿಯು ಓಡುತ್ತೋಡುತ್ತ ನೆರೆಮನೆಗೆ ಹೋದಳು. ಕಲ್ಲಪ್ಪನ ಮನೆಯವರಾರೂ ಅವನಿಗೆ ಎದ್ದಿರಲಿಲ್ಲ. ಬಾಗಿಲು ತೆರೆದಿರಲಿಲ್ಲ. ಅದರಿಂದ ಸರಸಿಯು ಅವರ ಬಾಗಿಲವನ್ನು ಗಟ್ಟಿಯಾಗಿ ತಟ್ಟಿಹತ್ತಿದಳು. ಆ ಅಘಾತದಿಂದ ಕಲ್ಲಪ್ಪನ ಹೆಂಡತಿಯು ಎಚ್ಚತ್ತುಳು; ಹಾಗೂ ಯಾರವರು? ಎಂದು ಕೇಳಿದಳು. ಕೂಡಲೆ “ನಾನು ಸರಸಿ; ಬೇಗನೆ ಬಾಗಿಲ ತೆರೆಯಿರಿ” ಭಯಕಂಪಿತ ದನಿಯಿಂದ ಸರಸಿಯು ಹೀಗೆಂದು ಹೇಳಲು, ಕೂಡಲೆ ಕಲ್ಲಪ್ಪನ ಹೆಂಡತಿಯು ಬಂದು ಬಾಗಿಲು ತೆರೆದು—“ಸರಸಕ್ಕನೇನು? ಒಳ್ಳೇ ಅವ ಸರದಲ್ಲಿರುವಂತೆ ತೋರುತ್ತದಲ್ಲ?” ಎಂದು ಕೇಳಿದಳು. ಸರಸಿಯು ಸ್ವಲ್ಪದರಲ್ಲೇ ನಡೆದ ಸಂಗತಿಯನ್ನು ತಿಳಿಸಿದಳು. ಅಷ್ಟರಲ್ಲಿ ಕಲ್ಲಪ್ಪನೂ ಎಚ್ಚತ್ತು ಅಲ್ಲಿಗೆ ಬಂದನು. ಕೂಡಲೆ ಆತನನ್ನು ಕರಕೊಂಡು ಸರಸಿಯು ಭವಾನರಾಯನೊಡನೆ ಬಂದಳು.

ಭವಾನರಾಯನ ರಕ್ತಮಯ ಸ್ಥಿತಿಯನ್ನು ಕಂಡು ಕಲ್ಲಪ್ಪನು ಆಶ್ಚರ್ಯಚಕಿತ ನೇತ್ರಗಳಿಂದ ಆತನ ಕಡೆಗೆ ನೋಡುತ್ತ: - ‘ಭವಾನರಾಯರೇ, ಇದೇನು?’

ಕತ್ತಲೆ ಬಿಚ್ಚಲಮನೆಗೆ ನಡೆದಿರಲು, ಕಾಲುಜಾರಿ ಕಂಬಕ್ಕೆ ಹಣೆ ಬಡಿಯಿತು!

‘ಛೇ-ಛೇ! ಅಷ್ಟರಿಂದ ಇಷ್ಟು ಪೆಟ್ಟಾದೀತೇ? ರಕ್ತದ ನದವೇ ಹರಿಯುತ್ತಿದೆ! ಸರಸಕ್ಕಾ, ಒಂದು ತಂಬಿಗೆ ತಣ್ಣೀರು ಹಾಗೂ ಒಂದು ಸ್ವಚ್ಛವಾದ ಅರಿವೆಗಳನ್ನು ತನ್ನಿರಿ. ಇವರ ಹಣೆಯ ಮೇಲಿನ ರಕ್ತವನ್ನು ಒರಸೋಣ.’

‘ಕಲ್ಲಪ್ಪಾ, ಈ ರಕ್ತವನ್ನು ಇವಳು ಒರಿಸುವಳು. ನೀವು ತುಸ ತೊಂದರೆ ವಹಿಸಿ, ಬೇಗನೆ ಆ ನಮ್ಮ ಡಾಕ್ಟರ ಜಂಗೀಯವರನ್ನು ಕರೆತನ್ನಿರಿ; ಯಾಕಂದರೆ, ಈ ಗಾಯಕ್ಕೆ ಮನೆಯ ಇಲಾಜು ನಡೆಯದೆಂದು ತೋರುತ್ತದೆ!’

‘ಸರಸಕ್ಕಾ, ನಾನು ಡಾಕ್ಟರ ಜಂಗೀಯವರನ್ನು ಕರೆತರುವೆನು. ಅದುವರೆಗೆ ನೀವು ಇವರ ಹಣೆಯ ಮೇಲಿನ ರಕ್ತವನ್ನು ಒರಸಿರಿ; ಹಾಗೂ ನೆತ್ತರದ ಬಟ್ಟೆಗಳನ್ನೆಲ್ಲ ತೆಗೆಯಿರಿ’ ಎಂದು ಅಂದವನೇ ಕಲ್ಲಪ್ಪನು ಓಡುತ್ತೋಡುತ್ತ ಜಂಗೀ ಡಾಕ್ಟರರ ಮನೆಗೆ ಹೋದನು. ಇತ್ತ ಸರಸಿಯು ಹಸಿ ಅರಿವೆಯಿಂದ ಭವಾನರಾಯನ ಹಣೆ ಮೋರೆಗಳ ಮೇಲಿನ ನೆತ್ತರವನ್ನೆಲ್ಲ ಒರಸಿದಳು. ಭವಾನರಾಯನಿಗೆ ಬೇರೊಂದು ದೋತರವನ್ನು ಉಡಲೆಕ್ಕೆ ಕೊಟ್ಟಳು; ಹಾಗೂ ಹಾಸಿಗೆಯ ಮೇಲಿನ ರಕ್ತದ ಬಟ್ಟೆಗಳನ್ನೆಲ್ಲ ತೆಗೆದು ದೂರ ಒಯ್ದಿಟ್ಟು, ಭವಾನರಾಯನನ್ನು ಮೆಲ್ಲನೆ ಹಾಸಿಗೆಯ ಮೇಲೆ ಮಲಗಿಸಿದಳು. ಆ ಗಾಯದೊಳಗಿಂದ ನೆತ್ತರದ ಪ್ರವಾಹವು ಇನ್ನೂ ಸಣ್ಣಾಗಿ ಹರಿಯುತ್ತಲೇ ಇತ್ತು. ಆಗ ಸರಸಿಯು ಆತನ ತಲೆಗಿಂಬಿಗೆ

ಕುಳಿತು ಆ ನೆತ್ತರವನ್ನು ಮೆಲ್ಲಮೆಲ್ಲನೆ ಒರಸುತ್ತಿದ್ದಳು. ಆಗಿನ ಆಕೆಯ ಮುಖ ಚರ್ಯೆಯು ನೋಡತಕ್ಕಂಕತದಾಗಿತ್ತು! ಅವಳಿಗೆ ತನ್ನ ಗಂಡನ ಮುಖದ ಕಡೆಗೆ ನೋಡುವ ಧೈರ್ಯವಿರಲಿಲ್ಲ. ಅವಳ ಜೀವವು ಪಶ್ಚಾತ್ತಾಪದಿಂದ ತಳ ಮಳಿಸುತ್ತಿತ್ತು. ಈ ಎಲ್ಲ ಅನರ್ಥಕ್ಕೆ ತನ್ನ ಮಲಮಗಳಾದ ಕುಮುದಿನಿಯೇ ಕಾರಣಳೆಂದರೆ ತಿಳಿದುಕೊಂಡು, ಅವಳು ಕುಮುದಿನಿಯನ್ನು ಮನಸ್ಸಿನಲ್ಲಿಯೇ ಮನ ಸೋಕ್ತವಾಗಿ ಬೈದು ಅಂದು ಶಪಿಸುತ್ತಿದ್ದಳು.

ತನ್ನ ಹೆಂಡತಿಯ ತಾಮಸೀವೃತ್ತಿಯ ಮೂಲಕ ಭವಾನರಾಯನ ಅಂತಃ ಕರಣದಲ್ಲಿ ಅಸಹ ವಾದ ವೇದನೆಗಳಾಗುತ್ತಿದ್ದರೂ ಅವನು ಆ ತನ್ನ ಹೆಂಡತಿಯ ಮೇಲೆ ಕೊಂಚವೂ ಸಿಟ್ಟುಗಿರಲಿಲ್ಲ. ಕುಮುದಿನಿಯ ಆಭರಣಗಳು ಅವಳವು ಅವಳಿಗೆ ಮುಟ್ಟಿದವು. ಇನ್ನು ನನ್ನ ಗತಿಯು ಏನೇ ಆಗಲಿ; ಅಥವಾ ದೇವರು ಬೇಗನೆ ದಯಮಾಡಿ ನನ್ನನ್ನು ತನ್ನ ಕಡೆಗೆ ಕರೆದೊಯ್ದರೆ ನಾನು ಈ ಪೋಡಿ ಹೆಂಡತಿಯ ಕೈಯೊಳಗಿಂದೊಮ್ಮೆ ಪಾರಾದೇನು, ಎಂದು ಆತನಿಗೆ ಅನಿಸುತ್ತಿತ್ತು. ಸರಸಿಯು ಭವಾನರಾಯನನ್ನು ಏನೋ ಕೇಳಬೇಕೆಂದು ತುಟಿಯನ್ನು ಲ್ಲಾಡಿಸುತ್ತಿದ್ದಳು; ಆದರೆ ಆ ಶಬ್ದಗಳನ್ನು ಬಾಯಿಂದ ಹೊರಹೊರಡಿಸುವ ಧೈರ್ಯವು ಅವಳಿಗಾಗುತ್ತಿರಲಿಲ್ಲ. ಹೆಂಡತಿಗೆ ತನ್ನ ಕೃತಿಯ ಬಗ್ಗೆ ಪಶ್ಚಾತ್ತಾಪವಾಗಿರುತ್ತದೆಂಬದನ್ನು ಅವಳ ಮುಖ ಭಾವದಿಂದ ಭವಾನರಾಯನು ತಿಳಿದುಕೊಂಡಿದ್ದನು. ಆದರೂ ಆತನು ಸುಮ್ಮನಿದ್ದನು.

ಇಷ್ಟರಲ್ಲಿ ಕಲ್ಲಪ್ಪನು ಜಂಗೀ ಡಾಕ್ಟರರೊಡನೆ ಅಲ್ಲಿಗೆ ಬಂದನು. ಡಾಕ್ಟರರು ಭವಾನರಾಯನನ್ನು ಪರೀಕ್ಷಿಸಿ ನೋಡಿದರು; ಹಾಗು:—“ಭವಾನರಾಯರೇ, ಅಂಜಬೇಡಿರಿ ನಾನು ಈಗ ಒಂದು ಮಲಮು ಕಳಿಸಿ ಕೊಡುತ್ತೇನೆ. ಅದರ ಪಟ್ಟಿಯನ್ನು ಗಾಯದ ಮೇಲಿರಿಸಿರಿ; ಹಾಗು ಬೇರೆ ಔಷಧ ಕಳಿಸುವೆನು. ಅದನ್ನು ಪ್ರಹರಕ್ಕೊಂದಾವರ್ತಿಯಂತೆ ಹೊಟ್ಟೆಯಲ್ಲಿ ತಕ್ಕೊಳ್ಳಿರಿ. ಅಕ್ಕಿಯ ಅನ್ನ ಮುಂತಾದ ಆಹಾರವನ್ನು ತಕ್ಕೊಳ್ಳಬೇಡಿರಿ. ಹುರಿದ ಸಜ್ಜೆಗೆಯ ಗಂಜಿಯನ್ನು ಮಾತ್ರ ತಕ್ಕೊಳ್ಳುತ್ತಿರಿ. ಗಾಳಿ ಬಡಿಸಿಕೊಳ್ಳಬೇಡಿರಿ ಗಾಯವು ತುಸ ದೊಡ್ಡದೇ ಇದೆ. ಅದು ಮಾಯಲಿಕ್ಕೆ ಸಾಲ್ಪಿಂಟು ದಿವಸಗಳು ಬೇಕಾದವು. ಆದರೂ ನೀವು ಅಂಜುವ ಕಾರಣವಿಲ್ಲ” ಎಂದು ಹೇಳಿ, ಕಲ್ಲಪ್ಪನೊಡನೆ ಹೊರಗೆ ಬಂದು ಆತನನ್ನು ಕುರಿತು:- “ಕಲ್ಲಪ್ಪಾ, ಗಾಯವು ಭಯಂಕರವಾಗಿದೆ. ರಕ್ತಸ್ರಾವವು ಹೆಚ್ಚಾಗಿ ಆದದ್ದರಿಂದ ಮಿದಳಿಗೆ ತೊಂದರೆಯಾಗುವ ಸಂಭವವಿದೆ. ವಾತನಾಗುವ ಸಂಭವವೂ ಹೆಚ್ಚಾಗಿದೆ. ವಿಶೇಷ ಎಚ್ಚರಪಡಲಿಕ್ಕೆ ತಿಳಿಸಿರಿ” ಎಂದ ಡಾಕ್ಟರನ ನುಡಿಗಳನ್ನು ಕೇಳಿ ಕಲ್ಲಪ್ಪನಿಗೆ ಗಾಬರಿಯಾಯಿತು. ಭವಾನರಾಯನು ಸ್ವಭಾವದಿಂದ ಒಳ್ಳೇ ಮನುಷ್ಯ ನಾದ್ದರಿಂದ ಅವನ ಬಗ್ಗೆ ಪ್ರತಿಯೊಬ್ಬನಿಗೂ ಆದರವೂ ಆತ್ಮೀಯಭಾವವೂ ಅನಿಸುತ್ತಿತ್ತು. ಸರಸಿಯು ಪೊಟ್ಟಿ ಗುಣಗಳ ಪರಿಚಯವು ಕಲ್ಲಪ್ಪನಿಗೆ ಹೆಚ್ಚಾಗಿರದಿದ್ದರೂ ಅದರ ಅಲ್ಪಸ್ವಲ್ಪ ಧುಳವು ಆತನಿಗೆ ಬಡಿದಿದ್ದಿತು. ಅನಂದಲೂ ಸರಸಿಯ ಆಗಿನ

ಮುಖಚರ್ಯೆಯಿಂದಲೂ ಭವಾನರಾಯನ ಗಾಯದ ಕಾರಣವು ಬೇರೆಯೇ ಇರಬೇಕೆಂದು ಆತನಿಗೆ ಸಂಶಯವುಂಟಾಯಿತು

ಕಲ್ಲಪ್ಪನು ಡಾಕ್ಟರರೊಡನೆ ಆಸ್ಪತ್ರಿಗೆ ಹೋಗಿ ಔಷಧ ತಕ್ಕೊಂಡು ಭವಾನರಾಯನೊಡನೆ ಬಂದನು. ಭವಾನರಾಯನು ಆಗ ನೆರಳುತ್ತ ಬಿದ್ದುಕೊಂಡಿದ್ದನು. ಕಲ್ಲಪ್ಪನು ಭವಾನರಾಯನ ಹಣೆಯ ಮೇಲೆ ಮಲಮು ಪಟ್ಟಿಯನ್ನು ಗೂಡಿಸಿದನು; ಹಾಗೂ ಔಷಧದ ಒಂದು ಭಾಗವನ್ನು ಆತನಿಗೆ ಕುಡಿಸಿದನು. ಬಳಿಕ ಆತನು ಭವಾನರಾಯನನ್ನು ಕುರಿತು:--“ಭವಾನರಾಯರೇ, ಅಷ್ಟೊಂದು ಅಂಜುವ ಕಾರಣವಿಲ್ಲ. ಹೆಚ್ಚು-ಕಡಿಮೆಯೆನಿಸಿದರೆ ನನ್ನನ್ನು ಕರೆಯ ಕಳುಹಿರಿ. ನಾನಿಂದು ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತೇನೆ”

“ಕಲ್ಲಪ್ಪಾ!” ಭವಾನರಾಯನು ಕೃತಜ್ಞತೆಯ ದನಿಯಿಂದ ಸಂಜೋಧಿಸಿ, “ಇಂದು ನನ್ನ ಸಲವಾಗಿ ನಿಮಗೆ ಬಹು ಶ್ರಮವಾಯಿತು.”

“ಭವಾನರಾಯರೇ, ಶ್ರಮವೇತರದು? ನಾವು ನೆರೆಹೊರೆಯವರು ಪ್ರಸಂಗವಿಶೇಷದಲ್ಲಿ ಒಬ್ಬರೊಬ್ಬರಿಗೆ ನೆರವಾಗದಿದ್ದರೆ ನೆರೆಮನೆಯ ಸೋಬತಿಯೆಂತಹದು? ನೀವು ಅದಾವುದನ್ನೂ ಮನಸ್ಸಿನಲ್ಲಿ ತಂದುಕೊಳ್ಳಬೇಡಿರಿ. ಸ್ವಸ್ಥವಾಗಿರಿ. ನಾಲ್ಕೆಂಟು ದಿನಗಳಲ್ಲೇ ಗುಣ ಹೊಂದುವಿರಿ.” ಎಂದು ಹೇಳಿ, ಕಲ್ಲಪ್ಪನು ಹೊರಟು ಹೋದನು. ಇಷ್ಟರಲ್ಲಿ ಬೆಳಗಿನ ಎಂಟು ಘಂಟೆಯಾಯಿತು. ಸರಸಿಯು ಗಂಡನ ಹಾಸಿಗೆಯ ಬಳಿಯಲ್ಲಿ ಕಳ್ಳರ ಹಾಗೆ ಸುಮ್ಮನೆ ಕುಳಿತಿದ್ದಳು. ಬಳಿಕ ಭವಾನರಾಯನ ಒತ್ತಾಯದ ಮೇರೆಗೆ ಅವಳು ಅಲ್ಲಿಂದೆದ್ದು ತನ್ನ ನಿತ್ಯದ ಮನೆಗೆಲಸಗಳಿಗೆ ತೊಡಗಿದಳು.

ಸರಸಿಯು ಮನೆಗೆಲಸಕ್ಕೆ ಹತ್ತಿದಳೇನೋ ನಿಜ; ಆದರೆ ಆಕೆಯ ಮನಸ್ಸು ಮಾತ್ರ ಸ್ವಸ್ಥವಾಗಿರಲಿಲ್ಲ. ತನ್ನ ಮಲಮಗಳಾದ ಕುಮುದಿನಿಯ ಸಲುವಾಗಿಯೇ ಇಂದಿನ ಈ ಭಯಂಕರ ಪ್ರಸಂಗವುಂಟಾಯಿತೆಂದು ಅವಳು ಕುಮುದಿನಿಗೆ ಆಗಾಗ್ಗೆ ಬೈಯುತ್ತ ಶರಿಸತೊಡಗಿದಳು. ಸರಸಿಯು ಹೀಗೆ ಚಡಪಡಿಸುತ್ತ ಲಗುಬಗನೆ ಮನೆಗೆಲಸವನ್ನು ಮಾಡಿ, ತನಗಾಗಿ ಅನ್ನ-ಸಾರನ್ನೂ ಗಂಡನಿಗಾಗಿ ಹುರಿದ ರವೆಯ ಗಂಜಿಯನ್ನೂ ಮಾಡಿದಳು; ಹಾಗೂ ಭವಾನರಾಯನು ಒಳ್ಳೆ ಒಳ್ಳೆನೆಂದರೂ ಅವನಿಗೆ ಆ ಎಲ್ಲ ಗಂಜಿಯನ್ನು ಕುಡಿಯಹಚ್ಚಿದಳು. ಬಳಿಕ ತಾನೂ ತನಗೆ ಹೊದಷ್ಟು ನಾಲ್ಕು ತುತ್ತು ಉಂಡು ಬಂದು ಗಂಡನ ಬಳಿಯಲ್ಲಿ ಕುಳಿತಳು

ಗಾಯದ ನೋವಿನಿಂದ ಭವಾನರಾಯನ ಮೈಯಲ್ಲಿ ಜ್ವರವೇರಹತ್ತಿತ್ತು. ಸಂಜೆಯ ಒಳಗಾಗಿ ಆತನ ಹೇಹವು ಜ್ವರತಾಪದಿಂದ ಸುಡಹತ್ತಿತು. ಭವಾನರಾಯನ ಪ್ರಕೃತಿ ನೋಡಲಿಕ್ಕೆ ಕಲ್ಲಪ್ಪನು ಆಗಾಗ್ಗೆ ಬಂದು ಹೋಗುತ್ತಿದ್ದನು. ಸಂಜೆಯ ಮುಂದೆ ಜ್ವರ ಹೆಚ್ಚಿದ್ದರಿಂದ ಕಲ್ಲಪ್ಪನಿಗೆ ಗಾಬರಿಯಾಯಿತು. ಅದರಿಂದ ಅವನು ಲಗುಬಗೆಯಿಂದ ಜಂಗೀಡಾಕ್ಟರರ ದವಾಖಾನೆಗೆ ಹೋಗಿ, ಅವರಿಗೆ ಭವಾನರಾಯನ ದೇಹಸ್ಥಿತಿಯನ್ನು ತಿಳಿಸಿ:—ಡಾಕ್ಟರರೇ, ತುಸು ಹೆಚ್ಚು ಶ್ರಮವಹಿಸಿ ಭವಾನ

ರಾಯನಿಗಾಗಿ ಖಾತ್ರಿದಾಯಕನಾದ ಚಲೋ ಔಷಧ ಕೊಡಿದಿರಿ, ಎಂದು ಹೇಳಿದನು.

'ಕಲ್ಲಪ್ಪಾ, ನಾನು ದುಡ್ಡಿನ ಲೋಭದಿಂದ ರೋಗಿಗಳ ಬೇನೆಯನ್ನು ಹೆಚ್ಚು ಕಡಿಮೆ ಮಾಡಿ ಹಣ ಸೆಳೆಯುವ ವರ್ಗದ ಡಾಕ್ಟರನಲ್ಲ. ಬಡವನಿರಲಿ, ಶ್ರೀಮಂತನಿರಲಿ; ನಾನು ಎಲ್ಲ ರೋಗಿಗಳಿಗೂ ಯೋಗ್ಯವಾದ ಔಷಧೋಪಚಾರ ವನ್ನೇ ಮಾಡುವವನು. ಅದರಿಂದ ಭವಾನರಾಯರ ಬಗ್ಗೆ ನಾನು ದುರ್ಲಕ್ಷ್ಯ ಮಾಡುವದಿಲ್ಲ,' ಎಂದಂದು ಔಷಧವನ್ನು ಕೊಟ್ಟು ಕಳುಹಿದನು. ಕಲ್ಲಪ್ಪನು ಡಾಕ್ಟರನ ಸೂಚನೆಯನ್ನು ಸರಸಿಗೆ ತಿಳಿಸಿ ಹೊರಟು ಹೋದನು.

ಭವಾನರಾಯನು ಸ್ವತಃ ಹೀಗೆ ಹಾಸಿಗೆ ಹಿಡಿದು ಬಿದ್ದುದರಿಂದ ತನ್ನ ಮಿತ್ರನು ಬಳ್ಯಾರಿಗೆ ಹೋಗಿ ತನ್ನ ಮಗಳ ಆಭರಣಗಳನ್ನು ಅವಳ ಅತ್ತೆಯ ಮನೆಯವರ ಸ್ವಾಧೀನ ಪಡಿಸಿದನೋ ಇಲ್ಲವೋ ಎಂಬ ಸಂಗತಿಯು ಆತನಿಗೆ ತಿಳಿಯಲಿಲ್ಲ. ಆ ಮಿತ್ರನು ಅಂದೇ ತನ್ನೂರಿಂದ ಹೊರಟಿದ್ದನು; ಆದರೆ ಆತನ ಅಣ್ಣನಿಗೆ ಕಾಹಿಲೆಯಾದ ವಾರ್ತೆಯು ದಾರಿಯಲ್ಲಿ ಹತ್ತಿತು. ಆಗ ಅವನು ನೆಟ್ಟಗೆ ಬಳ್ಯಾರಿಗೆ ಹೋಗದೆ, ದಾರಿ ಯಲ್ಲಿ ಗದಗಿನಲ್ಲಿಳಿದು ತನ್ನ ಅಣ್ಣನ ಶುಶ್ರೂಷೆಗೆ ತೊಡಗಿದ್ದರಿಂದ ಬಳ್ಯಾರಿಗೆ ಹೋಗಿ ಲಿಕ್ಕೆ ವಿಲಂಬವಾಯಿತು. ಅದರಿಂದ ಭವಾನರಾಯನ ಆ ಮಿತ್ರನಿಗೆ ತನ್ನ ಹಿಂದೆ ಇತ್ತ ವಿಜಾವುರದಲ್ಲಿ ಭವಾನರಾಯನು ಗಾಯಗೊಂಡು ನೆರಳುತ್ತ ಬಿದ್ದ ಸಂಗ ತಿಯು ತಿಳಿದಿರಲಿಲ್ಲ.

ಹಾಗಲ ಕಾಯಿಯನ್ನು ತುಪ್ಪದಲ್ಲಿ ತಾಳಿಸಿದರೂ, ಸಕ್ಕರೆಯಲ್ಲಿ ಹಾಕಿ ಅರೆ ದರೂ ಅದರ ಸ್ವಾಭಾವಿಕ ಕಹಿಯು ಹೇಗೆ ಹೋಗುವದಿಲ್ಲವೋ, ಅದರಂತೆಯೇ ಒಡಕ ಬಾಯಿಯ ಜನರ ಬಾಯೊಳಗೆ ಯಾವುದೊಂದು ಮಾತು ಉಳಿಯುವ ದೆಂದರೆ, ಒನಕೆಗೆ ಅಂಕುರಗಳುಂಟಾದಂತೆಯೇ ಸರಿ! ನಿರ್ಮಲಿಯು ಎಷ್ಟು ಕಟ್ಟಿ ನಿಟ್ಟಾಗಿ ಹೇಳಿದ್ದರೂ, ನಮ್ಮ ಕಮಲಾಕಾಂತ ಸಾಧುವು ತನ್ನ ಅಮೋಘವಾದ ಬೋಧದಿಂದ ಬೋಧಿಸಿದ್ದರೂ ನರ್ಮಲಿಯ ಹುಟ್ಟುಗುಣವು ಹುಗಿದರೂ ಹೋಗ ದೆಂಬಂತಾಯಿತು. ನಿರ್ಮಲಿಯು ತಿಳಿಸಿದ್ದ ಕುಮುದಿನಿಯ ಆಭರಣದ ಕಿವಿಮಾತ ನ್ನು ಅವಳು ತನ್ನ ಗಂಡನಿಗೆ ಹೇಳಿಯೇ ಬಿಟ್ಟಳು. ವಲ್ಲಭರಾಯನು ಹಿತ್ತಾಳಿಯ ಕಿವಿಯವನಿರಲಿಲ್ಲ; ಆದರೂ ಹೆಂಡತಿಯು ಆ ಸಂಗತಿಯನ್ನು ತಿಳಿಸಿದ್ದರಿಂದ, ಅವನ ಮನಸ್ಸಿನಲ್ಲಿ ಒಂದು ಬಗೆಯ ಕಿಂತುವು ಉತ್ಪನ್ನವಾಗದಿರಲಿಲ್ಲ. ನಾಲ್ಕು ದಿನ ಮಗಳು ತವರು ಮನೆಗೆ ಬಂದ ಮಾತ್ರಕ್ಕೆ ಅವಳ ಆಭರಣಗಳನ್ನು ಕೆಲದಿನಗಳ ಮಟ್ಟಿ ಗಾದರೂ ಬೇರೆಯವರ ಸ್ವಾಧೀನ ಪಡಿಸುವದು ಯಾವ ತಂದೆಗೂ ಉಚಿತವೆನಿಸ ಲಾರದು. ಭವಾನರಾಯನು ಕುಮುದಿನಿಯ ಆಭರಣಗಳನ್ನು ಹಾಗೆ ತನ್ನ ಮಿತ್ರ ನಿಗೆ ಕೊಟ್ಟಿರುವೆನೆಂದು ಹೇಳಿ, ಇನ್ನು ನಾಲ್ಕು ದಿನಕ್ಕೆ ನಿಮ್ಮ ಆಭರಣಗಳನ್ನೆಲ್ಲ ನಿಮ್ಮ ಮನೆಗೆ ತಂದು ತಲುಪಿಸುತ್ತೇನೆಂದು ಅಂದವನು, ತನ್ನ ನಾದಿನಿಯಾದ ಕುಮುದಿನಿಯು ತಮ್ಮ ಮನೆಗೆ ಬಂದು ಇಷ್ಟು ದಿನಗಳಾದರೂ ಆ ಆಭರಣಗಳು

ಬಾರದ್ದರಿಂದ ತನ್ನ ಹೆಂಡತಿಯು ತಿಳಿಸಿದ ಸಂಗತಿಯಲ್ಲೇನಾದರೂ ತಥ್ಯಾಂಶವಿರಬೇಕೆಂದು ವಲ್ಲಭರಾಯನಿಗೆ ಸಂಶಯವುಂಟಾಯಿತು.

ಮರುದಿನ ಮುಂಜಾನೆ ವಲ್ಲಭರಾಯನು ತನ್ನ ಉದ್ಯೋಗಕ್ಕಾಗಿ ಮನೆಯಿಂದ ಹೊರಬೀಳುತ್ತಿರಲು, ಹೊರಗಿನಿಂದ ಒಬ್ಬ ಅಪರಿಚಿತ ಗೃಹಸ್ಥನು ಅವರ ಮನೆಗೆ ಬಂದನು; ಹಾಗೂ ವಲ್ಲಭರಾಯರು ಮನೆಯಲ್ಲಿರುವರೇ? ಎಂದು ಕೇಳಿದನು. ಕೂಡಲೆ ಎದುರಿಗೇ ಇದ್ದ ವಲ್ಲಭರಾಯನು ನಾನೇ ಅವನೆಂದು ಹೇಳಿ, 'ನೀವು ಯಾರು? ಎಲ್ಲಿಂದ ಬಂದಿರಿ?' ಎಂದು ಪ್ರಶ್ನೆ ಮಾಡಿದನು. 'ನಾನು ಭವಾನರಾಯರ ಸ್ನೇಹಿತನು, ನಿಮ್ಮ ಕಡೆಗೆ ಬಂದಿರುತ್ತೇನೆ,' ಎಂದೆನ್ನಲು, ವಲ್ಲಭರಾಯನು ಆತನನ್ನು ಬೈರಕಪಾನೆಗೆ ಕರೆದೊಯ್ದು, ಭವಾನರಾಯರ ಕ್ಷೇಮ ಸಮಾಚಾರವನ್ನು ವಿಚಾರಿಸಿದನು. ಆಗ ಆ ಗೃಹಸ್ಥನು ತಾನು ಸಂಗಡ ತಂದಿದ್ದ ಕುಮುದಿನಿಯ ಆಭರಣಗಳನ್ನು ವಲ್ಲಭರಾಯನೊಂದಿಗೆ ಇಟ್ಟು, 'ಭವಾನರಾಯರು ಕುಟುಂಬಸಹಿತವಾಗಿ ಕ್ಷೇಮದಿಂದಿದ್ದರೆಂತಲೂ, ತಾನು ವಿಜಾಪುರದಿಂದ ಹೊರಟು ೧೫ ದಿವಸಗಳಾಗಿದ್ದು, ತನ್ನ ಅಣ್ಣನ ಆಕಸ್ಮಿಕ ಕಾಹಿಲೆಯ ಸಲುವಾಗಿ ತಾನು ನಡುವೆ ಗದುಗಿನಲ್ಲಿ ೧೫ ದಿನವಿರಬೇಕಾಯಿತೆಂತಲೂ ತಿಳಿಸಿದ್ದಲ್ಲದೆ, ವಸ್ತ್ರಗಳನ್ನೆಲ್ಲ ನೋಡಿ ಖಾತ್ರಿ ಮಾಡಿಕೊಳ್ಳಬೇಕೆಂದೂ ಎಲ್ಲವೂ ಸರಿಯಾಗಿ ತಲುಪಿದ ಬಗ್ಗೆ ಭವಾನರಾಯರಿಗೆ ಪತ್ರಮೂಲಕ ತಿಳಿಸಬೇಕೆಂದೂ ಹೇಳಿ ಹೋಗಲನುವಾದನು; ಆದರೆ ವಲ್ಲಭರಾಯನು ಊಟ ಮಾಡಿ ಹೋಗಬೇಕೆಂದು ಹೇಳಿದರೂ ಆತನು 'ನಾನು ಈಗಲೆ ಗದಗಿಗೆ ಮರಳಿ ಹೋಗುವ ಲೋಕಲ್ಲ ಪ್ರೀತಿಗೆ ಹೊರಡಲೇ ಬೇಕು. ನನ್ನ ಅಣ್ಣನು ಕಾಹಿಲೆಯಿಂದ ಇನ್ನೂ ಸಂಪೂರ್ಣ ಗುಣ ಹೊಂದಿಲ್ಲ. ಆದ್ದರಿಂದ ಕ್ಷಮಿಸಬೇಕು' ಎಂದು ಹೇಳಿ ಹೊರ ಹೊರಟನು.

ಆಗ ವಲ್ಲಭರಾಯನು ಅವನನ್ನು ತುಸು ತಡೆಯ ಹೇಳಿ, ಒಳಗೆ ಹೋಗಿ ತನ್ನ ನಾದಿನಿಯಾದ ಕುಮುದಿನಿಯನ್ನೂ ತಮ್ಮನಾದ ಶಂಕರರಾಯನನ್ನೂ ಕರೆದು, ಅವರಿಗೆ ಆ ಗೃಹಸ್ಥನ ಪರಿಚಯ ಮಾಡಿ ಕೊಟ್ಟು, ಇವರು ಭವಾನರಾಯರು ಕೊಟ್ಟ ಆಭರಣಗಳನ್ನು ತಂದು ಒಪ್ಪಿಸಿರುವರೆಂದು ತಿಳಿಸಿದನು. ಆ ಸಂಗತಿಯನ್ನು ಕೇಳಿ ಕುಮುದಿನಿಗೆ ಹಿಡಿಸಲಾರದಷ್ಟು ಸಂತೋಷವಾಯಿತು; ಶಂಕರರಾಯನಿಗೆ ಸಮಾಧಾನವೆನಿಸಿತು; ಆದರೆ ನಮಗದಿಗೆ ಮಾತ್ರ ಮುಖಭಂಗವಾದಂತಾಗಿ ಬಹು ಕೆಡಕೆನಿಸಿತು. ತಾನು ಸ್ವಪ್ನದಲ್ಲಿರುವೆನೋ ಎನೋ ಎಂದು ಆಗ ಆಕೆಗನಿಸಿತು; ಹಾಗೂ ನಿರ್ಮಲಿಯು ತನಗೇನಾದರೂ ಸುಳ್ಳು ಹೇಳಿರಬೇಕೆಂದೆನಿಸಿ, ತೀರ ಗಾಬರಿಗೊಂಡಳು.

ವಲ್ಲಭರಾಯನು ಆ ಆಭರಣಗಳನ್ನು ಶಂಕರರಾಯನಿಗೆ ಸಲ್ಲಿಸಿದನು; ಆದರೆ ಮೊದಲನೇ ರಾತ್ರಿಯಲ್ಲಿ ತನ್ನ ಹೆಂಡತಿಯು ಈ ಅಲಂಕಾರಗಳ ಬಗ್ಗೆ ಹೇಳಿದ್ದೇನು, ಇವು ಬೆಳಗಾಗುವಷ್ಟರಲ್ಲಿ ಹೀಗೆ ಆಕಸ್ಮಿಕವಾಗಿ ತನ್ನ ಕೈಗೆ ಬರುವದೆಂದರೇನು ಎಂಬದರ ಗೌಡಬಂಗಾಲವು ತನ್ನದು ತನಗೇ ತಿಳಿಯದಾಯಿತು. ಆಗ ಅವನು ಆ ಬಗ್ಗೆ ಏನೂ ಮಾತಾಡದೆ ಸುಮ್ಮನೆ ತನ್ನ ಉದ್ಯೋಗಕ್ಕೆ ಹೊರಟು ಹೋದನು.

ಆದರೆ ನರ್ಮದೆಯ ಮನಸ್ಸು ಮಾತ್ರ ಬಹು ಆತುರಗೊಂಡಿತು. ನಿರ್ಮಲಮ್ಮನು ತನಗೆ ಭೇಟಿಯಾಗುವಳಾವಾಗ, ತಾನು ಆ ವಸ್ತ್ರಗಳ ಬಗ್ಗೆ ಆಕೆಯನ್ನು ಕೇಳುವುದಾವಾಗ ಎಂದೆನಿಸಿತು. ಅದರಿಂದ ಗಂಡನು ಉಂಡು ಹೊರಗೆ ಹೋದ ಕೂಡಲೆ ನರ್ಮದೆಯೂ ಎರಡು ತುತ್ತು ಹೇಗಾದರೂ ತಿಂದು, ಅಟ್ಟದ ಮೇಲಿನ ತನ್ನ ಖಾಸ ಕೋಣೆಯನ್ನು ಸೇರಿ ನಿರ್ಮಲೆಯ ಮಾರ್ಗಪ್ರತೀಕ್ಷೆ ಮಾಡತೊಡಗಿದಳು.

ಅಂದು ಕುಮುದಿನಿಯ ಚಿತ್ತದಲ್ಲಾದ ಚಾಂಚಲ್ಯಕ್ಕೆ ಮೇರೆಯೇ ಇದ್ದಿಲ್ಲ. ನೋಡುವವರಿಗೆ ಅವಳು ದಿನದಂತೆ ಕಾಣುತ್ತಿದ್ದರೂ ಅವಳ ಅಂತರಂಗದಲ್ಲಿ ನಾನಾ ವಿಧದ ಬೇಗೆಗಳಿದ್ದಿವು. ಅವಳು ಹೇಗಾದರೂ ಅಡಿಗೆ-ಊಟಗಳನ್ನು ತೀರಿಸಿಕೊಂಡು ತನ್ನ ಕೋಣೆಯನ್ನು ಹೊಕ್ಕು ಯೋಚನೆ ಮಾಡುತ್ತ ಕುಳಿತಳು. ಎಲ್ಲ ದುಃಖಗಳಲ್ಲಿ ತನ್ನ ತಂದೆಯು ತನ್ನ ಎಲ್ಲ ಆಭರಣಗಳನ್ನು ಕಳಿಸಿಕೊಟ್ಟಿದ್ದೊಂದು ದೊಡ್ಡ ಭಾಗ್ಯವೆಂದೆನಿಸಿತು. ಅವಳು ತನ್ನ ಕೋಣೆಯೊಳಗಿನ ಕಿಟಕಿಯ ಬಳಿಯಲ್ಲಿ ಚಿಂತಾ ಕ್ರಾಂತಳಾಗಿ ಕುಳಿತಿದ್ದಳು. ಅದರಿಂದ ಎದುರಿಗಿನ ಮನೆಯ ಉಪ್ಪರಿಗೆಯ ಕೋಣೆಯ ಕಿಟಕಿಯೊಳಗಿಂದ ತನ್ನನ್ನಾರಾದರೂ ಕದ್ದು ನೋಡುತ್ತಿರುವರೇನೆಂಬ ಬಗ್ಗೆ ಅವಳ ಲಕ್ಷ್ಯವೇ ಇರಲಿಲ್ಲ.

ವಲ್ಲಭರಾಯರ ಮನೆಯ ಎದುರಿಗಿನ ಮನೆಯಲ್ಲಿ ಮೊನ್ನೆ ಮೊನ್ನೆ ಒಬ್ಬ ವಾರವನಿತೆಯು ಉಪ್ಪರಿಗೆಯ ಮೇಲಿನ ಕೋಣೆಯೊಂದನ್ನು ಬಾಡಿಗೆಯಿಂದ ಹಿಡಿದುಕೊಂಡು ಇರಹತ್ತಿದ್ದಳು. ಆ ಚಂದ್ರಿಯೂ ಆಕೆಯ ಹಸ್ತಕನಾದ ಗುಂಡನೂ ಕಮಲಾಕಾಂತ ಸಾಧುವಿನ ಅಡ್ಡೆಯೊಳಗಿನವರು. ಕಮಲಾಕಾಂತ ಸಾಧುವಿನ ಶರಣಮ್ಮಳಾದ ನಿರ್ಮಲೆಯ ಪ್ರೇರಣೆಯಿಂದಲೇ ಅವರೀವರೂ ಆ ಮನೆಯ ಆ ಕೋಣೆಯಲ್ಲಿ ಬಂದಿರಹತ್ತಿದ್ದರು. ಕುಮುದಿನಿಯು ಕಿಟಕಿಯ ಕಡೆಗೆ ಮುಖಮಾಡಿ ಕೊಂಡು ಕುಳಿತಿದ್ದರೂ ಆಕೆಯ ಲಕ್ಷ್ಯವು ಆಗ ಹೊರಗಡೆಗಿರಲಿಲ್ಲ. ಅದು ಅವಳ ಅಂತರಂಗದೊಳಗಿನ ವಿಚಾರತಂದ್ರಿಯಲ್ಲಿ ಮಗ್ನವಾಗಿತ್ತು. ಅದರಿಂದ ಎದುರಿಗಿನ ಮನೆಯ ಕಿಟಕಿಯೊಳಗಿಂದ ತನ್ನನ್ನು ಮಿಕ್ಕಿಮಿಕ್ಕಿಯೆಂದು ನೋಡುತ್ತ, ತನ್ನ ವಿಷಯವಾಗಿ ಕುಚೇಷ್ಟೆಪರ ಭಾಷಣ ಮಾಡುತ್ತಿದ್ದ ಆ ಇಬ್ಬರು ಬದ್ ಮಾಷರ ಮನೋಗತವು ಅವಳಿಗೆ ತಿಳಿಯದಾಯಿತು.

“ಗುಂಡಾ, ಹಕ್ಕಿಯು ಇಂದು ಬಹು ಯೋಚನೆಯಲ್ಲಿರುವಂತೆ ತೋರುತ್ತದೆ!”

‘ಚಂದ್ರೀ, ಆ ಹಕ್ಕಿಗೆ ಮನೆಯವರಿಂದ ಎಷ್ಟು ತೊಂದರೆಯಾದೀತೋ, ಅಷ್ಟು ಬೇಗನೆ ಅದು ನಮ್ಮ ಬಲೆಯಲ್ಲಿ ಬೀಳುವದೆಂದು ತಿಳಿ ಅತ್ತಿಗೆ-ನೆಗೆಣ್ಣಿಯರ ಉರುವಣಿಗೆಯಿಂದ ಚೆನ್ನಾಗಿ ಬೆದ್ದು ಹೊರತು, ಇಂಥ ಅಬಲೆಯರು ನಮ್ಮ ಹಾಗು ನಮ್ಮ ಕಮಲಾಕಾಂತ ಸಾಧುಗಳ ಜಾಲದಲ್ಲಿ ಸಿಲಕುವರೇ?’

“ಪ್ರಿಯಕರಾ, ಈ ಹುಡುಗಿಯು ನಮ್ಮ ಕೈ ಸೇರಿದರೆ, ನಾವು ಆ ಕಮಲಾಕಾಂತ ಋವಾನಿಂದ ನಾಲ್ಕು ದುಡ್ಡು ಹೆಚ್ಚು ಸೆಳೆಯಲಿಕ್ಕೆ ಬರುತ್ತದೆ.”

“ಚಂದ್ರೀ, ನಿರ್ಮಲಾ ಶರಣಮ್ಮನ ಪ್ರಭಾವಳಿಯೋಗಿನ ಈ ಗುಂಡನನ್ನು ಸಾಮಾನ್ಯನೆಂದು ತಿಳಿದಿರುವೆಯೇನು? ನಾನು ಬಲೆಯನ್ನು ಒಡ್ಡಿ, ಈಕೆಯನ್ನು ಅದರಲ್ಲಿ ಹೇಗೆ ಕೆಡಹುತ್ತೇನೆಂಬದನ್ನಾದರೂ ನೋಡು”

ಈ ಪ್ರಕಾರ ಗುಂಡ-ಚಂದ್ರಿಯರು ಮಾತನಾಡುತ್ತಿರಲಿಕ್ಕೆ ನಿರ್ಮಲೆಯು ವಲ್ಲಭರಾಯನ ಮನೆ ಹೊಕ್ಕಿದ್ದನ್ನು ಅವರು ಕಂಡರು. ಇನ್ನು ತಮ್ಮ ಕೆಲಸವು ಬೇಗನೆ ಕೈಗೂಡುವದೆಂದು ಭಾವಿಸಿ, ಗುಂಡನು ಅಟ್ಟದಿಂದ ಕೆಳಗಿಳಿದು ಬಂದು ಓಣಿಯ ಪಕ್ಕದಲ್ಲಿ ನಿಂತು, ನಿರ್ಮಲೆಯ ದಾರಿ ಕಾಯ ಹತ್ತಿದನು. ಚಂದ್ರಿಯು ಅಟ್ಟದ ಮೇಲೆಯೇ ಕುಳಿತು, ಎದುರಿಗಿನ ಅಟ್ಟದ ಮೇಲಿನ ಮಾತು-ಕಥೆಗಳೇನಾದರೂ ಕೇಳಬರುವವೇನೆಂದು ಆಲಿಸಿ ಕೇಳತೊಡಗಿದಳು.

ಶರಣಮ್ಮನು ಬಂದ ಕೂಡಲೆ ಶಿಷ್ಯಣಿಯಾದ ನರ್ಮದೆಯು ಉತ್ಸುಕತೆಯಿಂದ ಆಕೆಯನ್ನು ಬರಮಾಡಿಕೊಂಡು ತನ್ನ ಕೋಣೆಯ ಬಾಗಿಲವನ್ನಿಕ್ಕಿ ಕೊಂಡಳು. ಬಳಿಕ ನರ್ಮದೆಯು ಕುಮುದಿನಿಯ ತಂದೆಯಿಂದ ಅಂದೇ ಕಳುಹಲ್ಪಟ್ಟ ವಸ್ತ್ರಗಳ ಸಂಗತಿಯನ್ನು ನಿರ್ಮಲೆಗೆ ತಿಳಿಸಿ, ನೀವು ಆ ಬಗ್ಗೆ ಇಲ್ಲದ್ದೊಂದು ಹೇಳಿ, ನನ್ನನ್ನು ಬಹು ಪೇಚಿಗೆ ಹಾಕಿದಿರೆಂದು ಹೇಳಿದಳು. ಆಗ ಆ ಶರಣಮ್ಮನು ತನ್ನ ಸ್ವಾಭಾವಿಕವಾದ ಹಾವಭಾವ ನಟನೆಗಳಿಂದಲೂ ಮೂಗು ಮುರಿಯುತ್ತಲೂ:—ತಂಗೀ, ನರ್ಮದಕ್ಕಾ, ನೀನು ಆ ಸಂಗತಿಯನ್ನು ನಿನ್ನ ಗಂಡನಿಗೇಕೆ ತಿಳಿಸಿದೆ? ನಾನೂ ನಮ್ಮ ಪರಮ ಗುರುಗಳಾದ ಕಮಲಾಕಾಂತ ಸಾಧುಗಳೂ ನಿನಗೆ ಆ ಗುಪಿತವನ್ನು ಈಗಲೆ ಬಿಚಿಯವರಿಗೆ ಹೇಳಬೇಡವೆಂದು ತಿಳಿಸಿರಲಿಲ್ಲವೆ? ನೀನು ನಮ್ಮ ಸಾಧುಗಳ ಆ ಅಪ್ಪಣೆಯನ್ನು ಮೀರಿ ನಡೆದದ್ದರಿಂದಲೇ ನಿನಗೀ ಬಗೆಯ ಮುಖಭಂಗವಾಗುವ ಪ್ರಾಯಶ್ಚಿತ್ತವುಂಟಾಗಿ, ಆ ಮಹಾತ್ಮರ ವಚನದ ಪ್ರಚೀತಿಯುಂಟಾಯಿತು. ಇರಲಿ. ತಂಗೀ, ನಾನು ಹೇಳಿದ್ದು ಸುಳ್ಳಲ್ಲ. ಕುಮುದಿನಿಯ ವಸ್ತ್ರಗಳನ್ನು ತಂದು ಕೊಟ್ಟವನು ನಿಮ್ಮ ಪರಿಚಯದವನೇ? ಎಂದು ಅಡ್ಡ ಪ್ರಶ್ನೆ ಮಾಡಿದಳು.

“ಛೇ-ಛೇ, ನಮಗಾರಿಗೂ ಆತನ ಪರಿಚಯವಿಲ್ಲ. ಇಷ್ಟೇ ಅಲ್ಲ, ಕುಮುದಿನಿಗಾದರೂ ಆತನ ಪರಿಚಯವಿದೆಯೋ ಇಲ್ಲವೋ ಎಂಬದು ಸಂಶಯಾಸ್ಪದವೇ ಆಗಿದೆ; ಯಾಕಂದರೆ ಆಗ ಅವಳು ಆತನೊಡನೆ ನಿನ್ನೊಂದೂ ಮಾತನಾಡದೆ, ಆತನ ಕಡೆಗೆ ಕಕ್ಕಾವಿಕ್ಕಿಯಾಗಿ ನೋಡಹತ್ತಿದ್ದಳು.”

“ನರ್ಮದಕ್ಕಾ, ಇದಕ್ಕಾಗಿಯೇ ನಾನೂ ನಮ್ಮ ಸಾಧುಗಳೂ ನಿಮ್ಮನ್ನು ತೀರ ಭೋಳೆ ಭಾವಿಕರೆಂದೆನ್ನುವದು! ಆಕೆಯು ಅವನನ್ನು ಹಾಗೆ ಕಕ್ಕಾವಿಕ್ಕಿಯಾಗಿ ನೋಡಿದ್ದು ತನಗೆ ಆತನ ಗುತಿಲ್ಲೆಂದಲ್ಲ; ಆದರೆ ಆ ತನ್ನ ಪ್ರಿಯತಮನು ಇಲ್ಲಿ-ತನ್ನ ಗಂಡನ ಮನೆಯೊಳಗೆ-ತನಗಾಗದವರೆದುರಿಗೇಕೆ ಬಂದನೋ ಎಂದು. ಹುಚ್ಚೀ, ನಿಮ್ಮಂತಹರಿಗೆ ಇಂಥ ಸಂಗತಿಗಳ ಜ್ಞಾನವು ಒಮ್ಮೆಲೆ ಆಗಲಾರದು ಆ ಜ್ಞಾನವಾಗಲಿಕ್ಕೆ ನಮ್ಮ ಕಮಲಾಕಾಂತ ಸಾಧುಗಳ ನಿರಂತರ ಸಹವಾಸವೇ ಬೇಕು.”

ವಿಶಾಯಿನೃತ್ಯ!

ಕುಮುದಿನಿಯು ನೋಡುವವರ ದೃಷ್ಟಿಗೆ ಶಾಂತಳಾಗಿ ತೋರುತ್ತಿದ್ದರೂ ಅವಳ ಅಂತರಾತ್ಮನು ಬೇರೊಂದು ಸ್ಥಿತಿಯಲ್ಲಿದ್ದನು. ಅವಳು ಹುಟ್ಟುವ ಚಾಣೆಯು, ವಿಚಾರಶೀಲಳು; ವಿವೇಕಿಯು. ಆದರಿಂದ ತನ್ನಿಂದ ಹೆರವರಿಗೆ ತೊಂದರೆಯಾಗ ಕೂಡದೆಂತಲೂ, ಯಾರಿಗೂ ವಿರಸವುಂಟಾಗಬಾರದೆಂತಲೂ ಅವಳು ಶಕ್ಯವಾದಷ್ಟು ಹೆಚ್ಚು ಪ್ರಯತ್ನಿಸಿ, ತನ್ನ ಮನೋವಿಕಾರಗಳನ್ನು ಒಳಗಿಯೊಳಗೇ ಹತ್ತೊತ್ತುತ್ತಿದ್ದಳು; ಆದರೆ ತನ್ನ ನಾದಿನಿಯ ಮನೋವೃತ್ತಿಯು ಎಂದಿನಂತಿಲ್ಲೆಂಬವನ್ನು ವಲ್ಲಭರಾಯರು ಕಂಡು ಹಿಡಿಯದಿರಲಿಲ್ಲ. ತಂದೆಯ ಮರಣದ ಪರಿಣಾಮವು ಕುಮುದಿನಿಯ ಮನಸ್ಸಿನ ಮೇಲೆ ವಿಲಕ್ಷಣವಾಗಿ ಆಗಿತ್ತು; ಮತ್ತು ಇನ್ನೊಂದು ವಿಲಕ್ಷಣ ಸಂಗತಿಯ ಪತ್ರವು ತನ್ನ ಹೆಸರಿಗೆ ಬಂದು, ಅದು ಎಲ್ಲಿ ಮನೆಯೊಳಗಿನ ಬೇರೆಯವರ ಕೈಗೆ ಸಿಗುವುದೋ-ವಿನೋ ಎಂಬ ಅಂಜಕೆಯಿಂದ ಆ ಬಡವಳ ಜೀವಕ್ಕೆ ಮಹಾ ಹೃದ್ಯೋಗ ವಂಟೆಕೊಂಡಿತ್ತು. ಇತ್ತೀಚೆಗೆ ಅವಳಿಗೆ ಉಟ-ಪಾಟಗಳು ಕೂಡ ರುಚಿಸದಂತಾಗಿದ್ದವು. ಪೋಷ್ಯಮನ್ನನು ಕಣ್ಣಿಗೆ ಕಂಡೊಡನೆ ಕಕ್ಕಾ ವಿಕೆಯಾಗಿ ಕೈಗೆಲಸಗಳನ್ನು ಚಿಲ್ಲಿ ಕೊಟ್ಟು, ಆತನು ತನ್ನನ್ನು ಹೆಸರುಗೊಂಡು ಕರೆಯುವನೇನೋ ಎಂದು ಅವಳು ಯಾವುದೊಂದು ನೆವ ಮಾಡಿ ತಲೆಬಾಗಿಲ ಕಡೆಗೆ ಧಾವಿಸಿ ಬರುತ್ತಿದ್ದಳು. “ಕುಮುದಿನಿ, ಇನ್ನು ನಿನಗಾರ ಪತ್ರ ಬರಬೇಕಾಗಿದೆಯೆಂದು ಪೋಷ್ಯಮನ್ನನು ಕಂಡೊಡನೆಯೇ ನೀನು ಹೀಗೆ ಕೆ ಧಾವಿಸಿ ಹೋಗುವೆ?” ಎಂದು ನರ್ಮದೆಯು ವಲ್ಲಭರಾಯನ ಸಮಕ್ಷಮವೇ ಒಂದೆರಡು ಸಾರೆ ಕುಮುದಿನಿಗೆ ಕೇಳಿದ್ದಳು ಸಹ. ಕುಮುದಿನಿಯ ಬಗ್ಗೆ ಇದುವರೆಗೆ ಯಾವ ಕಿಲ್ಮಿಷವೂ ವಲ್ಲಭರಾಯನ ಮನಸ್ಸಿನಲ್ಲಿ ಬಾರದ್ದರಿಂದ, ತನ್ನ ಹೆಂಡತಿಯಾದ ನರ್ಮದೆಯು ಕೇಳಿದ ಪ್ರಶ್ನೆಯಿಂದ ಆಗ ಅವನಿಗೇನೂ ಅನಿಸಿರಲಿಲ್ಲ.

ಒಳ್ಳೇ ಸಂತೋಷದಲ್ಲಿರುವಂತೆ ನಟಿಸಿ ಕುಮುದಿನಿಯು ತನ್ನ ಸ್ವಕ್ಕೆ ತಾನು ಶಂಕರರಾಯನೊಡನೆ ವರ್ತಿಸುತ್ತಿದ್ದಳು; ಆದರೆ ಮುಲಾಮಿನ ಬಂಗಾರವು ಎಷ್ಟು ಹೊಳೆದರೂ ಅದು ನಿಜವಾದ ಬಂಗಾರವೆಂತಾದೀತು? ಇತ್ತೀಚೆಗೆ ಶಂಕರರಾಯನಿಗೆ ಕುಮುದಿನಿಯ ಸಹವಾಸದಿಂದ ಸುಖವೆನಿಸಿದಾಗಿತ್ತು. ಕುಮುದಿನಿಯ ಮನಸ್ಸು ಶಾಂತವಾಗಿ ಲಿಕ್ಕೆ ಏನು ಉಪಾಯ ಮಾಡಬೇಕೆಂಬ ಯೋಚನೆಯಲ್ಲಿ ಆತನೂ ಚಿಂತಾಕ್ರಾಂತನಾಗಿ ತೋರತೊಡಗಿದ್ದನು. ತನ್ನ ಅಂತಃಕರಣದ ವಿಷಯಗಳನ್ನು ತೋಡಿಕೊಳ್ಳಲಿಕ್ಕೆ ಕುಮುದಿನಿಗೆ ಕಮಲೆಯ ಹೊರತು ಬೇರೆ ಯಾವ ಜೀವದ ಗೆಳತಿಯೂ ಇರಲಿಲ್ಲ; ಆದರೆ ಈಗ ಅವಳು ಪರದೇಶಕ್ಕೆ ಹೊರಟು ಹೋದ್ದರಿಂದ ಕುಮುದಿನಿಯ ಹೃದಯವು ತಲ್ಲಣಿಸತೊಡಗಿತ್ತು. ಘೋರವಾದ ಚಿಂತಾನಲವು ಅವಳ ಅಂತರಂಗದಲ್ಲಿ ಹಾಗೆ ಧಗಧಗಿಸುತ್ತಿದ್ದರೂ ಅಕೆಯ ಮುಖವ ಮೇಲಿನ ತೇಜವು ಮಾತ್ರ ಒಂದಿಷ್ಟೂ

ಕಡಿಮೆಯಾಗರಲ್ಲಿ. ಆ ಬಿಡಾಡಿ ಸಾಧುವಿನ ಕಿವಿಮಾತುಗಳಿಂದ ನರ್ಮದೆಯು ಇತ್ತೀಚೆಗೆ ಇವಳನ್ನು ಹೆಚ್ಚಾಗಿ ಕಾಡುತ್ತಿರದಿದ್ದರೂ “ಹೈಟುಗುಣವು ಹುಗಿದರೂ ಹೋಗದೆಂಬ”ಂತೆ, ಅವಳ ಅಂತರಂಗದಲ್ಲಿಯು ಮತ್ತರಾಗ್ನಿಯು ಚಕ್ರಬಡ್ಡಿ-ಮಹಾ ಬಡ್ಡಿಗಳಂತೆ ಒಂದೇಸವನೆ ಹೆಚ್ಚುತ್ತ ನಡೆದಿತ್ತು.

ವಲ್ಲಭರಾಯನು ಒಳ್ಳೇ ಬುದ್ಧಿವಂತನೂ ಪೋಕ್ತನೂ ಆಗಿದ್ದರೂ ಪ್ರಥಮ ದರ್ಶನದಲ್ಲಿಯೇ ಕಮಲಾಕಾಂತಸಾಧುವು ಆತನ ಮೇಲೆ ತನ್ನ ಭಾಷನ್ನು ಕೂಡಿಸಿ ಬಿಟ್ಟಿದ್ದನು. “ಇಂದು ತಾವು ಗುರುಗಳ ದರ್ಶನಕ್ಕೆ ಬರಲೇಬೇಕು; ಅಂದರೆ ಗುರುಗಳಿಗೆ ಸಮಾಧಾನವಾಗುವುದು” ಎಂದು ನರ್ಮದೆಯು ಈ ಮೊದಲೊಮ್ಮೆ ಅಂದ ಕೂಡಲೆ ವಲ್ಲಭರಾಯನು ಆ ಬಿಡಾಡಿ ಸಾಧುವಿನ ಭಕ್ತಿಣಿ, ಸಂತಿಣಿ, ಶರಣಮ್ಮರೊಡನೆ ಕಮಲಾಕಾಂತ ಸಾಧುವಿನ ದರ್ಶನಕ್ಕೆ ಹೋಗಿದ್ದನು. ಒಳಿತು-ಕೆಡಕು ಸಂಗತಿಗಳ ಭವಿಷ್ಯವು ಗೊತ್ತಿಟ್ಟಿತೆಂದರೆ ಅದರಂತೆ ಯೋಗಾಯೋಗಗಳು ತಪ್ಪದೆ ಬರತವೆ. ಇದರಂತೆಯೇ ಆ ದಿನ ಕಮಲಾಕಾಂತಸಾಧುವು ತೀರ ಸಾದಾ ವೇಷ ಭೂಷಣಗಳನ್ನು ಧರಿಸಿಕೊಂಡದ್ದರಿಂದ ಆ ಬಿಡಾಡಿ ಸಾಧುವಿನ ಆ ಬಕವೃತ್ತಿಯನ್ನು ಕಂಡು ಎಂಥ ಚಾಣಾಕ್ಷ ಮನುಷ್ಯನಾದರೂ ಮೋಸಗೊಳ್ಳುತ್ತಿದ್ದನು; ಅಂದಮೇಲೆ ವಲ್ಲಭರಾಯನಂತಹ ಕೇವಲ ಭೋಳೇ ಭಾವಿಕನು ಮೋಸಗೊಂಡಿದ್ದರಲ್ಲೇನು ಜೋಜಿ? ಕಮಲಾಕಾಂತನು ವೇದಾಂತದ ಕೆಲವು ವಚನಗಳನ್ನು ಹೇಳಿ ವಲ್ಲಭರಾಯನನ್ನು ಚಕಿತಗೊಳಿಸಿದನು. ಅದರಿಂದ ವಲ್ಲಭರಾಯನು ಹೆಂಡತಿಯೊಡನೆ ಆ ಸಾಧುವಿನ ಬಲೆಯಲ್ಲಿ ಸಿಕ್ಕನು. ಅದನ್ನು ಕಂಡು ನಿರ್ಮಲೆಗಂತೂ ಕಟ್ಟಾಡಿಸಿದಂತಾಯಿತು! ಆಗಲವಳು ಮುರಕ ಮಾಡುತ್ತ ಮಾಡುತ್ತ ಕಮಲಾಕಾಂತನನ್ನು ಕುರಿತು:—“ಸಾಧುಗಳೇ, ಒಂದರ ಬದಲು ಈ ಜೋಡು ಹಕ್ಕಿಗಳನ್ನೇ ನಿಮ್ಮ ಬಲೆಯಲ್ಲಿ ತಂದು ಸೇರಿಸಿರುತ್ತೇನೆ; ಆದರೆ ನೀವು ಇನ್ನು ಈ ನಿರ್ಮಲೆಯನ್ನು ಮಾತ್ರ ಮರೆಯ ಬೇಡಿರಿ ಕಂಡಿರಾ? ಇಡೀ ಜನ್ಮದ ವೃತ್ತಿಯು ಸಹಜವಾಗಿ ಕೈಸೇರುವಂತಹ ಜಾಲವನ್ನು ಇವರ ಮೇಲೆ ಒಡ್ಡಿ ಬಿಡಿರಿ. ಅಂದರಾಯಿತು.”

ಪಟ್ಟದ ಶರಣಮ್ಮನ ಆ ಮಾತುಗಳನ್ನು ಕೇಳಿ ಮೋದಗೊಂಡ ಆ ಬಿಡಾಡಿ ಸಾಧುವು ಮೆಲ್ಲನೆ ಅವಳ ಗಲ್ಲದ ಮೇಲೊಮ್ಮೆ ಚಿಟುಕು ಹೊಡೆದು ವರಪ್ರದಾನ ಮಾಡಿದನು. ಆ ಸಾಧುವು ಬಕನಂತೆ ಕೇವಲ ನಿರಿಚ್ಛನಿದ್ದನು; ಆದರೆ ಆ ನಿರ್ಮಲಾ ಶರಣಮ್ಮನ ಕಿವಿಮಾತಿನಿಂದ ವಲ್ಲಭರಾಯನು ಅರಿವೆ-ಅಂಚಿಡಿ, ಹಣ-ಕಾಸು, ವಸ್ತು-ಒಡವೆ ಮುಂತಾದ ಯಾವ ಯಾವ ಜೀನಸುಗಳನ್ನು ಪ್ರಸಾದೇಚ್ಛೆಯಿಂದ ತಂದು ಕೊಡುತ್ತಿದ್ದನೋ, ಅವೆಲ್ಲವುಗಳನ್ನು ಕೇವಲ ನಿರಿಚ್ಛೆಯಿಂದ ಸ್ವೀಕರಿಸುವ ಪ್ರಸಂಗವು ಆ ಸಾಧುವಿಗುಂಟಾಗುತ್ತಿತ್ತು; ಯಾಕಂದರೆ, ಅದು ಮಹಂತರ ಆಶ್ರಮ ಸ್ಥಾನವಾಗಿತ್ತಲ್ಲವೇ? ಭಕ್ತಗಣಗಳು ವಿನ್ನುಖರಾಗಿ ಹೋದರೆ, ಸಾಧುಗಳ ಸಾಧುತ್ವವೆಲ್ಲುಳಿದೀತು? ಅದರಿಂದ ಲೋಕಕಲ್ಯಾಣಕ್ಕಾಗಿಯೇ ದೊಡ್ಡವರ ಅವತಾರವೆಂಬ

ನಾಣ್ಣು ಡಿಗೆ ಕಳಂಕಹತ್ತೀತು.

ಈ ಬಗೆಯಾಗಿ ವಲ್ಲಭರಾಯನ ವರ್ತನವು ಹೆಂಡತಿಯ ಮೂಲಕ ದಿನದಿನಕ್ಕೆ ವಿಪರೀತವಾಗತೊಡಗಿತು. ಒಂದು ದಿನ ಕುಮುದಿನಿಗೂ ಗುರುಚರಣದ ದರ್ಶನ ಮಾಡಿಸಬೇಕೆಂಬ ಬಗ್ಗೆ ಆತನು ತನ್ನ ಹೆಂಡತಿಯೊಡನೆ ಚರ್ಚಿಸಹತ್ತಿದ್ದನು. ಇಷ್ಟ ರಲ್ಲಿ ಒಂದು ಸಾರೋಟಿ ಗಾಡಿಯು ಬಂದು ಅವರ ಬಾಗಿಲೆದುರಿಗೆ ನಿಂತಿತು. ಆಗ ನರ್ಮದೆಯು ಸಹಜವಾಗಿ ಕಿಟಕಿಯೊಳಗಿಂದ ಇಣಕಿ ನೋಡಲು, ಆ ಗಾಡಿಯೊಳ ಗಿಂದ ಪ್ರಭಾಕರನು ಇಳಿಯುತ್ತಿರುವುದು ಅವಳಿಗೆ ಕಾಣಿಸಿತು. ಆಗ ಅವಳು ತನ್ನ ಗಂಡನನ್ನು ಕುರಿತು:—“ಅಂದು ಕುಮುದಿನಿಯ ಆಭರಣಗಳನ್ನು ತಂದು ಕೊಟ್ಟು ಹೋಗಿದ್ದವರು ಬಂದಂತೆ ಕಾಣುತ್ತದೆ.” ಎಂದು ಅನ್ನಲು, ವಲ್ಲಭರಾಯನು ತಾನೂ ಕಿಟಕಿಯೊಳಗಿಂದ ಹೊರಗೆ ಇಣಕಿ ನೋಡಬೇಕೆನ್ನುವಷ್ಟರಲ್ಲಿ ಆ ಗೃಹ ಸ್ಥನು ಪಾವಟೆಗೆಗಳನ್ನೇರುತ್ತಿರುವ ಕಾಲಸಪ್ಪಳವು ಕೇಳ ಬಂದಿತು. ಪ್ರಭಾಕರ ನನ್ನು ಕಂಡು ವಲ್ಲಭರಾಯನು ನಮಸ್ಕಾರ ಮಾಡಿ “ಬನ್ನಿರಿ, ಕುಳ್ಳಿರಿ” ಎಂದಂದನು. ಪ್ರಭಾಕರನು ಸಮೀಪದ ಒಂದು ಕುರ್ಚಿಯಲ್ಲಿ ಕುಳಿತನು. ಆಗ ವಲ್ಲಭರಾಯನು ಪ್ರಭಾಕರನ ಮುಖದ ಕಡೆಗೆ ನೋಡುತ್ತ:—“ವಿಜಾಪುರದಿಂದ ಬಂದಿರೇನು?”

“ಅಹುದು; ನಾನು ಈ ಮೊದಲು ಗದಗಿನಿಂದ ಮತ್ತೆ ಬರುವೆನೆಂದು ಹೇಳಿ ಹೋಗಿದ್ದನು; ಆದರೆ ಅವಸರದ ಕೆಲಸದ ಮೂಲಕ ನಾನು ಅತ್ತಿಂಡತ್ತೇ ವಿಜಾಪುರಕ್ಕೆ ಹೋಗಬೇಕಾಯಿತು; ನನಗೆ ಆಗ ಆ ಸುಬುದ್ಧಿಯುಂಟಾಗದಿದ್ದರೆ ಭವಾನರಾಯ ನಿಗೂ ನನಗೂ ಭಿಟ್ಟಿಯೇ ಆಗುತ್ತಿರಲಿಲ್ಲ.”

ಭವಾನರಾಯನ ಹೆಸರು ಹೊರಟೊಡನೆಯೇ ವಲ್ಲಭರಾಯನ ಮುಖಚರ್ಯೆಯು ತುಸು ಬಿನ್ನವಾಯಿತು. ಭವಾನರಾಯರ ನಿಧನಕ್ಕೆ ಅಂಥ ಆಕಸ್ಮಿಕ ಪ್ರಸಂಗ ವೇನುಂಟಾಯಿತೆಂದು ಆತನು ಪ್ರಭಾಕರನಿಗೆ ಕೇಳಿದನು. ಪ್ರಭಾಕರನಿಗೆ ಭವಾನ ರಾಯನ ನಿಧನದ ನಿಜವಾದ ಕಾರಣವು ಭವಾನರಾಯನಿಂದಲೇ ತಿಳಿದಿತ್ತು; ಆದರೆ ಅದನ್ನು ಬೇರೆಯವರೆದುರಿಗೆ ಹೇಳುವಂತಿರಲಿಲ್ಲ. ಸ್ವರ್ಗಸ್ಥನಾದ ತನ್ನ ಪರಮ ಮಿತ್ರನ ಮರ್ಯಾದೆಯುಳಿಸುವದಕ್ಕಾಗಿ ಆ ಸಂಗತಿಯನ್ನು ಗೌಪ್ಯವಾಗಿರಿಸುವುದೇ ಯೋಗ್ಯವಾಗಿತ್ತು. ಅದರಿಂದ ಪ್ರಭಾಕರನು ಏನಾದರೊಂದು ಹೇಳಿ ವಲ್ಲಭ ರಾಯನ ಸಮಾಧಾನ ಮಾಡಿದನು. ಬಳಿಕ ಆತನು ಕುಮುದಿನಿಯ ಬಗ್ಗೆ ವಲ್ಲಭ ರಾಯನನ್ನು ಕೇಳಿದನು. ಕುಮುದಿನಿಯ ಬಗ್ಗೆ ತನಗೆ ಏನು ಅನಿಸುತ್ತಿತ್ತೋ ಅದನ್ನು ಆತನು ಪ್ರಭಾಕರನಿಗೆ ಮರೆಮಾಜದೆ ತಿಳಿಸಿದನು. ಕುಮುದಿನಿಯ ಭ್ರಮಿಷ್ಯವೃತ್ತಿ ಯನ್ನು ವಲ್ಲಭರಾಯನ ಮುಖದಿಂದ ಕೇಳಿ ಪ್ರಭಾಕರನಿಗೆ ಕೆಡಕೆನಿಸಿತು. ಅದರಿಂದ ಅವನು “ರಾಯರೇ ತಮ್ಮ ಪ್ರೀತಿಯ ಜನರ ಮರಣದ ಆಕಸ್ಮಿಕ ಸಂಗತಿಯಿಂದ ನಮ್ಮ-ನಿಮ್ಮಗಳ ಮನಸ್ಸಿನ ಮೇಲೆಯೇ ಇಷ್ಟು ವಿಲಕ್ಷಣ ಪರಿಣಾಮವಾಗುತ್ತಿರಲು, ಕುಮುದಿನಿಯಂತಹ ಕಂದಮ್ಮನಿಗೆ ನೆನಿಸಿರಬಹುದು? ಇರಲಿ. ಸದ್ಯಕ್ಕೆ ಅವಳು

ಎಲ್ಲರುತ್ತಾಳೆ?"

“ಕೆಳಗೆ ಅವಳು ನಿಮ್ಮ ದೃಷ್ಟಿಗೆ ಬೀಳಲಿಲ್ಲೇನು?” ಎಂದು ವಲ್ಲಭರಾಯನು ನರ್ಮದೆಯ ಕಡೆಗೆ ಹೊರಳಿ ನೋಡುತ್ತ ನುಡಿದನು; ಹಾಗೂ ನರ್ಮದೆಯನ್ನು ಕುರಿತು:—“ನೀನು ಹೋಗಿ ಕುಮುದಿನಿಯನ್ನು ಇಲ್ಲಿಗೆ ಕಳಿಸಿಕೊಡು” ಎಂದು ಅಜ್ಜಾ ಪಿಸಿದನು. ಕೂಡಲೆ ನರ್ಮದೆಯು ಕೆಳಗಿಳಿದು ಹೋಗಲು. ಪ್ರಭಾಕರನು:—“ವಲ್ಲಭರಾಯರೇ, ನಾನು ಬಿರೊಂದು ಉದ್ದೇಶದಿಂದಿಲ್ಲಿಗೆ ಬಂದಿರುತ್ತೇನೆ. ಕುಮುದಿನಿಯನ್ನು ನಾಲ್ಕು ದಿನ ವಿಜಾಪುರಕ್ಕೆ ಕರೆದೊಯ್ದರೆ ಅವಳ ಮನಸ್ಸಿನ ಸ್ಥಿತಿಯು ತುಸು ಬದಲಾದೀತಲ್ಲದೆ, ಅವಳ ತಾಯಿಗೂ ತುಸು ಸಮಾಧಾನವೆನಿಸಬಹುದಾಗಿದೆ.”

ಪ್ರಭಾಕರರೇ, ಕುಮುದಿನಿಯನ್ನು ನಿಮ್ಮೊಡನೆ ಕಳಿಸಿಕೊಡಲು ನನ್ನ ಅಡ್ಡಿಯಿಲ್ಲ; ಆದರೆ ಅವಳು ಬರಲಿಕ್ಕೆ ಒಪ್ಪುವಳೋ? ವಲ್ಲಭರಾಯನು ಹೀಗೆ ಅನ್ನುತ್ತಿರಲು, ಕುಮುದಿನಿಯು ಅಟ್ಟಿಪನ್ನೆಂರಿ ಬಂದಳು. ಪ್ರಭಾಕರನನ್ನು ಕಂಡ ಕೂಡಲೆ ಅವಳ ಅಂತಃಕರಣವು ಉಕ್ಕೇರಿತು. ಪ್ರಭಾಕರನು ಆಕೆಯ ಕಡೆಗೆ ಕರುಣಾಪೂರ್ಣದೃಷ್ಟಿಯಿಂದ ನೋಡುತ್ತ:—“ಕುಮುದಿನೀ, ದೈವದ ಮುಂದೆ ಯಾರ ಆಟ ನಡೆಯುವದು? ನಿನ್ನ ಸುಖ-ಶಾಂತಿಗಳನ್ನು ನೋಡಲಿಕ್ಕೆ ಭವಾನರಾಯರು ಇನ್ನೂ ಕೆಲ ದಿನ ಬದುಕಿರಬೇಕಾಗಿತ್ತು; ಆದರೆ ದೈವಲೀಲೆಯನ್ನು ವರ್ಣಿಸುವರಾರು? ನೀನು ನಿನ್ನ ಕಣ್ಣುಗಳನ್ನೊರಸು. ಹೀಗೆ ಅತ್ತು-ಅತ್ತು ಸುಮ್ಮನೆ ಜೀವಕ್ಕೆ ತೊಂದರೆ ಮಾಡಿಕೊಳ್ಳಬೇಡ. ತಮ್ಮ ಜನರು ಎಷ್ಟು ಜೀರ್ಣರಾದರೂ ಅವರು ತಮಗೆ ಜೀಕೇ ಅನಿಸುವದು”

“ಅವನು ಹೇಗಿರುವಳು?” ಕುಮುದಿನಿಯು ಕಣ್ಣು ಸ್ಕೂರಿಸುತ್ತ ಕೇಳಲು,

“ನಿನ್ನನ್ನು ನಾಲ್ಕು ದಿನ ಕರೆತರಬೇಕೆಂದು ಹೇಳಿ ಅವರು ನನ್ನನ್ನು ಕಳಿಸಿಕೊಟ್ಟಿರುತ್ತಾರೆ; ನೀನು ಅಲ್ಲಿಗೆ ಕೆಲ ದಿನಗಳ ಮಟ್ಟಿಗೆ ಬರುತ್ತೀಯಷ್ಟೆ?”

“ನಾನೇನು ಹೇಳಲಿ? ಭಾವನವರು ಹೇಗೆ ಹೇಳುವರೋ ಹಾಗೆ ಕೇಳುವವಳು” ಎಂದು ಕುಮುದಿನಿಯು ಕೆಳವೋರೆಯಿಂದ ನುಡಿಯಲು,

“ಒಳ್ಳೇದು. ನೀನಿನ್ನು ನಿನ್ನ ಕೆಲಸಕ್ಕೆ ಹೊರಡು. ನಾನೂ ವಲ್ಲಭರಾಯರೂ ಆ ಬಗ್ಗೆ ಆಲೋಚಿಸುತ್ತೇವೆ” ಹೀಗೆಂದು ಪ್ರಭಾಕರನು ಹೇಳಲು, ಕುಮುದಿನಿಯು ಅಲ್ಲಿಂದ ಕೆಳಗೆ ಹೊರಟಳು. ಆಗ ವಲ್ಲಭರಾಯನು ಅವಳನ್ನು ಹೋಗಗೊಡದೆ, “ಕುಮುದಿನೀ, ಇಂದು ಈ ಅಭಾಗ್ಯತರ ಭೋಜನವು ನಮ್ಮಲ್ಲಿಯೇ ಆಗತಕ್ಕದ್ದು.”

ಕುಮುದಿನಿಯು “ಒಳ್ಳೇದೆ”ಂದು ಹೇಳಿ, ಕೆಳಗಿಳಿದು ಹೋದಳು. ಬಳಿಕ ಪ್ರಭಾಕರನು:—“ವಲ್ಲಭರಾಯರೇ, ಈ ಮೊದಲಿಗಿಂತ ಈಕೆಯು ಹೆಚ್ಚಾಗಿ ಸೊರಗಿರುತ್ತಾಳೆ.”

ವಲ್ಲಭ:—ಹೈದೋಗದಂತಹ ಬೇರೆ ಕಠಿಣ ರೋಗವಿರುವದೇ?

“ಅದಿರಲಿ. ವಲ್ಲಭರಾಯರೇ, ತಾವು ಕುಮುದಿನಿಯನ್ನು ನನ್ನೊಡನೆ ವಿಜಾ ಪುರಕ್ಕೆ ಕಳಿಸಿ ಕೊಡುವಿರಷ್ಟೇ?”

“ಪ್ರಭಾಕರಪಂತರೇ, ಮನೆಯ ಯಜಮಾನನೆಂದು ನಾನು ಅವಳನ್ನು ನಿನ್ನೊಡನೆ ಕಳಿಸಲಿಕ್ಕೆ ಒಪ್ಪುತ್ತಿದ್ದರೂ, ನೀವು ಆಕೆಯ ಗಂಡನನ್ನು ಕೇಳುವದೇ ವಿಹಿತವು.”

ವಲ್ಲಭರಾಯನ ಬಾಯಿಂದ ಈ ಶಬ್ದಗಳು ಹೊರ ಹೊರಡುತ್ತಿರುವಷ್ಟರಲ್ಲಿ ಇದುವರೆಗೆ ಹೊರಗೆ ಹೋಗಿದ್ದ ಶಂಕರರಾಯನು ಅಲ್ಲಿಗೆ ಬಂದೇ ಬಿಟ್ಟನು; ಹಾಗೂ ಪ್ರಭಾಕರನನ್ನು ಕಂಡು ನಮಿಸಿ “ಯಾವಾಗ ಬಂದಿರಿ?” ಎಂದು ಪ್ರಶ್ನೆ ಮಾಡಿದನು. ಪ್ರಭಾಕರನು ತಮ್ಮಲ್ಲಿಗೆ ಬಂದ ಕಾರಣವನ್ನು ವಲ್ಲಭರಾಯನು ತನ್ನ ತಮ್ಮನಿಗೆ ತಿಳಿಸಿದನು. “ನಿಮ್ಮ ಮನಸ್ಸಿಗೆ ಸರಿದೋರಿದಂತೆ ಮಾಡಬಹುದೆ”ಂದು ಶಂಕರರಾಯನು ಅಣ್ಣನಿಗೆ ಹೇಳಲು, ಅವರಿಬ್ಬರಿಂದಲೂ ಕುಮುದಿನಿಯ ಪ್ರಯಾಣಕ್ಕೆ ಸಮ್ಮತಿ ದೊರೆಯಿತು. ಊಟವಾದ ಮೇಲೆ ಅವರಿಬ್ಬರೂ ಅದೇ ಉಪ್ಪರಿಗೆಯ ಮೇಲೆ ವಾಮಕುಕ್ಷಿಗಾಗಿ ಪವಡಿಸಿದರು. ಇಳಿಹೊತ್ತಿನಲ್ಲಿ ನಿರ್ಮಲಾ ಶರಣಮ್ಮನು ಬರಲು, ನರ್ಮದೆಯು ಅವಳೊಡನೆ ಕೆಳಗಿನ ಕೋಣೆಯಲ್ಲೇ ಮಾತಾಡುತ್ತ ಕುಳಿತಳು. ಶಂಕರರಾಯನು ಮಾತ್ರ ಕುಮುದಿನಿಯೊಡನೆ ತನ್ನ ಕೋಣೆಯಲ್ಲಿ ಮಾತನಾಡುತ್ತ ಕುಳಿತನು.

ತನ್ನ ಮಲತಾಯಿಯಾದ ಸರಸಿಯು ಒಂದೇಸವನೆ ತನ್ನನ್ನು ಪೀಡಿಸುತ್ತಿದ್ದರೂ ಕುಮುದಿನಿಯು ನಿಷ್ಕ್ಲಿಷ್ಟವಾದ ಮನಸ್ಸಿನಲ್ಲಿ ಅವಳ ಬಗ್ಗೆ ಕೊಂಚವೂ ಅನಾದರ-ಅಸಡ್ಡೆಗಳಿರದ್ದರಿಂದ, ಆ ತನ್ನ ಮಲತಾಯಿಯು ತನ್ನ ಸತ್ಯಾನುಶರ್ಮಾಡುವದಕ್ಕಾಗಿ ಕಾರಸ್ಥಾನಗಳನ್ನು ಹೂಡಿರಬಹುದೆಂಬದರ ಅನುಮಾನವು ಆ ನಿಷ್ಪಾಪ ಅಂತಃಕರಣದ ಯುವತಿಯಲ್ಲಿ ಒಮ್ಮೆ ಕೂಡ ಉಂಟಾಗಿರಲಿಲ್ಲ. ಅದರಿಂದ ತಾನು ಒಮ್ಮೆ ತನ್ನ ಮಲತಾಯಿಯನ್ನು ಕಂಡು ಬರಬೇಕೆಂದು ಕುಮುದಿನಿಗೆ ಅನಿಸ ಹತ್ತಿತು. “ನೀನು ವಿಜಾಪುರಕ್ಕೆ ಹೋಗುತ್ತೀಯೇನು?” ಎಂದು ಶಂಕರರಾಯನು ಕೇಳಿದೊಡನೆಯೇ ಹೋಗಿ ಬರುತ್ತೇನೆಂದು ಅವಳು ಹೇಳಿದಳು. ಶಂಕರರಾಯನಾದರೂ ಅವಳಿಗೆ ಯಾವ ಬಗೆಯ ಆತಂಕವನ್ನೂ ಮಾಡದೆ ಸಮ್ಮತಿಯನ್ನಿತ್ತನು. ಅದರಿಂದ ಅಂದು ರಾತ್ರಿಯ ಊಟವಾದ ಬಳಿಕ ಕುಮುದಿನಿಯು ಪ್ರಭಾಕರನೊಡನೆ ವಿಜಾಪುರಕ್ಕೆ ಹೊರಟಳು.

ಸಾಯುವ ಕಾಲಕ್ಕೆ ಭವಾನರಾಯನು “ನನ್ನ ಮಗಳನ್ನು ಈ ನನ್ನ ೨ನೇ ಹೆಂಡತಿಯಾದ ಚಂಡಾಲ ಸರಸಿಯ ಕೈಯಿಂದ ಪಾರುಮಾಡಿರಿ” ಎಂದು ನಿಕ್ಷುಣ್ಣವಾಗಿ ಹೇಳಿದ್ದರೂ ಪ್ರಭಾಕರನು ಆ ಕುಮುದಿನಿ ಎಂಬ ಹರಿಣಿಯನ್ನು ಸರಸಿಯೆಂಬ ಹೆಣ್ಣುಹುಲಿಯ ಗುಹೆಗೆ ಕರೆದೊಯ್ಯುತ್ತಿರುವದನ್ನು ಕಂಡು ವಾಚಕರು ಘೋರ ಳಾದ ಚಿಂತೆಗೊಳಗಾಗದಿರರು; ಆದರೆ ವಸ್ತುಸ್ಥಿತಿಯು ಬೇರೆಯಿತ್ತು. ಕುಮುದಿನಿ

ಯನ್ನು ನಾಲ್ಕು ದಿನಗಳ ಮಟ್ಟಿಗೆ ತನ್ನ ಮನೆಗೆ ಕರೆದೊಯ್ದು ಅವಳನ್ನು ಸಂತ್ಯಾಸಿ ಕಳಸಬೇಕೆಂದು ಪ್ರಭಾಕರನ ಮನೋಗತವಾಗಿತ್ತು; ಆದರೆ ಭವಾನರಾಯ ಹಾಗೂ ತನ್ನಲ್ಲಿ ಎಷ್ಟೋ ಸ್ನೇಹವಿದ್ದರೂ, ನಾಮಮಾತ್ರಕ್ಕೆ ಕುಮುದಿನಿಯ ಮಲತಾಯಿಯೆಂಬವಳು ಬಳ್ಳಾರಿಯಲ್ಲಿರುತ್ತಿರಲು, ಕುಮುದಿನಿಯಂತಹ ಯುವತಿಯನ್ನು ತಮ್ಮಲ್ಲಿಗೇ ಕಳಿಸಿಕೊಡರೆಂದು ವಲ್ಲಭರಾಯನಿಗೆ ತಿಳಿಸುವದು ಪ್ರಭಾಕರನಿಗೆ ಯೋಗ್ಯವೆನಿಸಲಿಲ್ಲ; ಮತ್ತು ಒಂದು ವೇಳೆ ಆತನು ಹಾಗೆ ಅಂದಿದ್ದರೆ ಅದು ವಲ್ಲಭರಾಯನಿಗಾದರೂ ಸರಿದೋರುವದೋ ಇಲ್ಲವೋ ಎಂಬ ಬಗ್ಗೆ ಅವನಿಗೆ ಅನುಮಾನವೆನಿಸಿದ್ದರಿಂದ, ಶುದ್ಧ ಹೇತುವಿಗಾಗಿ ಕ್ಷಣಹೊತ್ತಿನ ವರೆಗೆ ಸುಳ್ಳಾಡುವ ಪಾಪವನ್ನು ಆತನು ಆಚರಿಸಿದ್ದನು.

ಬಳ್ಳಾರಿಗೆ ತಲುಪುತ್ತಲೆ ಪ್ರಭಾಕರನು ಒಂದು ಬಾಡಿಗೆಯ ಝಟಿಕಾ ಬಂಡಿಯನ್ನು ಗೊತ್ತುಮಾಡಿ ಅದನ್ನು ತನ್ನ ಬಿಡಾರಿಗೆ ಸಾಗಿಸಲು ಹೇಳಿದನು. ಆಗ ಕುಮುದಿನಿಯು: “ಅವನು ಈಗ ಮೊದಲಿನ ಮನೆಯನ್ನು ಬಿಟ್ಟಿರುವಳೇನು?” ಎಂದು ಕೇಳಲು, ಪ್ರಭಾಕರನು ಅವಳಿಗೆ ಏನೇನೋ ಹೇಳಿ ಅವಳನ್ನು ಸುಮ್ಮನಿರಿಸಿದನು. ಕುಮುದಿನಿಯು ಪ್ರಭಾಕರನ ಮನೆಗೆ ಹೋಗಲು, ಆತನ ಹೆಂಡತಿಯು ಅವಳನ್ನು ಬಹು ಮಮತೆಯಿಂದ ಕಂಡಳು; ಕುಮುದಿನಿಯ ಮನಸ್ಸನ್ನು ನಾನಾ ಪರಿಯಿಂದ ಸಮಾಧಾನ ಪಡಿಸಿದಳು. ಅದರಿಂದ ಕುಮುದಿನಿಯು ಅಂದಿನ ಮಟ್ಟಿಗಾದರೂ ತನ್ನ ಎಲ್ಲ ದುಃಖವನ್ನು ಮರೆತು ಬಿಟ್ಟಳು.

ತನ್ನ ಹೆಂಡತಿಯು ಡಬ್ಬಿಯಿಂದ ಅಪ್ಪಳಿಸಿದ ವೆಟ್ಟಿನಿಂದ ಭವಾನರಾಯನು ಮುಂದೆ ಒಂದೆರಡು ದಿನಗಳಲ್ಲಿಯೇ ಕಾಲವಾಗಿದ್ದನು. ಭವಾನರಾಯನು ತೀರಿದ ನಂತರ ಸರಿಸಿಯು ಆ ತನ್ನ ಮೊದಲನೇ ಮನೆಯಲ್ಲೇ ಇರುತ್ತಿದ್ದಳು. ಇನ್ನು ಎಲ್ಲಿಯಾದರೂ ಬೇರೆ ಚಿಕ್ಕ ಮನೆಯನ್ನು ನೋಡಿಕೊಂಡು ಅಲ್ಲಿಗೆ ಹೋಗಿರಬೇಕೆಂದು ಅವಳು ನಿಶ್ಚಯಿಸಿದ್ದಳು; ಆದರೆ ಇನ್ನೂ ಹಾಗೆ ಮಾಡಿರಲಿಲ್ಲ. ಮೊದಲೇ ಮರ್ಕಟ; ಅದಕ್ಕೆ ಸರಿ ಕಂಡಿಸಿ, ಮತ್ತೆ ಚೀಳು ಕಟ್ಟಿಸಿದರೆ ಹೇಗಾಗುವದೋ ಹಾಗೆಯೇ ಆ ಸರಸಿಯ ಮನಸ್ಸು ತಿಯಾಗಿತ್ತು. ಭವಾನರಾಯನ ಆ ಆಕಸ್ಮಿಕ ನಿಧನಕ್ಕೆ ತನ್ನ ಮಲಮಗ ಳಾದ ಆ ಮೋಡಿ ಕುಮುದಿನಿಯೇ ಕಾರಣಳೆಂದು ಆ ಸಟವಿಯ ಖಾತ್ರಿಯಾದ್ದರಿಂದ, ಅವಳು ಕುಮುದಿನಿಯನ್ನು ಒಂದೇ ಸವನೆ ಶಪಿಸುತ್ತಿದ್ದಳು. ನಾನು ನಮ್ಮವ್ವ ನನ್ನೊಮ್ಮೆ ಕಂಡು ಬರುತ್ತೇನೆಂದು ಕುಮುದಿನಿಯು ಮರುದಿನ ಪ್ರಭಾಕರನಿಗೆ ಕೇಳಿದಳು; ಆದರೆ ಆತನು ಆಕೆಯನ್ನು ಸರಸಿಯ ಕಡೆಗೆ ಹೋಗಗೊಡಲಿಲ್ಲ. ನೀನು ಗಂಡನ ಮನೆಗೆ ಹೊರಡುವ ಮೊದಲು ನಾವೆಲ್ಲರೂ ಕೂಡಿ ಹೋಗಿ ಒಮ್ಮೆ ನಿಮ್ಮ ಮಲತಾಯಿಯನ್ನು ಕಾಣೋಣವೆಂದು ಹೇಳಿ, ಕುಮುದಿನಿಯನ್ನು ಸುಮ್ಮನಿರಿಸಿದನು. “ನಿನ್ನನ್ನು ಕಂಡು ನಿನ್ನ ತಾಯಿಯ ದುಃಖವು ಹೆಚ್ಚಿತೆ” ಎಂದು ಪ್ರಭಾಕರನು ಹೇಳಿದ ಮಾತು ಕುಮುದಿನಿಗೆ ಸರಿದೋರಿದ್ದರಿಂದ, ಅವಳೂ ತೆಪ್ಪಗಾದಳು.

ಕುಮುದಿನಿಯು ಪ್ರಭಾಕರನೊಡನೆ ವಿಜಾಪುರಕ್ಕೆ ಹೊರಟು ಹೋದ ಮರು ದಿನ ಬೆಳಿಗ್ಗೆ ವಲ್ಲಭರಾಯನು ತನ್ನ ಮನೆಯ ತಲೆಬಾಗಿಲ ಬಳಿಯಲ್ಲಿ ಸಹಜವಾಗಿ ನಿಂತುಕೊಂಡಿದ್ದನು. ನರ್ಮದೆಯು ಅಡಿಗೆಯ ಮನೆಯಲ್ಲಿವಳು ಶಂಕರರಾಯನು ಎಲ್ಲಿಯೋ ಹೊರಗೆ ಹೋಗಿದ್ದನು. ಇಷ್ಟರಲ್ಲಿ ಪೋಷ್ಯಮನ್ನನು ಬಾಗಿಲ ಬಳಿಗೆ ಬಂದು ಕುಮುದಿನಿಯ ಹೆಸರಿನ ಒಂದು ಪತ್ರವನ್ನು ವಲ್ಲಭರಾಯನ ಕೈಗಿತ್ತನು. ಪತ್ರದ ಮೇಲಿನ ಅಕ್ಷರಗಳನ್ನು ಓದಿ ಅದು ಸರಸಿಯಿಂದಲೇ ಬಂದಿರಬೇಕೆಂದು ತರ್ಕಿಸಿ, ವಲ್ಲಭರಾಯನು ಅದನ್ನು ಅಟ್ಟಕ್ಕೆ ತಕ್ಕೊಂಡು ಹೋದನು. ಶಂಕರರಾಯನು ಬಂದ ಮೇಲೆ ಅವನಿಗೆ ಅದನ್ನು ಕೊಡಬೇಕೆಂದು ಯೋಚಿಸಿ, ಆ ಪತ್ರದ ಮೇಲೆ ಮೂಡಿದ್ದ ಪೋಷ್ಯನ ಮುದ್ರೆಗಳನ್ನು ನೋಡುತ್ತ ಕುಳಿತನು. ಇಷ್ಟರಲ್ಲಿ ಆತನ ಮನಸ್ಸಿನಲ್ಲಿ ಏನು ಬಂದಿತೋ ಅದಾರು ಬಲ್ಲರು? ಅವನು ಆ ಪತ್ರದ ಚೀಲವನ್ನು ಹರಿದು ಒಳಗಿನ ಪತ್ರವನ್ನು ಓದತೊಡಗಿದನು. ಪತ್ರವನ್ನೋದುವದು ಮುಂದರಿಂದ ಹಾಗೆ ವಲ್ಲಭರಾಯನ ಮುಖಚರ್ಯೆಯು ಭಯಂಕರವಾಗಿ ತೋರತೊಡಗಿತು. ಆತನ ಕಣ್ಣುಗಳು ಕೆಕ್ಕರಿಸಿದವು. ಸಂತಾಪಾತಿರೇಕದಿಂದ ಆತನ ತಲೆಯೊಳಗಿಂದ ಅಗ್ನಿ ಜ್ವಾಲೆಗಳು ಹೊರಚಿಮ್ಮುತ್ತಿದ್ದವು. ಆಗ ಆತನು ದವಡೆಯನ್ನು ಕಚ್ಚುತ್ತ ತನ್ನ ಪತ್ನಿಗೆ ತಾನೇ:—“ಈ ಸೆಟವಿಯು ನಮ್ಮ ಮನೆತನದ ಮರ್ಯಾದೆಗೆ ಕಲಂಕ ಹಚ್ಚಿದಳು! ನಮ್ಮ ಶಂಕರನನ್ನು ಮೋಸಗೊಳಿಸಿದಳು. ನಿನ್ನೆ ಬಂದಿದ್ದ ಆ ನೀಚನು ಬೇರೆ ಯಾರೂ ಆಗಿರದೆ....”

ವಲ್ಲಭರಾಯನ ಮುಖದಿಂದ ಆ ಅಭದ್ರ ಶಬ್ದಗಳು ಹೊರಟಿದ್ದರೂ ಆ ನಿಷ್ಪಾಪ ಕುಮುದಿನಿಯ ಮೇಲೆ ಇಲ್ಲದ ಸಲ್ಲದ ಆರೋಪಗಳನ್ನು ನಾವು ಹೊರಿಸಲಾರೆವು. ಹಾಗೂ ವಲ್ಲಭರಾಯನಿಗಾದರೂ ನಾವು ಹೇಳುವದೇನೆಂದರೆ:—ವಲ್ಲಭರಾಯರೇ, ನೀವು ಒಳ್ಳೇ ಬುದ್ಧಿ ವಂತರು. ಪೋಕ್ತರು. ಸಮಂಜಸರು. ನಿಮ್ಮಂಥವರಿಗೆ ಬುದ್ಧಿ ಹೇಳುವದೆಂದರೆ, ನಮ್ಮದು ನಮಗೆ ಹೇಗೆ ಹೇಗೋ ಅನಿಸುತ್ತದೆ. ರಾಯರೇ, ನಿಮ್ಮ ಜಾಣತನವೆಲ್ಲಿ ಅಡಗಿತು? ಆ ಲಚ್ಯಾನು ಮೇಲ್ವಿಳಾಸವನ್ನು ಸರಿಯಾಗಿ ಬರೆಯದ್ದರಿಂದ ಆ ಪತ್ರವು ಹಲವು ಊರಿಗೆ ಹೋಗಿ ಅಲ್ಲಲ್ಲಿಯೂ ಪೋಷ್ಯನ ಮುದ್ರೆಗಳನ್ನೊತ್ತಿಸಿ ಕೊಂಡು ಇಂದು ಅದು ನಿಮ್ಮಲ್ಲಿಗೆ ಬಂದಿದೆ. ಇಂಥ ನೀಚ ಕೆಲಸ ಮಾಡುವಾಗ ಮೊದಲನೇ ದಿನವೇ ಪತ್ರ ಕಳಿಸಿ, ಮರುದಿನವೇ ಸ್ವಂತ ಬರುವಂತಹ ಮೂರ್ಖನಾವನಾದರೂ ಇರಬಹುದೇ? ರಾಯರೇ, ಪ್ರಭಾಕರರ ವಯಸ್ಸಿನ ಕಡಿಗಾದರೂ ನೋಡಬಹುದಲ್ಲವೇ? ಕುಮುದಿನಿಯು ಅವರಿಗೆ ಮೊಮ್ಮಕ್ಕಳು-ಮರಿಮಗಳಾಗಿ ಒಪ್ಪಬಹುದಾಗಿದೆ. ಅದರಿಂದ ರಾಯರೇ, ಈಗಿನ ನಿಮ್ಮ ವರ್ತನವು ತೀರ ವಿಪರೀತವಾಗಿದೆ.

ಸರಸಿಯು ಈ ಮೊದಲೊಮ್ಮೆ ತನ್ನ ಹಸ್ತಕ ಪಾತ್ರನಾದ ಲಚ್ಯಾ ಎಂಬವನಿಂದೊಂದು ಇಂಥದೇ ಅಭದ್ರವಾದ ಪತ್ರವನ್ನು ಕುಮುದಿನಿಯು ಹೆಸರಿಗೆ ಬರೆಯಿಸಿ ಹಾಕಿಸಿದ್ದಳು. ಆ ಪತ್ರವು ಕುಮುದಿನಿಯು ಬಲ್ಲಾರಿಯಲ್ಲಿ ತನ್ನ ಮನೆಯಲ್ಲಿರು

ವಾಗಲೇ ಬಂದಿತ್ತು. ಅವಳು ಆ ಪತ್ರದ ಸಂಗತಿಯನ್ನೋದಿಕೊಂಡಂದಿನಿಂದಲೇ ಭ್ರಮಿಷ್ಯಳಂತಾಗಿದ್ದಳು. ತಂದೆಯ ಮರಣದ ದುಃಖಕ್ಕಿಂತ ಆ ಪತ್ರದೊಳಗಿನ ಜಹಾಲ ಶಬ್ದಬಾಣಗಳಿಂದ ಅವಳ ತಲೆಯು ತಾಳಗೆಟ್ಟಿತ್ತು. ಇಂಥ ಪತ್ರವು ಮತ್ತೆ ಬಂದು ಮನೆಯವರ ಕೈಗೆಲ್ಲಿ ಬೀಳುವದೋ? ಎಂದು ಅವಳು ಬಳ್ಳಾರಿಯಲ್ಲಿರುವ ವರೆಗೆ ಪ್ರೋಷ್ಟಮನ್ನನು ಬರುವ ಕಾಲಕ್ಕೆ ಧಾವಿಸಿ ತಲೆಬಾಗಲ ಕಡೆಗೆ ಹೋಗುತ್ತಿದ್ದಳು. ಭವಾನರಾಯನು ತೀರಿಕೊಂಡ ಬಳಿಕಂತೂ ಕುಮುದಿನಿಯ ವಿಷಯದ ಸರಸಿಯ ಮಾತೃರ್ಯಕ್ಕೆ ಮೇರೆಯುಳಿಯಲಿಲ್ಲ. ಆದರಂದ ಅವಳು ತನ್ನ ಅಭಿಭಾವಕನಾದ ಲಚ್ಯಾನಿಂದ ಬಳ್ಳಾರಿಗೆ ಮತ್ತೊಂದು ಪತ್ರ ಬರೆಯಿಸಿ, ಅದರಲ್ಲಿ ಕುಮುದಿನಿ-ಪ್ರಭಾಕರ ಇವರಲ್ಲಿ ಅನೀತಿ ಸಂಬಂಧವಿರುವದೆಂಬದನ್ನು ವ್ಯಕ್ತಗೊಳಿಸಿದ್ದಳು. ಲಚ್ಯಾನು ಈ ಸಾರೆ ಪತ್ರದ ಮೇಲ್ವಿಳಾಸ ಬರೆಯುವಾಗ ಬಳ್ಳಾರಿಯಲ್ಲಿ ಚಿ|| ಕುಮುದಿನಿ ಶಂಕರರಾವ ದೇಸಾಯಿ ಎಂದಿಷ್ಟು ವಿಳಾಸ ಬರೆದಿದ್ದನೇ ಹೊರತು, ಮನೆ ನಂಬರು, ಓಣಿ ಮುಂತಾದವುಗಳನ್ನು ಬರೆಯಲಿಕ್ಕೆ ಮರೆತಿಟ್ಟನು. ಅದರಿಂದ ಅದು ವಿಜಾಪುರದಿಂದ ಹೊರಟ ಮರುದಿನವೇ ಬಳ್ಳಾರಿಗೆ ಬಂದಿದ್ದರೂ, ಆ ವಿಶಾಲವಾದ ಪಟ್ಟಣದಲ್ಲಿ ಕುಮುದಿನಿಯ ಪತ್ನಿ ಹಚ್ಚಲಿಕ್ಕೆ ಪೋಷ್ಠಿನ ಜವಾನನಿಗೆ ಅಷ್ಟೊಂದು ದಿನಗಳು ಬೇಕಾದವು. ಇರಲಿ.

ಸರಸಿಯು ಲಚ್ಯಾನ ನೆರವಿನಿಂದ ಯಾವ ಪಿಶಾಚಿ ಭಾವನೆಯಿಂದ ಆ ಪತ್ರವನ್ನು ಬರೆಯಿಸಿದ್ದಳೋ, ಅದೇ ಪ್ರಕಾರವಾಗಿ ಆ ಪತ್ರವನ್ನೋದಿದ ಬಳಿಕ ವಲ್ಲಭರಾಯನ ಮನೋವೃತ್ತಿಯೂ ಪಿಶಾಚಿ ನೃತ್ಯವನ್ನು ಮಾಡಹತ್ತಿತು. ಶಂಕರರಾಯನು ಮನೆಗೆ ಬಂದ ಬಳಿಕ ವಲ್ಲಭರಾಯನು ಆ ಪತ್ರವನ್ನು ಆತನಿಗೆ ತೋರಿಸಿ ಆತನ ಮನಸ್ಸನ್ನು ಶಾಂತಗೊಳಿಸಲು ಪ್ರಯತ್ನಿಸಿದನು; ಆದರೆ ಅದು ಶಾಂತವಾಗುವ ಬದಲು ಮತ್ತಿಷ್ಟು ಪ್ರಕ್ಷುಬ್ಧವಾಗಿ, ಆತನ ಅಂತರಂಗದಲ್ಲೂ ಪಿಶಾಚಿನೃತ್ಯವಾಡಹತ್ತಿತು! ಸ್ವಲ್ಪ ಹೊತ್ತಿನಲ್ಲಿ ವಿವೇಕಿಯಾದ ವಲ್ಲಭರಾಯನು ತುಸ ಶಾಂತನಾಗಿ, ಈ ಬಗ್ಗೆ ಏನು ಮಾಡಬೇಕೆಂದು ಯೋಚಿಸತೊಡಗಿದನು. ಎಷ್ಟೋ ಹೊತ್ತು ಯೋಚಿಸಿದ ಬಳಿಕ ಈ ಪತ್ರದ ಸಂಗತಿಯನ್ನು ಬೇರೆ ಯಾರ ಮುಂದೂ ಉಚ್ಚರಿಸಬಾರದೆಂದು ನಿಶ್ಚಯಿಸಿಕೊಂಡು “ಕುಮುದಿನಿಯು ಇಷ್ಟರಲ್ಲಿ ನಿಮ್ಮಲ್ಲಿಗೆ ಬಂದಿರಬಹುದು. ಗೃಹಕ್ಕೆ ತ್ಯದ ಅಡಚಣೆಯ ಸಲುವಾಗಿ ಅವಳನ್ನು ಬೇಗನೆ ಮರಳಿ ಕರೆಯಿಸಬೇಕಾಯಿತು. ಕಾರಣ ಈ ಪತ್ರ ತಲುಪುತ್ತಲೆ ಅವಳನ್ನು ಪ್ರಭಾಕರರೊಡನೆ ಕಳಿಸಿಕೊಡಬೇಕು. ಈ ಪತ್ರವು ಅರ್ಜುಂಟೆ ಟೆಲಿಗ್ರಾಮ್ ಎಂದು ತಿಳಿಯತಕ್ಕದ್ದು.” ಎಂಬ ಸಂಗತಿಯು ಕಾರ್ಡನ್ನು ಗೀಚಿ ವಿಜಾಪುರಕ್ಕೆ ಸರಸಿಯ ವಿಳಾಸಕ್ಕೆ ಕಳಿಸಿದನು; ಹಾಗೂ

“ಭೃಂಗ ಕೇಳಲು ಚಂದ | ಹಂಗ ನೋಡಲು ಚಂದ |

ಭಂಗವಿಲ್ಲದಾ-ನುಡಿ ಚಂದ ಸಜ್ಜನರ | ಸಂಗವೇ ಚಂದ |”

ಎಂಬ ಸರ್ವಜ್ಞೋಕ್ತಿಯಂತೆ ಕಮಲಾಕಾಂತ ಸಾಧುವಿನೆಡೆಗೆ ನಡೆದನು.

ಸಮಾನಶೀಲೇ ವ್ಯಸನೇಷು ಸಖ್ಯಂ |

ಭವಾನರಾಯನ ಮರಣಕ್ಕೆ ಕಾರಣವಾದ ಸರಸಿಯ ಆಚರಣೆಯಿಂದ ಸರಸಿಯು ಎಂಥ ಮನುಷ್ಯಳೆಂಬದು ವಾಚಕರಿಗನ್ನೂ ಚೆನ್ನಾಗಿ ಅವಗತವಾಗಿರುವುದಿಲ್ಲ ನಾವು ಇನ್ನು ಸರಸಿ, ಭವಾನರಾಯ ಹಾಗೂ ಕುಮುದಿನಿಯರ ಪೂರ್ವವೃತ್ತವನ್ನು ನಮ್ಮ ವಾಚಕರಿಗಾಗಿ ಸಂಕ್ಷೇಪಿಸಿ ತಿಳಿಸುವೆವು.

ಕುಮುದಿನಿಯು ಸರಾಸರಿ ಎಂಟು ವರ್ಷದವಳಾದಾಗ ಆಕೆಯ ಹಡೆದವ್ವನು ಆಕಸ್ಮಿಕವಾಗಿ ತೀರಿಕೊಂಡಳು. ಪ್ರಿಯ ಪತ್ನಿಯ ಮರಣದಿಂದ ಭವಾನರಾಯನು ಬಹು ವ್ಯಸನಾಕ್ರಾಂತನಾದನು; ಆದರೂ ಮಗಳ ಸಂರಕ್ಷಣೆಗಾಗಿಯೂ ತನ್ನ ಊಟ-ಪಾಟಗಳಾಗಿಯೂ ಮನೆಯಲ್ಲಿ ಬೆರೆ ಯಾರೂ ಇರದ್ದರಿಂದ, ಆಪ್ತ-ಮಿತ್ರರ ಸಲಹೆಯ ಮೇರೆಗೆ ಆತನು ದ್ವಿತೀಯ ವಿನಾಹಕ್ಕೆ ಮನಸ್ಸು ಮಾಡಿದನು. ಸರಸಿಯ ತಂದೆಯು ನಿರ್ಧನನಾಗಿದ್ದರೂ ಸಜ್ಜೀಲನಾಗಿದ್ದನು; ಆದರೆ ಆಕೆಯ ತಾಯಿಯು ಮಹಾ ನ್ಯಾಯಗಂಟಿಳೂ ಪರೋತ್ಕರ್ಷ ಸಹಸವನಳೂ ಆಗಿದ್ದಳು. ಇಂಥ ವಳ ಹೊಟ್ಟೆಯಲ್ಲಿ ಹುಟ್ಟಿದ ಏಕಮಾತ್ರ ಪುತ್ರಿಯಾದ ಸರಸಿಯು ಮಹಾ ಜಗಳ ಗಂಟಿಯೂ ಹೊಟ್ಟೆಕಿಚ್ಚಿನವಳೂ ಆಗಿ, ಅನೇಕ ದುರ್ಗುಣಗಳಿಂದ ಕೂಡಿದ್ದಳೆಂದು ಹೇಳಬಹುದು. ಸರಸಿಯ ತಂದೆಯ ಮನಸ್ಸಿನಲ್ಲಿ ಸರಸಿಯು ವಿನಾಹವನ್ನು ಚಿಕ್ಕಂದಿ ನಲ್ಲಿಯೇ ಯಾವನೊಬ್ಬ ಸಜ್ಜೀಲ ಬಡವನಿಗೆ ಕೊಟ್ಟು ಮಾಡಬೇಕೆಂದಿದ್ದರೂ, ತನ್ನ ಅಚ್ಚದ ಒಬ್ಬಳೇ ಒಬ್ಬಳಾದ ಮಗಳ ಲಗ್ನವನ್ನು ಅಷ್ಟು ಅಲ್ಪ ವಯಸ್ಸಿನಲ್ಲಿ, ಅದೂ ಯಾವನೊಬ್ಬ ಬಡ ಬ್ರಾಹ್ಮಣ ಕುವಾರನೊಡನೆ ಮಾಡಿ ಕೊಡಲಿಕ್ಕೆ ಆತನ ಹೆಂಡತಿಯು ಒಪ್ಪಲಿಲ್ಲ. ಅದರಿಂದ ಸರಸಿಗೆ ಹದಿನಾರು ವರುಷಗಳಾಗುವ ವರೆಗೂ ಅವಳ ಲಗ್ನದ ಯೋಗವು ಕೂಡಿ ಬರಲಿಲ್ಲ.

ಮೇಲೆ ಹೇಳಿದಂತೆ ಭವಾನರಾಯನ ಮೊದಲನೆ ಕುಟುಂಬವು ಆಕಸ್ಮಿಕವಾಗಿ ತೀರಿಕೊಳ್ಳಲು, ಆತನ ಮಿತ್ರ-ಸರಿಚಿತರು ಆತನ ಸಮ್ಮತಿಯಿಂದ ಸರಸಿಯ ತಾಯಿ-ತಂದೆಗಳ ಬಳಿಗೆ ಸಂಧಾನಕಟ್ಟಿದರು. ಭವಾನರಾಯನು ೨೪-೨೫ ವರ್ಷದ ನಡುಹರೆಯದ ಗೃಹಸ್ಥನಾಗಿದ್ದು, ಸರಕಾರಿ ನೌಕರಿ, ಭೂಮಿ-ಕಾಣೆಗಳ ಆದಾಯ, ಮನೆಯೊಳಗಿನ ವಸ್ತು-ಒಡವೆಗಳ ಸಂಪತ್ತಿ ಮುಂತಾದವುಗಳಿಂದ ತಕ್ಕ ವರನಾಗಿದ್ದನು. ಸರಸಿಯು ಆ ಸಮಯಕ್ಕೆ ಪ್ರಾಪ್ತ ವಯಸ್ಸಿಗೆ ಬಂದದ್ದರಿಂದ “ಪ್ರಾಪ್ತೇ ಸೋಡಶೇ ವರ್ಷೇ ಗಾರ್ಡಭೀ ಅಪ್ಸರಾ ಭವೇತ್” ಎಂಬಂತೆ ನೋಡುವವರಿಗೆ ಒಡೆದು ಕಾಣುತ್ತಿದ್ದಳು; ಅದರಿಂದ ಭವಾನರಾಯನಂತಹ ಭಾರ್ಯಾವಿರಹವಾದವನಿಗೆ ಆ ಹೆಣ್ಣು ಒಳ್ಳೇ ಮಿಂಚಿನಂತೆ ತೋರಿರಲಿ ಅಂದೇನು?

ಮುಂದೆ ಸ್ವಲ್ಪ ದಿನಗಳಲ್ಲಿಯೇ ಭವಾನರಾಯನು ಸರಸಿಯನ್ನು ದ್ವಿತೀಯ ಸಂಖಂಧವೆಂದು ಲಗ್ನವಾದನು. ಪ್ರಥಮ ಲಗ್ನದ ಕಾಲಕ್ಕಿರುವ ಗಂಡಸಿನೊಳ

ಗಿನ ಒಗರು-ಆತ್ಮವಿಶ್ವಾಸಗಳು ದ್ವಿತೀಯ ಸಂಬಂಧದ ಕಾಲಕ್ಕೆ ಉಳಿದಿರುವುದಿಲ್ಲ ವೆಂದೆನ್ನಬಹುದು. ದ್ವಿತೀಯ ಸಂಬಂಧದ ಕಾಲಕ್ಕೆ ಹಾಗೆ ಆತ್ಮವಿಶ್ವಾಸದಲ್ಲಿ ಶೈಥಿಲ್ಯ ಹೊಂದಿದ್ದ ಗೃಹಸ್ಥನು, ದೈವವಶಾತ್ ತೃತೀಯ,-ಚತುರ್ಥಾದಿ ಸಂಬಂಧ ಮಾಡಿಕೊಳ್ಳುವ ಪ್ರಸಂಗ ಒದಗಿದರೆ ಆತನ ಅವಸ್ಥೆಯನ್ನು ಅವನೇ ಬಲ್ಲನು. ಅದನ್ನು ವರ್ಣಿಸುವದು ಅಶಕ್ಯವೇ ಸರಿ! ಪ್ರಥಮಲಗ್ನದ ಕಾಲಕ್ಕೆ ಗಂಡಸು ಕೇವಲ ತನ್ನ ಒಗಟಿನಿಂದಲೇ ನಡೆಯುತ್ತಿರುವುದರಿಂದ ಜನರು ಏನು ಅಂದಾರು, ಹೆಣ್ಣಿನ ಕಡೆಯವರೇನಂದಾರು? ಎಂಬದರ ಪರಿವೆಯು ಆತನಿಗೆ ಇರುತ್ತಿರುವುದಿಲ್ಲ. ಅಂದ ಬಳಿಕ ತನ್ನನ್ನು ವರಿಸುತ್ತಿರುವ ಹೆಂಡತಿಯೇನೆಂದಾಳೆಂಬದರ ವಿಚಾರವು ಆತನ ಅಂತರಂಗ-ಬಹಿರಂಗಗಳಿಗೆ ಸೋಂಕುವ ಬಗೆ ಹೇಗೆ? ಅದರೆ ಆ ನಿರ್ಭೀತಿಯ ಸ್ಥಿತಿಯು ತುಸು ವಯಸ್ಸಾದ ಬಳಿಕ ದ್ವಿತೀಯ ಸಂಬಂಧಕ್ಕೆ ಪ್ರವೃತ್ತನಾದ ವರನಲ್ಲಿ ಸರ್ವಥಾ ಉಳಿಯುವುದಿಲ್ಲ. ಅವನು ತನ್ನ ಅಂತರಂಗಕ್ಕಿಂತ ಬಹಿರಂಗದ ಸ್ಥಿತಿ-ಗತಿಗಳ ಕಡೆಗೇ ಹೆಚ್ಚು ಮನಸ್ಸುಗೊಡುವನು; ಅದರಿಂದ ಬೇರೆ ಗಂಡಸರು ಏನೆಂದಾರಿಂಬದರ ಕಡೆಗೆ ನೋಡುವ ದೃಷ್ಟಿಗಿಂತ, ಹೆಚ್ಚು ಸೂಕ್ಷ್ಮದೃಷ್ಟಿಯಿಂದ ಹೆಂಗಸರು, ಅದ ರಲ್ಲಯೂ ಹೆಣ್ಣಿನ ಕಡೆಯ ಹೆಂಗಸರು; ಅವರಲ್ಲಿಯೂ ತನ್ನ ದ್ವಿತೀಯ ಸಂಬಂ ಧದ ವಧುವಿನ ಕಡೆಗೆ ನೋಡಹತ್ತಿ, ಅವಳು ತನ್ನ ವಿಷಯವಾಗಿ ಎಲ್ಲಿ ಅಸಂತುಷ್ಟ್ಯ ಳಾಗುವಳೋ ಎಂಬ ಕಲ್ಪನೆಯಿಂದ ಯಾವಾಗಲೂ ಹೆಚ್ಚಾಗಿ ತಳಮಳಗೊಳ್ಳು ತ್ತಿರುತ್ತಾನೆ.

ಭವಾನರಾಯನು ಸರಸಿಯನ್ನು ಲಗ್ನವಾದ ಬಳಿಕ ಇದೇ ಪ್ರಕಾರವಾಗಿ ಆಕೆಯ ಕಡೆಗೆ ನೋಡಹತ್ತಿದನು. ಸರಸಿಯು ಒಳ್ಳೇ ಹೊಯ್ಯಾಲೆಯು. ಗಂಡ ನನ್ನು ತನ್ನ ಹಿಡಿತದಲ್ಲಿ ಹೇಗೆ ಹಿಡಿದುಕೊಳ್ಳಬೇಕೆಂಬದನ್ನು ಅರಿತವಳು; ಅದರಿಂದ ಅವಳು ತನ್ನ ಬಿರಿನೋಟದಿಂದ ಅಲ್ಪಾವಧಿಯಲ್ಲೇ ಭವಾನರಾಯನನ್ನು ಅಂಕಿತ ಪಡಿಸಿಕೊಂಡಳು. ಭವಾನರಾಯನಾದರೂ ಲೋಕಾರೂಢಿಯಂತೆ ತನ್ನ ಎರಡನೇ ಹೆಂಡತಿಯ ಹಸ್ತಕನಾಗಿ, ಆಕೆಯು ಕುಣಿಸಿದಂತೆ ಕುಣಿಯತೊಡಗಿದನು.

ಸರಸಿಯು ತನ್ನ ಮಲಮಗಳಾದ ಕುಮುದಿನಿಯನ್ನು ಮೊದಮೊದಲು ಬಹು ಪ್ರೀತಿಸುತ್ತಿರುವಂತೆ ನಟಿಸುತ್ತಿದ್ದಳು. ಕುಮುದಿನಿಯ ಊಟ-ಪಾಟಗಳ ಕಡೆಗೂ ಬಟ್ಟೆ-ಬರೆ, ವಸ್ತ್ರ-ಒಡವೆಗಳ ಕಡೆಗೂ ಒಳ್ಳೇ ಆಸ್ಥೆಯಿಂದ ನೋಡುತ್ತಿರುವಂತೆ ಭಾಸ ಗೊಳಿಸುತ್ತಿದ್ದಳು; ಆದರೆ ನಾಟಕದ ದೃಶ್ಯವು ಎಲ್ಲಿಯ ವರೆಗೆ ಚಂದ? ಅರುಣೋ ದಯವಾಗಿ ಸೂರ್ಯನ ಹೊಂಬಣ್ಣದ ಕರಗಳು ಹೊರಬೀಳುವವರೆಗಷ್ಟೇ? ಅದ ರಂತೆಯೇ ಲಗ್ನವಾದ ನಾಲ್ಕೈದು ವರ್ಷಗಳಲ್ಲಿಯೇ ಸರಸಿಯ ಸ್ಥಿತಿಯು ತೀರ ವ್ಯತ್ಯಸಗೊಂಡಿತು. ಈ ಅವಧಿಯಲ್ಲಿ ಸರಸಿಗೆ ಒಂದೆರಡು ಸಾರೆ ಕೆಲ ತಿಂಗಳುಗಳ ಗರ್ಭನಿಂತು ಗರ್ಭಸ್ತಾವವಾಗಿತ್ತು. ಮಕ್ಕಳ ಹುಚ್ಚು ಪ್ರತಿಯೊಬ್ಬ ಹೆಂಗಸಿಗೂ ಇರುತ್ತದೆ. ಅದರಲ್ಲಿಯೂ ಮುದಿಗಂಡಂದಿರ ದ್ವಿತೀಯ-ತೃತೀಯಾದಿ ಸಂಬಂಧದ

ಹೆಂಗಸರಿಗಂತೂ ಹೆಚ್ಚಾಗಿರುತ್ತಿರುವಂತೆ ಸರಸಿಗೂ ಉಂಟಾಯಿತು. ತನ್ನ ಹೊಟ್ಟೆಯಲ್ಲಿ ಮಕ್ಕಳು ಹುಟ್ಟಬೇಕೆಂದು ಅವಳು ಹಲವು ದೇವರಿಗೆ ಹರಕೆ ಹೊತ್ತಳು. ಬಾವಾ-ಬೈರಾಗಿಗಳ ಮಂತ್ರ-ತಂತ್ರಗಳಾದವು. ಚೇಳಿನ ಮರಿಗಳನ್ನು ನುಂಗುವುದು, ಮಂದಿಯ ಹಸುಗೂಸುಗಳ ಮೈ ಮೇಲೆ ಹೆರವರಿಗೆ ಗೊತ್ತಾಗದಂತೆ ಗೇರು ಹಾಕುವುದು, ಅಶ್ವತ್ಥ-ಔದುಂಬರಾದಿ ವೃಕ್ಷಗಳಿಗೆ ಸಂಕ್ರಾಂತಿ ಅಮಾವಾಸ್ಯಾದಿಗಳ ರಾತ್ರಿಯಲ್ಲಿ ನಗ್ನರೀತಿಯಿಂದ ಪ್ರದಕ್ಷಿಣೆ ಹಾಕುವುದು ಮುಂತಾದ ಸತ್ಕೃತಿ-ದುಷ್ಟೃತಿಗಳನ್ನೆಲ್ಲವನ್ನೂ ಮಾಡಿ ಮಾಡಿ ಬೇಸತ್ತಿದ್ದಳು; ಆದರೂ ಅವಳಿಗೆ ಮಕ್ಕಳಾಗಲಿಲ್ಲ; ಅದರಿಂದ ಮೊದಲೇ ಭಾವನಾಪರಳಾದ ಸರಸಿಗೆ ಒಂದು ಬಗೆಯ ಉನ್ನಾದವಾದಂತಾಯಿತು. ಆ ಭರದಲ್ಲಿ ಅವಳು ಇತ್ತೀಚೆಗೆ ತನ್ನ ಮಲಮಗಳಾದ ಕುಮುದಿನಿಯನ್ನೂ ಗಂಡನಾದ ಭವಾನರಾಯನನ್ನೂ ಬಾಯಿಗೆ ಬಂದಂತೆ ಅನ್ನ ಹತ್ತಿದಳು; ಕುಮುದಿನಿಯನ್ನು ಹೊಡೆದು ಬಡೆದು ಪೀಡಿಸತೊಡಗಿದಳು.

ಕುಮುದಿನಿಗೆ ಹದಿನಾಲ್ಕು ವರ್ಷಗಳಾಗಲು, ಅವಳು ಸಾಲೆಯಲ್ಲಿ ಇಂಗ್ಲಿಷ್ ಐದನೇ ಇಯತ್ತೆಯಲ್ಲಿ ಓದುತ್ತಿರುವಾಗಲೆ ಮನೆಯೊಳಗಿನ ತನ್ನ ಎರಡನೇ ಹೆಂಡತಿಯ ಕಾಟಕ್ಕೆ ಬೇಸತ್ತು ಭವಾನರಾಯನು ಕುಮುದಿನಿಗಾಗಿ ವರಶೋಧನೆ ನಡಿಸಿದನು; ಹಾಗೂ ಬಳ್ಳಾರಿಯ ನಿವಾಸಿಗಳಾದ ಸರಾಫ್ ವಲ್ಲಭರಾಯರ ತಮ್ಮನಾದ ಶಂಕರರಾಯನನ್ನು ವರನೆಂದು ನಿಯೋಜಿಸಿ, ಕುಮುದಿನಿಯ ಲಗ್ನವನ್ನೊಮ್ಮೆ ಮಾಡಿಬಿಟ್ಟನು. ಭವಾನರಾಯನು ತನ್ನ ಒಬ್ಬಳೇ ಒಬ್ಬ ಮಗಳಾದ ಕುಮುದಿನಿಗೆ ಸಾಕಷ್ಟು ವರದಕ್ಷಿಣೆಯನ್ನೂ ವಸ್ತು-ಒಡವೆಗಳನ್ನೂ ಕೊಟ್ಟಿದ್ದನು. ಸರಸಿಯ ತಂದೆ ತಾಯಿಗಳು ಬಡವರಾದ್ದರಿಂದಲೂ ಭವಾನರಾಯನು ಇಮ್ಮನೆ ವರನಾದ್ದರಿಂದಲೂ ಸರಸಿಯ ಲಗ್ನದ ಕಾಲಕ್ಕೆ ಅವಳ ತಂದೆಯು ವರದಕ್ಷಿಣೆ ಮುಂತಾದದ್ದೇನೂ ಕೊಟ್ಟಿರಲಿಲ್ಲ. ಎರಡೂ ಕಡೆಯು ಖರ್ಚು-ಕಂದಾಯಗಳನ್ನು ತಾನೇ ವಹಿಸಿಕೊಂಡು, ಭವಾನರಾಯನು ಸರಸಿಯನ್ನು ಲಗ್ನವಾಗಿದ್ದನು. ಕುಮುದಿನಿಗೆ ಸಾಕಷ್ಟು ವರದಕ್ಷಿಣೆ ಹಾಗೂ ವಸ್ತು-ಒಡವೆ ಕೊಟ್ಟಿದ್ದನ್ನು ಕಂಡು ಸರಸಿಯ ಹೊಟ್ಟೆಯ ಕಿಚ್ಚು ಧಗಧಗಿಸಹತ್ತಿತು; ಅದರಿಂದ ಅವಳು ಕುಮುದಿನಿಯನ್ನು ಬೈದು, ಅಂದು ಕಾಡಿಸುವುದು ಮತ್ತಿಷ್ಟು ಹೆಚ್ಚಿತು. ಈ ಕಾರಣದಿಂದ ಲಗ್ನವಾದ ತುಸ ದಿನಗಳಲ್ಲಿಯೇ ವಲ್ಲಭರಾಯನು ತನ್ನ ನಾದಿನಿಯನ್ನು ತಮ್ಮ ಮನೆಗೆ ಕರೆದೊಯ್ದನು.

ವಲ್ಲಭರಾಯನೂ ಶಂಕರರಾಯನೂ ಆಧುನಿಕ ವಿವ್ಯಾಸಂಪನ್ನರು. ಅದರಿಂದ ಅವರಿಗೆ ಸ್ತ್ರೀ ಶಿಕ್ಷಣವು ಮನಃಪೂರ್ವಕವಾಗಿಯೂ ಸೇರುತ್ತಿತ್ತು. ವಲ್ಲಭರಾಯನ ಲಗ್ನವನ್ನು ಆತನ ಬಾಲ್ಯದಲ್ಲಿಯೇ ಒಬ್ಬ ನಿರಕ್ಷರ ವಧುವಿನೊಡನೆ ಆತನ ತಂದೆ-ತಾಯಿಗಳು ಮಾಡಿದ್ದರು. ವಲ್ಲಭರಾಯನು ತನ್ನ ಹೆಂಡತಿಗೆ ಶಿಕ್ಷಣ ಕೊಡಿಸಬೇಕೆಂದು ಎಷ್ಟು ಪ್ರಯತ್ನಿಸಿದರೂ ಹೆಂಡತಿಯು ಚಂಡಿತನದ ಮೂಲಕ ಸಾಧಿಸಿರಲಿಲ್ಲ. ತನ್ನ ನಾದಿನಿಯು ಇಂಗ್ಲಿಷ್ ಐದನೇ ಇಯತ್ತೆಯ ವರೆಗೆ ಕಲಿತಿರುವ

ದನ್ನೂ ಮುಂದೆ ಕಲಿಯಬೇಕೆಂಬ ಅಭಿಲಾಷೆಯುಳ್ಳವಳಿರುವುದನ್ನೂ ತಿಳಿದು, ವಲ್ಲಭರಾಯನು ಶಂಕರರಾಯನ ಒಪ್ಪಿಗೆಯ ಮೇರೆಗೆ ಕುಮುದಿನಿಯನ್ನು ಬಳ್ಳಾರಿಯ ಹೈಸ್ಕೂಲಿಗೆ ಸೇರಿಸಿದನು; ಆದರೆ ತನ್ನ ನೆಘೆಡ್ಡೆಯು ಸ್ಕೂಲಿಗೆ ಹೋಗುವುದು ವಲ್ಲಭರಾಯನ ಹೆಂಡತಿಯಾದ ನರ್ಮದೆಗೆ ಸರಿಬೀಳಲಿಲ್ಲ. ಅದರಿಂದ ಅವಳು ತಮ್ಮ ಮನೆಯ ಗಂಡಸರ ಕಿವಿಗೆ ಬೀಳದ ಹಾಗೆ ಕುಮುದಿನಿಗೆ ಹಲವು ಬಗೆಯಿಂದ ಆಡಿ ಕೊಂಡು ಪೀಡಿಸಹತ್ತಿದಳು. “ಇನ್ನು ನಮ್ಮ ಕುಮುದಿನೀಬಾಯಿಯಾಸಾಹೇಬರು ಕಲಿತು ದೊಡ್ಡ ಪರೀಕ್ಷೆ ಪಾಸಾಗಿ, ಸರಕಾರಿ ಚಾಕರಿ ಮಾಡಿ ಗಂಡನ ಹೊಟ್ಟೆಗೆ ಹಾಕತಕ್ಕವರು. ನಾವೇನು, ಇವರ ಮನೆಯ ಅಡಿಗೆ-ನೀರಿನವರು! ಹಸೇ ದಡ್ಡರು! ನಮಗೆ ಏನೂ ತಿಳಿಯುವದಿಲ್ಲ. ಕಲಿತ ಹೆಂಗಸರೇ ಇತ್ತೀಚಿಗಿನ ಗಂಡಸರಿಗೆ ಸೇರುತ್ತಾರೆ. ಈ ಕಲಿತ ಹೆಂಗಳೆಯರು ತಮ್ಮ ವಿದ್ಯಾಪ್ರಭಾವದಿಂದ ಏನೇನು ಮಾಡುವರೋ ಅದಾರು ಹೇಳಬೇಕು? ಈ ನಮ್ಮ ಕುಮುದಿನೀಬಾಯಿಯಾ ಸಾಹೇಬರು ನಾಳೆ ಲೇಡಿಯವರಾಗಿ, ಕಂಡಕಂಡ ಗಂಡಸರ ಕೈ ಹಿಡಿದು ನಡೆಯಹತ್ತಿದರೆಂದರೆ, ನಮ್ಮ ಶಂಕರಪ್ಪನವರ ಮೊಖಕ್ಕೆ ಆರುತಿ ಬೆಳಗಿದಂತಾಗುವದು. ಆ ಮೇಲೆ ಅವರು ಹೆಂಡತಿಯ ಮೇಲೆ ಸಿಟ್ಟಾದರೆ ಅವರ ಮಾತನ್ನು ಕೇಳುವವರಾರು? ಈ ವಿದ್ಯಾವತಿ ಬಾಯಿಯಾಸಾಹೇಬರು ಅವರ ಸಿಟ್ಟನ್ನು ಲೆಕ್ಕಿಸುವರೇತಕ್ಕೇ? ಇವರು ತಮಗೆ ಸರಿ ದೋರಿದ ಯಾವನೊಬ್ಬನ ಮಡಮ್ಮಳಾಗಿ ಹೋಗಿಬಿಡುವರು....” ಇತ್ಯಾದಿ ಹೃದಯದಲ್ಲ ನೆಟ್ಟು ಬೆನ್ನಲ್ಲಿ ಬಿರಿಯುವಂತಹ ಪಿಸುಣ ನುಡಿಗಳನ್ನು ನರ್ಮದೆಯು ಪ್ರತಿದಿನವೂ ಕುಮುದಿನಿಗೆ ನುಡಿಯಹತ್ತಿದಳು. ಆಕೆಯು ಈ ಬಗೆಯ ಮಾತುಗಳಿಂದ ಕುಮುದಿನಿಗನ್ನುತ್ತಿರುವುದು ಹಲಕೆಲವು ಸಾರೆ ವಲ್ಲಭರಾಯನ ಕಿವಿಗೂ ಮುಟ್ಟಿತ್ತು. ಶಂಕರರಾಯನಿಗೂ ಒಂದೆರಡು ಸಾರೆ ಕೇಳಿಸಿತು. ಅದರಿಂದ ಇಲ್ಲಿ ತನ್ನ ಹೆಂಡತಿಯು ಶಿಕ್ಷಣವು ಸರಿಯಾಗಿ ಸಾಗಲಾರದೆಂದು ಆತನು ತಿಳಿದುಕೊಂಡು, ಈ ಬಗ್ಗೆ ತನ್ನ ಅಣ್ಣನಿಗೆ ಯಾವ ಬಗೆಯಾಗಿ ಹೇಳಬೇಕೆಂದು ಯೋಚಿಸುತ್ತಿರುವಷ್ಟರಲ್ಲಿ ಒಂದು ದಿನ ವಲ್ಲಭರಾಯನೇ ಆ ವಿಷಯವನ್ನು ಶಂಕರಪ್ಪನ ಮುಂದೆ ತೆಗೆದನು. ಆಗ ಅವರ ಆಲೋಚನೆಯ ಮೇರೆಗೆ ಕುಮುದಿನಿಯನ್ನು ಇನ್ನೆರಡು ವರ್ಷ ವಿಜಾಪುರದಲ್ಲಿ ತವರಮನೆಯಲ್ಲೇ ಇಟ್ಟು ಅಲ್ಲಿಯ ಸ್ಕೂಲಿಗೆ ಕಳಿಸಬೇಕೆಂದೂ, ಮ್ಯಾಟ್ರಿಕ್ ಪರೀಕ್ಷೆಯಾದ ಬಳಿಕ ಅವಳನ್ನು ತಮ್ಮಲ್ಲಿಗೆ ಕರೆಯಿಸಿಕೊಳ್ಳಬೇಕೆಂದೂ ನಿರ್ಣಯಿಸಿದರು; ಹಾಗೂ ಬೇಸಿಗೆ-ಚಳಿಗಾಲಗಳ ರಜೆಗಳಲ್ಲಿ ಅವಳನ್ನು ತಮ್ಮಲ್ಲಿಗೆ ತಪ್ಪದೆ ಕರೆಯಿಸಬೇಕೆಂದೂ ಗೊತ್ತು ಮಾಡಿಕೊಂಡು, ಆ ಪ್ರಕಾರ ವಿಜಾಪುರಕ್ಕೆ ಭವಾನರಾಯನಿಗೆ ತಿಳಿಸಿ ಆತನ ಸಮ್ಮತಿಯ ಮೇರೆಗೆ ಕುಮುದಿನಿಯನ್ನು ಮುಂದಿನ ಅಭ್ಯಾಸಕ್ರಮಕ್ಕಾಗಿ ತವರೂರಿಗೆ ಕಳಿಸಿದರು.

ಕುಮುದಿನಿಯು ಮರಳಿ ಬಂದು ತನ್ನ ಮನೆಯಲ್ಲೇ ಇದ್ದು ಸ್ಕೂಲಿಗೆ ಹೋಗಿ ಹತ್ತಿದ್ದನ್ನು ಕಂಡು ಸರಸಿಯು ಪಿತ್ತವು ನಡುನೆತ್ತಿಗೇರಿತು. ಕುಮುದಿನಿಯು ವಯ

ಸ್ಥಿಗೆ ಬಂದದ್ದರಿಂದ ಅವಳಿಗೂ ಸಂಸಾರದೊಳಗೆ ನ ಹೇಚು-ಪೇಚುಗಳ ಜ್ಞಾನವಾಗ ತೊಡಗಿತು. ಕುಮುದಿನಿಯು ಬಂದ ಮೇಲೆ ಒಂದು ದಿನ ರಾತ್ರಿ ಆಕೆಯ ವಿಷಯ ವಾಗಿ ಸರಸಿಯು ಗಂಡನೊಡನೆ ಬೆಳತನಕ ಜಗಳಾಡಿದಳು. ಅದರಿಂದ ಮರುದಿನ ಸೂರ್ಯೋದಯವಾಗಿ ತುಸ ಹೊತ್ತು ಏರಿದರೂ ಅವಳು ಹಾಸಿಗೆ ಬಿಟ್ಟು ಏಳಲಿಲ್ಲ. ಭವಾನರಾಯನು ಎರಡು-ಮೂರು ಸಾರೆ ಹೆಂಡತಿಯ ಕೋಣೆಗೆ ಹೋಗಿ ಅವಳ ನ್ನೆ ಬಿಟ್ಟು ಸುವ ಪ್ರಯತ್ನ ಮಾಡಿದನು; ಆದರೆ ಆಕೆಯ ಸಮೀಪಕ್ಕೆ ಹೋಗುತ್ತಲೆ ಅವಳನ್ನು ಹೆಸರುಗೊಂಡು ಕರೆದು ಎಬ್ಬಿಸುವ ಧೈರ್ಯವು ಅವನಿಗಾಗುತ್ತಿರಲಿಲ್ಲ! ಕುಮುದಿನಿಯು ಎಂದಿನಂತೆ ನಸಕಿನಲ್ಲೇ ಎದ್ದು ತನ್ನ ಕೋಣೆಯಲ್ಲಿ ಕುಳಿತು ಅಭ್ಯಾಸ ಮಾಡುತ್ತಿದ್ದಳು. ರಾತ್ರಿಯಲ್ಲಿ ಪಕ್ಕದ ಕೋಣೆಯಲ್ಲಿ ತಂದೆ-ತಾಯಿಗಳಲ್ಲಿ ತನ್ನ ವಿಷಯವಾಗಿ ನಿಕರದ ಜಗಳವಾದದ್ದನ್ನು ಅವಳು ಕೇಳಿಕೊಂಡಿದ್ದರೂ ಆ ವಿಚಾರ ಶೀಲಳು ಆ ಬಗ್ಗೆ ತಂದೆಯನ್ನೇನೂ ಕೇಳಲಿಲ್ಲ. ತನ್ನ ಮಲತಾಯಿಯ ಮನಸ್ಸಿ ನೊಳಗಿನ ತನ್ನ ವಿಷಯದ ಅಸೂಯೆಯನ್ನು ಹೇಗೆ ಹೋಗಲಾಡಿಸಬೇಕೆಂದು ಆಕೆಯು ಯೋಚಿಸಹತ್ತಿದಳು. ಎಷ್ಟೋ ಹೊತ್ತಾದರೂ ಸರಸಿಯು ಎದ್ದೇಳದ್ದರಿಂದ, ಕುಮುದಿನಿಯು ತಾನೇ ಅವಳ ಕೋಣೆಗೆ ಹೋಗಿ, ಅವಳ ಕಾಲ ಮುಟ್ಟಿ ನಮ ಸ್ಕಾರ ಮಾಡಿ:—“ಅವ್ವಾ, ಇಂದು ಇಷ್ಟು ಹೊತ್ತೇಕೆ ಮಲಗುತ್ತೀ?” ಎಂದು ಕೇಳಿದಳು.

“ನಿಮ್ಮವ್ವನ ಹೆಣವು ಸುಡಗಾಡಿಗೆ ಹೋಗಿದೆ.” ಎಂದೆನ್ನುತ್ತ ಕಾಲು ಜಾಡಿಸಿ ಕುಮುದಿನಿಯನ್ನು ಒದೆದು, ಒಳ್ಳೇ ಸಿಟ್ಟಿನಿಂದ ಸರಸಿಯು:—“ಮಡಮ್ಮ ಸಾಹೇಬರೇ, ತಾವು ತಮ್ಮ ಮಾರ್ನಿಂಗ ವಾಕ್ಯಕ್ಕೆ ಹೋಗತಕ್ಕದ್ದು. ತಮ್ಮ ಸೂಕ್ಷ್ಮ ಕೈಗಳನ್ನು ನಮ್ಮ ಒರಟು ಕಾಲುಗಳಿಗೆ ಹಚ್ಚಿ ನಮಸ್ಕರಿಸುವದು ಬೇಡ. ತಮ್ಮ ವಿದ್ಯಾವ್ಯಾಸಂಗಕ್ಕೆ ಬಳ್ಳಾರಿಯ ಶಾಲೆ-ಕಾಲೇಜುಗಳು ಸಾಕಾಗಲಿಲ್ಲವೆನು? ಅಲ್ಲೆಯ ಶಿಕ್ಷಕರಾರೂ ಮನಸ್ಸಿಗೆ ಬರಲಿಲ್ಲವೇ? ಇಲ್ಲಿಯ ನಿಮ್ಮ ಹಳೇ ಪರಿಚಯದ ಶಿಕ್ಷಕರೇ ಬೇಕಾದರೇನು? ನಿಮ್ಮ ಈ ವಿದ್ಯಾಪ್ರಭಾವದಿಂದ ನೀವು ನಿಮ್ಮ ಗಂಡನ ಮನೆಯವರ ಮಾನ-ಮರ್ಯಾದೆಯನ್ನು ಕಳೆದದ್ದಲ್ಲದೆ, ಇಲ್ಲಿಗೆ ಬಂದು ನಮ್ಮನ್ನಷ್ಟು ಬೈಲಿಗೆ ಎಳೆಯಬೇಕೆಂದಿರುತ್ತೀರೇನು? ಪಾಪ! ಆ ಬಡವೆ, ನಿನ್ನ ನೆಗೆಣ್ಣಿಯಾದ ನರ್ಮ ದಕ್ಕನ ಸುಶೀಲತನವೆತ್ತ, ನಿನ್ನ ಹೊಯ್ಯಾಲಿತನವೆತ್ತ? ಅಲ್ಲಿ ಮನೆಯಲ್ಲಿ ಅಲ್ಪಸ್ವಲ್ಪಾದರೂ ಕೆಲಸ ಮಾಡಬೇಕಾಗುವದೆಂದು ನೀನು ಇಲ್ಲಿಗೆ ಬಂದೆಯೇನು? ಧೂ! ನಾಚಿಕೆ ಗೇಡೀ, ನೀನು ಇನ್ನು ಕಲಿತು ಮಾಡುವದೇನು? ಬೀದಿಯ ಬಸವೆಯಾಗಿ ಅಂಡಲೆಯ ಬೇಕೆಂದಿರುತ್ತೀಯಾ? ಹೋಗು, ನನ್ನೆದುರಿಗೆ ಇಲ್ಲದ ಹಗಣದ ಮಾತುಗಳನ್ನಾಡ ಬರಬೇಡ....” ಎಂದು ಗದ್ದರಿಸಿದಳು.

“ಅವ್ವಾ, ಹೀಗೇಕೆನ್ನುವೆ? ರಾತ್ರಿಯಿಂದ ಅಪ್ಪನ ಮುಖಚರ್ಯೆಯು ಹೇಗಾ ಗಿದೆ ನೋಡಿದೆಯಾ?” ಎಂದು ದುಃಖಿತ ದನಿಯಿಂದ ಕುಮುದಿನಿಯು ಅನ್ನಲು,

“ಹೋಗು ಮುಂಡೇ, ಹೋಗಿ, ಅವರ ಕೊರಳಿಗೆ ತೆಕ್ಕೆ ಬಿಡುಕೋ. ರಂಡೇ, ನೀನು ಪರಪುರುಷರ ಮುಖಚರ್ಯೆಗಳನ್ನು ಚನ್ನಾಗಿ ಪರೀಕ್ಷಿಸಿ ಕಲಿತಿರುವೆಯವ್ವಾ!” ಹೀಗೆಂದು ಸರಸಿಯ ಬಾಯಿತೋಳು ಅಭದ್ರಶಬ್ದಗಳ ಗುಂಡುಗಳನ್ನು ಹಾರಿಸಹತ್ತಿತು. ಅಷ್ಟರಲ್ಲಿ ಅವರ ಮನೆಗೆ ಯಾರೋ ಪರಕೀಯರು ಬಂದದ್ದರಿಂದ ಸರಸಿಯ ಆ ಬಾಯಿ ಬಾಂಬುಗಳು ಒಮ್ಮೆಲೆ ಕಟ್ಟಾದವು. ಆಗ ಅಲ್ಲಿಗೆ ಬಂದವರು ಬೇರೆ ಯಾರೂ ಆಗರದೆ, ಕುಮುದಿನಿಯ ಭಾವನಾದ ವಲ್ಲಭರಾಯನಾಗಿದ್ದನು. ಆಕಸ್ಮಿಕವಾಗಿ ಬಂದ ಆತನನ್ನು ಕಂಡು ಮನೆಯೊಳಗಿದ್ದ ಸರಸಿ, ಕುಮುದಿನಿ ಹಾಗೂ ಭವಾನರಾಯ ಈ ಮೂವರಿಗೂ ಒಂದೊಂದು ಬಗೆಯಿಂದ ಸಮಾಧಾನವಾಯಿತು; ಆದರೆ ಆ ಸಮಾಧಾನದಲ್ಲಿ ಆ ಮೂವರ ಹೇತುಗಳೂ ಪರಸ್ಪರ ಭಿನ್ನವಾಗಿದ್ದವು. ಇನ್ನು ಕುಮುದಿನಿಯು ಇಲ್ಲಿಂದ ಹೊರಟು ಹೋಗುವಳೆಂದು ಸರಸಿಗೆ ಸಮಾಧಾನವಾಗಿತ್ತು. ಇನ್ನು ಈ ಚಂಡಾಲಳ ಕ್ರಿಯೆಗಳಿಂದ ಮಗಳು ಪಾರಾದಳೆಂದು ಭವಾನರಾಯನು ಸಮಾಧಾನಗೊಂಡನು. ಇನ್ನು ನಾನು ಇಲ್ಲಿಂದ ಹೊರಟು ಹೋಗುವದರಿಂದ ತನ್ನ ತಂದೆ-ತಾಯಿಗಳಲ್ಲಿಯ ವೈಮನಸ್ಸು ಕಡಿಮೆಯಾಗಿ, ಇಬ್ಬರೂ ಸುಖ-ಶಾಂತಿಯಲ್ಲಿರುವರೆಂದು ತಿಳಿದು ಕುಮುದಿನಿಯು ಸಮಾಧಾನ ಹೊಂದಿದಳು.

ಕಾಗೆ ಕೂಡಲಿಕ್ಕೂ ಟೊಂಗೆ ಮುರಿಯಲಿಕ್ಕೂ ಗಂಟು ಬೀಳುವಂತೆ ಇಂದು ವಲ್ಲಭರಾಯನು ವಿಜಾವುರಕ್ಕೆ ಬಂದಾಗ ಆಯಿತು; ಯಾಕಂದರೆ ಇಂದು ಕುಮುದಿನಿಯು ತನ್ನ ಮಲತಾಯಿಯ ಹೊಲ್ಲದ ಮಾತುಗಳಿಗೆ ಬೇಜಾರಗೊಂಡು, ತನ್ನನ್ನು ಕರೆದೊಯ್ಯರೆಂದು ಗಂಡನಿಗೆ ಪತ್ರ ಬರೆಯಬೇಕೆಂದು ನಿಶ್ಚಯಿಸಿದ್ದಳು. ಅವಳ ಮನಸ್ಸಿನ ಆ ಚಿಂತಾಭಾರವು ವಲ್ಲಭರಾಯನ ಆಗಮನದಿಂದ ಒಮ್ಮೆಲೆ ಹಗುರಾಯಿತು.

ಸರಸಿಯು ವಲ್ಲಭರಾಯನನ್ನು ಕಂಡ ಕೂಡಲೆ ಚಟಕ್ಕನೆ ಹಾಸಿಗೆಯಿಂದೆದ್ದಳು. ಹರವಿದ್ದ ಕೂದಲುಗಳನ್ನು ನೊದಲು ಸರಿಪಡಿಸಿಕೊಂಡಳು; ಹಾಗೂ ಇದುವರೆಗಿನ ತನ್ನ ಉರಿನೊಗವನ್ನು ನಾಟಕದೊಳಗಿನ ಟ್ರಾನ್ಸ್‌ಫರ ಸೀನರಿಯಂತೆ ಒಮ್ಮೆಲೆ ಬದಲಿಸಿ ನಗಮೊಗದಿಂದ ವಲ್ಲಭರಾಯನೆದುರಿಗೆ ಬಂದು ನಿಂತು, ಅವರ ಮನೆಯ ಜನರ ಕುಶಲ ವಾರ್ತೆಯನ್ನು ಕೇಳತೊಡಗಿದಳು. ಬೀಗರ ಉಪಚಾರ-ಔತನಗಳಿಗಾಗಿ ಭರದಿಂದ ಸಿದ್ಧತೆ ನಡೆಸಿದಳು. ಬಳಿಕ ಅವಳು ಕುಮುದಿನಿಗೆ ಹೇಳಲು ಹಾಕಹತ್ತಿದಳು. ಅವಳ ಗುಣಗಳನ್ನು ವರ್ಣಿಸಹತ್ತಿದಳು “ಇವಳು ಬಂದು ಸ್ವಲ್ಪೇ ದಿನಗಳಾಗಿರಲು, ಇಷ್ಟರಲ್ಲೇ ಇವಳನ್ನು ಕರೆದೊಯ್ಯುವ ಕಾರಣವೇನು?” ಇತ್ಯಾದಿ ಔಪಚಾರಿಕ ಶಬ್ದಗಳು ಹೊರಬೀಳಹತ್ತಿದವು. ಅದನ್ನೆಲ್ಲ ಕಂಡು ವಲ್ಲಭರಾಯನು ಚಕಿತನಾದನು. ಮುನ್ನಿನ ರಾತ್ರಿಯಲ್ಲಿ ಹುಚ್ಚು ಹಿಡಿದ ನಾಯಿಯಂತೆ ಮೈ ಮೇಲೆ ಏರಿ ಬರುತ್ತಿದ್ದ ತನ್ನ ಹೆಂಡತಿಯು ಯಕ್ಷಿಣಿಯ ಮಾಯೆಯಿಂದ ಇಷ್ಟು ಸಭ್ಯಳಾದಳೋ ಏನೋ ಎಂದು ಭವಾನರಾಯನು ವಿಚಾರಮೂಢನಾದನು. ಕುಮುದಿನಿಗೆ ಮಾತ್ರ ಸರಸಿಯ ಆ ಆಚರಣೆಯಿಂದ ಸೋಜಿಗವೆನಿಸಲಿಲ್ಲ. ಈ ಮಾಯೆ

ಗಾರ್ತಿಯು ಇಷ್ಟೇಕೆ ಋಷಿಗೊಂಡಿರುವಳೆಂಬವನ್ನು ಅವಳು ಚೆನ್ನಾಗಿ ಅರಿತು ಕೊಂಡಿದ್ದಳು.

ಊಟವಾದ ಬಳಿಕ ಭವಾನರಾಯನೂ ವಲ್ಲಭರಾಯನೂ ಪಡಸಾಲೆಯ ಮೇಲೆ ಆಡ್ಡಾಗಿದ್ದರು. ವಲ್ಲಭರಾಯನು ತಾನು ಬಂದ ಉದ್ದೇಶವನ್ನು ಭವಾನರಾಯನಿಗೆ ತಿಳಿಸಿದನು. ವಲ್ಲಭರಾಯರ ಆಪ್ತರ ಮನೆಯ ಲಗ್ನಕ್ಕೆಂದು ಅವರು ಕುಮುದಿನಿಯನ್ನು ಇಷ್ಟು ಬೇಗನೆ ಕರೆಯ ಬಂದಿದ್ದರು. ಕುಮುದಿನಿಯಂತಹ ಸದ್ಗುಣಿಯಾದ ಮಗಳನ್ನು ಇಷ್ಟು ಬೇಗನೆ ಕಳಿಸುವುದು ಭವಾನರಾಯನ ಜೀವಕ್ಕೆ ಬಂತು; ಆದರೂ ಲಗ್ನವಾದ ಹೆಣ್ಣುಮಗಳೆಂದರೆ ಮಂದಿಯ ಸೊತ್ತು. ಅದನ್ನು ಆವರದವರಿಗೆ ಒಪ್ಪಿಸಲೇಬೇಕು. ಮೇಲಾಗಿ ಮನೆಯಲ್ಲಿ ಚಂಡಾಲಸ್ವಭಾವದ ಹೆಂಡತಿಯ ಕಾಟ; ಅಂದ ಬಳಿಕ ಆತನೇನು ಮಾಡಬೇಕು? ಕುಮುದಿನಿಯು ಅತ್ತೆಯ ಮನೆಗೆ ಹೋಗುವದೇ ಉತ್ತಮವೆಂದು ತಿಳಿದು, ವಲ್ಲಭರಾಯನ ಮಾತಿಗೆ ಸಮ್ಮತಿಸಿದನು.

ಅಂದೇ ಮಧ್ಯಾಹ್ನದಲ್ಲಿ ಸರಸಿಗೊಂಡು ಪತ್ರ ಬಂದಿತು. ಆ ಪತ್ರವನ್ನೋದಿದ ನಂತರ ಅವಳು ಬಹು ಮೋದಗೊಂಡಳು; ಹಾಗೂ ಆ ಪತ್ರ ಬರೆದ ವ್ಯಕ್ತಿಯನ್ನು ಹಲವು ವಿಧದಿಂದ ಮನದಲ್ಲೆಯೇ ಕೊಂಡಾಡಿದಳು. ಅವಳು ಆ ಪತ್ರದಲ್ಲಿ ಸೂಚಿಸಿದಂತೆಯೇ ನಡೆಯುವದನ್ನು ನಿರ್ಭರಿಸಿಕೊಂಡು ಆ ಉದ್ಯೋಗಕ್ಕೆ ತೊಡಗಿದಳು.

ನಾಳೆ ಬೆಳಿಗ್ಗೆ ಊರಿಗೆ ಹೋಗಬೇಕಾಗುವದೆಂದು ಕುಮುದಿನಿಯು ತಮ್ಮೂರ ತನ್ನ ಗೆಳತಿಯರಿಗೆ ಅಂದೇ ಭೆಟ್ಟಿಯಾಗಿ ಹೇಳಿ ಬರುವದಕ್ಕೆಂದು, ಸಂಜೆಯ ಮುಂದೆ ಅವರ ಮನೆಗೆ ಹೋದಳು. ಭವಾನರಾಯನೂ ವಲ್ಲಭರಾಯನೊಡನೆ ಬೇರೆ ಕಡೆಗೆ ಹೋಗಿದ್ದನು. ಈ ಸಂಧಿಯನ್ನು ಸಾಧಿಸಿ ಸರಸಿಯು ನಿರ್ಮಲಾ ಶರಣಮ್ಮನ ಪತ್ರದ ಮೇರೆಗೆ ಭವಾನರಾಯನ ಕಪಾಟಿನೊಳಗಿದ್ದ ಕುಮುದಿನಿಯ ಗಂಡನ ಮನೆಯ ಹಾಗೂ ತವರು ಮನೆಯ ಎಲ್ಲ ವಸ್ತು-ಒಡವೆಗಳನ್ನು ತಕ್ಕೊಂಡು ಬೇರೆ ಸ್ಥಳದಲ್ಲಿ ಗೌಪ್ಯವಾಗಿರಿಸಿ ಬಿಟ್ಟಳು.

ರಾತ್ರಿಯಲ್ಲಿ ಕುಮುದಿನಿಯು ತನ್ನ ಸಾಮಾನುಗಳನ್ನು ಸಿದ್ಧಪಡಿಸಿಕೊಳ್ಳುವಾಗ ತಂದೆಯ ಬಳಿಯ ತನ್ನ ಆಭರಣಗಳ ಡಬ್ಬಿಯನ್ನು ಕೇಳಿದಳು. ಭವಾನರಾಯನು ಕಪಾಟಿನ ಬೀಗ ತೆಗೆದು ನೋಡುತ್ತಾನೆ, ತಾನಿಟ್ಟ ಸ್ಥಳದಲ್ಲಿ ಆ ಆಭರಣದ ಡಬ್ಬಿಯೇ ಇರಲಿಲ್ಲ. ಅದರಿಂದ ಆತನು ಎಷ್ಟೋಹೊತ್ತಿನ ವರೆಗೆ ಕಪಾಟಿನಲ್ಲಿಯೂ ಬೇರೆ ಎಲ್ಲ ಸ್ಥಳಗಳಲ್ಲಿಯೂ ಹುಡುಕಿದನು. ಎಲ್ಲಿಯೂ ಅದು ಸಿಗಲಿಲ್ಲ. ಆತನು ಅಂದೇ ಮಧ್ಯಾಹ್ನದಲ್ಲಿ ಅದನ್ನು ಆ ಕಪಾಟಿನಲ್ಲಿ ನೋಡಿದ್ದನು. ಹೀಗಿದ್ದು ಆಯತ ಕಾಲಕ್ಕೆ ಆ ಡಬ್ಬಿಯು ಅಲ್ಲಿಂದ ಮಾಯವಾದದ್ದರಿಂದ, ಅವನಿಗೆ ತನ್ನ ಹೆಂಡತಿಯ ವಿಷಯಕ್ಕೆ ಸಂಶಯ ಬಂದಿತು; ಆದರೆ ಆಗ ಆತನು ಆ ಬಗ್ಗೆ ಅವಳನ್ನು ಏನೊಂದೂ ಕೇಳುವಂತಿರಲಿಲ್ಲ; ಯಾಕೆಂದರೆ ಅವಳು ಆ ಬಗ್ಗೆ ಸರಳವಾದ ಉತ್ತರ ಹೇಳದೆ,

ಮನೆಗೆ ಬಂದ ಬೀಗರ ಎದುರಿಗೆ ಇಲ್ಲದ ಆಕ್ರೋಶ ಮಾಡಿ, ತನ್ನ ಅವಮಾನ ಮಾಡುವಳೆಂದು ಬಗೆದ ಸುಮ್ಮನಾದನು. ಬಳಿಕ ಕುಮುದಿನಿಯನ್ನು ಒತ್ತಟ್ಟಿಗೆ ಕರೆದು ನಿಜ ಸಂಗತಿಯನ್ನು ತಿಳಿಸಿ, ನಾನು ನಿನ್ನ ಭಾವನಿಗೆ ಈ ಬಗ್ಗೆ ಈಗ ಬೇರೊಂದು ನೆವ ಹೇಳುತ್ತೇನೆಂದೂ ಇನ್ನು ತುಸ ದಿನಗಳಲ್ಲಿಯೇ ಅವುಗಳ ಪತ್ತೆ ಹಚ್ಚಿ ಅವುಗಳನ್ನೆಲ್ಲ ಅವರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇನೆಂದೂ ಹೇಳಿ ಅವಳನ್ನು ಸಮಾಧಾನ ಪಡಿಸಿದನು.

ರಾತ್ರಿಯ ಊಟವಾದ ಬಳಿಕ ಭವಾನರಾಯನು ವಲ್ಲಭರಾಯನನ್ನು ಕುರಿತು: “ರಾಯರೇ, ನೀವು ಕುಮುದಿನಿಯನ್ನು ಹೀಗೆ ಅಕಸ್ಮಿಕವಾಗಿ ಕರೆಂಬರುತ್ತೀರನ್ನು ವದು ನನಗೆ ಹೇಗೆ ಗೊತ್ತಾಗಬೇಕು? ಅವಳು ಇನ್ನೂ ವರ್ಷರಡು ವರ್ಷ ಇಲ್ಲಿಯೇ ಇರುವಳೆಂದು ಭಾವಿಸಿ, ನಾನು ಅವಳ ಎಲ್ಲ ಆಭರಣಗಳನ್ನು ನಮ್ಮ ನೆರೆಹೊರೆಯ ಬಂಧುಗಳ ಮನೆಯ ಲಗ್ನದ ಹುಡುಗಿಗೆ ಇಡಲಿಕ್ಕೆ ಕೊಟ್ಟಿರುತ್ತೇನೆ; ಆ ಹುಡುಗಿಯ ಲಗ್ನವು ಇದೇ ವಾರದಲ್ಲಿರುವದು. ಅದರಿಂದ ನಾನು ಈಗಲೇ ಅವರಿಂದ ಅವುಗಳನ್ನು ಇಸಕೊಂಡು ಬರುವಂತಿಲ್ಲ. ನನ್ನ ಸ್ಥಳದಲ್ಲಿ ನೀವಿದ್ದರೂ ನೀವೂ ಹೀಗೆಯೇ ಮಾಡಬಹುದಾಗಿತ್ತು. ಆದ್ದರಿಂದ ನೀವು ಕುಮುದಿನಿಯನ್ನು ಇನ್ನೆಂಟು ದಿನಗಳಿಗೆ ಕರೆದೊಯ್ಯಬೇಕು; ಇಲ್ಲವೆ ಆ ನಮ್ಮ ಬಂಧುಗಳ ಮನೆಯ ಲಗ್ನವಾದ ಕೂಡಲೆ ನಿಮ್ಮ ಎಲ್ಲ ಆಭರಣಗಳನ್ನು ನಾನೇ ನಿಮಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ ಇವುಗಳೆಲ್ಲ ನಿಮಗೆ ಸರಿದೋರಿದಂತೆ ಮಾಡಬೇಕು” ಎಂದು ಹೇಳಿದನು.

ಭವಾನರಾಯನು ದೊಡ್ಡ ಮನುಷ್ಯನೆಂಬದು ವಲ್ಲಭರಾಯನಿಗೆ ಗೊತ್ತಿತ್ತು. ಅದರಿಂದ ಅವನು ಯಾವ ಸಂದೇಹವನ್ನೂ ತಾಳದೆ, ಇನ್ನೆಂಟು ದಿನಗಳಿಗೆ ಆಭರಣಗಳನ್ನು ನಿವೇ ಕಳಿಸಿರೆಂದು ಹೇಳಿ, ಮರುದಿನ ಬೆಳಿಗ್ಗೆ ಕುಮುದಿನಿಯೊಡನೆ ಬಿಟ್ಟು ರಿಗೆ ನಡೆದನು.

ಅಂದು ಸರಸಿಗೆ ಬಂದ ಪತ್ರದಲ್ಲಿ “ಕುಮುದಿನಿಯ ಆಭರಣಗಳನ್ನೆಲ್ಲ ಎತ್ತಿ ಹಾಕಬೇಕು; ಅದರಿಂದ ಅವಳ ಮೇಲೆ ಅವಳ ಗಂಡನ ಮನೆಯವರು ನಾನಾ ಬಗೆಯ ಸಂದೇಹಗೊಂಡು ಅವಳನ್ನು ತಮ್ಮ ಮನೆಯಿಂದ ಹೊರಗೆ ಹಾಕುವರು. ಹೀಗೆ ಮಾಡುವದರಿಂದ ಈ ವಿದ್ಯಾವತಿಯರ ಸೇಡುತೀರಿಕೊಂಡಂತಾಗುವದು. ಇದರಿಂದ ನಿನ್ನಂತೆ ನರ್ಮದಾಬಾಯಿಗೂ ಸಮಾಧಾನವಾಗುವದೆ” ಎಂದು ಬರೆದಿತ್ತು. ಆ ಪತ್ರವನ್ನು ಬರೆದ ವ್ಯಕ್ತಿಯು ನಮ್ಮ ಕಮಲಾಕಾಂತ ಸಾಧುಗಳ ಪಟ್ಟದ ಶರಣಮ್ಮಲಾದ ನಿರ್ಮಲೆಯು. ಇಂಥ ಕುಹಕ ವಿಚಾರದ ಆ ವ್ಯಕ್ತಿಯು ಸರಸಿಯ ಸಖಿಯು. ಸಮಾನ ಶೀಲೇ ವ್ಯಸನೇಷು ಸಖ್ಯಂ| ಎಂಬಂತೆ ಆ ಇಬ್ಬರೂ ಗಿಳತಿಯರು ಒಂದೇ ಬಗೆಯ ಹೀನ ಆಚಾರ-ವಿಚಾರದವರರಬೇಕಲ್ಲವೆ?

ಕ ವಿ ಮಾ ತು .

ಕುಮುದಿನಿಯನ್ನು ಕರೆದೊಯ್ದು ಸಂತರ ತುಸದಿನಗಳಲ್ಲಿಯೇ ಭವಾನರಾಯನು ಹೆಂಡತಿಯ ಗುಪ್ತ ಸ್ಥಳಗಳನ್ನೆಲ್ಲ ಲೋಧಿಸಿ, ಕುಮುದಿನಿಯ ಆಭರಣಗಳನ್ನು ಗೊತ್ತು ಹಚ್ಚಿದನು. ಆಗ ಅವನಿಗೊಂದು ಹಂಚಿಕೆಯು ಸೂಚಿಸಿತು. ಕೂಡಲೆ ಅವನು ಆ ಎಲ್ಲ ಆಭರಣಗಳನ್ನು ತನ್ನ ದೋತರದ ಸೆರಗಿನಲ್ಲಿ ಸುರುವಿಕೊಂಡು, ಆ ಆಭರಣಗಳ ಡಬ್ಬಿಯನ್ನು ತನ್ನ ಹೆಂಡತಿಯು ಇಟ್ಟಿಲ್ಲೆಯೇ ಇರಿಸಿ, ಅದರ ತೂಕವು ಕಡಿಮೆಯಾಗಿ ತೋರಬಾರದೆಂದು ಅದರಲ್ಲಿ ಒಂದೆರಡು ಭಾರವಾದ ಕಲ್ಲುಗಳನ್ನು ಹಾಕಿ ಮುಚ್ಚಿಟ್ಟನು; ಹಾಗೂ ಆ ಆಭರಣಗಳನ್ನು ತನ್ನ ಮಿತ್ರನಾದ ಪ್ರಭಾಕರನ ಮುಖಾಂತರ ವಲ್ಲಭರಾಯನಿಗೆ ಕಳಿಸಿದನು. ಆ ಸಂಗತಿಯೂ ಅದರ ಮುಂದಿನ ವೃತ್ತಾಂತವೂ ನಮ್ಮ ವಾಚಕರಿಗೆ ಈ ಕಥಾನಕದ ಈ ಮೊದಲಿನ ಪ್ರಕರ್ಣಗಳಲ್ಲಿ ತಿಳಿದಿದೆ. ಮುಂದೊಂದು ದಿನ ರಾತ್ರಿ ಸರಸಿಯು ಆ ಆಭರಣಗಳ ಡಬ್ಬಿಯನ್ನು ತೆಗೆದು ನೋಡಲು ಅದು ತೆರವಾಗಿದ್ದು, ಅದರಲ್ಲಿ ಭಾರವಾದ ಕಲ್ಲುಗಳಿರುವುದು ಗೋಚರವಾಯಿತು. ಈ ಕೃತಿಯು ತನ್ನ ಗಂಡನದೇ ಎಂದು ತಿಳಿದ ಸರಸಿಯು ಗಂಡನ ಮೇಲೆ ಕ್ರೋಧಸಂತಪ್ತಳಾಗಿ, ತನ್ನ ಮಲಮಗಳನ್ನು ಬಾಯಿಗೆ ಬಂದಂತೆ ಬೈಯುತ್ತ ಆ ಡಬ್ಬಿಯನ್ನು ಆ ಸ್ಥಳದಿಂದಲೇ ಗಂಡನು ಮಲಗಿರುವ ಕಡೆಗೆ ಬಿಸುಟಿ ಬಿಟ್ಟಳು. ಕೂಡಲೆ ಕರ್ಮಧರ್ಮ ಸಂಯೋಗವಿಂದ ಅದು ಭವಾನರಾಯನ ಹಣೆಗೆ ಬಡಿದು, ಪೋಟಿ ಬಿದ್ದು, ಅದರೊಳಗಿಂದ ನೆತ್ತರದ ಧಾರೆಗಳು ಸುರಿಯುತ್ತಿದ್ದವು. ಅದರಿಂದ ಸರಸಿಯು ಗಾಬರಿಗೊಂಡು ಗಂಡನ ಸಲಹೆಯ ಮೇರೆಗೆ ನೆರೆ ಮನೆಯ ಕಲ್ಲಪ್ಪನ ಮುಖಾಂತರ ಜಂಗೀ ಡಾಕ್ಟರರಿಂದ ತನ್ನ ಗಂಡನಿಗೆ ಔಷಮೋಷ ಚಾರ ಮಾಡಿಸಿದಳು; ಆದರೆ ದುರ್ಭವದ ಮೂಲಕ ಯಶ ದೊರೆಯದೆ, ಮುಂದೆ ತುಸ ದಿನಗಳಲ್ಲಿ ಭವಾನರಾಯನು ಆ ಅಪಘಾತದಿಂದಲೇ ತನ್ನ ಇಹಲೋಕದ ಯಾತ್ರೆಯನ್ನು ಮುಗಿಸಿದನು ಆಗ ಸರಸಿಯ ಮೇಲೆ ವಜ್ರಘಾತವಾದಂತಾಯಿತು. ಆ ಸಂಗತಿಯನ್ನು ಕೇಳಿ ಕುಮುದಿನಿಯು ತಲ್ಲಣಗೊಂಡಳು.

ಭವಾನರಾಯನು ತೀರಿಕೊಂಡನಂತರ ಕೆಲ ದಿನಗಳ ಮೇಲೆ ಸರಸಿಯು ಮನೆಗೆ ಒಂದು ವ್ಯಕ್ತಿಯು ಅವಳನ್ನು ಮಾತಾಡಿಸಲಿಕ್ಕೆಂದು ಬಂದಿತು. ಅದು ಬಂದ ಕೂಡಲೆ ಸರಸಿಗೆ ಒಂದು ದುಃಖದ ಅವೇಗವು ಬಂದರೂ ತುಸ ಹೊತ್ತಿನಲ್ಲಿಯೇ ಅವಳು ಶಾಂತಳಾಗಿ, ಆ ವ್ಯಕ್ತಿಯು ಕೂಡ ಗುಜುಗುಜು ಎಂದು ಮಾತಾಡಲಾರಂಭಿಸಿದಳು. ಆ ವ್ಯಕ್ತಿಯು ಬೇರೆ ಯಾರೂ ಆಗಿರದೆ, ಈ ಮೊದಲು ಸರಸಿಗೆ ಪತ್ರ ಬರೆದು ಕುಮುದಿನಿಯ ಆಭರಣಗಳನ್ನೆಲ್ಲ ಅಪಹರಿಸಲಿಕ್ಕೆ ಸೂಚಿಸಿದ ನಿರ್ಮಲೆಯಾಗಿದ್ದಳು. ನಿರ್ಮಲೆಯು ಬಂದೊಡನೆಯೇ ಸರಸಿಯನ್ನು ಕುರಿತು:—ಸರಸಕ್ಕಾದೇವರು ನಿನ್ನ ಮೇಲೆ ಹೀಗೆ ಒಮ್ಮೆಲೆ ರುಷ್ಯನಾದದ್ದನ್ನು ನೋಡಿ ನನಗೆ ಬಹು ಕೆಡ

ಕೆನಿಸುತ್ತದೆ; ಆದರೆ ದೇವರು ಯಾವಾಗಲೂ ಮಾನವರ ಹಿತ ಬಯಸುವವನೇ. ಅದರಿಂದ ನಮಗೆ ಪರಿಣಾಮದಲ್ಲಿ ಹಿತವಾಗುವದಕ್ಕೆಂದೇ ಅವನು ನಮ್ಮ ಮೇಲೆ ಇಂಥ ಹಲವು ಸಂಕಟಗಳನ್ನು ತಂದೊಡ್ಡುವನು. ಸರಸೀ-ಸರಸಕ್ಕಾ. ನಿನಗೆ ನಿನ್ನ ಆ ಗಂಡನಿಂದಾದರೂ ಏನು ಸುಖವಿಡ್ಡಿತು? ಆತನ ಒಲವೆಲ್ಲ ತನ್ನ ಆ ಸುಶಿಕ್ಷಿತಳೆನಿಸಿ ಕೊಳ್ಳುವ ಮಗಳ ಕಡೆಗೇ. ಈ ಸುಶಿಕ್ಷಿತ ಮುಂಡಿಯರು ಯಾರ ಯಾರನ್ನು ತಮ್ಮ ಜಾಲದಲ್ಲಿ ಕೆಡವಿಕೊಳ್ಳುವರೆಂಬದಕ್ಕೆ ನಿಯಮವುಳಿವಿಲ್ಲ. ಅವನಿಂದ ನೀನು ಇದುವರೆಗೆ ಅದಾವ ಸಂಸಾರ ಸುಖವನ್ನು ಅನುಭವಿಸಿದೆ? ಆ ಐವತ್ತರ ಮನೆಗೆ ಬಂದ ಭವಾನರಾಯನು ನಿನ್ನಂತಹ ಮದೋನ್ಮತ್ತ ನವತರುಣಿಗೇನು ತಕ್ಕ ವರನೇ? ನೀನು ಅವನೊಡನೆ ಕಳೆದ ೮-೧೦ ನರ್ಷಗಳಿಂದ ಸಂಸಾರ ಮಾಡಿದೆ; ಆದರೆ ನಿನಗೆ ಒಂದಾದರೂ ಮಗುವಾಯಿತೇ? ಕ್ಷೇತ್ರವು ಎಂಥ ಉತ್ತಮವಾದದ್ದಿದ್ದರೂ ಅದರಲ್ಲಿ ಹುಳಿತ ಬೀಜವನ್ನು ಹೊಳುವದರಿಂದೇನು ಪ್ರಯೋಜನವಾಗಬೇಕು? ಇನ್ನು ಆತನ ಆಸ್ತಿ-ಪಾಸ್ತಿಗಳಿಗೂ ದೊಡ್ಡ ತಲಬಿನ ಸರಕಾರೀ ನೌಕರಿಗೂ ಮನಸೋತು, ನಿನ್ನ ತಂದೆ-ತಾಯಿಗಳು ಆ ಮುದಿಹದ್ದಿನ ಕೊರಳಲ್ಲಿ ನಿನ್ನಂತಹ ಸುಕುಮಾರಿಯನ್ನು ಕಟ್ಟಿದ್ದರು; ಆದರೆ ತಂಗೀ, ಸರಸಕ್ಕಾ, ನಿನ್ನ ಆ ಮುದಿಗಂಡನು ತನ್ನ ಮಗಳ ಮೇಲಿನ ಮೋಹದಿಂದ ತನ್ನ ಆಸ್ತಿಯ ಬಹು ಭಾಗವನ್ನೂ ತನ್ನ ಪ್ರಾಹ್ನಿಡೆಂಟಿ ಘಂಡಿನ ಹಣವನ್ನೂ ಆಕೆಯ ಹೆಸರಿಗೆ ಮಾಡಿಬಿಟ್ಟಿರುತ್ತಾನೆಂಬದು ನಿನಗೆಲ್ಲ ಗೊತ್ತಿದೆ? ಮನೆಯೊಳಗಿನ ನಗದು ರೂಪವಾದ ಆಭರಣಗಳ ಡಬ್ಬಿಯನ್ನು ಅವನು ನಿನ್ನ ಕಣ್ಣಿಗೆ ಇಂಗು ಹಚ್ಚಿ ಹೇಗೆ ಬರಿದಾಗಮಾಡಿದ್ದನೆಂಬದು ನಿನಗೆ ಗೊತ್ತೇ ಇದೆ. ಅದುದರಿಂದ ತಂಗೀ, ನೀನಿನ್ನು ಆತನ ಕಟಕಟಿಯು ಪರ್ಲು ಹರಿದು ಹೋದ್ದರಿಂದ, ನೀನಿನ್ನು ಸುಖವಾಗಿರು; ಹಾಗೂ ನಮ್ಮ ಅಖಂಡಾನಂದ ವೇದಾಂತವೇದ್ಯರಾದ ಶ್ರೀ ಕಮಲಾಕಾಂತ ಸಾಧುಗಳ ಸನ್ನಿಧಿಯನ್ನು ಸೇರಿ, ಜನ್ಮ ಸಾರ್ಥಕ್ಯ ಮಾಡಿಕೊಳ್ಳುವ ಮಾರ್ಗಕ್ಕೆ ಹತ್ತು.

ಅಂದಿನ ಅವರೀವರ ಭಿಟ್ಟಿಯು ಅಷ್ಟಕ್ಕೇ ಮುಗಿಯಿತು ಮುಂದೆ ಮೂರು-ನಾಲ್ಕು ದಿನಗಳ ಮೇಲೆ ನಿರ್ಮಲಿಯು ಮತ್ತೆ ಸರಸಿಯ ಮನೆಗೆ ಬಂದಳು; ಹಾಗೂ ಸರಸಕ್ಕಾ, ಏನು ನಡಿಸಿರುತ್ತೀರಿ? ಎಂದು ಕೇಳಿದಳು.

“ಮತ್ತೇನು ನಡಿಸುವದು ನಿರ್ಮಲಕ್ಕಾ? ಎಷ್ಟು ಆಲೋಚಿಸಿದರೂ ಮುಂದೇನ ಮಾಡಬೇಕೆಂಬದು ನಿರ್ಧರವಾಗಲೊಲ್ಲದು. ನೀವೂ ನನ್ನಂತೆ ವಿಧವೆಯಾಗಿದ್ದರೂ ನೀವು ಈ ಸಂಸಾರಲೇಪದಿಂದ ಮುಕ್ತರಾಗಿಬಿಟ್ಟಿರುತ್ತೀರಿ.”

“ಅಹುದವ್ವಾ-ಅಹುದು. ನಾನೂ ನಿನ್ನಂತೆ ಮನೆಯಲ್ಲೇ ಮುಳುಮುಳು ಎಂದು ಅಳುತ್ತ ಕುಳಿತಿಹರೆ ನನಗೀ ಸ್ಥಿತಿಯು ಪ್ರಾಪ್ತವಾಗುತ್ತಿದ್ದಿಲ್ಲ ನನ್ನ ಪೂರ್ವ ಜನ್ಮಗಳ ಸುಕೃತದಿಂದಲೂ ಕಮಲಾಕಾಂತ ಸಾಧುಗಳ ಕೃಪೆಯಿಂದಲೂ ನನ್ನ ಪತಿಯ ಮರಣದ ನಂತರ ತುಸ ದಿನಗಳಲ್ಲೇ ನನಗೆ ಅವರ ಸಹವಾಸದ ಯೋಗವು

ಪ್ರಾಪ್ತವಾಯಿತು; ಹಾಗೂ ನಾನು ಅದನ್ನು ನನ್ನ ಚಾತುರ್ಯದಿಂದ ವೃಥಾಕಡಿಹಿ ಕೊಂಡದ್ದರಿಂದ ನನ್ನ ಸ್ಥಿತಿಯು ಸುಧಾರಿಸಿ, ಈಗ ನಾನೊಬ್ಬಳು ಕಮಲಾಕಾಂತ ಸಾಧುಗಳ ಗಟ್ಟಿದ ಶಿಷ್ಯಿಣಿಯಾಗಿರುತ್ತೇನೆ.”

“ನಿರ್ಮಲಕ್ಕಾ, ನೀವು ಮುಖ್ಯ ಶಿಷ್ಯಿಣಿಯರಾದ್ದರಿಂದ ನಿಮಗೆ ಸಾಧುಗ ಶಿಷ್ಯವರ್ಗವು ಸನ್ಮಾನಮಾಡುತ್ತದೆ. ಅದರಿಂದ ಜನರಲ್ಲಿ ನಿಮ್ಮ ವರ್ಚಸ್ವವು ಗುವದಲ್ಲದೆ, ಎಷ್ಟೋಜನ ಭಕ್ತರ ಕಾರ್ಯಗಳು ಸುರಳಿವಾಗಿ ಎಷ್ಟೋ ಜನ ಶಿಷ್ಯರು ನಿಮ್ಮ ವಚನಗಳನ್ನು ವೇದವಾಕ್ಯಗಳೆಂದು ಗಳಂತೆ ನಡೆಯಲು ಹೆಣಗುವರು.”

“ತಂಗೀ, ನೀನನ್ನು ವದು ಸುಳ್ಳಲ್ಲ. ನನ್ನಿಂದ ಪ್ರೇರಿತರಾದ ಎಷ್ಟೋ ಜನ ಶಿಷ್ಯ ಶಿಷ್ಯಿಣಿಯರು ನಮ್ಮ ಸಾಧುಗಳ ಬಕ್ತವೃಂದದಲ್ಲಿ ಸೇರಿರುತ್ತಾರೆ; ಆದರೆ ನಮ್ಮ ಗುಂಡ ನಂತಹ ಕೆಲ ಉಪದ್ವ್ಯಾಪಿ ಜನರಿಗೆ ಮಾತ್ರ ನನ್ನ ಬೋಧದಿಂದ ಏನೂ ಪ್ರಯೋಜನವಾಗುವದಿಲ್ಲ ನನ್ನ ಬೋಧವು ಅವರಿಗೆ ‘ಬೋರ್ಗಲ್ಲ ಮೇಲೆ ಮಳೆಗರೆದರಾ ಕಲ್ಲು ನೀರ್ಕುಡಿಯಬಹುದೇ?’ ಎಂಬಂತಾಗುವದು.”

“ಅದೇಕೆ? ಹಾಗಾಗುವದಕ್ಕೆ ಕಾರಣವೇನು?”

“ಯಾಕಂದರೆ, ಅವರು ಸಂಸಾರಪಾಶದಲ್ಲಿ ಪೂರಾ ಸಿಲುಕಿದವರು. ಗುಂಡ ನಿಗೆ ನಾನು ಎಷ್ಟು ಹೇಳಿದರೂ ಆತನು ತನ್ನ ಅಣ್ಣನ ದ್ವೇಷ ಮಾಡುವದನ್ನು ಬಿಡಲೊಲ್ಲನು. ಅವರಿಬ್ಬರಲ್ಲಿಯೂ ಈಗ ಘೌಜದಾರಿಯು ಖಟ್ಟಿ ನಡೆದಿದೆ. ಇಬ್ಬರೂ ನೂರಾರು ರೂಪಾಯಿ ಕಳಕೊಂಡಿರುತ್ತಾರೆ. ಅದರಿಂದ ಈಗ ಅವರಿಗೆ ನನ್ನ ಹಾಗೂ ನಮ್ಮ ಸಾಧುಗಳ ಬೋಧವು ನೆನಪಾಗಹತ್ತಿದೆ. ನೊನ್ನೆ ಅವರಿಬ್ಬರೂ ನನ್ನೆಡೆಗೆ ಬಂದು ನನಗೆ ದುಂಬಾಲ ಬಿದ್ದುದರಿಂದ ನಾನು ಅವರನ್ನು ಸಾಧುಗಳ ಬಳಿಗೆ ಕರೆ ದೊಯ್ದೆನು. ಅವರಿಬ್ಬರನ್ನು ದಾರಿಗೆ ತರಬೇಕಾದರೆ, ನಮಗೆ ಸಾಕು ಸಾಕಾಗಿ ಹೋಯಿತು.”

“ಅವರ ಜಗಳವು ಏತಕ್ಕಾಗಿ ನಡೆದಿದೆ?”

“ಗುಂಡನು ಅವರಣ್ಣನ ಮಾಲಕಿಯ ಜವೊನಿನೊಳಗಿನ ಎರಡು ಮೋಟು ಮರಗಳನ್ನು ಕಡಿದಿರುವನಂತೆ. ಅದಕ್ಕಾಗಿಯೇ ಇಷ್ಟು ಯಾದವಿಯು!”

“ಎಂಥ ಅಣ್ಣ-ತಮ್ಮಂದಿರವ್ವಾ ಅವರು! ನಮ್ಮ ಜನರೊಳಗಿನ ಈ ಭಾಗಾದ ತನದಿಂದಲೇ ನಮ್ಮ ದೇಶವೆಲ್ಲ ಹಾಳಾಗಿ ಹೋಗಿದೆ. ಎಲ್ಲಿಯ ಗಿಡ, ಎಲ್ಲಿಯ ಮಾಲಕೆ? ಈ ಇಡಿ ಪ್ರಪಂಚವೇ ನಾಲ್ಕು ದಿನದ್ದಾಗಿರಲು, ಇಲ್ಲಿ ಹೀಗೆ ನ್ಯಾಯನಿಗದಿ ಮಾಡಿ ಪ್ರಯೋಜನವೇನು? ನನ್ನ ಈ ಮನೆಯನ್ನು ಬೇಕಾದವರು ಲೂಟಿ ಮಾಡಿಕೊಂಡೆಯ್ದರೂ ನನ್ನ ಬಾಯಿಂದ ಚಕಾರ ಶಬ್ದ ಕೂಡ ಹೊರಡಲಿಕ್ಕಿಲ್ಲ.”

“ಸರಸಕ್ಕಾ, ಎಲ್ಲರೂ ನಿನ್ನಂತೆ ಬಲ್ಲವರೆಲ್ಲಿರುತ್ತಾರೆ?”

“ಹೀಗೆ ಯಾರವಾದರೂ ಜಗಳ-ತಂಟೆಗಳನ್ನು ಕೇಳಿರೋಡನೆಯೇ ನನಗೆ ಹೇಗೆ-ಹೇಗೋ ಅನಿಸುತ್ತದೆ ನನಗೆ ಆ ಗುಂಡಾದಿಗಳ ಭಿಟ್ಟಿಯಾಗಿದ್ದರೆ ‘ಅಪ್ಪಗಳಿರಾ, ನೀವು ಹೀಗೆ ಸಂವ್ಯಸಂವ್ಯಸೆ ಒಬ್ಬರ ಮೇಲೊಬ್ಬರೇಕೆ ಏರಿ ಹೋಗುತ್ತಿರುವಿರಿ? ಯಾರ ಸಂಸತ್ತಾದರೂ ಅವರೊಡನೆ ಹೋದದ್ದುಂಟೇ? ಈ ಅಸೂಯೆ-ದ್ವೇಷಗಳೂ ‘ಗಾವಿರಿದಾರಿದ್ರ್ಯದ ಬಯಕೆಗಳಾಗಿರುತ್ತವೆ. ನೀವು ಏನು ಸಂಪಾದಿಸಿದರೂ ಅದನ್ನು ‘ನಾನು ಬಿಟ್ಟು ತೆರಳಬೇಕಾಗುವದು,’ ಎಂದು ಹೇಳಿ, ಅವರನ್ನು ದಾರಿಗೆ ತರುತ್ತೇನೆ.”

“ಅದಿರಲಿ. ಇನ್ನು ನೀನು ನಿನ್ನ ಕುಮುದಿನಿಯ ಬಗ್ಗೆ ಏನು ಮಾಡಬೇಕೆಂದಿರುತ್ತೀ?”

“ನಾನೇನು ಮಾಡುವದು? ಅವಳು ತನ್ನ ಗಂಡನ ಮನೆಯಲ್ಲಿ ಸುಖವಾಗಿರುವಳು.”

“ಹಾಗಾದರೆ ಹೇಗೆ? ನಾನು ಅಂದು ನಿನಗೆ ಬರೆದ ಪತ್ರದ ಉದ್ದೇಶವೇನು? ಮತ್ತು ನಾನು ಈಗಂಟು ದಿನಗಳಿಂದ ನಮ್ಮ ಗುರುಗಳ ಸೇವಾ-ಶುಶ್ರೂಷೆಯನ್ನು ಬಿಟ್ಟುಕೊಟ್ಟು ನಿನ್ನ ಬಳಿಗೆ ಎಡತಾಕುತ್ತಿರುವ ಕಾರಣವಾವುದು?”

“ಅಂದರೇನು? ಇವರು ತೀರಿಕೊಂಡಂದಿನಿಂದ ನನಗೆ ಆ ನಮ್ಮ ಕುಮುದಿನಿಯನ್ನಾದರೂ ಒಮ್ಮೆ ನೋಡಬೇಕೆಂದೆನಿಸಿಕೊಳ್ಳುತ್ತಿದೆ. ಮಲಮಗಳಾದ ಅವಳನ್ನು ನಾನು ಉರಿಸಿಕೊಳ್ಳುವೆನೆಂದು ಬೀದಿಯ ಜನರು ಬೇಕಾದ ಹಾಗೆ ಆಡಿಕೊಳ್ಳುತ್ತಿದ್ದರೂ, ನನ್ನ ಮನಸ್ಸಿನಲ್ಲಿ ಅವಳ ವಿಷಯವಾಗಿ ದ್ವೇಷವಿಲ್ಲ. ಹೇಗಿದ್ದರೂ ನಾನು ಆಕೆಯ ತಾಯಿಯೇ. ಅವಳು ನನ್ನೊಡನೆ ಹೇಗೆ ನಡೆಕೊಂಡರೂ, ನಾನು ಮನಲಜ್ಜೆ ಗಲ್ಲದಿದ್ದರೂ ಜನಲಜ್ಜೆಗಾದರೂ ಅಂಜಬೇಡವೇ? ಅದರಿಂದ ನಿರ್ಮಲಕ್ಕಾ, ನಾನು ನಮ್ಮ ಕುಮುದಿನಿಯನ್ನೊಮ್ಮೆ ಕರೆಯಿಸಿಕೊಳ್ಳಬೇಕೆಂದಿರುತ್ತೇನೆ.”

“ಛೇ! ಛೇ! ಸರಸಕ್ಕಾ, ನಿವಿವೇನನ್ನು ನುಡಿಯುತ್ತಿರುವಿರಿ? ನಿಮ್ಮ ಕುಮುದಿನಿಯಂತಹ ಹೆಣ್ಣು ನನ್ನ ಹೂಟಿಯ ಮಗಳಾಗಿದ್ದರೂ ನಾನು ಅವಳನ್ನು ಒರಳಲ್ಲಿ ಹಾಕಿ ಕುಟ್ಟಿ ಕುಟ್ಟಿ ಕೊಂದು ಬಿಡುತ್ತಿದ್ದನು; ಆದರೆ ಅವಳ ಈ ಹುಚ್ಚುಚ್ಚಾರವನ್ನು ಮಾತ್ರ ಎಂದೂ ನಡಿಸಿಗೊಡುತ್ತಿದ್ದಿಲ್ಲ.”

‘ಈಜಿಗೆ ಅವಳು ಮತ್ತೇನು ನಡಿಸಿರುವಳವ್ವಾ! ನನಗದಾವುದೂ ತಿಳಿಯದು.’

“ಸರಸಕ್ಕಾ, ನಿಮ್ಮಂತಹ ಭೋಳೆ ಭಾವಿಕರಿಗೆ ಈ ಆಧುನಿಕ ವಿದ್ಯಾನಿವೃಣೆಯರ ಹೊಲ್ಲದ ಕೃತಿಗಳ ಪರಿಚ್ಛಾನವು ಹೇಗಾಗಬೇಕು? ನಿಮ್ಮ ಕುಮುದಿನಿಯು ಆ ನಿಮ್ಮ ಗಂಡನ ಸ್ನೇಹಿತನೆಂದೆನಿಸಿಕೊಳ್ಳುವ ಪ್ರಭಾಕರನಿಗೆ ಪತ್ರ ಬರೆದು, ತನ್ನನ್ನು ಕರೆಯ ಬರಬೇಕೆಂದು ತಿಳಿಸಿದ್ದರಿಂದ ಅತನು ಇಂದೇ ಬಳ್ಳಾರಿಗೆ ಕರೆಯ ಹೋಗಿರುತ್ತಾನಂತೆ. ಅವಳು ತನ್ನ ತಂದೆಯ ಮನೆಗೆ ಬರುವ ನೆವದಿಂದ ಗಂಡನ ಮನೆಯಿಂದ ಹೊರಟರೂ, ಮುಂದೆ ಏನು ಮಾಡುವಳೆಂಬದು ತಿಳಿದಿದ್ದೇ ಇದೆ. ಅದಕಾರಣ ಸರ

ಸಕ್ಕಾ, ನೀನು ಈಗೊಂದು ಕೆಲಸ ಮಾಡಿದರೆ, ಕುಮುದಿನಿ-ಪ್ರಭಾಕರರ ಹೆಣ್ಣುಗಳನ್ನು ಚೆನ್ನಾಗಿ ಮುರಿದಂತಾಗಿ, ನಿನ್ನ ಮರ್ಯಾದೆಯನ್ನು ಲಿಪಿಹೀನವಾಗಿಸುವುದು. ಈ ಕಾಲಕ್ಕೆ ನೀನು ಸುಮ್ಮನೆ ಬಿಟ್ಟರೆ ಆ ಅವಿವೇಕಳಿಂದ ನಿಮ್ಮ ಮನೆತನಕ್ಕೆ ಕಲಂಕ ಹತ್ತಿದಂತಾಗುವದಲ್ಲದೆ, ಇಂಥ ಅನೀತಿಯ ಕೆಲಸಕ್ಕೆ ಪರ್ಯಾಯದಿಂದ ನೀನೂ ಸಹಾಯ ಮಾಡಿದ ಆರೋಪವು ಅವಳ ಗಂಡನ ಮನೆಯವರಿಂದ ನಿನ್ನ ಮೇಲೆ ಹೊರಿಸಲ್ಪಡುವುದು.”

“ಆ ಪ್ರಭಾಕರಪಂತನೂ ಅವಳ ಜಾಲದಲ್ಲೆ ಸಿಲುಕಿರುವನೇ? ಅವನೀಗ ಐವತ್ತರ ಮನೆಯಲ್ಲಿಲ್ಲವೆ? ನಿರ್ಮಲಕ್ಕಾ, ನಿನ್ನ ಮಾತು ನಂಬಲಿಕ್ಕಾದೀತೇ? ಕುಮುದಿನಿಯು ಒಂದು ವೇಳೆ ಅಂಥ ಹಗಣದವಳಾದರೂ, ಆತನನ್ನು ಹಾಗೆಂದು ಹೇಗೆ ತಿಳಿಯಬೇಕು?”

“ತಂಗೀ, ನಿನ್ನಂತಹಳಿಗೆ ಅವನ್ನೆಲ್ಲ ಹೇಗೆ ತಿಳಿಸುವುದು? ತಂಗೀ, ಗಂಡಸರ ಬುದ್ಧಿಯು ಯಾವ ಕಾಲಕ್ಕೆ ಹೇಗೆ ಅಡಿದಿಬದಕ್ಕೆ ಸಿಯಮಪಿಲ್ಲ. ಅದರಲ್ಲಯೂ ತರುಣ ಸ್ತ್ರೀಯರ ಸಂಬಂಧದಲ್ಲಿ ಅವರ ಮನಸ್ಸು ಅತ್ಯಂತ ಚಂಚಲನಾಗುತ್ತದೆಂಬ ದಕ್ಕೆ ಶಂತನುರಾಜನ ಉದಾಹರಣೆಯು ಸಾಕಾಗಲಿಕ್ಕಿಲ್ಲವೆ? ಆ ವೃದ್ಧನು ಅಂಬಿಗರ ತರುಣ ಹುಡುಗಿಯನ್ನು ಏಕಾಂತದಲ್ಲಿ ದೃಷ್ಟಿಸಿದೊಡನೆಯೇ ಆತನ ಗತಿಯೇನಾಯಿ ತೆಂಬದು ಲೋಕವಿಖ್ಯಾತನಾಗಿಲ್ಲವೆ? ಅಂದ ಬಳಿಕ ಈ ಪ್ರಭಾಕರನ ಗತಿಯೇನು? ಆತನೇ ಆಕೆಯ ಆ ಆಭರಣಗಳನ್ನು ನಿನ್ನ ಗಂಡನ ಮುಖಾಂತರ ನಿನ್ನ ಒಳೆಯಿಂದ ಎತ್ತಿ ಹಾಕಿದವನು; ಹಾಗೂ ಆತನೇ ಅವುಗಳನ್ನು ಕುಮುದಿನಿಯ ಗಂಡನ ಮನೆ ಗೊಯ್ದು ಕೊಟ್ಟು ಕುಮುದಿನಿಯ ಮೆಚ್ಚುಗೆಗೆ ಪಾತ್ರವಾದವನು. ಅವರೀವರಲ್ಲ ಆ ಬಗೆಯ ಹುಚ್ಚುಚ್ಚಾಟದ ಸಂಬಂಧವಿರದಿದ್ದರೆ ಅದನಿಗೇಕೆ ಆ ಹಾಳು ಉಸಾಬರಿಯು ಬೇಕಾಗಿತ್ತು? ನಾನಂತೂ ನಿನಗೆ ಯೋಗ್ಯಕಾಲಕ್ಕೆ ಸೂಚಿಸಿರುತ್ತೇನೆ. ಇನ್ನು ನೀನು ನಿನ್ನ ಮನಸ್ಸಿಗೆ ಬಂದಂತೆ ಮಾಡು.” ಎಂದು ಹೇಳಿದವಳು, ಸಿಹಗಲೆಯು ಅಲ್ಲಿಂದ ಹೊರಡಲನುವಾದಳು.

ಆ ಆಭರಣಗಳ ಹೆಸರು ಹೊರಟ ಕೂಡಲೆ ಸರಸಿಯ ಹೃದಯದೊಳಗಿನ ಕುಮುದಿನಿಯು ವಿಷಯದ ನ್ವೇಷ-ತಿರಸ್ಕಾರಗಳು ಪ್ರಜ್ವಲಿಸಿದವು. ಅದರಿಂದ ಅವಳು ಮತ್ತೆ ಕುಮುದಿನಿಯನ್ನು ಬಾಯಿಗೆ ಬಂದಂತೆ ಧೈಯುತ್ವ ನಿರ್ಮಲೆಯನ್ನು ಕುರಿತು:—“ನಾನು ಈಗ ಏನು ಮಾಡಿದರೆ ಆ ಮುಂಡೆಯು ಸತ್ಯನಾಶವಾದೀತು?” ಎಂದು ಕೇಳಲು,

ನಿರ್ಮಲೆಯು ಒಳ್ಳೇ ಒಯ್ಯಾರದಿಂದ:—“ತಂಗೀ, ಸರಸಕ್ಕಾ, ನನಗೇಕವ್ಯಾ, ನಿಮ್ಮ ಮನೆಯ ಈ ಜಗಳ-ತಂಟಿಗಳು? ನಾನು ನನ್ನ ಸಂಸಾರದ ವ್ಯಾಪವನ್ನೆಲ್ಲ ತೊರೆದು ಕಮಲಾಕಾಂತ ಸಾಧುಗಳ ಸಹವಾಸದಲ್ಲಿ ಹಾಯ್ ಎಂದುಿರುತ್ತಿರಲು, ನನಗೀ ಒಣ ಉಸಾಬರಿಯಿಂದೇನಾಗಬೇಕಾಗಿದೆ? ಆದರೆ ಪ್ರಸಂಗವಿರೇಷದಲ್ಲಿ ಜನ

ರಿಗೆ ತಕ್ಕ ಸಲಹೆ ಕೊಡುತ್ತಿರಬೇಕೆಂದು ನಮ್ಮ ಸಾಧುಗಳು ಆಗಾಗ್ಗೆ ಬೋಧಿಸುತ್ತಿರುವುದರಿಂದ ಈಗ ನನಗೆ ತೋಚುವ ಹಂಚಿಕೆಯನ್ನು ನಿನಗೆ ಹೇಳುವೆನು. ಬೇಕಾದರೆ ಅದರಂತೆ ನಡೆ, ಬೇಡವಾದರೆ ಬಿಡು.” ಎಂದು ಅಂದು, ನಿರ್ಮಲೆಯು ಸರಸಿಯ ಕಿವಿಯಲ್ಲಿ ಏನೇನೋ ಗುಜುಗುಜು ಎಂದು ಬಹಳ ಹೊತ್ತಿನ ವರೆಗೆ ಹೇಳಿಕೊಟ್ಟು ಅಲ್ಲಿಂದ ಹೊರಟು ಹೋದಳು.

ಅಂದೇ ಸಂಜೆಗೆ ಸರಸಿಯು ಗುಂಡನೆಂಬ ಹೆಸರಿನ ಆ ನಿರ್ಮಲೆಯ ಹಸ್ತಕನ ಕಡೆಯಿಂದ ಕುಮುದಿನಿಯು ಭಾವನಿಗೊಂದು ಪತ್ರ ಬರೆಯಿಸಿದಳು. ಅದರಲ್ಲಿ ‘ಕುಮುದಿನಿಗೂ ಪ್ರಭಾಕರನಿಗೂ ಅನೀತಿಪರ ಸಂಬಂಧವಿರುವುದರಿಂದ ಕುಮುದಿನಿಯ ಸೂಚನೆಯ ಮೇರೆಗೆ ಆತನು ಇಷ್ಟರಲ್ಲೇ ಅವಳನ್ನು ಕರೆಯಲಿಕ್ಕೆಂದು ನಿಮ್ಮಲ್ಲಿಗೆ ಬರುವನು. ನೀವು ಆಕೆಯನ್ನು ಅವನೊಡನೆ ಸರ್ವಥಾ ಕಳಿಸಕೂಡದು. ಅದರಿಂದ ನಿಮ್ಮ ಮನೆತನದ ಹಾಗೂ ನನ್ನ ಮರ್ಯಾದೆಯುಳಿಸಿದಂತಾದೀತು. ಒಂದು ವೇಳೆ ನೀವು ನನ್ನ ಅಭಿಪ್ರಾಯದಂತೆ ನಡೆಯದಿದ್ದರೆ ಅದರ ಫಲವನ್ನು ನೀವು ಬೇಗನೆ ಉಣ್ಣಬೇಕಾಗುವದು. ಇದಕ್ಕೂ ಹೆಚ್ಚಿಗೆ ನಾನೇನು ಹೇಳಲಿ?” ಎಂದು ಅವಳು ತಿಳಿಸಿದ್ದಳು. ಆ ಪತ್ರವು ಪ್ರಭಾಕರನು ವಲ್ಲಭರಾಯನ ಮನೆಯಲ್ಲಿದ್ದಾಗಲೇ ಅವರಿಗೆ ತಲುಪಬೇಕೆಂಬ ಉದ್ದೇಶದಿಂದ ಅದನ್ನು ಅವಸರದಿಂದ ಬರೆಯಿಸಿ, ಅಂದಿನ ರಾತ್ರಿಯ ಮೇಲಿನಲ್ಲಿ ಹಾಕಿಸಿದ್ದಳು. ಆ ಪ್ರಕಾರ ಆ ಪತ್ರವು ಮರುದಿನ ಬೆಳಗಾಗುವಷ್ಟರಲ್ಲಿ ಬಳ್ಳಾರಿಗೂ ಹೋಗಿ ತಲುಪಿತು; ಅದರ ಪತ್ರದ ಮೇಲ್ವಿಳಾಸವು ಅಪೂರ್ಣವಿದ್ದುದರಿಂದ ಅದು ಆ ಕೂಡಲೆ ಅವರ ಮನೆಗೆ ತಲುಪದೆ, ಮಾರನೆಯ ದಿನ ಬೆಳಿಗ್ಗೆ ತಲುಪಿತು.

ಗುಂಡನೂ ವಲ್ಲಭರಾಯನ ಮನೆಯೆದುರಿಗಿನ ಉಪ್ಪರಿಗೆಯ ಮೇಲಿರುತ್ತಿದ್ದ ವಾರವನಿತೆಯಾದ ಚಂದ್ರಿಯೂ ನಿರ್ಮಲೆಯ ಹಸ್ತಕವರ್ಗದವರು. ನಿರ್ಮಲೆಯ ಮನಸ್ಸಿನಲ್ಲಿ ಕುಮುದಿನಿಯನ್ನೂ ಸರಸಿಯನ್ನೂ ತಮ್ಮ ಕಮಲಾಕಾಂತ ಸಾಧುವಿನ ಬಲೆಯಲ್ಲಿ ತೊಡಕಿಸಿಕೊಳ್ಳಬೇಕೆಂದಿತ್ತು. ವಲ್ಲಭರಾಯನ ಹೆಂಡತಿಯನ್ನೂ ವಲ್ಲಭರಾಯನನ್ನೂ ಬಹುಮಟ್ಟಿಗೆ ಅವಳು ಕಮಲಾಕಾಂತ ಸಾಧುವಿನ ಜಾಲದಲ್ಲಿ ತೊಡಕಿಸಿಕೊಂಡಿದ್ದಳು. ನರ್ಮದೆಯು ಅಶಿಕ್ಷಿತಳು. ಅವಳಿಗೆ ಏನಾದರೊಂದು ಆಡಂಬರದ ಮಾತು ಹೇಳಿದರೆ ಅವಳು ಸಹಜವಾಗಿ ನಿರ್ಮಲೆಯ ಬಲೆಯಲ್ಲಿ ಸಿಗತಕ್ಕವಳು; ಆದರೆ ಕುಮುದಿನಿಯ ಮಾತು ಹಾಗಿರಲಿಲ್ಲ. ಇವಳು ಕಲಿತವಳು. ಕಮಲಾಕಾಂತ ಸಾಧು-ನಿರ್ಮಲಾ ಶರಣಮ್ಮರಂತಹ ಜನರ ಇಂಗಿತವನ್ನು ಅವಳು ದೂರಿಸಿದಲೇ ಕಂಡು ಹಿಡಿಯತಕ್ಕಂತಹ ಬುದ್ಧಿಶಾಲಿನಿಯು. ಅದರಿಂದ ಅವಳನ್ನು ತಮ್ಮ ಬಲೆಯಲ್ಲಿ ಹಿಡಿಯುವದು ನಿರ್ಮಲೆಗೆ ಕಠಿಣವಾಗಿತ್ತು. ಅಂತೆಯೇ ಅವಳು ಕುಮುದಿನಿಯ ವರ್ತನದ ಬಗ್ಗೆ ಮೊಟ್ಟ ಮೊದಲು ನರ್ಮದೆಯಲ್ಲಿ ಸಂಶಯ-ತಿರಸ್ಕಾರಗಳುಂಟಾಗುವಂತೆ ನರ್ಮದೆಗೆ ಕಿವಿಮಾತು ಹೇಳಿದಳು. ಅದರಿಂದ ತನ್ನ

೨ನೇ ಹೆಂಡತಿಯ ಉಪಟಳದಿಂದ ಕುಮುದಿನಿಯ ಆ ಭರಣಿಗಳು ಆಯತ ಕಾಲಕ್ಕೆ ಮಾಯವಾಗಲು, ಭವಾನರಾಯನು ಅವುಗಳನ್ನು ಹಿಂದಿನಿಂದ ಕಳಿಸುತ್ತೇನೆಂದು ವಲ್ಲಭರಾಯನಿಗೆ ಹೇಳಿ ಕಳಿಸಿರಲು, ಆ ಬಗ್ಗೆ ನಿರ್ಮಲೆಯು:—“ನಿನ್ನ ನೆಘೆಣ್ಣೆಯು ತನ್ನ ಆ ಭರಣಿಗಳನ್ನೆಲ್ಲ ತಮ್ಮೂರ ತನ್ನ ಪ್ರಿಯಕರನಿಗೆ ಕೊಟ್ಟುಬಿಟ್ಟಿರುವಳು; ಇನ್ನೂ ಅವುಗಳು ಬರಲಾರವು; ಆದರೂ ನೀನು ಈ ಸಂಗತಿಯನ್ನು ನಿನ್ನ ಗಂಡನಿಗೆ ಈಗಲೇ ಹೇಳಬೇಡ” ಎಂದು ಕಿವಿ ಮಾತು ಹೇಳಿದ್ದಳು; ಆದರೆ ಆ ಒಡಕ ಬಾಯಿ ನರ್ತದೆಯು ಆ ಸಂಗತಿಯನ್ನು ಕೂಡಲೆ ತನ್ನ ಗಂಡನಿಗೆ ತಿಳಿಸಿ ಕುಮುದಿನಿಯ ವಿಷಯವಾಗಿ ಆತನಲ್ಲಿ ತಿರಸ್ಕಾರಭಾವವುಂಟಾಗುವಂತೆ ಮಾಡಲೆತ್ತಿಸಿದ್ದಳು. ಇಷ್ಟರಲ್ಲಿ ಪ್ರಭಾಕರನು ಕುಮುದಿನಿಯ ಎಲ್ಲ ಆ ಭರಣಿಗಳನ್ನು ತಂದುಕೊಟ್ಟಿದ್ದನ್ನು ನೋಡಿ ತನ್ನ ಹೆಂಡತಿಯು ತನಗೇನಾದರೂ ಸುಳ್ಳು ಹೇಳಿರುವಳೆಂದು ಆತನು ಭಾವಿಸಿ ಕೊಂಡನು. ನರ್ಮದೆಗೂ ಆ ಭರಣಿಗಳ ಆಗಮನದಿಂದ ಮುಖಭಂಗಿತವಾಯಿತು. ಆದ ರಿಂದ ಅವಳು ನಿರ್ಮಲೆಯನ್ನು ಆ ವಿಷಯವಾಗಿ ಕೇಳಲು: ‘ಇಂದು ಆ ಆ ಭರಣಿ ತಂದು ಕೊಟ್ಟವನಿಗೂ ನಿನ್ನ ನೆಘೆಣ್ಣೆಗೂ ಅನೀತಿಕರ ಸಂಬಂಧವಿದೆಯೆಂದು ಕುಮುದಿನಿಯ ತಾಯಿಯಾದ ಸರಸಕ್ಕನೇ ತನಗೆ ತಿಳಿಸಿರುತ್ತಾಳೆ. ಇದರ ಅನುಭವವನ್ನು ನೀನಿನ್ನು ಕೆಲದಿನಗಳಲ್ಲಿಯೇ ಪಡೆಯುವೆ’ ಎಂದು ನಿರ್ಮಲೆಯು ನರ್ತದೆಗೆ ಮತ್ತೆ ಕಿವಿಮಾತು ಹೇಳಿ ಸುಮ್ಮನಿರಿಸಿದಳು.

ನಿರ್ಮಲೆಯು ಕುಮುದಿನಿ-ಸರಸಿಯರನ್ನು ತನ್ನ ಜಾಲದಲ್ಲಿ ತೊಡಗಿಸಿಕೊಳ್ಳುವದಕ್ಕೆಂದು ದೀರ್ಘವಾಗಿ ಪ್ರಯತ್ನಿಸುತ್ತಿದ್ದಳು. ಅದರಿಂದ ಅವಳು ಆಗಾಗ್ಗೆ ವಿಜಾ ಪೂರ-ಬಳ್ಳಾರಿಗಳಿಗೆ ಎಡತಾಕುತ್ತಿದ್ದಳು. ಬೇರೆ ಯಾವ ಮಾರ್ಗದಿಂದಲೂ ಸಾಧಿಸ ದಿದ್ದರೆ ಕಡೆಗೆ ತನ್ನ ಹಸ್ತಕನಾದ ಗುಂಡನ ಕಡೆಯಿಂದ ಕುಮುದಿನಿಯನ್ನು ಎಳೆ ದೊಯ್ಯಿಸಿ, ಅವಳನ್ನು ಕೆಲ ದಿನ ಚಂದ್ರಿಯ ನೆರವಿನಲ್ಲಿಟ್ಟು, ಆ ದೃಶ್ಯವು ಸಹಜ ವಾಗಿ ವಲ್ಲಭರಾಯ, ಶಂಕರರಾಯರ ಕಣ್ಣಿಗೆ ಬೀಳುವ ಹಾಗೆ ಮಾಡಿ ಅವರು ಕುಮುದಿನಿಯನ್ನು ತಮ್ಮ ಮನೆಯಲ್ಲಿ ಬರಗೊಡದಂತೆ ಮಾಡಿದರೆ, ಬಳಿಕ ಕುಮುದಿ ನಿಯು ನಿರ್ಗತಿಕಳಾಗಿ ತಮ್ಮ ಕಮಲಾಕಾಂತ ಸಾಧುವಿನ ಆಶ್ರಮದಲ್ಲಿಯೇ ಕಡೆತನಕ ಉಳಿಯುವಳೆಂದು ಆ ಪಾತಾಳ ಯಂತ್ರಗಾರ್ತಿಯು ಯೋಚಿಸಿದ್ದಳು.

ಭವಾನರಾಯನ ಮರಣದ ನಂತರ ಸರಸಿಯು ನಿರಾಶ್ರಿತಳಾಗಿದ್ದಳು. ಸರ ಸಿಯ ತವರುಮನೆಯವರೆಲ್ಲರು ಈ ಮೊದಲೇ ಗತಿಸಿಹೋಗಿದ್ದರು. ಭವಾನರಾಯ- ಕುಮುದಿನಿಯರ ಹೊರತು ಗಂಡನ ಮನೆಯವರೂ ಇರಲಿಲ್ಲ. ಅದರಿಂದ ಸರಸಿ ಯನ್ನು ಇನ್ನು ತಮ್ಮ ಜಾಲದಲ್ಲಿ ಕೆಡಹಲಿಕ್ಕೆ ಹೆಚ್ಚು ಪರಿಶ್ರಮ ಪಡಬೇಕಾಗ ದಿದ್ದರೂ ಸಮಯ ಸಾಫಲ್ಯಗೊಳಿಸಿಕೊಳ್ಳಬೇಕಾದರೆ ಈಗ ಅವಳ ಮೇಲೆ ತನ್ನ ದೃಷ್ಟಿಯನ್ನು ಸಂಪೂರ್ಣವಾಗಿರಿಸಿ ತನ್ನ ಹಸ್ತಕನಾದ ಗುಂಡನ ಮುಖಾಂತರ ಅವಳನ್ನು ಶೀಲಭ್ರಷ್ಟಗೊಳಿಸಿ, ಬಳಿಕ ನಿರ್ಗತಿಕಳಾಗುವ ಅವಳನ್ನು ತಮ್ಮ ಕಮಲಾ

ಕಾಂತ ಸಾಧುವಿನ ಜೊತೆಯಲ್ಲಿ ಬೀಕೆಂದು ನಿರ್ಮಲೆಯು ಯೋಚಿಸಿದ್ದಳು; ಮತ್ತು ಅದಕ್ಕಾಗಿಯೇ ಗುಂಡನ ವಿಷಯವಾಗಿ ಇಲ್ಲದ್ದೆಂದು ಹೇಳಿ, ಅವನನ್ನು ಸರಸಿಯ ಹತ್ತರ ಇರಿಸಿದ್ದಳು.

ಗುಂಡ-ಚಂದ್ರಿಯರು ಜಾತಿವಂತ ಬದ್‌ಮಾಷ ಜನರು. ಅವರಲ್ಲಿ ನೀತಿ-ರೀತಿಗಳಿಲ್ಲರಬೇಕು? ಅವರು ನಿರ್ಮಲೆ-ಕಮಲಾಕಾಂತರ ಹಸ್ತಕರಾಗಿದ್ದು ಕೇವಲ ದುಡ್ಡಿನ ಲೋಭವಿಂ. ಇಂಥ ಹೊಸ ಹೊಸ ಹೆಣ್ಣುಮಕ್ಕಳನ್ನು ಬಗೆ-ಬಗೆಯಿಂದ ತಂದು ಕಮಲಾಕಾಂತ ಸಾಧುವಿನ ಡಾವಣಿಯಲ್ಲಿ ಸೇರಿಸಿದರೆ, ಸಾಧುಗಳು ಸಂತುಷ್ಟರಾಗಿ ಅವರಿಗೆ ಸಾಕಷ್ಟು ಹಣವನ್ನು ಪೂರಯಿಸುತ್ತಿದ್ದರು.

ಕಮಲಾಕಾಂತಸಾಧುವೆಂದರೆ ಯಾರು? ನಿರ್ಮಲೆಯು ಆತನ ಪ್ರಿಯಶಿಷ್ಯಳಾದ ಬಗೆ ಹೇಗೆ? ಅವರೊಬ್ಬರೂ ಧನಸಂಪನ್ನ ಜನರನ್ನೂ ಧನಿಕರ ಹಾಗೂ ಬೇರೆಯವರ ಮನೆಯ ರೂಪಸಂಪನ್ನ ತರುಣ ಹೆಂಗಳೆಯರನ್ನೂ ತಮ್ಮ ಶಿಷ್ಯವರ್ಗದಲ್ಲಿ ಸೇರಿಸಿಕೊಳ್ಳಲಿಕ್ಕೆ ಅಷ್ಟೊಂದು ಆತುರಪಡುವ ಉದ್ದೇಶವೇನು? ಕಮಲಾಕಾಂತ ಸಾಧುವಿನ ಅಡ್ಡಿಯೆಂದರೇನು? ಮುಂತಾದ ಸಂಗತಿಗಳನ್ನೋದಿ ನಮ್ಮ ವಾಚಕರು ಗೊಂದಲದಲ್ಲಿ ಬೀಳುವರೆಂಬದೂ, ಅಂತಹ ಹಲವು ಜನರು ಕೂಡಲೆ ಆ ಬಗ್ಗೆ ಪತ್ರ ಮೂಲಕ ಕೇಳುವರೆಂಬದೂ ನಮಗೆ ಗೊತ್ತಿದೆ; ಆದರೂ ನಾವು ಅದನ್ನೆಲ್ಲ ಇಲ್ಲಿಯೇ ತಿಳಿಸಲಶಕ್ಯವು. ಈ ಕಾದಂಬರಿಯನ್ನು ಕ್ರಮಶಃ ಓದುವುದರಿಂದ ಅವುಗಳ ವಿವರಣವು ಸಹಜವಾಗಿಯೇ ತಿಳಿಯಲಿರುವದು; ಆದರೆ ಈ ಪ್ರಸಂಗದಲ್ಲಿ ನಾವು ನಮ್ಮ ಪ್ರಿಯವಾಚಕರಿಗೆ ತಿಳಿಸುವುದೇನೆಂದರೆ, ಈ ಎಲ್ಲ ವಿವರಣವು ಯಾವುದೊಂದು ವಿವಿಕ್ತ ಮನುಷ್ಯರ ಗುಂಪಿಗೆ ಸಂಬಂಧವಾಗಿರುವುದಿಲ್ಲ. ಸಮಾಜದಲ್ಲಿ ಹೆಚ್ಚಿರುವ ಬಿಡಾಡಿ ಸಾಧು-ಶರಣಮ್ಮಗಳ ಹಾಗೂ ಅವರ ಲೀಲೆ-ಉಪಟಳ ಇವುಗಳಿಂದ ಸಮಾಜಕ್ಕೆ, ಅವರಲ್ಲಿಯೂ ಸ್ತ್ರೀವರ್ಗಕ್ಕೆ ಎಷ್ಟು ಹಾನಿ-ಅವಮಾನಗಳುಂಟಾಗುತ್ತಿರುತ್ತವೆಂಬದನ್ನೂ ಉಪಾಹರಣೆ ರೂಪದಿಂದ ತಿಳಿಸತಕ್ಕ ಇದೊಂದು ಪ್ರಚಲಿತ ಸ್ಥಿತಿಯ ನಿರೀಕ್ಷಣಪರವಾಗಿ ಬರೆದ ಕಾದಂಬರಿಯೆಂಬ ಕಿವಿ ಮಾತನ್ನು ತಿಳಿಸಿರುತ್ತೇನೆ.

ವನಿತಾ ಭಾಂಡಾರ.

ಕುಮುದಿನಿಯು ಪ್ರಭಾಕರನೊಡನೆ ತಪರೂರಿಗೆ ಹೊರಟು ಹೋದ ನಾಲ್ಕನೇ ದಿನ ನರ್ಮದೆಯು ಬೆಳಗ್ಗೆ ಹತ್ತು ಗಂಟೆಗೆ ಊಟ ಮಾಡಿ ಅಟ್ಟಿದ ಮೇಲಿನ ತನ್ನ ಕೋಣೆಯಲ್ಲಿ ಕುಳಿತು ನಿರ್ಮಲೆಯ ಮಾರ್ಗಪ್ರತಿಕ್ಷೆ ಮಾಡತೊಡಗಿದಳು. ನಿರ್ಮಲೆಯು ಮಹಾ ತಂತ್ರಗಾರಳು. ಅದರಿಂದ ಅವಳು ನರ್ಮದೆಯನ್ನು ತನ್ನ ಜಾಲದಲ್ಲಿ ತೊಡಕಿಸಿ ಕೊಂಡಿದ್ದರೂ ಅವಳಿಗೆ ತನ್ನ ಮರ್ಮವು ತಿಳಿಯದ ಹಾಗೆ ವರ್ತಿಸುತ್ತಿದ್ದಳು. ನರ್ಮದೆಯು ಭೋಳೆ ಸ್ವಭಾವದವಳು; ಆದರೂ ಬಹು ಚಂಚಲಳು. ಅದರಿಂದ ಯಾವುದೊಂದು ಸಂಗತಿಯು ತನ್ನ ಮನಸ್ಸಿನಂತೆ ಆಗದಾಗಲೂ, ಅವಳ ಮನಸ್ಸು ನಾನಾ ಬಗೆಯ ಶಂಕೆಗಳಿಗೀಡಾಗುತ್ತಿತ್ತು. ಅದರಂತೆಯೇ ಇಂದು ನಿರ್ಮಲಮ್ಮನು ಹೇಳಿದ ವೇಳೆಗೆ ಬಾರದ್ದರಿಂದ ನರ್ಮದೆಯು ಆಕೆಯ ವಿಷಯವಾಗಿ ತನ್ನ ಮನಸ್ಸಿನಲ್ಲಿ ಬಗೆಬಗೆಯ ಅನುಮಾನಗಳನ್ನು ಕಟ್ಟತೊಡಗಿದ್ದಳು. ನರ್ಮದೆಯ ಮನಸ್ಸಿನ ಈ ಸ್ಥಿತಿಯು ನೆಲೆಯನ್ನು ಚೆನ್ನಾಗಿ ಅರಿತಿದ್ದ ನಿರ್ಮಲೆಯು ಕುಮುದಿನಿಯ ವಸ್ತ್ರ-ಒಡವೆಗಳ ಸಂಗತಿಯನ್ನು ಕ್ಷೇಪಿತವಾಗಿ ಆಕೆಯ ಮುಂದೆ ಹೇಳಿದ್ದಳಲ್ಲದೆ, ಇನ್ನುಳಿದ ಆಕೆಯ ವಿಷಯದ ಕಾರಣವನ್ನು ಆ ಒಡಕ ಬಾಯಿ, ಸಂಶಯ ಸ್ವಭಾವದ ನರ್ಮದೆಯ ಮುಂದೆ ಹೇಳಿರಲಿಲ್ಲ. ಆಕೆಯು ಹಾಗೆ ಹೇಳದಿರಲಿಕ್ಕೆ ಮತ್ತೂ ಒಂದು ಸಬಲವಾದ ಕಾರಣವಿದ್ದಿತು. ಅದೇನೆಂದರೆ, ಮುಂದೆ ಮತ್ತೆ ಯಾವಾಗಾದರೂ ನರ್ಮದೆಯಂತೆ ಕುಮುದಿನಿಯನ್ನೂ ತನ್ನ ಲೋಕಸಂಗ್ರಹ ಕಾರ್ಯದಲ್ಲಿ ಉಪಯೋಗಿಸಿಕೊಳ್ಳಬೇಕಾದೀತೆಂಬದನ್ನು ಅವಳು ತರ್ಕಿಸಿದ್ದಳು; ಮತ್ತು ಆಗ ಕುಮುದಿನಿಯ ಗ್ರಹಣೆಯು ತನ್ನ ಬಗ್ಗೆ ವಿಪರೀತವಾಗಿರದೆ, ಅನುಕೂಲವಾಗಿರಬೇಕೆಂಬ ದೂರದರ್ಶನದ ಧೋರಣದಿಂದಲೇ ನಿರ್ಮಲೆಯು ಆ ಅಭರಣದ ಸಂಗತಿಯನ್ನು ತಾನು ಹೇಳುವೆನೆಂದು ಯಾರ ಮುಂದೂ ಒಡನುಡಿಯಕೂಡದೆಂದು ನರ್ಮದೆಗೆ ನಿಷ್ಕುಣ್ಣವಾಗಿ ತಿಳಿಸಿದ್ದಳು. ನರ್ಮದೆಯು ಸಂಶಯದ ಸ್ವಭಾವದವಳಾಗಿದ್ದರೂ ಒಳಗಂಟಿನವಳಾಗಿರಲಿಲ್ಲ. ಅದರಿಂದ ಸಹಜವಾಗಿಯೇ ಮೋಸ ಹೋಗುವವಳಾಗಿದ್ದಳು. ಆದ ಕಾರಣವೇ ನಿರ್ಮಲೆಯು ಒಂದೇ ಕಿವಿಮಾತಿನಿಂದ ಅವಳ ಮೇಲೆ ತನ್ನ ವರ್ಚಸ್ಸನ್ನು ಸ್ಥಾಪಿಸಿಬಿಟ್ಟಿದ್ದಳು. ನಿರ್ಮಲೆಯು ಯಾವಾಗ ಬರುವಳೋ, ತಾನು ಅವಳೊಡನೆ ಹೋಗಿ ಕಮಲಾಕಾಂತ ಸಾಧುಗಳ ಚರಣಗಳನ್ನಾವಾಗ ಸೇರುವೆನೋ? ಹಾಗೂ ಅವರಿಂದ ಪುತ್ರರತ್ನವನ್ನು ಎಂದಿಗೆ ಪಡೆಯುವನೋ ಎಂಬಂತೆ ನರ್ಮದೆ ಗಾಗಿತ್ತು; ಆದರೆ ಆ ಭೋಳೆಭಾವಿಕಳಿಗೆ ಹಿಂಗೆ ಬುವಾ-ಸಾಧುಗಳ ಅಂಗಾರ-ಅಕ್ಷತೆಗಳಿಂದಾಗಲಿ, ಹನುಮಪ್ಪ-ಭರಮಪ್ಪ ದೇವರುಗಳ ಮೇಲೆ ಮಣವೆರಡು ಮಣ ಎಣ್ಣೆ-ತುಪ್ಪಗಳನ್ನು ಸುರುವುವುದರಿಂದಾಗಲಿ ಮಕ್ಕಳು-ಮರಿಗಳನ್ನು ಸಂಪಾ

ದಿಸಬಹುದಾಗಿದೆ, ವಾಕ್ಯಗಳ ಹೆಚ್ಚುವಿಕೆಗಾಗಿ ಪ್ರತಿ ವರ್ಷ ವರ್ಷದೊಳಗಿನ ಮುನ್ನೂರಾ ಅಂಶಕ್ಕೆ ಸುಮಾರು ೧-೨% ಅಂದಾಜು ಅನುಪಮಾನಗಳಿಗೆ ಸಾಲುತ್ತಿರಲಿಲ್ಲ. ಹಾಗೂ ವರದಿಗಳಿಂದ ಉಪಬಂಧದಿಂದ ವಧುಗಳ ತಂದೆ-ತಾಯಿಗಳ ತಲೆಯ ಮೇಲಿನ ಕೂಡಲಾಗಳೆಂದೂ ಉಳಿಯುತ್ತಿರಲಿಲ್ಲವೆಂಬುದೇನು ಗೊತ್ತು? ಸಾಧುಗಳ ಮುಂದೆ ಸೆರಗನ್ನೊಡ್ಡುತ್ತಲೇ ಅವರು ತಮ್ಮ ಜೋಳಗೆಯೊಳಗಿಂದ ಅಪೇಕ್ಷಿತ ಮಗುವನ್ನು ಆದರಲ್ಲಿ ಹಾಕಿಬಿಡುವರೆಂದು ಪಾಪ! ಆ ನರ್ಮದೆಯ ಕಲ್ಪನೆಯಾಗಿ ತ್ವಾರದಿಂದ, ಅವಳು ಕಮಲಾಕಾಂತ ಸಾಧುವಿನೆಡೆಗೆ ಹೋಗಲಿಕ್ಕೆ ಒಳ್ಳೇ ಆತುರಗೊಂಡಿದ್ದಳು. ನಿನ್ನ ರಾತ್ರಿಯಿಂದ ಅವಳ ತಲೆಯಲ್ಲಿ ಇದೊಂದೇ ಯೋಚನೆಯು ಗರಗರನೆ ತಿರುಗುತ್ತಿತ್ತು. ಅದರಿಂದ ಬೇರೆ ವಿಚಾರಗಳ ಕಡೆಗೆ ಲಕ್ಷ್ಯವಿರಿಸುವ ಭಾವವೇ ಅವಳಿಗುಳಿದಿರಲಿಲ್ಲ. ಅತ್ತಿತ್ತ ತುಸು ಸಪ್ತವಾದ ಕೂಡಲೆ ನಿರ್ಮಲಮ್ಮನು ಬಂದಳೋ ಏನೋ, ಎಂದು ಅವಳು ಮತ್ತೆ ಮತ್ತೆ ಇಣಕಿ ನೋಡುತ್ತಿದ್ದಳು. ಆಕೆಯು ಕಾಣದಾಗಲು, “ಈ ನಿರ್ಮಲಮ್ಮನು ನನಗೆ ಸುಮ್ಮನೆ ಆಲೋಚಿಸಿದಳು” ಎಂದು ತನ್ನಷ್ಟಕ್ಕೆ ತಾನೇ ಅಂದುಕೊಂಡು, ಉರಿವೋರಿಯಿಂದ ಹಣೆಗೆ ಕೈಬಡ ಕೊಳ್ಳುವಳು. ಈ ಮೇರೆಗೆ ನರ್ಮದೆಯ ತಾಲಿಮು ನಡೆದಿರಲು, ಅವಳ ತವರು ಮನೆಯ ಕುಲದೇವತೆಗೋ ಭೂತ-ವೇತಾಳಗಳಿಗೋ ಒಮ್ಮೆ ಅವಳ ಬಗ್ಗೆ ಕರುಣೆಯುಂಟಾದಂತಾಗಿ ನರ್ಮದೆಗೆ ಸಂತತಿಯನ್ನು ಪ್ರಾಪ್ತಮಾಡಿಕೊಡುವ ನಿರ್ಮಲಾರಣಮಂತ್ರನವರ ಸವಾರಿಯೊಮ್ಮೆ ಅಲ್ಲಿಗೆ ಪ್ರಾಪ್ತವಾಯಿತು ಆಕೆಯನ್ನು ದೃಷ್ಟಿಸಿದೊಡನೆಯೇ ನರ್ಮದೆಗೆ ಇಮ್ಮಡಿ ಬಲವುಂಟಾದಂತಾಯಿತು ಆಗ ಅವಳು ಮೋರೆಯನ್ನು ತಿರುಗಿಸುತ್ತ:—“ನಿರ್ಮಲಕ್ಕಾ, ನೀವಿನ್ನು ಬರುವದೇ ಇಲ್ಲೆಂದೂ ನನ್ನ ದುರ್ದಿನಗಳನ್ನೂ ತೀರಿಲ್ಲವೆಂದೂ ನಾನು ತಿಳಕೊಂಡಿದ್ದೆನು” ಎಂದು ಅಂದಳು.

“ನರ್ಮದಕ್ಕಾ, ನಿವುಗೆ ಖೊಟ್ಟೆ ಆಲೋಚಿಸಿ ನಿಮ್ಮ ಬಾಯಿಗೆ ನೀರೊಡಿಸುವಾಗಲಿಂದ ನನಗೆನು ಪ್ರಯೋಜನವವತ್ತು? ನಾನೇನು ಅಂಥ ಹೊಯ್ಯಾಲಿ ಹೆಂಗಸೇ? ನೀವೇ ಹೆಚ್ಚರಿ ನೋಡೋಣ ಸುಳ್ಳು ಎಂದರೆ ನನ್ನ ಮೈಗೆ ಮುಳ್ಳು ಬಡಿದಂತಾಗುತ್ತದೆ ಯಾರಾದರೂ ನನ್ನ ರುಂಡವನ್ನು ಹಾರಿಸಿದರೂ ಅಡ್ಡಿಯಿಲ್ಲ; ಆದರೆ ನನ್ನ ಬಾಯಿಂದ ಒಂದು ಕ್ಷುಲ್ಲಕವಾದ ಖೊಟ್ಟೆ ಶಬ್ದ ಸಹ ಹೊರಡಲಿಕ್ಕಿಲ್ಲ”

“ಏನಿರಿ, ನಾನು ನಿಮ್ಮನ್ನು ಇಂದೇ ನೋಡುತ್ತಿರುವೆನೇನು?” ನರ್ಮದೆಯು ಅನ್ನುತ್ತಾಳೆ:—“ನಿರ್ಮಲಕ್ಕಾ, ನೀವು ನನ್ನನ್ನೇನು ಆ ಕುಮುದಿನಿಯೆಂದು ತಿಳಿದಿರಬಿರಾ? ನನಗಾದರೂ ಸುಳ್ಳು ಎಂದರೆ ಮೈ ಉರಿಯಹತ್ತುತ್ತದೆ”

“ಅಂತೆಯೇ ನನ್ನ-ನಿಮ್ಮಲ್ಲಿ ಗೆಳೆತನವುಂಟಾಗಿದೆ” ಎಂದು ನಿರ್ಮಲೆಯು ಹಲ್ಲು ಕಿರಿಯುತ್ತ ನುಡಿದಳು.

“ಅದಿರಲಿ ನೀವಿಂದು ನನ್ನನ್ನು ನಿಮ್ಮ ಆ ಸಾಧುಗಳ ಬಳಿಗೆ ಕರೆದೊಯ್ಯುವಿರಾ?” ನರ್ಮದೆಯು ಉತ್ಸುಕತೆಯಿಂದ ಪ್ರಶ್ನೆ ಮಾಡಲು,

“ಅಹುದರೀ ನರ್ಮದಕ್ಕಾ, ನಿನ್ನೆ ಯ ದಿವಸ ಸಾಧುಗಳ ಪ್ರಕೃತಿಯು ಚೆನ್ನಾಗಿರಲಿಲ್ಲ. ಅದರಿಂದ ನಿಮ್ಮ ವಿಷಯವಾಗಿ ಅವನಿಡೆಯಲ್ಲಿ ಮಾತೃತ್ವ ಲಿಕ್ಕೇ ಆಗಲಿಲ್ಲ.”

‘ಎನಂದಿರಿ?’ ನರ್ಮದೆಯು ಆಶ್ಚರ್ಯದಿಂದ ಕೇಳುತ್ತಾ:—“ನಾನಂತೂ ಬಹು ಆಶೆಯಿಂದ ನಿಮ್ಮ ಆಗಮನವನ್ನು ನಿರೀಕ್ಷಿಸುತ್ತಿದ್ದೆನು; ಆದರೆ ನೀವು ಮಾತ್ರ...”

“ನಾನೇನು?” ನಿರ್ಮಲೆಯು ಸಿನೇಮಾದೊಳಗಿನ ನಟಿಯಂತೆ ಕೈಗಳಿಂದ ಹಾವ-ಭಾವ ತೋರಿಸುತ್ತಾ:—“ಈ ನಿರ್ಮಲಮ್ಮನು ಕಮಲಾಕಾಂತ ಸಾಧುಗಳ ಪಟ್ಟದ ಶರಣಮ್ಮನು. ನಾನು ಮಾಡಿದ್ದಕ್ಕೆ ನಮ್ಮ ಸಾಧುಗಳು ಅಲ್ಲಿನಲ್ಲಾರರು; ಆದರೆ ನರ್ಮದಕ್ಕಾ, ನೀವು ಆ ಸಂಗತಿಯನ್ನು ನಿಮ್ಮ ಯಜಮಾನರ ಕಿವಿಯ ಮೇಲೆ ಹಾಕಿಲ್ಲವಷ್ಟೆ? ಸುಮ್ಮನುಮ್ಮನೆ ಬೊಬ್ಬಾಟವಾಗಬಾರದೆಂದು ಕೇಳಿದೆನು.”

“ಛೇ! ಛೇ! ನಿನ್ನೆ ಯ ದಿವಸ ಅವರೊಡನೆ ಮಾತಾಡಲಿಕ್ಕೆ ನನಗೆ ಕೂಡಲೇ ಇಲ್ಲ. ಮೇಲಾಗಿ ನಾನು ಇಂಥ ಸಾಜಾಕ ಮಾತನ್ನು ಅವರಿಗೆ ಒಮ್ಮೆಲೆ ತಿಳಿಸುವೆನೇ?”

“ಅದೇಕೆ ಮಾತಾಡಲಿಲ್ಲ? ಗಂಡ-ಹೆಂಡಿರಲ್ಲಿ ಜಗಳ ಬೇರೆ ಉಂಟಾಗಿಲ್ಲವಷ್ಟೆ?” ನಿರ್ಮಲೆಯು ನರ್ಮದೆಯ ಮೋರೆಯ ಕಡೆಗೆ ನೋಡುತ್ತ ನಕ್ಕಳು

“ಛೇ! ಛೇ! ಅದೇನೂ ಇಲ್ಲ. ನಿನ್ನೆ ಯ ದಿವಸ ಅವರು ಕೆಲವೊಂದು ಅವಸರದ ಕೆಲಸಕ್ಕೆಂದು ಹೈದ್ರಾಬಾದಿಗೆ ಹೋಗಿರುತ್ತಾರೆ.”

“ಹೀಗೆ ಏನು? ಅಂದಬಳಿಕ ಅಡ್ಡಿಯಿಲ್ಲ. ಏನಾದರೂ ನೀವು ಅಂಥನರೊಳಗಿನವರಲ್ಲ.”

“ಅಂಥವರೆಂದರೆ, ಎಂಥವರು?”

“ಇತ್ತೀಚಿಗಿನ ಗಂಡ-ಹೆಂಡಿರ ಸಂಸಾರವೆಂದರೆ ಅಡಿಗಡಿಗೆ ಜಗಳ-ತಂಟಿಗಳು! ಒಂದು ದಿನವಾದರೂ ವಾದಿಸದೆ ಕಳೆಯಲಿಕ್ಕಿಲ್ಲ. ನಾವು ಹೀಗೆ ಜಗಳ-ತಂಟಿಗಳನ್ನೆಂದೂ ಮಾಡಲಿಲ್ಲವ್ವಾ! ನಮ್ಮ ಸಂಸಾರವೇನು, ಆಗಿನ ಸುಖ-ಸಮಾಧಾನಗಳೇನು? ಆ ಯೋಡಿ ದೇವರಿಂದ ನಮ್ಮ ಸಂಸಾರ ನೋಡುವದಾಗಲಿಲ್ಲರೀ. ಅಂತೆಯೇ ಆತನು ನನ್ನ ಜನ್ಮದ ಸತ್ಯಾನಾಶ ಮಾಡಿಬಿಟ್ಟಿರುವನು”

“ನಿರ್ಮಲಕ್ಕಾ, ನಿನ್ನನ್ನು ಹೀಗೆ ದುಃಖಿಸಬೇಡಿರಿ. ಮಾಡುವದೇನು? ವಿಧಿಲಿಖಿತವೆಂದಾದರೂ ಸುಳ್ಳಾದದ್ದುಂಟೆ? ಆದರೆ ನೀವು ಸುದೈವಿಗಳೆಂದೇ ಗುರುಚರಣದಲ್ಲಿ ಜನ್ಮದ ಸಾರ್ಥಕ ಮಾಡಿಕೊಂಡಿರಿ.”

“ಅಹುದವ್ವಾ, ಅಹುದು. ಗುರುಕೃಪೆಯಿಂದ ಜನನ-ಮರಣಗಳ ನರಕ ಭೋಗದಿಂದ ಮುಕ್ತನಾದೆನು” ಎಂದಂದು, ನಿರ್ಮಲಾಶರಣಮ್ಮನು ಕಣ್ಣು ಮುಚ್ಚಿಕೊಂಡು, ಕೈಯಿಂದ ಚುಟುಕೆ ಬಾರಿಸುತ್ತಾ:—“ಜಯ ಕಮಲಾಕಾಂತ ಮಹಾರಾಜ, ಜಯ ಜಯ ಕಮಲಾಕಾಂತ ಮಹಾರಾಜ” ಎಂದು ಅನ್ನುತ್ತ ಭಕ್ತಿವೇಷದಿಂದ ಜಸು ಮಾಡತೊಡಗಲು, ನರ್ಮದೆಯು ನಿರ್ಮಲೆಯ ಮೋರೆಯ ಕಡೆಗೆ ಟಕಮಕ

ವೆಂದು ನೋಡುತ್ತ ತಾನೂಕೈ ಜೋಡಿಸಿ ಕಮಲಾಕಾಂಠಮಹಾರಾಜರ ಜಯಘೋಷ ಮಾಡಲಾರಂಭಿಸಿದಳು. ಈ ಮೇರೆಗೆ ಮೂರು-ನಾಲ್ಕು ನಿಮಿಷಗಳ ವರೆಗೆ ಕಮಲಾಕಾಂಠನ ಭಜನವಾಯಿತು. ನಂತರ ಶರಣಮ್ಮನು ಕಣ್ಣೆರೆದಳು. ಆಗ ನರ್ಮದೆಯು ಒಳ್ಳೇ ಆದರ ಬುದ್ಧಿಯಿಂದ ಅವಳನ್ನು ದ್ವೇಶಿಸಿ:—“ಏನಿರೀ, ನಿರ್ಮಲಮ್ಮ ನವರೇ, ನೀವು ನಿಜವಾಗಿಯೂ ನಿಮ್ಮ ಜನ್ಮದ ಸಾರ್ಥಕ ಮಾಡಿಕೊಂಡಿರುತ್ತೀರಿ. ನೀವು ಮೂರೇ ನಿಮಿಷಗಳ ವರೆಗೆ ಕಣ್ಣು ಮುಚ್ಚಿಕೊಂಡು ಗುರುಗಳ ಭಜನ ಮಾಡಿದರೂ ನೀವೆಷ್ಟು ತದ್ಗುಪರಾಗಿದ್ದಿರಲ್ಲ! ನಡೆಯಿರಿ, ನನಗೂ ನಿಮ್ಮ ಗುರುಗಳ ಚರಣದರ್ಶನ ಮಾಡಿಸಿರಿ.”

“ಹಾಗಾದರೆ ಏಳಿರನ್ನು” ನಿರ್ಮಲೆಯು ಮೈಯಲ್ಲಿ ಸಂಚಾರವಾದಂತೆ ನಟಿಸುತ್ತ ನುಡಿದು:—“ನರ್ಮದಕ್ಕಾ, ನಿಮ್ಮ ಮೇಲೆ ನಮ್ಮ ಗುರುಗಳಾನುಗ್ರಹವಾಗುವದು ಖಂಡಿತವು”

“ಆದರೆ ಗುರುದರ್ಶನಕ್ಕೆ ಹೋಗುವಾಗ ಕಾಯಿ:-ಕರ್ಪೂರಗಳನ್ನೊಯ್ಯಬೇಡವೆ?” ಎಂದು ನರ್ಮದೆಯು ಭಾವಿಕತನದಿಂದ ಕೇಳಲು,

“ರಾಮ:-ರಾಮ! ಅಂಥ ಹುಚ್ಚುಚ್ಚಾರಕ್ಕೆ ಅಲ್ಲ ಅಸ್ವದವಿರುವದಿಲ್ಲ. ತಿರುಗಿ ಅವರೇ ನಿಮಗೆ ಜನ್ಮಸಾರ್ಥಕ್ಯದ ಪ್ರಸಾದ ಕೊಡುವರು.”

ಈ ಪ್ರಕಾರ ನುಡಿದು ನಿರ್ಮಲಾ ಶರಣಮ್ಮನು ನರ್ಮದೆಯೊಡನೆ ಕಮಲಾಕಾಂಠ ಸಾಧುವಿನ ವನಿತಾ ಭಂಡಾರಕ್ಕೆ ಪ್ರಯಾಣ ಮಾಡಿದಳು.

ವಾಚಕರೇ, ಕಮಲಾಕಾಂಠ ಸಾಧುವಿನ ಅಡ್ಡೆಯು ಆಗ.....ದಲ್ಲೆಯೇ ಇದ್ದಿತು. ನಿರ್ಮಲೆಯು ನರ್ಮದೆಯೊಡನೆ ಅಲ್ಲಿಗೆ ಹೊರಟಾಗ ಮಟಮಟ ಮಧ್ಯಾಹ್ನದ ಹೊತ್ತ. ಬಿಸಿಲಿನ ತಾಪವು ಹೆಚ್ಚಾಗಿದ್ದಿತು. ಹೆಂಗಸರು ಕಾಲಲ್ಲಿ ಜೋಡು ಧರಿಸುವದು ಅಸಭ್ಯತನವೆಂಬ ಮತದವಳು ನರ್ಮದೆಯಾದ್ದರಿಂದ ಆಕೆಯ ಕಾಲುಗಳು ಅಂದಿನ ಆ ಬಿಸಿಲಿನ ತಾಪದಿಂದ ಸುಡುತ್ತಿದ್ದವು; ಆದರೆ ಆಕೆಯ ಚಿತ್ತವು ಗುರುಚರಣದಲ್ಲಿದ್ದುದರಿಂದ ಅವಳು ಆ ತಾಪದ ಕಡೆಗೆ ಲಕ್ಷ್ಯಗೊಟ್ಟಿರಲಿಲ್ಲ ನಿರ್ಮಲಮ್ಮನು ಮಾತ್ರ ‘ಎಂಥ ಚುರುಕು ಬಿಸಿಲಿದು? ಅಂಗಾಲಿಗೆ ಬರೆಹಚ್ಚಿದಂತಾಗುವದಲ್ಲ!’ ಹೀಗೆ ಬಡಬಡಿಸುತ್ತ ಹಾಗೂ ಜಿಗಿಯುತ್ತ-ಹಾರುತ್ತ ಹೆಜ್ಜೆಗಳನ್ನಿ ಕ್ಕುತ್ತ ವಾರ್ಗಕ್ರಮಿಸಹತ್ತಿದಳು. ಹೀಗೆ ಆ ಶರಣಮ್ಮನು ದೇಹವನ್ನು ಕಷ್ಟಪಡಿಸುತ್ತ ನರ್ಮದಾ ಭಕ್ತಳೊಡನೆ ಗುರುಚರಣಕ್ಕೊಮ್ಮೆ ಬಂದು ಸೇರಿದಳು. ನಿರ್ಮಲೆಯು ಗುರುಗಳ ಚರಣಗಳನ್ನು ಸ್ಪರ್ಶ ಮಾಡಿ ನಮಸ್ಕರಿಸಿದಳು. ಕಮಲಾಕಾಂಠ ಸಾಧುವು ಅದೇ ತಾನೆ ಖಾದ್ಯ-ಅಖಾದ್ಯ ಮಿಷ್ಠಾನ್ನಗಳನ್ನು ಭುಂಜಿಸಿ, ಆರಾಮಿ ಋರ್ಚಿಯ ಮೇಲೆ ಅಡ್ಡಾಗಿ ಸಿಗರೇಟಿನ ಹೊಗೆ ಹೊರಡಿಸುತ್ತಿದ್ದನು. ಆ ಅಗಡಬಂಟಿ ಪುಂಡನು ನಾಲ್ಕುತ್ತು ವಯಸ್ಸಿನವನಾಗಿದ್ದನು. ಆದರೂ ಆತನು ಒಳ್ಳೇ ಹರೆಯದ ಬಾವುಗನಂತೆ ಟೊಣಪನಾಗಿ ತೋರುತ್ತಿದ್ದನು. ಆತನು ಆಗ ಒಂದು

ರೇಶ್ಮಿಯ ಗೀರು ಅಂಚಿನ ಸೂಕ್ಷ್ಮನೆಯ್ಯೆ ಶುಭ್ರ ದೋತರವನ್ನು ಟ್ಟಿದ್ದನು. ಮೈಯಲ್ಲಿ ರೇಶ್ಮಿಯ ನಾಜೂಕಾದ ಶರ್ಟು, ಕಣ್ಣು ಮೇಲೆ ಬಂಗಾರದ ಕಟ್ಟಿನ ಚಾಳೀಸು. ತಲೆಯ ಮೇಲೆ ಸುಂದರವಾಗಿ ಕತ್ತರಿಸಿದ ಕೇಶಕಲಾವು (ಕ್ರಾವು). ಕೈ ಬೆರಳುಗಳಲ್ಲಿ ವಜ್ರ-ವೈಡೂರ್ಯಗಳ ಉಂಗುರಗಳು; ಹಾಗೂ ಆಗಾಗ್ಗೆ ಮೋರೆಯನ್ನೊರಿಸಿಕೊಳ್ಳಲಿಕ್ಕೆ ಬಿಳಿಯ ರೇಶ್ಮಿಯ ಕರವಸ್ತ್ರ. ಈ ಬಗೆಯ ಧಾಟಿನಿಂದ ಕಮಲಾಕಾಂತ ಸಾಧುವಿನ ಸವಾರಿಯು ಅಲ್ಲಿ ಕುಳಿತಿದ್ದಿತು. ಆತನ ಕಣ್ಣು ಚೆನ್ನಾಗಿ ದ್ದವು. ಓದು-ಬರೆಯುವದಕ್ಕೆ ಚಾಳೀಸಿನ ಆವಶ್ಯಕತೆಯಿರಲಿಲ್ಲ. ಹೀಗಿದ್ದೂ ಆಗ ಆತನಿಗೆ ಆ ಉಪನೇತ್ರಗಳ ಆವಶ್ಯಕತೆಯೇಕಿದ್ದಿತು? ಅದೇನೋ ತಿಳಿಯದು; ಆದರೆ ಆತನ ಕಣ್ಣುಗಳು ಒಳ್ಳೇ ಕೆಂಪುಗಾಗಿದ್ದವು. ಎಲಲ! ಆತನ ಕಣ್ಣುಲೈನಾದರೂ ಬಿದ್ದಿತ್ತೇ? ಛೇ! ಹಾಗೇನೂ ಆಗಿರಲಿಲ್ಲ. ಆ ಕೆಂಗಣ್ಣಿನ ಪ್ರಕಾರವೇ ಬೇರೆಯಾಗಿತ್ತು. ಕಣ್ಣಿನಲ್ಲಿ ಏನಾದರೂ ಬಿದ್ದಿದ್ದರೆ ಇಲ್ಲವೆ ಕಣ್ಣುಬೇಸೆ ಬಂದಿದ್ದರೆ ಅವನು ಆಗ ಹಾಗೆ ಒಳ್ಳೇ ಸೊಗಸಿನಲ್ಲಿ ಕೂಡುತ್ತಿದ್ದನೇ? ಹಾಗಾದರೆ ಆತನ ಕಣ್ಣುಗಳು ಅಷ್ಟು ಕೆಂಪೇ ಕಾಗಿದ್ದವು? ಅವರ ಆಗಿನ ಮುಖಮುದ್ರೆ-ಕಣ್ಣುಗಳನ್ನು ನೋಡಿದ ನಮ್ಮಂತಹ ಜನರಿಗೆ ಅವರು ಚರಂಡಿ ಸಾಧುಗಳೆಂದು ಅನಿಸಿದರೂ, ನಿರ್ಮಲಾ ಶರಣಮ್ಮನಂತಹ ಅವರ ಪರಮ ಭಕ್ತಳಿಗೆ ಅವರು ಪರಬ್ರಹ್ಮರೂಪರಾಗಿಯೇ ತೋರುತ್ತಿದ್ದರು. ಅದರಿಂದ ನಾವು ಈಗ ಕಮಲಾಕಾಂತ ಸಾಧುವಿಗೆ ಏನಾದರೂ ಅಂದು ಆ ಶರಣಮ್ಮನ ಶಾಪಕ್ಕೆ ಗುರಿಯಾಗದಿರುವದೇ ವಿಹಿತವು.

ಇರಲಿ. ನಿರ್ಮಲೆಯು ಸೆಟ್ಟಿಗೆ ಹೋಗಿ ಕಮಲಾಕಾಂತ ಸಾಧುವಿನ ಚರಣಗಳ ಮೇಲೆ ಶಿರವನ್ನಿಟ್ಟು ನಮಸ್ಕರಿಸಲು, ನರ್ಮದೆಯೂ ಅವಳ ಅನುಕರಣವನ್ನು ಮಾಡಿದಳು. ಕಮಲಾಕಾಂತ ಸಾಧುವಿನ ಕಣ್ಣುಗಳು ಏತಂದಲೋ ದುಂದಾಗಿ ದ್ದವಾದ್ದರಿಂದ ನರ್ಮದೆಯನ್ನು ಕಂಡೊಡನೆಯೇ ಆತನು ಒಳ್ಳೇ ಮೋದಗೊಂಡನು. ತನ್ನ ಪರಮ ಭಕ್ತಳಾದ ನಿರ್ಮಲಾ ಶರಣಮ್ಮನು ನಿನ್ನ ಹೇಳಿದಂತೆ ಈ ನರ್ಮದೆಯು ಒಳ್ಳೇ ಸುಂದರಳಿರುವಳೆಂದು ಅವನು ಆಕೆಯನ್ನು ಆರ್ಥಿಕ ಹಾಗೂ ಕಾಮಿಕ ದೃಷ್ಟಿಯಿಂದ ಹುಳು ಹುಳು ಎಂದು ನೋಡುತ್ತ: —“ನಿರ್ಮಲಮ್ಮಾ, ನಿಮ್ಮ ಈ ಕೃತಿಗೆ ನಗಬೇಕೋ-ಅಳಬೇಕೋ ತಿಳಿಯದಾಗಿದೆ. ನೀವು ಬಂದು ನನ್ನ ಚರಣಗಳಿಗೇನು ನಮಿಸುತ್ತೀರಿ? ಹಾಗೂ ಇವರನ್ನೇನು ನಮಿಸ ಹೆಚ್ಚುತ್ತೀರಿ? ಏನರೀ, ನಾನೇನು ಯಾವನೊಬ್ಬ ದೇವರಿರುವೆನೋ? ಸಾಧುವಿರುವೆನೋ? ಮಹಾರಾಜನಿರುವೆನೋ? ನೀವು ತಿಳಿದದ್ದಾದರೂ ಏನು? ನಾನೂ ನಿಮ್ಮಂತಹನೊಬ್ಬ ಪ್ರಾಪಂಚಿಕ ಮನುಷ್ಯನು. ಛೇ! ಛೇ! ನಾನು ನಿಮಗೆ ದಿನಾಲು ಈ ಪರಿ ಬೋಧಿಸುತ್ತಿದ್ದರೂ, ನೀವು ನನ್ನ ಪ್ರತಿಷ್ಠೆಯನ್ನೇ ಬೆಳೆಸುತ್ತಿರುವಿರಿ. ನಿಮ್ಮ ಈ ಕೃತಿಯಿಂದ ಈ ಹೆಣ್ಣು ಮಗಳಿಗೆ ನನ್ನ ಬಗ್ಗೆ ಏನೇನೆನಿಸಿರಬಹುದು!”

“ಮಹಾರಾಜರೇ, ಈ ಹೆಣ್ಣು ಮಗಳು ನನಗೆ ಫರಕೀಯಳಾಗಿದ್ದರೆ, ನಾನು

ಹೀಗೆ ಆಚರಿಸುತ್ತಿದ್ದೆನೆ? ಇವಳು ನನ್ನ ಖಾಸ ತಂಗಿಯಂತಿರುವದರಿಂದ ನಿಮ್ಮ ಅಜ್ಜಿಯನ್ನು ಪಡೆಯದೆ ನಾನು ಇವಳನ್ನು ಇಲ್ಲಿಗೆ ಕರೆತಂದಿರುತ್ತೇನೆ. ಇವಳು ಒಳ್ಳೇ ಭೋಳೇಭಾವಿಕ ಹೆಂಗುಸಾಗಿರುತ್ತಾಳೆ. ಮನೆಯಲ್ಲಿ ಸಾಕಷ್ಟು ಸಿರಿವಂತಿಕೆಯಿದ್ದರೂ ಮೈದುನ-ನೆಫೆಣ್ಣಿಯರ ಕಾಟದಿಂದ ಬಳಲಿದವಳಾಗಿದ್ದಾಳೆ; ಮತ್ತು ಹೊಟ್ಟೆಯ ಮಕ್ಕಳು-ಮರಿಗಳಿದ್ದರಿಂದ ಜೀವಕ್ಕೆ ಬೇಜಾರುಗೊಂಡಿದ್ದಾಳೆ”

“ಹೀಗೆ ಬೇಜಾರುಗೊಂಡರೆ ನಡೆಯುವ ಬಗೆ ಹೇಗೆ? ಪ್ರಸಂಗ ಬಂದದ್ದಕ್ಕೆ ಎದುರಾಗಲೇ ಬೇಕು. ನಮ್ಮೂರಿಂದೀ ಜನರಲ್ಲಿ ಹೊಸ ಮನವಂತರದ ಈ ಸುಭಾರಣೆಯ ಗಾಳಿಯು ಬೀಸಹತ್ತಿರುವದರಿಂದ ಅಣ್ಣನಿಗೆ ತಂಗಿ ಬೇಡ; ತಂಗಿಗೆ ಗಂಡ ಬೇಡ; ಗಂಡನಿಗೆ ಹೆಂಡತಿ ಬೇಡ ಹೀಗೆ ಪ್ರಪಂಚದ ಸ್ಥಿತಿಯಾಗಿರುತ್ತದೆ. ಈ ಹೆಣ್ಣು ಮಗಳ ನೆಫೆಣ್ಣಿಯು ಇಂಗ್ಲಿಷ್ ಕಲಿತವಳರಬಹುದಲ್ಲವೆ?”

“ನರ್ಮದಕ್ಕಾ, ಕೇಳಿದಿರಾ ನಾನೇನು ಅಂದಿದ್ದೆನೆಂಬದನ್ನು? ನಮ್ಮ ಗುರುಗಳು ಪ್ರತ್ಯಕ್ಷ ಬ್ರಹ್ಮಸ್ವರೂಪರಾಗಿರುತ್ತಾರೆ ನೋಡಿದಿರಾ, ನಿಮ್ಮ ಇಂಗಿತವನ್ನು ಇವರು ಹೇಗೆ ತಪ್ಪದೆ ಒಡನುಡಿದರೆಂಬದನ್ನು? ಜಯ ಕಮಲಾಕಾಂತ ಮಹಾರಾಜ!” ಹೀಗೆಂದು ನಿರ್ಮಲೆಯು ಕೈಗಳನ್ನು ತಿರುವುತ್ತ ಮತ್ತೆ ಸಾಧುವನ್ನು ಪ್ರಾರ್ಥಿಸತೊಡಗಿದಳು. ಕಮಲಾಕಾಂತನ ಆಗಿನ ಆ ವೇಷಭೂಷಣಗಳನ್ನು ಕಂಡು ನರ್ಮದೆಯಲ್ಲಿ ಆತನ ವಿಷಯವಾಗಿ ಸದ್ಭಾವನೆಯು ಹುಟ್ಟಿಲ್ಲ. ‘ತಂಗೀ, ನಿನ್ನ ಕಾಲುಜಾರ ಹತ್ತಿದೆ. ನೀನು ಅಡ್ಡದಾರಿಗೆ ಎಳೆಯಲ್ಪಡುತ್ತಿರುವೆ’ ಎಂಬ ಉಪದೇಶವನ್ನು ಯಾರೋ ತನ್ನ ಕಿವಿಯಲ್ಲಿ ಮಾಡುತ್ತಿರುವ ಹಾಗೆ ಆಕೆಗೆ ಭಾಸವಾಯಿತು. ಕಮಲಾಕಾಂತನ ವಾಣಿಯು ಅಸ್ಪೃಶಿತವಾಗಿತ್ತು. ಆದರೂ ಕಣ್ಣಿನ ಕೆಂಪು ವರ್ಣವು ಹೇಗೆ ಆಗಾಗ್ಗೆ ಬದಲಿಸುತ್ತಿತ್ತೋ, ಹಾಗೆಯೇ ವಾಣಿಯಾದರೂ ಬದಲಿಸುತ್ತಿರುವಂತೆ ನಡವಿಗೆ ಅನಿಸಿತು. ಯಾಕೆಂದರೆ ಆಗ ಸಾಧುವು ಗಟ್ಟಿಗಟ್ಟಿಯಾಗಿ ಮಾತಾಡುತ್ತಿದ್ದರೂ ಆತನ ಶಬ್ದೋಚ್ಚಾರಗಳು ಮಾತ್ರ ಅಷ್ಟೊಂದು ಸ್ಪಷ್ಟವಾಗಿ ಆಗುತ್ತಿದ್ದಿಲ್ಲವೆಂಬ ಗೌಪ್ಯವನ್ನು ನಿರ್ಮಲೆಯು ಮಾತ್ರ ತಿಳಿದಿದ್ದಳು. ಸಾಧುಗಳ ಆಗಿನ ಕೆಂಗಣ್ಣು ಹಾಗೂ ಅಸ್ಪೃಶ್ಯ ಶಬ್ದೋಚ್ಚಾರಗಳಿಂದ ಇವರು ಈಗ ತಾನೆ ಒಂದೆರಡು ಪೇಲಿ ಮದ್ಯವನ್ನು ಸೇವಿಸಿರುತ್ತಾರೆಂದು ಆ ಶರಣಮ್ಮನು ತರ್ಕಿಸಿದಳು.

ವಾಚಕರೇ, ಪ್ರಸಂಗವು ಅನಾಯಾಸವಾಗಿ ಪ್ರಾಪ್ತವಾಗಿರುವದರಿಂದ ಇದೇ ಕಾಲಕ್ಕೆ ನಮ್ಮ ಕಮಲಾಕಾಂತ ಸಾಧುಗಳ ಗುಣಕಥನವನ್ನು ಷ್ಠಿ ಮಾಡಿಬಿಡುವೆವು. ವಿಷಯಾಂತರವಾಗುವದಕ್ಕೆ ಕ್ಷಮಿಸಿರಿ.

ಪರಮೇಶ್ವರನ ಭಜನ-ಪೂಜನಗಳ ವಿಷಯದಲ್ಲಿ ಇತ್ತೀಚೆಗೆ ಹೆಚ್ಚಾಗಿ ಅಕ್ರಮಗಳು ನಡೆದಿರುತ್ತವೆ. ಮನಸ್ಸಿನೊಳಗಿನ ನಿಜವಾದ ಭಕ್ತಿ-ಭಾವನೆಗಳು ಲೋಪವಾಗಿ, ಅವುಗಳ ಸ್ಥಳವನ್ನು ಬಹಿರಾಡಂಬರದ ಹಾವಭಾವಗಳು ಮಾತ್ರ ವ್ಯಾಪಿಸಿ ಬಿಡಹತ್ತಿವೆ. ಹಿರಿಯರೆಲ್ಲರೂ ಮೋಕ್ಷಪದವಿಗೇರಿದ್ದರಿಂದ, ಮನೆಯೊಳಗಿನ

ವೇವರು-ದಿಂಡರುಗಳ ಪೂಜೆವುರಸ್ಸಾರದ ಲಿಲಾವು ಹುಡುಗರು-ಹುಪ್ಪಡಿಗಳ ಪಾಲಾಯಿತು. ಅವುಗಳ ಅಡಮುಟ್ಟತನದಿಂದ ಪಾಪ! ಆ ದೇವಮೂರ್ತಿಗಳ ಹಣೆ-ತಲೆಗಳಿಗೆ ಆಗಾಗ್ಗೆ ಪೆಟ್ಟು ಬಿದ್ದು, ವಾರಕ್ಕೆ ಒಂದೆರಡು ಸಾರಿಯಾದರೂ ಅವು ಋಣಾಲಯದ ದಾರಿ ಹಿಡಿಯುವ ಪ್ರಸಂಗ ಬಂದಿದೆ. ಇದರಂತೆಯೇ ಸತ್ಯನಾರಾಯಣ, ಗಣಪತಿಪೂಜೆ, ಅನಂತಪೂಜೆ ಮುಂತಾದ ವ್ರತೋದ್ಯಾಪನೆಗಳು ಕೇವಲ ಲೌಕಿಕ ಕ್ಷಾಗಿಯೂ ಒಬ್ಬರ ಮೇಲೊಬ್ಬರ ಹಟತಟಗಳಿಗೂ ಆಗುತ್ತಿರುತ್ತವೆ. ನಿಜವಾದ ಭಕ್ತಿ-ಭಾವನೆಗಳ ಅಂಶವು ನೂರಕ್ಕೆ ಸ್ವರಂತಿರುವದೋ ಎಂಬ ಬಗ್ಗೆ ದೊಡ್ಡ ಭ್ರಾಂತಿಯೇ ಇದೆ. ದೇವರಿಗೆ ಈ ಲೌಕಿಕಾಡಂಬರದ ಅವಶ್ಯಕತೆಯಿರುವದಿಲ್ಲ. ಆತನು ಭಾವಿಕರ ಭಕ್ತಿಗೆ ಲುಬ್ಧನಾಗುವವನು. ಅವನಿಗೆ ಮಂತ್ರ ಬೇಡ, ತಂತ್ರ ಬೇಡ, ಧೂಪ ಬೇಡ, ದೀಪ ಬೇಡ, ನೈವೇದ್ಯ ಬೇಡ, ಆರುತಿ ಬೇಡ; ಮಡಿಮೈಲಿಗೆಗಳ ಕಡೆಗೂ ಆತನ ಕಟಾಕ್ಷವಿರುವದಿಲ್ಲ. ವಂಶಪರಂಪರೆಯಿಂದ ಸಾಗಿ ಬಂದ ರೂಢಿಯನ್ನು ಆಳುತ್ತ, ಕರೆಯುತ್ತ, ಹೇಗಾದರೂ ನಡೆಸುತ್ತ, ಆತನ ಹೆಸರಿನಿಂದ ಎಷ್ಟು ಕೂಗಿಕೊಂಡರೂ, ಆತನ ತಲೆಯ ಮೇಲೆ ಎಷ್ಟು ಹೂವು-ತುಳಸಿಗಳ ನ್ನೇರಿಸಿದರೂ ಅಥವಾ ಊದಿನಕಡ್ಡಿ-ಕರ್ಪೂರಗಳನ್ನು ಸುಟ್ಟರೂ ಅದರಿಂದ ಏನು ನಿಷ್ಪನ್ನವಾಗುವದು? ದ್ರವ್ಯ ಹಾಗೂ ವೇಳೆಯ ಅಪವ್ಯಯ-ಅನಾವ್ರಯಗಳು ಮಾತ್ರ ಖಂಡಿತವಾಗಿ ಆಗುವವು. ಶಬರಿಯು ರಾಮನನ್ನು ಪ್ರಸನ್ನೀಕರಿಸಿಕೊಳ್ಳುವಾಗ ಆ ಬಡವಳ ಬಳಿಯಲ್ಲಿ ಗಂಧವಿದ್ದಿತೇ? ನಿರಾಂಜನ-ಧೂಪಾರ್ತಿಗಳಿದ್ದವೆ? ನೈವೇದ್ಯಕ್ಕಾಗಿ ಕಲ್ಲುಸಕ್ಕರೆ-ಉತ್ತತ್ತಿಗಳಿದ್ದವೆ? ಅವೇನೂ ಇರದೆ, ಆಕೆಯಲ್ಲಿ ಕೇವಲ ಶುದ್ಧವಾದ ಮನಸ್ಸೊಂದಿದ್ದಿತು; ಮತ್ತು ಅಂತೆಯೇ ಅವಳು ತಾನು ತಿಂದು ರುಚಿ ನೋಡಿ ಅರ್ಪಿಸಿದ ಕಾಡಿನೊಳಗಿನ ಬಾರೀ ಹಣ್ಣುಗಳನ್ನು ಶ್ರೀ ರಾಮಚಂದ್ರನು ಒಳ್ಳೆ ಪ್ರೇಮದಿಂದ ಸ್ವೀಕರಿಸಿದನು. ಇದರಂತೆ ಯಾವುದೊಂದು ಕಾರ್ಯವನ್ನು ಅದು ಧಾರ್ಮಿಕವೇ ಇರಲಿ; ರಾಜಕೀಯ-ಸಾಮಾಜಿಕ ಸ್ವರೂಪದ್ದೇ ಆಗಿರಲಿ, ಶುದ್ಧ ಮನಸ್ಸಿನಿಂದ ಮಾಡುತ್ತಿರಬೇಕು; ಅಂದರೆ ಅದರ ಫಲವು ದೊರೆಯುತ್ತದೆ. ಅದಿಲ್ಲದಿದ್ದರೆ ಬೋರ್ಗಲ್ಲ ಮೇಲೆ ಮಳೆಗರೆದಂತಾಗುವದು ನಿಜವು.

ನರ್ಮದೆಯು ಅಷ್ಟೊಂದು ಖಾಣಾಕ್ಷ ಹೆಂಗುಸಾಗಿರಲಿಲ್ಲ. ಅದರಿಂದ ಅವಳು ಸುಮ್ಮನೆ ಕುಳಿತಳು. ಆಕೆಯು ಅಲ್ಲಿಗೆ ಬಂದ ಕ್ಷಣದಿಂದ ಕಮಲಾಕಾಂತನ ದೃಷ್ಟಿಯು ಆಕೆಯ ಮುಖಮಂಡಲದಲ್ಲಿಯೇ ನೆಟ್ಟು ಹೋಗಿತ್ತು. ಆತನ ಮೈಯಲ್ಲಿ ಸಂಚಾರವಾದಂತಾಗಿತ್ತು. ನಿರ್ಮಲೆಯು ಮಹಾರಾಜರ ಸ್ತುತಿಗೈಯುತ್ತಲೆ, ಕಮಲಾಕಾಂತನು ಹಲ್ಲುಕಿರಿಯುತ್ತ:—“ನಿರ್ಮಲಮ್ಮಾ, ಈ ಹೆಣ್ಣುಮಗಳ ಹೆಸರೇನು?” ಎಂದು ಕೇಳಿದನು.

ಮಹಾರಾಜರು ಹೆಸರು ಕೇಳಿದ ಕೂಡಲೆ ನಿರ್ಮಲೆಯು ನರ್ಮದೆಯ ತಿಳುವಳಿಕೆಗಾಗಿ ಸ್ವಲ್ಪದರಲ್ಲಿ ಆಕೆಯ ವಿಷಯದ ಸಂಪೂರ್ಣ ಮಾಹಿತಿಯನ್ನು ಅವನಿಗೆ

ತಿಳಿಸಿದಳು. ಆಗ ಆ ಟಿರಾಣಪನು.ನರ್ಮದೆಯ ಸುಂದರ ಮುಖದ ಕಡೆಗೆ ಆಶಾಪೂರ್ಣ ದೃಷ್ಟಿಯಿಂದ ನಿರೀಕ್ಷಿಸುತ್ತ:—“ನಿರ್ಮಲಮ್ಮಾ, ಇವರ ಮುಖವನ್ನು ನೋಡಿದರೆ ಇವರು ಒಳ್ಳೇ ಭಾಗ್ಯಶಾಲಿಗಳಿರುತ್ತಾರೆಂದು ನನಗೆ ತಿಳಿಯುತ್ತದೆ. ಹಣೆಯ ಬರಹವನ್ನು ತಿಳಿಯುವದು ಅಷ್ಟೊಂದು ಕಠಿಣವಾಗಿರುವದಿಲ್ಲ ಎಂಥಹ ಸ್ಥಿತಿ ಯಲ್ಲೂ ಮನುಷ್ಯನ ಭಾಗ್ಯತೇಜವು ಮುಖದ ಮೇಲೆ ಹೊಳೆಯುತ್ತಿರುತ್ತದೆ; ಆದರೆ ಅದನ್ನು ತಿಳಿಕೊಳ್ಳುವ ತಾರತಮ್ಯ ಬುದ್ಧಿಯು ಮಾತ್ರ ಇರಬೇಕಾಗುತ್ತದೆ. ನಿರ್ಮಲಮ್ಮಾ, ಆ ಖುರ್ಚಿಯನ್ನು ತುಸ ಮುಂದಕ್ಕೆ ತಕ್ಕೊಳ್ಳಿರಿ ನೋಡೋಣ”

ಮಹಾರಾಜರ ಅಪ್ಪಣೆಯಾಗುತ್ತಲೆ ಆಜ್ಞಾಂಕಿತಳಾದ ಆ ಶರಣಮ್ಮನು ಪಕ್ಕದಲ್ಲಿದ್ದ ಖುರ್ಚಿಯನ್ನು ತಂದು ಮಹಾರಾಜರ ಆರಾಮಿ ಖುರ್ಚಿಗೆ ಹೊಂದಿಸಿ ಇಟ್ಟಳು. ಆಗ ಕಮಲಾಕಾಂತನು ಮತ್ತೆ:—“ಬನ್ನಿರಿ, ನರ್ಮದಾಬಾಯಿ, ಇತ್ತ ಬಂದು ಈ ಖುರ್ಚಿಯ ಮೇಲೆ ಕುಳಿತುಕೊಳ್ಳಿರಿ.” ಮಹಾರಾಜರು ತಮ್ಮ ಪಕ್ಕದ ಖುರ್ಚಿಯಲ್ಲಿ ಕೂಡ್ರ ಹೇಳಲು, ನರ್ಮದಗೆ ಹೇಗೆ ಹೇಗೋ ಅನಿಸಿತು. ಆಗ ಅವಳು ನಿರ್ಮಲೆಯ ಮುಖದ ಕಡೆಗೆ ನೋಡಿದಳು. ಯಾತಕ್ಕೂ ಹೇಸದಾಗಿದ್ದ ನಿರ್ಮಲಾ ಶರಣಮ್ಮನು ಆಕೆಯ ಅಂತಃಕರಣದಲ್ಲಿ ಹೊಕ್ಕು ಅದರ ನೆಲೆಯನ್ನು ಕಂಡು ಹಿಡಿದು:—“ನರ್ಮದಕ್ಕಾ, ಎದ್ದೇಳಿರಿ. ಹೀಗೆ ನಾಚುವದೇಕೆ? ಮಹಾರಾಜರೆಂದರೆ ತಂದೆ-ಅಣ್ಣನಂತೆ. ಇವರ ಬಳಿಯಲ್ಲೇತರ ಸಂಕೋಚ?” ಎಂದು ಹೇಳಿ, ಸಂಕೋಚದ ಪ್ರಾಂಗಣವನ್ನು ಆಕುಂಚನಗೊಳಿಸಲು, ಆ ನಿರ್ಭೀತಿಯ-ನಿರ್ದ್ವೇಷಿಯ ಬೈಲನ್ನು ಪ್ರವೇಶಿಸಲಿಕ್ಕೆ ನರ್ಮದಗೆ ಅಂಜಿಕೆಯನಿಸಲಿಲ್ಲ. ಅವಳು ಕೂಡಲೆ ಕುಳಿತಲ್ಲಿಂದಿದ್ದು ಹೋಗಿ ಮಹಾರಾಜರ ಪಕ್ಕದ ಖುರ್ಚಿಯ ಮೇಲೆ ಕುಳಿತಳು. ನರ್ಮದೆಯು ಖುರ್ಚಿಯ ಮೇಲೆ ಬಂದು ಕೂಡುವ ಕಾಲಕ್ಕೆ ಸಾಧು-ಶರಣಮ್ಮರಲ್ಲಿ ನೇತ್ರಸಂಕೇತವು ನಡೆಯಿತು.

ಬಳಿಕ ಕಮಲಾಕಾಂತನು ತನ್ನ ಕೈ ಮುಂದೆ ಮಾಡಿ:—“ನರ್ಮದಾಬಾಯಿ, ನಿಮ್ಮ ಎಡಗೈ ತೋರಿಸಿರಿ ನೋಡೋಣ.” ಎಂದು ಅಪ್ಪಣೆ ಮಾಡಲು, ನರ್ಮದೆಯು ಮರುಮಾತನಾಡದೆ ತನ್ನ ಎಡಗೈಯನ್ನು ಅವನ ಮುಂದೆ ನೀಡಿದಳು. ಕೂಡಲೆ ಆ ಸಾಧುವು ಅದನ್ನು ತನ್ನ ಕೈಯಿಂದ ಹಿಡಿದುಕೊಂಡು, ಹಸ್ತರೇಖೆಗಳನ್ನು ನೋಡುವ ಮಿಷದಿಂದ ಹಸ್ತಲೀಲೆಗಳನ್ನು ನಡೆಸಿದನು! ನಿರ್ಮಲೆಯು ಮುಗುಳು ನಗೆ ನಗುತ್ತ:—“ಮಹಾರಾಜರೇ, ಚೆನ್ನಾಗಿ ನೋಡಿ ಪರೀಕ್ಷಿಸಿರಿ ಬರುವ ವರ್ಷಕ್ಕೆ ತೊಟ್ಟಿಲು ತೂಗಬೇಕು” ಎಂದು ಹೇಳುತ್ತ ನರ್ಮದೆ ಹಾಗು ಸಾಧುಗಳ ಮುಖದ ಕಡೆಗೆ ಸಹೇತುಕ ದೃಷ್ಟಿಯಿಂದ ನೋಡಹತ್ತಿದಳು. ನರ್ಮದೆಯು ಕಮಲಾಕಾಂತನ ಕೈಯಲ್ಲಿ ತನ್ನ ಕೈಯನ್ನು ಕೊಟ್ಟಿದ್ದಳೇನೋ ನಿಜ; ಆದರೆ ಆ ಪರಪುರುಷನ ಸ್ಪರ್ಶವು ಶುದ್ಧ ಭಾವನೆಯದಿರದ್ದರಿಂದ, ಆತನು ಕೈ ಹಿಡಿಯುತ್ತಲೆ ಅವಳ ಮೈಯೆ ಲ್ಲಿಲ್ಲ ಮುಳ್ಳುಗಳೆದ್ದವು; ಮತ್ತು ಅದೇ ಕಾಲಕ್ಕೆ ಆ ಸಾಧುವಿನ ಬಾಯೊಳಗಿಂದ

ಯಾವ ಒಂದು ಬಗೆಯ ದುಃಖವು ಹೊರಬೀಳುತ್ತಿತ್ತೋ ಅವರಿಂಪಂತೂ ಆಕೆಯ ವೈಯುಜುಮ್ಮೆಂತು; ಆದರೆ 'ಬಂದವೆಲ್ಲ ಬರಲಿ-ಶ್ರೀ ಗುರುವಿನ ದಯವೇಂದಿ ರಲಿ' ಎಂದೆನ್ನದ ಹೊರತು ಆಗ ಬೇರೆ ಮಾರ್ಗವೇ ಇರಲಿಲ್ಲ. ನರ್ಮದೆಯ ದುಂಡ ಗಾದ ಕೈಯ ಸಾಧುವಿನ ಕೈಯಲ್ಲಿ ಸಿಕ್ಕಬಳಿಕ ಆಕನು ಸುಮ್ಮನಿರುವನೆ? ಹಾಲಿನ ಅಭಿಲಾಷೆಯನ್ನು ಅರಳಿಟ್ಟಿನ ನೀರಿನಂತೆ ಪೂರೈಸಿಕೊಳ್ಳತಕ್ಕದನು! ಎಷ್ಟೊ ಹೊತ್ತಿನ ವರೆಗೆ ಆಕನು ಆ ಕೈಯನ್ನು ತಿರುತಿರುವಿ ನೋಡಿದ ಬಳಿಕ ಆಕೆಯ ಮುಖದ ಕಡೆಗೆ ನೋಡುತ್ತ:—ನಿನ್ನ ಗ್ರಹಗಳು ಒಳ್ಳೇ ಶ್ರೇಷ್ಠವಾಗಿರುತ್ತವೆ; ಆದರೆ ಮಂಗಳನ ದೃಷ್ಟಿಯು ಮಾತ್ರ ತುಸ ವಕ್ರವಾಗಿರುವುದರಿಂದ ನೀನು ನಿಮ್ಮವರಿಗಾಗಿ ಎಷ್ಟು ಹೆಣಗಿದರೂ ನೀನಿಗೆ ಶ್ರೇಯಸ್ಸು ಲಭಿಸುವದಿಲ್ಲ; ನೀನು ಅವರಿಗೆ ಹಗೆಗಳಂತೆ ತೋರುವೆ."

"ನೋಡಿದಿರಾ ನರ್ಮದಕ್ಕಾ! ಮಹಾರಾಜರು ಹೇಗೆ ಬುಡಕ್ಕೇ ಕೈನೀಡಿದ ರೆಂಬದನ್ನು! ಮಹಾರಾಜರೇ, ಈ ನರ್ಮದಾಬಾಯಿಯವರು ಮನೆಯಲ್ಲಿ ಹಗಲಿರುಳೂ ದುಡಿದು ದುಡಿದು ಸಾಯುತ್ತಾರೆ; ಆದರೆ ಇವರ ಮೃದುನ-ನೇಘೆಣ್ಣೆಯರು ಇವರನ್ನು ಯಾವಾಗಲೂ ದ್ವೇಷಿಸುತ್ತಾರೆ. ನಾಲ್ಕು ತುತ್ತು ಸುಖದಿಂದ ಉಂಡೇ ನೆಂದರೆ ಉಣ್ಣೆಗೊಡುವದಿಲ್ಲ. ದಿನಾಲು ಜಗಳ-ತಂಟೆ, ವಾದಿಸ್ಸಾಟ. ಅವರು ಈ ಪರಿ ಕಾಡಿಸುತ್ತಿದ್ದರೂ ಈ ಬಡವಳ ಬಾಯಿಂದ ಒಂದು ಬಿರಿನುಡಿ ಕೂಡ ಹೊರಡುವದಿಲ್ಲ. ನರ್ಮದೆಯ ವೊಡ್ಡ ಸಾತ್ರವು! ಬಂದವನೆಲ್ಲ ಹೊಟ್ಟೆಯಲ್ಲಿ ಶಾಕಿ ಕೊಳ್ಳುವದು. ಅಪ್ಪಿ ತಪ್ಪಿ ಕೂಡ ಎಂದೂ ಯಾರಿಗೂ ಅಭಿಲಾಷೆಯಿಲ್ಲ. ಮಹಾರಾಜರೇ, ಇವಳ ಕೈಯನ್ನು ಚೆನ್ನಾಗಿ ನೋಡಿರಿ. ಈ ಮುಗ್ಧಳನ್ನು ನಾನು ನಿಮ್ಮ ಚರಣದಡೆಗೆ ಕರೆತಂದಿರುತ್ತೇನಾವ್ವರಿಂದ ನೀವು ಇವಳನ್ನು ಅನುಗ್ರಹಿಸಿರಿ"

"ನಿರ್ಮಲಮ್ಮಾ, ಅನುಗ್ರಹ ಮಾಡಬೇಕೆಂದೇ ನಾನಿವರ ಕೈನೀಡಿದಿರುತ್ತೇನೆ."

ಕಮಲಾಕಾಂತನ ಬಾಯಿಂದ ಈ ವಾಕ್ಯವು ಹೊರಹೊರಡುತ್ತಲೆ ನರ್ಮದೆಯ ಅಂತಃಕರಣಕ್ಕೆ ಚೇಳು ಕಚ್ಚಿದಂತಾಯಿತು. ಅದರಿಂದ ಅವಳು ಆ ಟೀಣಾಕನ ಕೈಯೊಳಗಿಂದ ತನ್ನ ಕೈಯನ್ನು ಬಿಡಿಸಿಕೊಳ್ಳಲು ಪ್ರಯತ್ನಿಸತೊಡಗಿದಳು. ಸಾಧುವು ಅವಳ ಆ ಚಟುವಟಿಕೆಯ ಕಾರಣವನ್ನು ಗುರ್ತಿಸಿದನು; ಹಾಗೂ 'ಪ್ರಥಮ ಗ್ರಾಸೇ ಮುಕ್ತಿಕಾಕಾತ' ಎಂತಾಗಬಾರದೆಂಬ ಪ್ರೋಕ್ತ ವಿಚಾರ ಮಾಡಿ, ಅವಳನ್ನು ಹಿಡಿದಿದ್ದ ತನ್ನ ಕೈಯನ್ನು ತುಸ ಸಡಲಿಸಿದನು ಕೂಡಲೆ ನರ್ಮದೆಯು ತನ್ನ ಕೈಯನ್ನು ಬಿಡಿಸಿಕೊಂಡು ಅಲ್ಲಿನಿದ್ದಳು. ಆಗ ನಿರ್ಮಲೆಯು ಅಶ್ಚರ್ಯಭಿನಯ ಗೆಯ್ಯುತ್ತ:— "ನರ್ಮದಕ್ಕಾ, ಹೀಗೆ ಎದ್ದಿರೇಕೆ? ನಿಲ್ಲರಿ, ಇನ್ನೂ ಮುಖ್ಯ ಕೆಲಸವು ಉಳಿಸೇ ಬಿಟ್ಟಿದೆ." ಎಂದು ಹೇಳಿ, ಕಮಲಾಕಾಂತನ ಕಡೆಗೆ ಹೊರಳಿ:— "ಮಹಾರಾಜರೇ, ಪಾಪಾದರೆ ಈಕೆಯ ಮೇಲೆ ಅನುಗ್ರಹ ಮಾಡುವಿರಷ್ಟೆ" ಎಂದು ಕೇಳಿದಳು.

"ನಿರ್ಮಲಮ್ಮಾ, ನಾನೇನು ದೇವರಲ್ಲ; ಅಥವಾ ಪಂಚಾಕ್ಷರಿಯಲ್ಲ. ಕೇವಲ

ನಿಮ್ಮ ಭಿಡೆ-ಮುರವತ್ತಿಗಾಗಿಯೇ ನಾನಿವರ ಕೈನೋಡಿದೆನು.”

“ನಾನು ಇಲ್ಲೆಂತೆಲ್ಲ ಹೇಳುತ್ತೇನೆ, ಆದರೆ ನನ್ನ ಭಿಡೆಗಾಗಿಯೇ ನೀವು ಇವರ ಮೇಲೆ ನಿಮ್ಮ ಅನುಗ್ರಹವನ್ನೂ ಮಾಡಿರಿ. ಇವಳ ಮನೆಯಲ್ಲಿ ಮೂಲಿ-ಮೂಲಿಗೆ ಧನದ ರಾಶಿಯು ಕೊಳೆಯುತ್ತಿದ್ದರೂ ಅದರಿಂದ ಇವಳಿಗೇನು ಸುಖವಾಗುವಂತಿದೆ?”

“ಅಂದರೆ?” ಕಮಲಾಕಾಂತನು ಒಳ್ಳೇ ವಿಸ್ಮಯದಿಂದ ಕೇಳಿದನು.

“ಅಂದರೆನು? ಅದನ್ನು ಅನುಭೋಗಿಸಲಿಕ್ಕೆ ಹೊಟ್ಟೆಯ ಮಕ್ಕಳರಬೇಡವೆ? ಅದಾಗದಿದ್ದರೆ ಅದೆಲ್ಲವೂ ಮೈದುನ-ನೆಫೆಣ್ಣೆಯರ ಪಾಲಾಗುವದಿಲ್ಲವೆ?” ನಿರ್ಮಲೆಯು ಮೂಗು ಮುರಿಯುತ್ತ ಕಣ್ಣು ಹಾರಿಸುತ್ತ ನುಡಿದಳು.

“ಹೀಗೆಯೇನು? ಒಟ್ಟಿನಲ್ಲಿ ನಿಮ್ಮ ಮಾತಿನ ಅರ್ಥವು ಈ ನರ್ಮದಾಬಾಯಿಗೆ ಮಗನಾಗಬೇಕು. ಅಹುದಲ್ಲರೇ ನರ್ಮದಾಬಾಯಿ?” ಕಮಲಾಕಾಂತನು ವಿಲಕ್ಷಣ ನೋಟದಿಂದ ನರ್ಮದೆಯ ಮುಖದ ಕಡೆಗೆ ನೋಡುತ್ತ ಕೇಳಿ:—“ಇದರಲ್ಲಿ ಅಂಥ ವಿಶೇಷ ಕಠಿಣ ಪ್ರಸಂಗವೇನೂ ಇರುವದಿಲ್ಲ; ಆದರೆ ನರ್ಮದಾಬಾಯಿ, ನಾನು ನಿಮಗೆ ಮತ್ತೆ ಮತ್ತೆ ಒತ್ತಿ ಹೇಳುವದೇನಂದರೆ, ನೀವು ನನ್ನೆಡೆಗೆ ಬರುತ್ತಿರುವ ಸಂಗತಿಯ ಸುದ್ದಿ ಕೂಡ ಯಾರಿಗೂ ಹತ್ತಕೂಡದು; ಯಾಕಂದರೆ, ನೀವು ಒಳ್ಳೇ ಅಭಿಮಾನದಿಂದ ನನ್ನ ಪ್ರತಾಪವನ್ನು ಹೊಗಳ ಹತ್ತಬಹುದು; ಆದರೆ ಅದರಿಂದ ನನ್ನೆಡೆಗೆ ಅನುಗ್ರಹಾಪೇಕ್ಷಿತ ನವಯುವತಿಯರ ಹಿಂಡು ಹಗಲು ರಾತ್ರಿಯನ್ನದೆ ಎಡೆಬಿಡದೆ ತಿರುಗಹತ್ತಿತು. ನನ್ನ ನಿಜ ಸ್ವರೂಪವು ಬೇರೆಯವರಿಗೆ ತಿಳಿಯಕೂಡದೆಂಬ ಸದುದ್ದೇಶದಿಂದಲೇ ನಾನೀಪರಿ ಸೊಬಗಿನ ಪುರುಷನ ವೇಷದಿಂದ ನಟಿಸುತ್ತಿರುವೆನು; ಆದರೆ ಕಮಲ ಪತ್ರವು ಕೆಸರಲ್ಲಿ ಹುಟ್ಟಿದ್ದರೂ ಅದಕ್ಕೆ ಹೇಗೆ ಕೆಸರಿನ ಲೇಪವಿರುವದಿಲ್ಲವೋ, ಅದರಂತೆಯೇ ನಮ್ಮಂತಹ ವಿರಕ್ತರ ಹೃದಯಕ್ಕೆ ಈ ಬಾಹ್ಯ ಶೃಂಗಾರಗಳ ಗಂಧವೂ ಸ್ಪರ್ಶವಾಗುವದಿಲ್ಲ.”

“ಮಹಾರಾಜರೇ, ನನ್ನ ಮೈಮೇಲಿನ ತೊಗಲನ್ನು ತೆಗೆದು ಜೋಡು ಮಾಡಿಸಿ ತಮಗೆ ತೋಡಿಸಿದರೂ ತಮ್ಮ ಋಣಭಾರವು ಹಗುರಾಗಲಿಕ್ಕಿಲ್ಲ. ನಮ್ಮಂತಹ ಪಾಪಿ ಪ್ರಾಣಿಗಳಿಂದ ತಮಗೆ ತೊಂದರೆಯಾಗುತ್ತದೆಂಬದನ್ನು ತಿಳಿದೂ ತಿಳಿದು ನಾನು ಈ ನರ್ಮದಾಬಾಯಿಯನ್ನು ತಮ್ಮ ಚರಣದಡೆಗೆ ಕರೆತಂದಿರುತ್ತೇನೆ; ಆದರೆ ತಾವು ನನಗಾಗಿ ಇವಳ ಮೇಲೆ ಕೃಪೆ ಮಾಡಲೇ ಬೇಕು; ಯಾಕಂದರೆ ತಮ್ಮ ಅನುಗ್ರಹವು ಈ ನಿರ್ಮಲಾ ಪಾಪಿಣಿಯ ಮೇಲೆ ಇದ್ದೇ ಇದೆ.” ನಿರ್ಮಲೆಯು ಒಳ್ಳೇ ಕಳಕಳಿಯಿಂದ ಹೇಳಿದಳು.

“ನಿರ್ಮಲಾ,” ಕಮಲಾಕಾಂತನು ವಿಲಕ್ಷಣ ಮುದ್ರೆಯಿಂದ:—“ಎಲೇ, ನೀನು ನನ್ನ ಪರಮ ಭಕ್ತಳು-ಪಟ್ಟದ ಶರಣಮ್ಮನು. ನನ್ನಲ್ಲಿ ನಿನ್ನ ಭಾವನೆಯೇ ಆ ಬಗೆಯದಾಗಿದೆ. ನೀನು ಹಗಲಿರುಳು ನನ್ನ ಸೇವಾ-ಶುಶ್ರೂಷೆಯಲ್ಲಿ ತತ್ಪರಳಾದವಳು. ಅಂದಬಳಿಕ ನಿನ್ನ ಸಲುವಾಗಿ ನಾನು ಲೋಕದವರ ತುಸ ತೊಂದರೆ

ಯನ್ನು ಸಹಿಸಿದರೆ ಆಶ್ಚರ್ಯವೇನು? ಈ ನರ್ಮದೆಯ ಭೋಳೇ ಭಾವಿಕ ಮುಖ ಮುದ್ರೆಯನ್ನು ಕಂಡೊಡನೆಯೇ ನನಗಿವಳ ವಿಷಯಕ್ಕೆ ಕನಿಕರವುಂಟಾಗಿರುತ್ತದೆ. ನೀನು ನಿನ್ನ ಭಿಡೆ-ಮುರವತ್ತುಗಳನ್ನು ಇವಳ ಸಲುವಾಗಿ ವ್ಯಯಗೊಳಿಸದಿದ್ದರೂ ಇವಳಿಗೋಸುಗ ಏನು ಮಾಡಬೇಕಾಗಿದೆಯೋ ಅದನ್ನು ನಾನು ಮಾಡಿಯೇ ಮಾಡುತ್ತಿದ್ದೆನು”

“ಮಹಾರಾಜರೇ, ಆ ಬಗ್ಗೆ ನನ್ನ ಖಾತ್ರಿಯಾಗಿದೆ. ಅಂತೆಯೇ ನಾನು ತಮ್ಮ ಅಪ್ಪಣೆ ಪಡೆಯುವ ಮೊದಲೇ ಈ ನರ್ಮದಕ್ಕನಿಗೆ ಖಾತ್ರಿ ಹೇಳಿ ಇಲ್ಲಗೆ ಕರೆ ತಂದಿರುತ್ತೇನೆ.”

“ಒಳ್ಳೇದು. ನರ್ಮದೆ, ನೀನು ಯಾವುದಕ್ಕೂ ಯೋಚಿಸಬೇಡ. ಎಲೆ, ದೇವರಿಗೆ ಇತ್ತಣ ಸೃಷ್ಟಿಯನ್ನು ಅತ್ತ ಮಾಡ ಹಚ್ಚುವ ನಮ್ಮಂತಹ ಭಗವದ್ಗುರು ಜೀವಿಸಿರಲಿಕ್ಕೆ ಮಕ್ಕಳು-ಮಕ್ಕಳು ಎಂದರೆ ಯಾವ ಗಡದ ತೊಪ್ಪಲು? ನರ್ಮದೆ, ನಿನಗಿನ್ನು ಪ್ರತಿ ವರ್ಷ ಒಂದು ಮಗುವಾಗದಿದ್ದರೆ ಈ ಕಮಲಾಕಾಂತ ಸಾಧುವೆಂತಹನು? ಇದುವರೆಗೆ ನಾನು ಸಾವಿರಾರು ಹೆಂಗಳೆಯರ ಕೈನೋಡಿರುತ್ತೇನೆ; ಆದರೆ ನಿನ್ನಂತಹ ಉಚ್ಚಗ್ರಹದ ಕೈಯನ್ನೇ ನಾನಿದುವರೆಗೆ ಕಂಡಿರಲಿಲ್ಲ. ನಿನ್ನ ಪ್ರತಿಯೊಂದು ಗ್ರಹವೂ ಉಚ್ಚಸ್ಥಾನದ್ದಿದೆ. ಅವುಗಳಲ್ಲಿ ತುಸ ಅಡ್ಡಬರುವದೆಂದರೆ, ಮಂಗಳವೊಂದಿದೆ; ಆದರೆ ಆ ಮಂಗಳನ ಕಿವಿಗೆ ಹರಳು ಹಚ್ಚಲಿಕ್ಕೆ ತಡಹಿಡಿಯಲಾರದು. ಆ ಮಂಗಳನನ್ನು ಹೇಗೆ ಹಾದಿಗೆ ತರಬೇಕೋ ಅದನ್ನು ನಾನು ನೋಡಿಕೊಳ್ಳುತ್ತೇನೆ. ನೀನು ಮಾತ್ರ ನಾಳನ ಮಂಗಳವಾರದಿಂದ ಒಂದು ಹೊತ್ತು ಮಾಡ ಹತ್ತು; ಹಾಗೂ ನಿನ್ನ ಮನಸ್ಸಿಗೆ ಬಂದರೆ ಯಾವನೊಬ್ಬ ಬ್ರಾಹ್ಮಣನಿಗೆ ಆ ದಿವಸ ಊಟಕ್ಕೆ ಕರೆ; ಇಲ್ಲವೆ ಸಿಧಾ-ಸಾಮಗ್ರಿಗಳನ್ನು ಕೊಡು; ಆದರೆ ನಾನು ಹೀಗೆ ಮಾಡಹೇಳಿದನೆಂಬದನ್ನು ಮಾತ್ರ ಯಾರ ಮುಂದೂ ಉಸುರಕೂಡದು ನೋಡು. ಇಲ್ಲದಿದ್ದರೆ ನನಗೀ ವ್ರತವನ್ನು ಈ ಕಮಲಾಕಾಂತ ಸಾಧುವು ಹೇಳಿರುತ್ತಾನೆಂದು ಅನ್ನುತ್ತ ಊರ ತುಂಬ ಸುದ್ದಿ ಹರಡಿ ಬಿಟ್ಟೀ.”

“ಮಹಾರಾಜರೇ, ಆ ಬಗ್ಗೆ ಕೊಂಚವೂ ಯೋಚನೆ ಬೇಡ. ಈ ನಮ್ಮ ನರ್ಮದಾ ಬಾಯಿಯಿಂದ ಈ ಕಿವಿಯ ಸುದ್ದಿಯು ಆ ಕಿವಿಗೆ ಎಂದಿಗೂ ಮುಟ್ಟಲಾರದೆಂಬ ಬಗ್ಗೆ ನನಗೆ ಖಾತ್ರಿಯಿದೆ.” ಎಂದು ನಿರ್ಮಲೆಯು ಅಂದಳು.

“ಯಾಕೆ ನರ್ಮದೆ, ನಿನ್ನಿಂದ ಮಂಗಳವಾರಗಳ ಆ ಒಂದೊತ್ತುಗಳು ಆಗಬಹುದಲ್ಲವೆ? ನೀನು ಅವುಗಳನ್ನು ಮಾಡಿಯಾದರೂ ನೋಡು, ಈ ಕಮಲಾಕಾಂತನ ಪ್ರಭಾವವೇನಿರುತ್ತದೆಂಬದನ್ನು.”

‘ಒಳ್ಳೇದು. ನಾನಿನ್ನು ಹೊರಡುತ್ತೇನೆ’ ನರ್ಮದೆಯು ಎದ್ದು ನಿಂತು ನುಡಿದಳು.

“ಒಳ್ಳೇದು. ಹೊರಡು. ನಾನೂ ಇಂದಿನಿಂದ ಮಂತ್ರ ಜಪಿಸಲಿಕ್ಕೆ ಪ್ರಾರಂಭಿಸುತ್ತೇನೆ; ಯಾಕಂದರೆ ಸಂತಾನಪ್ರಾಪ್ತಿಯ ವಿಷಯದ ನಿನ್ನ ಹಣೆಯು

ಮೇಲಿನ ವಿಧಿಲಿಖಿತವನ್ನು ನಾನು ಬದಲಿಸಬೇಕಾಗಿದೆ. ಅದೇನು ಸಾಮಾನ್ಯವಾದ ಮಾತಲ್ಲ" ಕಮಲಾಕಾಂತನು ಅಂದನು.

"ಸತ್ಯವೇನು? ಅಪ್ಪಯ್ಯಾ! ಅದು ಹೇಗೆ ಆದಿತು? ವಿಧಿಲಿಖಿತವನ್ನು ವಿಧಾತನಿಂದಲೂ ಬದಲಿಸಲಾಗುವದಿಲ್ಲೆಂದೆನ್ನುತ್ತಾರಲ್ಲ!" ನಿರ್ಮಲೆಯು ಅಕ್ಷಯವನ್ನು ಪ್ರದರ್ಶಿಸುತ್ತ ನುಡಿದಳು.

"ನಿರ್ಮಲೆ, ಬ್ರಹ್ಮವೇವನಿಂವಾಗತಕ್ಕದ್ದಲ್ಲವೇನೋ ನಿಜ; ಆದರೆ ನಮ್ಮಂತಹ ಹರಿಭಕ್ತರಿಗೆ ಅಶಕ್ಯವಾವುದೂ ಇಲ್ಲ ನಾವು ಇಂದ್ರ ಪದವಿಯನ್ನು ಅಪೇಕ್ಷಿಸಿದರೆ ಅದು ಕಾಲ ಕೆಳಗೆ ಬಂದು ಹೊರಳಾಡಹತ್ತಿತು. ಅಂದ ಬಳಿಕ ಈ ಸೊಟ್ಟಿ ವಿಧಿಲೇಖವನ್ನು ಅಳಿಸುವದರಲ್ಲೇನು ಜೋಜಿಗೆ? ನರ್ಮದ, ಇನ್ನೊಂದು ವರ್ಷದೊಳಗಾಗಿ ನಿನ್ನ ಕಂಕುಳಲ್ಲಿ ಮಗುವು ಕುಳಿತಿದೆಯೇ ತಿಳಿ" ಎಂದು ಹೇಳಿದ ಕಮಲಾಕಾಂತನು ನಿರ್ಮಲೆಯ ಕಡೆಗೆ ಹೊರಳಿ 'ನಿರ್ಮಲೆ, ಕೋಣೆಯೊಳಗಿನದೊಂದು ಫಲಪನ್ನು ಕೊಡು ನೋಡೋಣ' ಎಂದು ಅನ್ನಲು, ಗುರುಗಳ ಆಜ್ಞೆಯನ್ನು ಮನ್ನಿಸಲಿಕ್ಕೆ ಸದಾ ತತ್ತರಳಾಗಿದ್ದ ನಿರ್ಮಲೆಯು ತಟ್ಟನೆ ಹೋಗಿ ಕೋಣೆಯೊಳಗಿನದೊಂದು ತೆಂಗಿನಕಾಯಿಯನ್ನು ತಂದು ಮಹಾರಾಜರ ಕೈಗಿತ್ತಳು. ಮಹಾರಾಜರು ಬಾಯಿಂದ ಏನೇನೋ ಪುಟು ಪುಟು ಎಂದು ಅನ್ನುತ್ತ, ಆ ಕಾಯಿಗೆ ಅರಿಸಿನ-ಕುಂಕುಮಗಳನ್ನು ಹಚ್ಚಿ, ನರ್ಮದಗೆ ಕುಂಕುಮ ಹಚ್ಚಿಕೊಳ್ಳಲಿಕ್ಕೆ ಹೇಳಿ, ಆ ಫಲವನ್ನು ಆಕೆಯ ಉಡುಲಲ್ಲಿ ಹಾಕುತ್ತ—“ಹೋಗು, ನಿನ್ನ ಎಲ್ಲ ಕಾಮನೆಗಳೂ ಪೂರ್ಣವಾಗಲಿ” ಎಂದು ಆಶೀರ್ವದಿಸಿ, ದಿನಾಲು ಇಲ್ಲವೆ ದಿನಬಿಟ್ಟು ದಿನ ತಮ್ಮ ದರ್ಶನಕ್ಕೆ ತಪ್ಪದೆ ಬರಬೇಕೆಂದು ಅಪ್ಪಣೆಗೈದರು. ನರ್ಮದೆಯು ಅಲ್ಲಂದ ಹೊರಡಲನುವಾಗಲು, ಮಹಾರಾಜರ ಚರಣಗಳ ಮೇಲೆ ಮಸ್ತಕವಿರಿಸಿ ಹೊರಡಬೇಕೆಂದು ನಿರ್ಮಲೆಯು ನರ್ಮದಗೆ ಕಣ್ಣು ಸನ್ನೆಯಿಂದ ಸೂಚಿಸಿದಳು. ಆ ಕೂಡಲೆ ನರ್ಮದೆಯು ಕಮಲಾಕಾಂತನ ಕಾಲುಗಳಿಗೆರಗಿದಳು. ಕಮಲಾಕಾಂತನು ನರ್ಮದೆಯನ್ನು ತನ್ನ ಎರಡೂ ಕೈಗಳಿಂದ ಹಿಡಿದು ಅವಳನ್ನು ಪುನಃ ಪುನಃ ಆಶೀರ್ವದಿಸಿದನು!

ಬಳಿಕ ನರ್ಮದೆಯು ಅಲ್ಲಂದ ಹೊರಬಿದ್ದಳು. ಹೊರಗೆ ಬಂದ ಕೂಡಲೆ ನಿರ್ಮಲೆಯು:—ನರ್ಮದಕ್ಕಾ, ಈ ಫಲವನ್ನು ಜೋಕೆಯಿಂದ ಇಟ್ಟುಕೊಳ್ಳಿರಿ. ಮಹಾರಾಜರು ಇಂದು ನಿಮ್ಮ ಉಡಿಯಲ್ಲಿ ಈ ಫಲರೂಪಿ ಬಾಲಕನನ್ನೇ ಹಾಕಿರುತ್ತಾರೆ. ನರ್ಮದಕ್ಕಾ, ನೀವನ್ನು ಒಬ್ಬರೇ ಮನೆಗೆ ಹೊರಡುವರಷ್ಟೆ? ನಾನಿನ್ನು ಮಹಾರಾಜರ ಸೇವೆಗೆ ಹೊರಡುವೆನು”

“ನಿರ್ಮಲಕ್ಕಾ, ನೀವು ಒಳಗೆ ಹೋಗಿರಿ; ನಾನು ಹೋಗುತ್ತೇನೆ.” ಎಂದು ಹೇಳಿ, ನರ್ಮದೆಯು ದಾರಿ ಹಿಡಿದಳು. ನರ್ಮದೆಯು ದಾರಿಯ ಒಂದು ಕಡೆಯಿಂದ ಭರಭರನೆ ಸಾಗಿದ್ದರೂ ಅವಳ ಚಿತ್ತವು ಅಲ್ಲರಲ್ಲಿ ಇಂದು ತಾನು ಮಾಡಿದ ಕೆಲಸವು ಯೋಗ್ಯವಾಗಲಿಲ್ಲೆಂದು ಅನುಭವಿಸುತ್ತಿತ್ತು. ಕಮಲಾಕಾಂತನ ಮುಖ

ಚರ್ಯೆಯ ಮೇಲಿಂದ, ಸ್ಥಿತಿ-ಗತಿಗಳಿಂದ, ಆಚರಣೆಯಿಂದ, ಮಾತು-ಕತೆಗಳಿಂದ ಆತನು ಯೋಗ್ಯ ಮನುಷ್ಯನಲ್ಲೆಂದು ಆಕೆಯ ಭಾವನೆಯಾಯಿತು. ಅವನು ತನ್ನ ಕೈಹಿಡಿದದ್ದೂ, ತನ್ನ ಕೈಗಳಿಂದ ತನ್ನನ್ನು ಹಿಡಿದೆತ್ತಿದ್ದೂ ಮುಂತಾದ ಸಂಗತಿಗಳು ಅವಳಿಗೆ ಕೊಂಚವೂ ರುಚಿಸಲಿಲ್ಲ. ಇಂದು ತನ ಕೈಯಿಂದ ಇದೊಂದು ಪಾಪ ಕರ ಸಂಗತಿಯೇ ಘಟಿಸಿತೆಂದು ಮನಸ್ಸಿನಲ್ಲಿ ಕುದಿಯುತ್ತ ಮನೆಯನ್ನು ಪ್ರವೇಶಿಸಿದಳು. ಸಾಧುವಿನ ಅಪುಣೆಯ ಮೇರೆಗೆ ನರ್ಮನೆಯು ಮುಂದೆ ದಿನಾಲು ಅವನೆಡೆಗೆ ಹೋಗ ಹತ್ತಿದಳು. ಮುಂದೊಂದು ದಿನ ನರ್ಮನೆಯು ಕಮಲಾಕಾಂತನ ವಾಸ್ತವ್ಯ ಸ್ಥಳದಿಂದ ಮನೆಗೆ ಹಿಂತಿರುಗುವಷ್ಟರಲ್ಲಿ ಕುಮುದಿನಿಯು ತನ್ನ ತವರೂರಿಂದ ಅಲ್ಲಿಗೆ ಬಂದಿದ್ದು, ಅವಳು ಮನೆಯೊಳಗಿನ ಅಕ್ಕಿ-ಬೆಳೆಗಳನ್ನು ಹಸಮಾಡುತ್ತಿದ್ದಳು. ಕುಮುದಿನಿಯನ್ನು ಕಂಡೊಡನೆಯೇ ಸರ್ವದೆಯ ಮುಖವು ತೇಜೋವಿಹೀನವಾಯಿತು. ಅವಳು ಹಾಗೆಯೇ ಚಟಕ್ಲನೆ ಅಟ್ಟಿದ ಮೇಲಿನ ತನ್ನ ಕೋಣೆಗೆ ಹೋದಳು. ಕುಮುದಿನಿಯು ತಲೆ ಕೆಳಗೆ ಹಾಕಿಕೊಂಡು ಅಕ್ಕಿಯನ್ನು ಹಸನ ಮಾಡುತ್ತಿದ್ದುದರಿಂದ ಆ ಸಂಗತಿಯು ಅವಳ ಲಕ್ಷ್ಯಕ್ಕೆ ಬರಲಿಲ್ಲ. ನೆಫೆಣ್ಣಿಯ ಯಾವ ಉಸಾಬರಿಗೂ ಹೋಗದೆ ಅವಳು ಸಂಜೆಯ ಅಡಿಗೆಗೆ ಪ್ರಾರಂಭಿಸಿದಳು. ನರ್ವದೆಯು ಅಟ್ಟವನ್ನೇರಿ ತನ್ನ ಕೋಣೆಯನ್ನು ಹೊಕ್ಕು ಒಳಬಿಲಕ ಹಾಕಿಕೊಂಡು ಕುಳಿತವಳು. ಅಂದು ರಾತ್ರಿಯ ಊಟಕ್ಕೆ ಕೂಡ ಹೊರಹೊರಡಲಿಲ್ಲ 'ದಿನಾಲುಸಾಯುವವರಿಗೆ ಅಳುವವರಾರು?' ಎಂಬಂತೆ ಶಂಕರರಾಯನು ಆಕೆಯ ಬಗ್ಗೆ ಹೆಚ್ಚು ಪೃಚ್ಛಾಪೃಚ್ಛೆ ಮಾಡಲಿಲ್ಲ ಊಟ ಮಾಡಿ ಅವನು ತನ್ನ ಕೋಣೆಯಲ್ಲಿ ವ್ಯತ್ಯಪತ್ರಗಳನ್ನೊಡುತ್ತ ಕುಳಿತನು. ಕುಮುದಿನಿಯು ಅಡಿಗೆಯ ಮನೆಯ ಕೆಲಸಗಳನ್ನೆಲ್ಲ ತೀರಿಸಿಕೊಂಡು ಯೋಗ ಗಂಡನೊಡುತ್ತಿದ್ದ ವರ್ತಮಾನಗತ್ರದ ಕಡೆಗೆ ನೋಡುತ್ತ ಕುಳಿತಳು. ಕುಮುದಿನಿಯು ಹತ್ತರ ಬಂದು ಕೂಡುತ್ತಲೆ ಶಂಕರರಾಯನು ಅವಳನ್ನು ತಬ್ಬಿಕೊಂಡು: "ಎಲ್ಲ ಕೆಲಸವೂ ಆಯಿತೆ!" ಎಂದನು.

"ಆಯಿತು; ಆದರೆ ಈ ವರ್ತಮಾನ ಏತ್ರದಲ್ಲಿ ಹೊಸಸುಟ್ಟಗಳೇನಿವೆ? ನೋಡೋಣ" ಎಂದು ಪತ್ರವನ್ನು ಓದಹತ್ತಲು, ಶಂಕರರಾಯನು ಆಕೆಯನ್ನು ತಡೆದು: "ಕುಮುದಿನಿ, ಇದರಲ್ಲೇನಿವೆ? ಅಲ್ಲಿ ಹಿಂದೂ-ಮುಸಲ್ಮಾನರಲ್ಲ ದೊಂಬಿಯಾಯಿತು. ಇಲ್ಲಿ ಬ್ರಾಹ್ಮಣ-ಬ್ರಾಹ್ಮಣೇತರರಲ್ಲಿ ವಿತುಷ್ಕವುಂಟಾಯಿತು. ಆ ಚಳವಳಿಗಾರನಿಗೆ ಶಿಕ್ಷೆಯಾಯಿತು ಮುಂತಾದ ಸಂಗತಿಗಳೇ ತುಂಬಿವೆ. ಇದರಿಂದ ನಮ್ಮ ಮನಸ್ಸಿಗೆ ಸಮಾಧಾನವೇನಾಗಬೇಕು?"

"ಹಾಗಾದರೆ ನಿಮಗೆ ಏತರಿಂದ ಸಮಾಧಾನವಾಗುವದು?"

"ಕುಮುದಿನಿ, ಈಗಿನ ನಮ್ಮ ಮನೆಯ ಸ್ಥಿತಿಯನ್ನೇ ನೋಡು. ನಮ್ಮ ಮನೆಯಲ್ಲಿ ಈಗ ಎಂಕ, ನಣ, ಶೀನರಂತೆ ನಾವು ಮೂವರೇ ಇರುತ್ತೇವೆ. ಅಣ್ಣನು ಹೈದ್ರಾಬಾದಿಗೆ ಹೋಗಿ ಎಂಟು ದಿನಗಳಾದರೂ ಒಂದೂ ಪತ್ರ ಬರಲಿಲ್ಲ. ಮನೆ

ಯಲ್ಲಿ ಯಾತಕ್ಕೂ ಕೊರತೆಯಿರದಿದ್ದರೂ ಅತ್ತಿಗೆಯ ವಿಚಿತ್ರ ಸ್ವಭಾವದ ಮೂಲಕ ಮನೆಯಲ್ಲಿ ಯಾರಿಗೂ ಸಮಾಧಾನವಿಲ್ಲ. ಪ್ರತಿನಿತ್ಯ ಯಾವುದೊಂದು ಹೊಸ ಗೊಂದಲವು ಇದ್ದೇ ಇದೆ. ಅವೆಂಬಳಕ ನಮ್ಮಂತಹ ಮೂರು-ನಾಲ್ಕು ಜನರ ಮನೆಯಲ್ಲೇ ಇಷ್ಟು ಅಶಾಂತಿ-ಅಸಡ್ಡೆಗಳು ನೆಲೆಸಿರಲಾ, ಅವು ಇಡೀ ದೇಶದಲ್ಲಿ ಎಷ್ಟು ನೆಲೆಸಿರಬೇಕು? ಹಾಗೆ ಅಶಾಂತಿಯಿದ್ದಲ್ಲಿ ದೊಂಬಿ, ವಿತುಷ ತೆಗಳುಂಟಾಗುವುದು ಅಸ್ವಾಭಾವಿಕ ಇಲ್ಲವೆ ಆಶ್ಚರ್ಯದ ಸಂಗತಿಗಳೇನು?”

“ಅಂತೆಯೇ ಎಲ್ಲ ಚಿಕ್ಕ ಹುಡುಗರಿಗೆ ಸ್ಕೂಲು-ಕಾಲೇಜುಗಳಲ್ಲಿಯೂ ಮನೆ-ಮಠಗಳಲ್ಲಿಯೂ ಐಕ್ಯಶಿಕ್ಷಣದ ಗುಟ್ಟೆಯನ್ನು ಹಾಕಬೇಕು.”

“ಆದರೆ ಇತ್ತೀಚೆಗೆ ಮನೆಮನೆಗೂ ಅದಕ್ಕೆ ವಿಪರೀತ ಸ್ಥಿತಿಯೇ ದೃಗ್ಗೋಚರವಾಗುತ್ತಿದೆ. ಈ ಭಾಗಾದಿತನದ ಮಹಾವಾಯೆಯು ನಮ್ಮ ದೇಶದಲ್ಲಿ ಕಾಯಮವಾಗಿ ನೆಲೆಸಿರುವುದರಿಂದ ಹುಡುಗರ ಎಳೆವನಸ್ಸಿನ ಮೇಲೆ ಸುಪರಿಣಾಮದ ಬದಲು ಭಾಗಾದಿತನದ ದುಷ್ಪರಿಣಾಮವನ್ನೇ ಉಂಟು ಮಾಡುತ್ತದೆ; ಹಾಗೂ ಅವು ದೊಡ್ಡವಾದ ಹಾಗೆ ಅವುಗಳಲ್ಲಿಯ ಆ ಗುಣವೂ ವಿಸ್ತಾರಗೊಳ್ಳುತ್ತಿರುತ್ತದೆ.”

“ಅಂತೆಯೇ ‘ಕಂಡೂ ಕಾಣದ’ ‘ತಿಳಿದೂ ತಿಳಿಯದ’ ಸ್ಥಿತಿಯು ಬಲ್ಲವರಿಗೆ ಕೂಡ ಪ್ರಾಪ್ತವಾಗುತ್ತದೆ ಇತ್ತೀಚೆಗೆ ಕೆ ಮೊದಲಿನಿಂದಲೂ ಪ್ರತಿಯೊಂದು ಸಮಾಜದೊಳಗಿನ ಕೆಲವೊಂದು ವಿಶಿಷ್ಟ ವರ್ಗವು ಇಂಥ ನಿಂದ್ಯಗುಣಗಳ ಧಾರಣ ಪೋಷಣ ಪ್ರಸರಣಗೊಳಿಸುತ್ತಿರುತ್ತದೆ ಆ ವರ್ಗದಲ್ಲಿ ಗಂಡಸರಂತೆ ಹೆಂಗಸರೂ ಮುಖಂಡರಾಗಿರುತ್ತಾರೆ. ಆ ವರ್ಗದವರು ಮನುಷ್ಯರ ಪ್ರಜ್ಞೆ — ತಿಳುವಳಿಕೆಯನ್ನು ಸಂಹರಿಸಿ ಬಿಡುತ್ತಿರುತ್ತಾರೆ. ನಮ್ಮ ಅಕ್ಕ ನರ್ಮದಾಬಾಯಿಯವರ ಬಳಿಗೆ ಬರುತ್ತಿರುವ ಆ ನಿರ್ಮಲಾ ಶರಣಮ್ಮನು ಅದೇ ವರ್ಗದವಳಾಗಿ ತೋರುತ್ತಾಳೆ. ಅವಳ ಸಹವಾಸವಾದದ್ದಿನಿಂದಲೇ ನಮ್ಮ ನರ್ಸದಕ್ಕನು ಈ ಬಗೆಯ ಹುಚ್ಚುಚ್ಚಾರಾಗಿ ವರ್ತಿಸುತ್ತಿರುತ್ತಾಳೆ. ಆ ನಿರ್ಮಲಮ್ಮನೂ ಇವರೂ ಮಾತಾಡುತ್ತಿರುವಾಗ ನಾನೊಂದು ದಿನ ಮರೆಗೆ ನಿಂತು ಕೇಳಲು, ನನಗೆ ಆ ಬಗ್ಗೆ ಹಲವು ವಿಷಯಗಳು ತಿಳಿದಿರುತ್ತವೆ.”

“ಕುಮುದಿನಿ, ನೀನು ಕೇಳಿ ತಿಳಿದ ಸಂಗತಿಗಳಾವವು? ಮರೆಮಾಜದೆ ತಿಳಿಸು.” ಎಂದು ಶಂಕರರಾಯನು ಕೇಳಲು,

“ಆ ನಿರ್ಮಲೆಯು ನಮ್ಮ ನರ್ಮದಾಬಾಯಿಯನ್ನು ತಮ್ಮ ಗುರುಗಳ ವನಿತಾಭಾಂಡಾರದಲ್ಲಿ ಸೇರಿಸಿಕೊಂಡಿರುವಳಂತೆ! ಆ ಗುರುಗಳ ಪ್ರಸಾದದಿಂದ ನಮ್ಮ ನರ್ಸದಕ್ಕನಿಗೆ ಬೇಗನೆ ಪುತ್ರರತ್ನವಾಗುವಂತೆ. ಇತ್ಯಾದಿ ಇತ್ಯಾದಿ”

“ಗುರುಗಳ ವನಿತಾಭಾಂಡಾರವೆಂದರೇನು? ಅದನ್ನೊಮ್ಮೆ ಕಣ್ಣುಟ್ಟಿ ನೋಡಿ ಪರೀಕ್ಷಿಸಲೇಬೇಕು” ಎಂದು ಶಂಕರರಾಯನು ತನ್ನ ಪ್ಪಕ್ಕೆ ತಾನೇ ಅಂದುಕೊಂಡನು.

ಕಮಲಾಕಾಂತನ ಪೂರ್ವವೃತ್ತ.

ಇತ್ತೀಚೆಗೆ ವಿಜಾಪುರಕ್ಕೆ ಯಾವನೋ ಒಬ್ಬ ಸುಪ್ರಸಿದ್ಧ ಪುರಾಣಿಕನ ಆಗಮನ ವಾಗಿತ್ತು. ಆತನ ಪುರಾಣದ ಜೀವಂತ ನೋಟೀಸುಗಳು ಮನೆಮನೆಗೂ ಹೆಚ್ಚು ಹತ್ತಿದ್ದವು ಮನೆಗೆಲಸಗಳನ್ನು ದುರ್ಲಕ್ಷಿಸಿ ಒಳ್ಳೇ ಆಧ್ಯತೆಯಿಂದ ಆ ಪುರಾಣಕ್ಕೆ ದಿನವಹಿ ಹೋಗುತ್ತಿದ್ದ ಬಹುಜನ ವಿಧವೆಯರೂ ಕೆಲಜನ ಸಧವೆಯರೂ ಆ ಪುರಾಣಿಕರ ಜೀವಂತ ನೋಟೀಸುಗಳು. ಲಕ್ಷ್ಮಾವಧಿ ಶುಭ್ರ ಕಾಗದದ ಮೇಲೆ ಮುದ್ರಿಸಿದ ಹಸ್ತಪತ್ರಿಕೆಗಳಿಂದಾಗದ ಕೀರ್ತನ-ಪುರಾಣಿಕರ ಪ್ರಚಾರ ಕಾರ್ಯವು ನಾಲ್ಕೈಂಟು ಜನ ರಕ್ತವಸ್ತ್ರ ಧರಿಸಿದ ಸ್ತ್ರೀಯರಿಂದ ಸಹಜವಾಗಿ ಆಗುತ್ತಿರುತ್ತದೆಂಬುದು ಅನುಭವ ಸಿದ್ಧವಾದ ಸಂಗತಿಯು. ವಿಜಾಪುರದ ಶ್ರೀ ವೆಂಕಟರಮಣನ ಗುಡಿಯಲ್ಲಿ ಇಂದು ಹೆಚ್ಚು ಜನ ಹೆಂಗಳೆಯರು ಆ ಪುರಾಣಿಕರ ಬಾಯಿಪುರಾಣ ಕೇಳಲಿಕ್ಕೆ ಕಲೆ ತಿದ್ದರು. ಭವಾನರಾಯನ ಹೆಂಡತಿಯಾದ ಸರಸಿಯೂ ಇಂದು ತನ್ನ ಓಣಿಯ ಕೆಲ ಜನ ಹೆಂಗಸರೊಡನೆ ಅಲ್ಲಿಗೆ ಬಂದಿದ್ದಳು. ಪುರಾಣಿಕರು ೨೫-೩೦ ವಯಸ್ಸಿನ ತರುಣರು. ವೃಷ್ಟನ್ನರು. ಮಧುರವಾದ ಕಂಠ ಪುರಾಣ ಹೇಳುವ ಶೈಲಿಯು ಚೆನ್ನಾಗಿತ್ತು. ಪುರಾಣ ಹೇಳುವಾಗ ಓಘದಿಂದ ಮಾಡುತ್ತಿದ್ದ ಹಾವಭಾವ, ನೇತ್ರಸ್ಪೂರಣ ಮುಂತಾದವುಗಳಿಂದ ಅವರು ಸ್ತ್ರೀಶೋಭೆಗಳಿಗೆ ಒಳ್ಳೇ ಮೆಚ್ಚಿನವರಾಗಿದ್ದರು. ಪುರಾಣದ ವಿಷಯ ಹರಲಿಲಾಮೃತ ಅಂದಬಳಿಕ ಕೇಳುವಡೇನು? ಎಂಥ ವೃದ್ಧ ಪುರಾಣಿಕನಿಗಾದರೂ ಅದನ್ನು ಸ್ತ್ರೀ ಸಮೂಹದ ಮುಂದೆ ಹೇಳಲಿಕ್ಕೆ ಸ್ಫೂರಣವುಂಟಾಗುತ್ತಿರಲು, ನಮ್ಮ ಆ ತರುಣ ಪುರಾಣಿಕರಿಗೆಷ್ಟು ಹುರುಪು ಉಂಟಾಗಿದ್ದೀತು?

ಆ ಪುರಾಣಿಕನು ಪುರಾಣದ ವಿಷಯದಲ್ಲಿ ಉಪಕಥೆಯೆಂದು ಕೆಲ ಜನ ಸಾಧು-ಸತ್ಪುರುಷರ ವರನಪರ ಸಂಗತಿಗಳನ್ನು ಹೇಳುತ್ತಿದ್ದನು ಅಂದಿನ ಆತನ ಆ ಉಪಕಥೆಯು ಕಮಲಾಕಾಂತ ಸಾಧುವಿಗೆ ಸಂಬಂಧಿಸಿದ್ದಿದ್ದು, ಆ ಸಾಧುವಿನ ಲೌಕಿಕ-ಪಾರಮಾರ್ಥಿಕ ಯೋಗ್ಯತೆಯನ್ನು ಹೊಗಳುವಂತಹದಾಗಿತ್ತು. ಆ ಸಾಧುವಿನ ಬ್ರಹ್ಮನಿಷ್ಠತೆ, ನಿರ್ಲೋಭತ್ವ, ಅದಾಂಭಿಕತ್ವ ಮುಂತಾದ ಸಂಗತಿಗಳನ್ನು ಪ್ರಕಟಿಸಿ ಆತನು ಜನರನ್ನು ದಂಗು ಬಡಿಸಿದನು. ಹೇಳ ಹೇಳುತ್ತ ಆತನು ಕಮಲಾಕಾಂತನ ಪೂರ್ವವೃತ್ತವನ್ನೂ ಹೇಳಿದನು. ಅದು ಬಹು ಸ್ಫೂರಸ್ಯವಾಗಿರುವುದರಿಂದ ನಮ್ಮ ವಾಚಕರಿಗಾಗಿ ಅದನ್ನು ಇಲ್ಲಿ ಅವತರಿಸಿಕೊಳ್ಳುತ್ತೇವೆ:--

“ಈ ಕಮಲಾಕಾಂತ ಸಾಧುಗಳ ಅಜ್ಜ-ಮುತ್ತಜ್ಜಂದಿರು ಯಾರು ಇದ್ದರೋ ತಿಳಿಯದು. ಅವರ ತಂದೆಯು ಮಾತ್ರ ಹೀನಕುಲೋತ್ಪನ್ನನಾದ ಬ್ರಾಹ್ಮಣವರ್ಗಕ್ಕೆ ಸೇರಿದವನು. ಈ ಸಾಧುವು ಭೂಮಿಗೆ ಅವತರಿಸಿ ಬರುವದಕ್ಕಿಂತ ಕೆಲವು ತಿಂಗಳು

ಮುಂಚೆಯೇ ಆತನು ಅರಿಕೊಂಡದ್ದರಿಂದ ತಾಯಿಯೂ ಇವರ ಸಂರಕ್ಷಣೆಯ ಭಾರವನ್ನೆಲ್ಲ ವಹಿಸಬೇಕಾಯಿತು. ಇವರು ಬೃಹಸ್ಪತಿಯಂತೆ ಹುಟ್ಟಿ ಮಹಾ ಬುದ್ಧಿವಂತರು; ಆದರೆ ಜನುದರ್ಶನಕ್ಕಾಗಿ ಇವರು ದಡ್ಡರಂತೆ ವರ್ತಿಸುತ್ತಿದ್ದರು. ಇವರು ೮-೧೦ ವರ್ಷದವರಾದರೂ ಇವರಿಗೆ ಸ್ವಚ್ಛತೆ ಏನೆಂಬದು ತಿಳಿಯುತ್ತಿರಲಿಲ್ಲ. ಕುಳಿತಾಗ, ನಿಂತಾಗ, ಓಡಾಡುವಾಗ ಕೂಡ ಇವರು ಯಾವ ಬಗೆಯ ಸಂಕೋಚವನ್ನೂ ತಾಳದೆ ಮಲ-ಮೂತ್ರಗಳನ್ನು ಬೆಕಾದಲ್ಲಿ ಏಸರ್ಜಿಸುತ್ತಿದ್ದರು. ಇವರು ಪರಬ್ರಹ್ಮಸ್ವರೂಪರಾದ್ದರಿಂದ ಹೊಟ್ಟೆ ಹಸಿವೆತೆಂಬದರ ಜ್ಞಾನವೇ ಇವರಿಗಾಗುತ್ತಿದ್ದಿಲ್ಲ. ಅದರಿಂದ ಇವರು ಚಿಕ್ಕಂದಿನಲ್ಲ ಪುಟ್ಟ ಕುಳಿತು ಉಂಡವನ್ನು ನೋಡಿದವರೇ ವಿರಳವೆನ್ನಬಹುದು. ಹಸಿವೆಯಾಸಾಗ ಯಾವುದೊಂದು ಗಿಡವ ತೊಪ್ಪಲು, ಕಾಯಿ-ಹಣ್ಣುಗಳನ್ನು ಇವರು ಒನ್ನೊಮ್ಮೆ ತಿಂದರೆ, ಹಲವು ಸಾರೆ ತಮ್ಮ ಮನೆಯಲ್ಲಾಗಲಿ ಒಣಿಯೊಳಗಿನ ಬೇಕಾದ ಜಾತಿಯವರ ಮನೆಯಲ್ಲಾಗಲಿ ಹೊಕ್ಕು ಮುಚ್ಚಿಟ್ಟ ಅನ್ನ, ರೊಟ್ಟಿ, ಹೋಳಿಗೆ, ಉಂಡಿಗಳನ್ನಷ್ಟೇ ಅಲ್ಲ, ಎಷ್ಟೋ ಅಖಾಯ್ಯ ಪದಾರ್ಥಗಳನ್ನು ಕೂಡ ಹೆರವರಿಗೆ ಸುಳುವು ಹತ್ತದ ಪಾಗ ಇವರು ತಿಂದು ಹೋಗುತ್ತಿದ್ದರು. ಈ ಮಹನೀಯರನ್ನು ಸಾಲೆಗೆ ಕಳಿಸಬೇಕೆಂದು ಇವರ ತಾಯಿಯೂ ಹಿತಚಿಂತಕರೂ ಬೇಕಾದಷ್ಟು ಪ್ರಯತ್ನ ಪಟ್ಟರೂ ಇವರು ತಮ್ಮ ಊನವಯಸ್ಸಿನ ವರೆಗೆ ಸಾಲೆಯ ಕಡೆಗೆ ಹಣಕಿ ಹಂಕಲಿಲ್ಲ. ಆ ಮೇಲೆ ಯಾವಾಗಾದರೊಮ್ಮೆ ಸಾಲೆಗೆ ಹೋದರೂ ಓದು ಬರಹದ ಕಡೆಗೆ ಇವರ ಲಕ್ಷ್ಯವೇ ಇರಲಿಲ್ಲ. ಬೇರೆ ಹುಡುಗರ ಪಾಟಿ-ಪುಸ್ತಕಗಳನ್ನು ಕಳುವು ಮಾಡುವುದೂ, ಮಾಸ್ತರರ ಕಣ್ಣು ತಪ್ಪಿಸಿ ಸಾಲೆಯೊಳಗಿನ ಬೆಲೆಯುಳ್ಳ ಪದಾರ್ಥಗಳನ್ನು ಎತ್ತಿ ಪಾಕುವುದೂ ಕೆಡುವುದೂ ಮುರಿಯುವುದೂ ಹರಿಯುವುದೂ ಇವೇ ಇವರ ಅಗಿನ ವಿದ್ಯಾರ್ಜನಗಳಾಗಿದ್ದವು. ಈ ಕಿಡಿಗೇಡಿತನದ ಮಾಲಕ ಇವರನ್ನು ಬೇರೆ ಹುಡುಗರೂ ಉಪಾಧ್ಯಾಯರೂ ವೈ ಮುರೆ ಥಳಿಸಿದರೂ ಇವರಿಗೆ ಅವರ ಎಗ್ಗು ಇರುತ್ತಿರಲಿಲ್ಲ.

ಹೀಗೆ ಇವರು ಪ್ರಸಿದ್ಧ ಉದಾಹರಣೆಗೆ ತಮ್ಮ ವಯಸ್ಸಿನ ಇಪ್ಪತ್ತು ಇಪ್ಪತ್ತೈವರ ಮನೆಗೆ ತಲುಪಿದರು. ಇವರು ಹುಟ್ಟು ಆಶತಾರಿಕಪುರುಷರಾದುದರಿಂದ ಇವರ ಮೊರೆಯ ಮೇಲಿನ ತೇಜವು ವಿಶೇಷ ಪ್ರಕಾರದ್ದಾಗಿತ್ತು. ಅವರಿಂದ ಇವರನ್ನು ಕಂಡು ನೋಡುಗೊಳ್ಳದ ಹೆಂಗಸರಿರಲಿಲ್ಲವೆಂದರೆ ಅತಿಶಯೋಕ್ತಿಯೆನಿಸದು. ಹೀಗೆ ಇವರು ವಿದ್ಯೆ-ಬುದ್ಧಿಗಳಲ್ಲದವರಂತೆ ಸದಾ ಕಿಡಿಕೇಡಿತನದಲ್ಲಿಯೂ ಹೆಂಗಸರ ಸಹವಾಸದಲ್ಲಿಯೂ ಕಾಲಹರಣ ಮಾಡುತ್ತಿರುವುದನ್ನು ಕಂಡು ಜನರು ಇವರನ್ನು ಹಲವು ಬಗೆಯಿಂದ ಆಡಿಕೊಳ್ಳಲಾರಂಭಿಸಿದರು. ಆಗ ಜನರು ಇವರನ್ನು ಆಡಿಕೊಳ್ಳುವುದನ್ನು ನೆನಿಸಿದರೆ, ಎಂಥವನಾದರೂ ಸೂಚ್ಯನಾಗಿ ತಕ್ಕಮಾರ್ಗದಿಂದ ನಡೆಯಬಹುದಾಗಿತ್ತು; ಆದರೆ ಈ ಅವತಾರಿಕ ಮಹಾಪುರುಷರಿಗೆ ಜನರ ಆ ಆಡಿಕೊಳ್ಳುವುದರಿಂದೇನು ಆಗಬೇಕಾಗಿತ್ತು?

ಶ್ರೋತೃಗಳೇ, ಸಾಧುಗಳು, ಸತ್ಪುರುಷರು, ಅವತಾರಿಕರು ಮೊದಲಾದವರು ತಾವಾಗಿಯೇ ಪ್ರಸಿದ್ಧರಾಗುವದು ಕೇವಲ ವಿರಳ. ನಿಜವಾದ ಸತ್ಪುರುಷರೂ ಅವತಾರಿಕರೂ ಜನಸಮ್ಮದದಿಂದ ಶಕ್ಯವಾದಷ್ಟು ದೂರವಾಗಿದ್ದು, ಜಗತ್ಕಲ್ಯಾಣಕರ್ತೃವಾದ ಭಗವಂತನ ಧ್ಯಾನಾಸಕ್ತರಾಗಿರುತ್ತಾರೆ. ಶ್ರೀ ಶಿವಭಕ್ತಪತಿಯ ಕಾಲದ ಒಬ್ಬ ಮರಾಠಾ ಯೋಧನು ಉಪರತಿ ಹೊಂದಿ ಹಿಮಾಲಯದಲ್ಲಿ ತಪಸ್ಸನ್ನಾಚರಿಸುತ್ತಿದ್ದು, ಆತನು ಮೊನ್ನೆ ಮೊನ್ನೆ ಯಾವನೋ ಒಬ್ಬ ಪ್ರವಾಸಿಗನಿಗೆ ಹಿಮಾಲಯದಲ್ಲಿ ಆಕಸ್ಮಿಕವಾಗಿ ಭೇಟಿಯಾಗಿ ತನ್ನ ಕಾಲದ (೨೦೦ ವರ್ಷಗಳ ಪೂರ್ವದ) ಯುದ್ಧ ಮುಂತಾದವುಗಳ ಸಂಗತಿ ತಿಳಿಸಿದ್ದನ್ನು ನಾಚಕರು ವೃತ್ತಪತ್ರಗಳ ಮೂಲಕ ತಿಳಿದಿರಬಹುದಾಗಿದೆ. ಅಂಥ ಎಷ್ಟೋ ಮಹಾಪುರುಷರು ಗವಿ-ಗವ್ವರಗಳನ್ನು ಸೇರಿ ಜಗತ್ಕಲ್ಯಾಣಕ್ಕಾಗಿ ಶ್ರೀ ಜಗದೀಶನನ್ನು ಕುರಿತು ಆರಾಧಿಸುತ್ತಿರುತ್ತಾರೆ. ಉಚ್ಚ ತರಗತಿಯ ಸತ್ಪುರುಷರು ಲೋಕದ ಜನರೊಡನೆ ಕೂಡಿ ಚಿರಕಾಲವಿರುವುದು ಅಶಕ್ಯ-ಅಸಂಭವ ಸಂಗತಿಯೇ ಆಗಿರುತ್ತದೆ. ಅಂಥವರಿಗೆ ಲೋಕದವರ ಆದರೋಪಚಾರಗಳಾಗಲಿ, ದೊಡ್ಡಸ್ತಿಕೆಯಾಗಲಿ ಬೇಕಾಗಿರುವದಿಲ್ಲ. ದೊಡ್ಡಸ್ತಿಕೆಯನ್ನೂ ಪ್ರೌಢಿಮೆಯನ್ನೂ ಬಯಸಿ ನಮ್ಮಗಳ ಜೊತೆಗೆ ವಾಸಿಸುತ್ತಿರುವ ಸತ್ಪುರುಷರ ತರಗತಿಯು ನಿಜವಾದ ಸತ್ಪುರುಷರ ತರಗತಿಗಿಂತ ಕಡಿಮೆ ವರ್ಗದ್ದೆಂದು ಧಾರಾಳವಾಗಿ ಹೇಳಬಹುದು.

ಯಾರೊಬ್ಬ ಸಾಧು-ಸತ್ಪುರುಷರು, ಅವತಾರಿಕರು ಅಪ್ಪಿತಪ್ಪಿ ಜನರಲ್ಲಿ ಕಲಿತಾಗ ಅವರ ನಿಜವಾದ ಪ್ರಭಾವವು ಬಹು ಬೇಗನೆ ಜನನಿರ್ದನಕ್ಕೆ ಬರುತ್ತದೆ. ಹಾಗೂ ಅದರಿಂದ ಮೋಹಿತರಾದ ಜನರು ತಂಡತಂಡವಾಗಿ ಅವರ ಸಹವಾಸದಲ್ಲಿರಲಿಕ್ಕೆ ನುಗ್ಗುತ್ತಿರುತ್ತಾರೆ. ಉಚ್ಚ ತರಗತಿಯ ಸಾಧು-ಸತ್ಪುರುಷರಾಗಲಿ ಅವತಾರಿಕರಾಗಲಿ ಜನಸಮ್ಮದವು ಹೆಚ್ಚಾಗುತ್ತಿದ್ದ ಕೂಡಲೆ ಅಲ್ಲಿಂದ ಯಾವದೊಂದು ಬಗೆಯಿಂದ ಕಾಲ್ಟೆಗೆಂದು ಮಾಯವಾಗಿ ಬಿಡುತ್ತಿರುತ್ತಾರೆ; ಆದರೆ 'ಕಚ್ಚಾ' ಅವತಾರಿಕರು ಅಥವಾ ಸಾಧು-ಸತ್ಪುರುಷರು ತಮಗಾಗಿ ಜನರು ತೋರಿಸುವ ಆದರೋಪಚಾರಗಳಿಗೆ ಮನಸೋತು ಅಲ್ಲೆಯೇ ಉಳಿದು ಬಿಡುತ್ತಾರೆ.

ಲೋಕದ ತ್ರಿಗುಣಾತ್ಮಕ ಜನರಲ್ಲಿ ಸಾಧು-ಸತ್ಪುರುಷರು, ಅವತಾರಿಕರು ಇಂತಹರನ್ನು ಬೆಳಕಿಗೆ ತರುವ ಒಂದು ವರ್ಗದ ಜನರಿರುತ್ತಾರೆ. ಖನಿಗಳೊಳಗಿನ ಲೋಹ ತುಂಡುಗಳೊಳಗಿಂದ ಬಂಗಾರ, ವಜ್ರ, ರತ್ನಗಳನ್ನು ಪರೀಕ್ಷಿಸಿ ತೆಗೆಯುವ 'ಒರೆಗೆಲ್ಲು' ಎಂಬ ಕಲ್ಲು ಇರುವಂತೆ ಈ ಜನರು ಸಾಧು-ಸತ್ಪುರುಷರು, ಅವತಾರಿಕರು ಇವರನ್ನು ಆರಿಸಿ ತೆಗೆಯುವ ಒರೆಗೆಲ್ಲಂತಿರುತ್ತಾರೆ. ಈ ಒರೆಗೆಲ್ಲಿನ ವರ್ಗದ ಜನರು ಸಾಮಾನ್ಯ ಜನರಿಗಿಂತ ಯಾವದೊಂದು ಅಥವಾ ಹಲವು ಬಗೆಯಿಂದ ಚುರುಕು ಬುದ್ಧಿಯವರಾಗಿರುತ್ತಾರೆ. ಅವರು ಶಾಸ್ತ್ರ, ಧರ್ಮ, ವೇದ, ವೇದಾಂತಗಳಲ್ಲಿಯ ಸತ್ಪುರುಷರ, ಅವತಾರಿಕರ ನಿಜಲಕ್ಷಣಗಳನ್ನು ಬಲ್ಲವರಾಗಿರುತ್ತಾರೆ. ಸ್ವತಃ ಆ

ಒರೆಗಲ್ಲ ಸ್ವರೂಪದ ಜನರಲ್ಲಿ 'ಉಪರತಿ' ಎಂಬ ಸಾಧು-ಸತ್ಪುರುಷರಲ್ಲಿ ಅತ್ಯಗತ್ಯವಾದ ಸದ್ಗುಣವು ಮಾತ್ರ ಇರುತ್ತಿರುವುದಿಲ್ಲ. ಅದರಿಂದ ಅವರ ಲೌಕಿಕ ಆಶೆಯು ಮಿಕ್ಕ ಜನರಿಗಿಂತ ಮಿತವಿರುವುದಿಲ್ಲ. ಆಶೆ-ಲೋಭ ಮುಂತಾದವುಗಳ ಹೆಚ್ಚಳದ ಮೂಲಕ ಅವರಿಗೆ ಪರಮಾರ್ಥದ ಬಗ್ಗೆ ಮನಸಾ ತಿರಸ್ಕಾರವುಂಟಾಗುತ್ತದೆ; ಆದರೆ ತಮ್ಮ ಲೌಕಿಕ, ಆಶೆ, ಲೋಭ, ಮೋಹಗಳ ಹೆಚ್ಚಳವನ್ನುಂಟುಮಾಡಿಕೊಳ್ಳುವುದಕ್ಕಾಗಿಯೇ ಅವರು ಸಾಧು-ಸತ್ಪುರುಷರು ಅಥವಾ ಅವತಾರಿಕರನ್ನು ತಮ್ಮ ಕೈಗೊಂಬೆಯನ್ನಾಗಿ ಮಾಡಿಕೊಳ್ಳುತ್ತಾರೆ; ಹಾಗೂ ತಮ್ಮ ಬುದ್ಧಿಪ್ರಭಾವದಿಂದ ಆ ಸಾಧು-ಸತ್ಪುರುಷ ಅಥವಾ ಅವತಾರಿಕರ ಪುಚ್ಚಗಳನ್ನು ಬಲಿಸಿ, ಸಮಾಜದವರಲ್ಲಿ ಅವರ ವಿಷಯದ ನಾನಾ ಬಗೆಯ ಅಲೌಕಿಕ ಹುಲುಬುಗಳನ್ನು ಹುಲುಬತೊಡಗುತ್ತಾರೆ. ಅಂಥ ಅಪ್ರತಿಮ ಬುದ್ಧಿಶಾಲಿಗಳಾದ ಆ 'ಒರೆಗಲ್ಲ' ಮಹಾಶಯರೇ ಸ್ವತಃ ಆ ಸಾಧು-ಸತ್ಪುರುಷರ ಸೇವಕರಂತೆ ವರ್ತಿಸಿ, ಅವರ ಕೀರ್ತಿಯನ್ನು ಸ್ವಮುಖದಿಂದ ಹೊಗಳ ಹತ್ತಿದ ಬಳಿಕ ಮಿಕ್ಕ ಅಜ್ಞಾನಿಗಳಾದ ಸಾಮಾನ್ಯ ಜನತೆಯ ಪಾಡೇನು? ಅವರೆಲ್ಲರೂ ದೀಪದ ಹುಳಗಳಂತೆ ಆಕರ್ಷಿಸಲ್ಪಟ್ಟು ಪಟಪಟನೆ ಆ ಜಾಲದಲ್ಲ ಬಿದ್ದು ಬಿಡುತ್ತಿರುತ್ತಾರೆ.

ಹೀಗೆ ಸಾಧು-ಸತ್ಪುರುಷ ಅಥವಾ ಅವತಾರಿಕನೆಂದೆನಿಸಿಕೊಳ್ಳುವ ಆ ಅನಾಮಧೇಯ ವ್ಯಕ್ತಿಗೆ ಮೊದಮೊದಲು ಆ ಒರೆಗಲ್ಲನ ಜನರೂ ಬೇರೆ ಜನರೂ ತನ್ನನ್ನು ಹಾಗೆ ಸುಮ್ಮನುಮ್ಮನೆ ಹೊಗಳುವುದೂ ಆರಾಧಿಸುವುದೂ ಸೇರುವುದಿಲ್ಲ. ಅದರಿಂದ ಆತನು ಸ್ವಾಭಾವಿಕವಾಗಿಯೇ:—“ಮಹಾರಾಜಾ, ನಾನೇನು ಒಂದು ಬಂಡೆಗಲ್ಲ. ನನ್ನನ್ನೇಕೆ ಇಷ್ಟು ಹೊಗಳುತ್ತಿರುವಿರಿ? ನನ್ನಿಂದ ನಿಮ್ಮಗಳ ಕಲ್ಯಾಣವೇನಾಗಬೇಕಾಗಿರಬೇಕು? ನಾನೂ ನಿಮ್ಮಂತೆಯೇ ಇರುವ ಒಬ್ಬ ಸಾಮಾನ್ಯ ಮಾನವನು. ನೀವು ನನ್ನ ಆರಾಧನೆಗೆ ತೊಡಗಿ ನಿಮ್ಮ ಸುಸಮಯವನ್ನು ವ್ಯರ್ಥವಾಗಿ ಮಾಡಿಕೊಳ್ಳುವುದಕ್ಕಿಂತ ಜಗದೀಶನಾದ ಆ ಚಿನ್ಮಯಾತ್ಮ ಪರಮಾತ್ಮನನ್ನು ಪ್ರಾರ್ಥಿಸಿ ನಿಮ್ಮ ಮನ-ಕಾಮನೆಗಳನ್ನು ಪೂರೈಸಿಕೊಳ್ಳಬೇಕು” ಎಂದು ಹೇಳುತ್ತಿರುತ್ತಾನೆ; ಆದರೆ ಆತನನ್ನು ತಮ್ಮ ಕೈವಶಪಡಿಸಿಕೊಂಡಿದ್ದ ಆ ಬುದ್ಧಿಶಾಲಿ 'ಒರೆಗಲ್ಲ' ಜನರು ಆಗ ನೆರೆದ ಬೇರೆ ಸಾಮಾನ್ಯ ಜನರನ್ನು ಕುರಿತು:—“ನೋಡಿದಿರಾ, ನಮ್ಮ ಸಾಧು ಮಹಾರಾಜರ ಉಪರತಿಯನ್ನು! ನಿಜವಾದ ಸಾಧು-ಸತ್ಪುರುಷರೆಂಬುವವರು ತಮ್ಮನ್ನು ಹೊಗಳಿರಿ, ತಮ್ಮನ್ನು ಆರಾಧಿಸಿರಿ, ತಾವು ಜನಗಳ ಮನ-ಕಾಮನೆಗಳನ್ನು ಪೂರೈಸುವವರು ಎಂದು ಯಾವಾಗಲೂ ಹೇಳುತ್ತಿರುವುದಿಲ್ಲ. ಕಾರಣ ಮಹಾನೀಯರಾದ ಜನಸಾಮಾನ್ಯರೇ, ನಾವೀಗ ಇವರ ಈ ಹೊರದಾರಿಯ ಮಾತುಗಳನ್ನು ನಂಬಕೂಡದು. ಈ ಅವತಾರಿಕರು ನಮ್ಮಗಳನ್ನು ದ್ವಂದಿಸುವುದಕ್ಕಾಗಿಯೇ ಇಲ್ಲಿಗೆ ಹೀಗೆ ಆಕರ್ಷಕವಾಗಿ ಆಗಮಿಸಿರುತ್ತಾರೆ. ನಾವು ಈಗ ಇವರ ನುಡಿಗಳನ್ನು ಕೇಳಿ ಇವರನ್ನು ಆರಾಧಿಸುವುದನ್ನು ಬಿಟ್ಟರೆ, ಕೈಗೆ ಸಿಕ್ಕ ರತ್ನವನ್ನು ತಿಪ್ಪೆಗುಂಡಿ

ಯಲ್ಲಿ ಚಿಲ್ಲಿಕೊಡುವ ಅಭಾಗಿಗಳಂತಾಗುವೆವು. ವೇದ, ಶಾಸ್ತ್ರಗಳಲ್ಲಿ ಹೇಳಿರುವ ಸಾಧು-ಸತ್ಪುರುಷರ ಎಲ್ಲ ಲಕ್ಷಣಗಳೂ ಇವರಲ್ಲಿರುತ್ತವೆ. ಕಾರಣ ನಾವುಗಳೆಲ್ಲರೂ ಈ ಮಹಾನುಭಾವರನ್ನು ತನು-ಮನ-ಧನಗಳಿಂದ ಆರಾಧಿಸಿ ಮುಕ್ತಿಯನ್ನು ಸಡೆಯಬೇಕು” ಎಂದು ಎದೆ ತಟ್ಟಿ ಹೇಳುವರು.

ಆ ಬಳಿಕ ಕೇಳುವದೇನು? ಹೀಗೆ ಯಾವನೊಬ್ಬ ತಸ್ಮ್ಯಣಶಾಸ್ತ್ರೀ ಇಲ್ಲವೆ ದಿವಾಕರ ದೀಕ್ಷಿತನಂತಹ ಒರೆಗೆಲ್ಲ ಜನರು ಆ ಸತ್ಪುರುಷನ ಪ್ರಭಾವಳಿಯಲ್ಲಿ ನೇರಿ ಬಿಟ್ಟರೆಂದರೆ ತೀರಿತು. ಮಿಕ್ಕ ಜನಸಮ್ಮುದಕ್ಕೆ ಕೊರತೆಯಾದೀತೆ?

ಯಾವನೊಬ್ಬ ಶಾಸ್ತ್ರೀ, ದೀಕ್ಷಿತ ಅಥವಾ ಇನ್ನಾವನೋ ಒಬ್ಬ ಚುರುಕು ಬುದ್ಧಿಯವನು ಮನಸ್ಸು ಮಾಡಿದರೆ ಯಾವನೊಬ್ಬ ಕಡುಮೂರ್ಖ ಇಲ್ಲವೆ ಕೆಲ ಸಕ್ಕೆ ಬಾರದ ಮನುಷ್ಯನನ್ನು ಕೂಡ ಸಾಧು-ಸತ್ಪುರುಷರ ಮೆಟ್ಟಿಲಿಗೆ ಸಹಜವಾಗಿ ಮುಟ್ಟಿಸಬಲ್ಲರು. ಹಾಗೂ ಆ ಸಾಧು-ಸತ್ಪುರುಷ ವ್ಯಕ್ತಿಯ ನೆರವಿನಿಂದ ತಮ್ಮ ಆಶಾಸಿಪಾಸೆಯನ್ನು ಬೇಕಾದ ಹಾಗೆ ಪೂರಯಿಸಿಕೊಳ್ಳಬಹುದು.

ಹಾಗೆ ಸಾಧು-ಸತ್ಪುರುಷ ಇಲ್ಲವೆ ಅವತಾರಿಕನೆಂದು ಆನಾಹಿಸಲ್ಲಡುವ ಆ ಅನಾಮಧೇಯ ವ್ಯಕ್ತಿಗೆ ಮೊದ ಮೊದಲು ಆ ಒರೆಗೆಲ್ಲ ಜನರು ತನ್ನನ್ನು ಹೀಗೆ ಆಡಿಸುವದು ಸರಿಯಲ್ಲವೆಂದು ಅನಿಸಿದರೂ, ಬರಬರುತ್ತ ಆತನ ಬುದ್ಧಿಯೂ ವಿಕಾರಕ್ಕೆ ಒಳಪಡುವದು. ಇಂಥ ಇಂಥ ದೊಡ್ಡ ದೊಡ್ಡ ಶಾಸ್ತ್ರೀ-ದೀಕ್ಷಿತ-ಪುರಾಣಿಕರೇ ತನ್ನನ್ನು ಈ ಪರಿಯಾಗಿ ಹೊಗಳಿ ಜನರಲ್ಲಿ ತನ್ನ ಅನತಾರನನ್ನು ಹುಲುಬುತ್ತಿರುವದರಿಂದ ತನ್ನಲ್ಲಿ ನಿಜವಾಗಿಯೂ ಸಾಧು-ಸತ್ಪುರುಷರ ಇಲ್ಲವೆ ಅವತಾರಿಕರ ಲಕ್ಷಣಗಳಿರಲೇ ಬೇಕೆಂದು ಆತನಿಗೆ ಭ್ರಾಂತಿಯುಂಟಾಗುತ್ತದೆ. ಆ ಭ್ರಮೆಯ ಮೂಲಕ ಆತನು ಮುಂದೆ ಮುಂದೆ ತಾನೊಬ್ಬ ಸತ್ಪುರುಷನೇ ಎಂದು ಭಾವಿಸಿಕೊಳ್ಳುತ್ತಾನೆ; ಹಾಗೂ ಆ ಪದವಿಯ ಪುಷ್ಪ್ಯರ್ಥವಾಗಿ ನಟನೆ ಮಾಡತೊಡಗುತ್ತಾನೆ. ಹೀಗೆ ಒತ್ತಾಯದಿಂದ ಸಾಧು-ಸತ್ಪುರುಷ ಇಲ್ಲವೆ ಅವತಾರಿಕನನ್ನಾಗ ಮಾಡಿದ್ದ ವ್ಯಕ್ತಿಯು ತುಸ ನರಿಬುದ್ಧಿಯವನಿದ್ದರಂತೂ ತೀರಿಯೇ ಹೋಯಿತು; ಆ ಬಂಗಾರಕ್ಕೆ ಕುಂವಣ ಹಾಕಿದಂತಾಗಿ ಆ ವೇಷದಾಟವು ಬೇಗನೆ ರಂಗಿಗೆ ಬರುತ್ತದೆ.

ಹೊಸದಾಗಿ ಸತ್ಪುರುಷನಾಗಬೇಕೆನ್ನುವವನು ಈ ಕೆಳಗಿನ ಕೆಲವು ನಿಯಮಗಳನ್ನು ತನ್ನ ಪ್ರಸಿದ್ಧಿಯಾಗುವ ವರೆಗೆ ತಪ್ಪದೆ ಪಾಲಿಸಬೇಕು:—

- (೧) ಮಾತಾಡುವದನ್ನು ಬಿಟ್ಟುಬಿಡಬೇಕು. (೨) ಜನರು ಏನೆಂದರೂ ಹೇಗೆ ವರ್ತಿಸಿದರೂ ಬಹಿರಂಗದಲ್ಲಿ ಕೋಪಗೊಳ್ಳದೆ ನಿರ್ಜ್ವಲನದಿಂದ ನಗೆಮೊಗದಿಂದಾಗಲಿ ಅಥವಾ ವಿಪರೀತ ಭಾವದ ಮುಖದಿಂದಾಗಲಿ ಮುಗುಳು ನಗೆ ನಗುತ್ತಿರಬೇಕು. (೩) ಕೆಲ ದಿನಗಳ ವರೆಗೆ ತನಗೆ ಯಾವುದರಲ್ಲಿಯೂ ಆಸಕ್ತಿಯಿಲ್ಲೆಂದು ನಟಿಸುತ್ತಿರಬೇಕು. (೪) ಊಟ-ಉಪಚಾರಗಳಲ್ಲಿಯೂ ಅನಾಸಕ್ತನಾಗಿರಬೇಕು. (೫) ಮಾತು ಆಡುವ ಪ್ರಸಂಗವೇ ಪ್ರಾಪ್ತವಾದರೆ, ದ್ವಂದ್ವಾರ್ಥದೈಕೆಲ ವಾಕ್ಯಗಳನ್ನು

ಪಾರ ಮಾಡಿಕೊಂಡಿದ್ದು ಅವುಗಳಲ್ಲಿಯ ಯಾವುದೊಂದು ಬಾಯಿಗೆ ಬಂದ ವಾಕ್ಯವನ್ನು ನುಡಿದು ಮುಗುಳು ನಗೆ ನಕ್ಕು ಬಿಟ್ಟರೆ ತೀರಿತು. (೬) ಸಾಧು-ಸತ್ತುರುಷ ಅಥವಾ ಅವತಾರಿಕನಾಗ ಬಯಸುವವನು ಲೆಕ್ಕಣಿಕೆಗೆ ಎಂದೂ ಕೈ ಹಚ್ಚಬಾರದು. ಅಂದರೆ ಬರೆಯುವ ಓದುವ ಗೊಡವೆಗೆ ಸರ್ವಥಾ ಬೀಳಬಾರದು. ಹೀಗೆ ವರ್ತಿಸುವದರಿಂದ ಆತನ ಭೂಮಿಕೆಯು ಚೆನ್ನಾಗಿ ಬಿಂಬಿಸುವದು.”

ಪುರಾಣಿಕನ ಆ ನುಡಿಗಳ ಯಥಾರ್ಥಜ್ಞಾನವು ಅಲ್ಲಿ ಕಲೆತಿದ್ದ ಶ್ರದ್ಧಾಳುಗಳಾದ ಪೆನ್‌ಶನ್ದಾರರವರಿಗೂ ಭೋಳೇ ಭಾವಿಕರಾದ ವಿಧವೆ-ಸಧವೆಯಿರಿಗೂ ಸರಿಯಾಗಿ ಆಗಲಿಲ್ಲ; ಆದರೆ ಆ ಪುರಾಣಿಕನು ಮಾತ್ರ ತನ್ನ ಲೋಕಜಾಗ್ರತಿಯ ಕೆಲಸವನ್ನು ಚೆನ್ನಾಗಿ ಮಾಡಿದನು. ಇರಲಿ.

ಅಂದಿನ ಪುರಾಣಕ್ಕೆ ಹೋಗಿದ್ದ ಸರಸಿಯು ನೂತನ ವಿಧವೆಯು. ಆಕೆಯ ಗಂಡನಾದ ಭವಾನರಾಯನು ಗತಿಸಿ ೧-೨ ತಿಂಗಳುಗಳಿಗಿಂತ ಹೆಚ್ಚು ಅವಧಿಯಾಗಿ ರಲಿಲ್ಲ. ಸರಸಿಯು ತನ್ನ ಸಖಿಯಾದ ನಿರ್ಮಲಾ ಶರಣಮ್ಮಳ ಬಾಯಿಂದ ಕಮಲಾಕಾಂತ ಸಾಧುವಿನ ಪ್ರಖ್ಯಾತಿಯನ್ನು ಈ ಮೊದಲೇ ಕೇಳಿಕೊಂಡಿದ್ದಳು. ಅದೇ ಸಂಗತಿಯನ್ನು ಇಂದು ಆ ಪುರಾಣಿಕನೂ ಬಣ್ಣಿಸಿ ಹೇಳಿದ್ದನ್ನು ಕೇಳಿ ತಾನು ಸ್ವಂತವಾಗಿ ಹೋಗಿ ಒಮ್ಮೆ ಮಹಾನುಭಾವರಾದ ಆ ಸಾಧುಗಳನ್ನು ಸಂದರ್ಶಿಸಬೇಕೆಂದು ಆಕೆಗೆ ಅನಿಸಿತು. ಅದರಿಂದ ಅವಳು ಕಮಲಾಕಾಂತರ ಕಡೆಗೆ ಬೇಗನೆ ಹೊರಡುವ ಉದ್ಯೋಗಕ್ಕೆ ಹತ್ತಿದಳು.

ಭವಾನರಾಯನು ತೀರಿಕೊಂಡ ನಂತರ ಸರಸಿಯು ಇನ್ನು ಹೇಗೂ ತಮ್ಮ ಗುರುಗಳ ಆಶ್ರಮವನ್ನು ಸೇರತಕ್ಕವಳೇ ಎಂದು ನಿರ್ಮಲೆಯು ಭಾವಿಸಿಕೊಂಡಿದ್ದರೂ ಅವಳು ತಾನಾಗಿ ಆಕೆಯನ್ನು ಅಲ್ಲಿಗೆ ಕರೆದೊಯ್ಯುವ ಹವ್ಯಾಸಕ್ಕೆ ತೊಡಗಲಿಲ್ಲ. ಯಾಕಂದರೆ ಈ ನಿರಾಶ್ರಿತಳನ್ನೇನು ಬೇಕಾದಾಗ ತಮ್ಮ ಡಾವಣಿಯಲ್ಲಿ ಸೇರಿಸಿಕೊಳ್ಳಲಿಕ್ಕೆ ಬರುತ್ತದೆ; ಆದರೆ ಕುಮುದಿನಿಯಂತಹ ಬಿಂಕದ ಸುಶಿಕ್ಷಿತ ತರುಣಿಯನ್ನು ತಾನು ಎಷ್ಟು ಬೇಗನೆ ಅವಳ ಮನೆಯಿಂದ ಹೊರಹೊರಡಿಸಿ ತನ್ನ ಗುರುವಿಗೆ ಕಾಣಿಕೆಯನ್ನರ್ಪಿಸುವೆನೋ ಅಷ್ಟು ಬೇಗನೆ ತನ್ನ ಇಷ್ಟಾರ್ಥವು ಕೈಗೂಡಿ ಅವಳಿಗೆ ಹೆಚ್ಚು ಸುಖ-ಸಮಾಧಾನವಾಗುವಂತಿತ್ತು ಆ ಕೃತ್ಯದಿಂದ ನಿರ್ಮಲೆಗೆ ನರ್ವದಿಯಿಂದ ಸಾಕಷ್ಟು ಪಾರಿತೋಷಕ ದೊರೆಯುವದಿದ್ದಿಲ್ಲದೆ, ಕುಮುದಿನಿಯ ಬಳಿಯಲ್ಲಿದ್ದ ಭಾರೀ ಬೆಲೆಯ ಆಭರಣಗಳ ಡಬ್ಬಿಯು ಅವಳ ಹಸ್ತಗತವಾಗುವಂತಿತ್ತು. ಈ ಎಲ್ಲ ಕಾರಣಗಳ ಮೂಲಕ ಅವಳು ಸರಸಿಯ ಹೊಯಿಲು ಬೇರೆ ಕಡೆಗೆ ಹೊರಳಬಾರದೆಂದು ನೋಡಿಕೊಳ್ಳಲಿಕ್ಕೆ ಗುಂಡನೆಂಬ ಲಘಂಗನನ್ನು ಆಕೆಯ ಮೇಲೆ ಪಾಳತಿಗಾಗಿ ಇಟ್ಟಿದ್ದಳು.

ಗುಂಡನು ವಾರವನಿತೆಯರ ಅಡ್ಡಿಯ ಎಜಂಟನೆಂಬದು ಪಾಪ! ನಮ್ಮ ಸರಸಕ್ಕನಿಗೇನು ಗೊತ್ತು? ಅವನು ತನ್ನ ಅಣ್ಣನ ಕೂಡ ಜಗಳಕಾದಿ ಹೈರಾಣಾಗಿರು

ವದರಿಂದ ನಿರ್ಮಲಾ ಶರಣಮ್ಮನ ಅಜ್ಜಿಯ ಮೇರೆಗೆ ಆ ಗುಂಡನು ಕೆಲ ದಿನ ತನ್ನ ಆಶ್ರಯದಲ್ಲಿರುತ್ತಾನೆಂದು ಆಕೆಯು ತಿಳಿದುಕೊಂಡಿದ್ದಳು. ಅದರಿಂದ ತಾನು ಕಮಲಾಕಾಂತ ಸಾಧುಗಳ ದರ್ಶನಕ್ಕೆ ಹೊರಡಬೇಕೆಂದಿದ್ದ ಸಂಗತಿಯನ್ನು ಅವಳು ಆ ಗುಂಡನಿಗೆ ಸಹಜವಾಗಿ ತಿಳಿಸಿದಳು. ಅದನ್ನು ಕೇಳಿ ಆ ಲಘುಗನು ಮನಸ್ಸಿನಲ್ಲಿ ಹಿಗ್ಗಿದ್ದರೂ ಹಾಗೆಂದು ಆಡಿತೋರಿಸದೆ, “ಸರಸಕ್ಕಾ, ಸಾಧು-ಸತ್ತುರುಷರೆಂದರೇನು? ಅವರೂ ನಮ್ಮ-ನಿಮ್ಮಂತೆ ಚರ್ಮಧಾರಿಗಳಾದ ಮಾನವರೇ. ಅವರ ಕೀರ್ತಿಯು ಕೇಳುವುದರಲ್ಲಿಯೇ ರಂಜನವಾಗಿರುವುದಲ್ಲದೆ ಪ್ರತ್ಯಕ್ಷವಾಗಿ ನೋಡ ಹೋದರೆ ಅಲ್ಲಿ ಸ್ವಾರಸ್ಯವೇನೂ ತೋರುವದಿಲ್ಲ. ಕಾರಣ ನೀವು ಇಲ್ಲದ ಆ ಉಸಾಬರಿಗೆ ಹೋಗದೆ ಮನೆಯಲ್ಲೇ ‘ಹರಿ’ ‘ಹರಿ’ ಎನ್ನುತ್ತ ಸ್ವಸ್ಥವಾಗಿರಿ” ಎಂದು ಬೋಧಿಸಿದನು.

ಗುಂಡನ ಆ ವಿಪರೀತ ಭಾಷಣದಿಂದತೂ ಸರಸಿಯ ಸಾಧುಸಂದರ್ಶನದ ಲಾಲಸೆಯು ಮತ್ತಿಷ್ಟು ಹೆಚ್ಚಿತು. ಆಗ ಅವಳು ಗುಂಡನನ್ನು ಕುರಿತು:-“ಗುಂಡಾ, ಕಮಲಾಕಾಂತ ಸಾಧುಗಳೆಂದರೇನು ಸಾಮಾನ್ಯರೆಂದು ತಿಳಿದಿರುತ್ತೀಯೇನು? ನಾನು ಇದುವರೆಗೆ ಅವರನ್ನು ಪ್ರತ್ಯಕ್ಷವಾಗಿ ಕಾಣದಿದ್ದರೂ ಅವರ ಆಖ್ಯಾಯಿಕೆಗಳನ್ನು ನಿರ್ಮಲಕ್ಕನಿಂದಲೂ ಬೇರೆ ಹಲಕೆಲವರಿಂದಲೂ ಕೇಳಿ ತಿಳಿದಿರುತ್ತೇನೆ. ಈ ಸಾಧುಗಳು ಒಮ್ಮೆ ತಮ್ಮ ಶಿಷ್ಯಪರಿಪಾರದೊಡನೆ ಗೋಕರ್ಣ ಕ್ಷೇತ್ರಕ್ಕೆ ಹೋದಾಗ ‘ಕಮಲಾ’ ಎಂಬ ಹೆಸರಿನ ವಾರವನಿತೆಯನ್ನು ದೇಹಸಹಿತವಾಗಿ ಸ್ವರ್ಗಕ್ಕೆ ಕಳಿಸಿದರಂತೆ. ಗುಂಡಾ, ಇದೇನು ಸಾಮಾನ್ಯ ಮಹಿಮೆಯೇ?”

“ಸರಸಕ್ಕಾ, ಕಮಲಾಕಾಂತ ಸಾಧುವನ್ನು ನೀವು ನೋಡಿರದಿದ್ದರೂ ನಾನು ಚೆನ್ನಾಗಿ ಬಲ್ಲೆನು. ಅವನು ಗೋಕರ್ಣಕ್ಕೆ ತನ್ನ ಗೆಳೆಯರೊಂದಿಗೆ ಹೋದಾಗ ಗೆಳೆಯರ ಕಣ್ಣು ತಪ್ಪಿಸಿ ಆ ಕಮಲಾ ವಾರವನಿತೆಯ ಸಹವಾಸ ಮಾಡಿದನು. ಆತನ ಮಿತ್ರರಿಗೆ ಆ ಸಂಗತಿ ತಿಳಿಯಲು, ಅವರು ಅವಳನ್ನು ಎಲ್ಲಿಯೋ ಓಡಿಸಿ ಬಿಟ್ಟು ಈತನಿಗೆ ಅಂದಿನಿಂದ ‘ಕಮಲಾಕಾಂತಸಾಧು’ವೆಂದು ಅನ್ನಹತ್ತಿದರು. ಅದೇ ಹೆಸರು ಜನರೂಢಿಯಾಗಿ ಹೋಯಿತು ಆ ಕಮಲಾ ಸೂಳಿಯು ಮೊನ್ನೆ ಮೊನ್ನೆಯ ವರೆಗೂ ಮೇಹರೋಗದಿಂದ ಬಳಲಿ ತುಸು ದಿನಗಳ ಹಿಂದೆ ಕಾಲವಾದಳು. ಜನರೇನು? ಬಾಯಿಗೆ ಬಂದದ್ದನ್ನು ಅಂದು ಸ್ತುತಿಸಹತ್ತಿದರೆ ಎಂತಹನಾದರೂ ಸಾಧು-ಸತ್ತುರುಷನಾಗಬಲ್ಲನು.”

“ಛೇ! ಛೇ! ಗುಂಡಾ, ನಿನ್ನ ಈ ನಾಸ್ತಿಕಪರ ಭಾಷಣವನ್ನು ನಾನು ಕೇಳಲಾರೆನು. ಹೇಗಿದ್ದರೂ ನಾನೊಮ್ಮೆ ಆ ಸಾಧುಗಳ ದರ್ಶನ ಮಾಡಲೇ ಬೇಕು. ಬೇಕಾದರೆ ನೀನು ನನ್ನ ಸಂಗಡ ಬಾ. ಬೇಡವಾದರೆ ಬಿಡು. ನಾನಂತೂ ನಾಳೆ ಹೊರಡುವವಳೇ?”

ಸರಸಿಯ ಆ ನುಡಿಗಳನ್ನು ಕೇಳಿ ಗುಂಡನಿಗೆ ಹೇಗೆ ಹೇಗೋ ಅನಿಸಿತು. ಗುಂಡನು ಸ್ವತಃ ನೀಚವೃತ್ತಿಯವನಾಗಿದ್ದರೂ ಆತನು ಕೆಲ ದಿನಗಳ ವರೆಗೆ ಆಕೆಯು

ಮನೆಯ ಅನ್ನವನ್ನುಂಡವನಾಗಿದ್ದನು. ಅದರಿಂದ ತನ್ನ ಅನ್ನದಾತ್ರಿಯು ಆ ನೀಚ ಕಮಲಾಕಾಂಠನ ಕೈ ಸೇರಬಾರದೆಂದು ಅವನು ಬೇರೆಯೇ ಒಂದು ಜಾಲವನ್ನು ಒಡ್ಡಿದನು.

ಮರುದಿನ ಸರಸಿಯು ಗುಂಡನೊಡನೆ ಕಮಲಾಕಾಂಠ ಸಾಧುಗಳ ದರ್ಶನ ಕ್ಕೆಂದು ಹೊರಟಳು; ಆದರೆ ಗುಂಡನು ಅವಳನ್ನು ನೆಟ್ಟಗೆ ಅಲ್ಲಿಗೆ ಕರೆದೊಯ್ಯದೆ, ತನ್ನ ಅನುಚರರ ಮೂಲಕ ಆಕೆಯನ್ನು ಹಹರಿಸಿ, ತನ್ನ ವೃತ್ತಿಯ ಭಾಗಿದಾರಳಾದ ಚಂದ್ರಿಯ ವಶಪಡಿಸಿ ತಾನು ಮಾಯನಾದನು.

ಯೋಗಸಾಧನವೋ-ಭಕ್ತಸಾಧನವೋ?

ಕುಮುದಿನಿಯು ಪ್ರಭಾಕರಪಂತನೊಡನೆ ವಿಜಾವುರಕ್ಕೆ (ತನ್ನೂರಿಗೆ) ಬಂದ ಸುದ್ದಿಯು ಲವಲೇಶವೂ ಸರಸಿಗೆ ಗೊತ್ತಿರಲಿಲ್ಲ. ಅದರಿಂದ ಅವಳು ವಲ್ಲಭರಾಯನಿಂದ ಬಂದಿದ್ದ “ಕುಮುದಿನಿಯನ್ನು ಬೇಗನೆ ಮರಳಿ ಕಳಿಸಿರಿ. ಈ ಪತ್ರವನ್ನು ಅರ್ಜುಂಟೆ ಟೆಲಿಗ್ರಾಮ್ ಎಂದು ತಿಳಿಸಿರಿ” ಎಂಬ ಪತ್ರವನ್ನು ಓದಿ ಪರಮವಿಸ್ಮಯಗೊಂಡಳು. ಸರಸಿಯು ಓದು-ಬರಹವನ್ನರಿಯದ ಕೇವಲ-ಶುದ್ಧ-ಮೂರ್ಖಳು. ಅದರಿಂದ ತಮ್ಮ ಆಶ್ರಿತನಾದ ಗುಂಡನು ಓದಿ ತೋರಿಸಿದ್ದೇ ಅವಳಿಗೆ ಸರ್ವಮಾನ್ಯವು. ಆಕೆಯು ವಲ್ಲಭರಾಯನ ಪತ್ರಕ್ಕೆ ಉತ್ತರ ಬರೆಯಿಸುವುದಾದರೆ ಆತನಿಂದಲೇ. “ಕುಮುದಿನಿಯು ತನ್ನಲ್ಲಿಗೆ ಬಂದಿಲ್ಲವೆಂದೂ, ಆಕೆಯು ಮೊದಲಿನಿಂದಲೂ ಹೊರಚಾಳಿಯವಳಿರುವಳೆಂದೂ” ಗುಂಡನು ಸರಸಿಯ ಹೆಸರಿನಲ್ಲಿ ವಲ್ಲಭರಾಯನಿಗೆ ಉತ್ತರ ಬರೆದುಬಿಟ್ಟನು! ಆ ಉತ್ತರವನ್ನು ಕಂಡು ವಲ್ಲಭರಾಯನ ಪಿತ್ತವು ತಲೆಗೆರಿಸಿತು. ತಮ್ಮ ಮನೆತನದ ಮರ್ಯಾದೆಯು ಕುಮುದಿನಿಯ ಕೆಟ್ಟ ಹೆಸರಿನಿಂದ ಹೋಗಿಬಿಟ್ಟಿತೆಂದು ಆತನಿಗೆ ಅನಿಸಿದ್ದರೆ ತಪ್ಪೇನು? ವಲ್ಲಭರಾಯನು ಹುಟ್ಟುಸಹನಶಕ್ತಿಯವನು. ವಿಚಾರಿಯು. ವಿವೇಕಿಯು; ಆದರೂ ಸರಸಿಯಿಂದ ಬಂದ ಕುಮುದಿನಿಯ ವಿಷಯದ ಉತ್ತರವನ್ನು ಓದಿ ಆತನಲ್ಲಿಯ ವಿವೇಕವೆಲ್ಲ ಮಾಯವಾಯಿತು. ಇನ್ನು ಏನು ಮಾಡಬೇಕೆಂಬದು ಕೂಡ ಆತನಿಗೆ ತಿಳಿಯದಾಯಿತು. “ಸಂಕಟಕಾಲದಲ್ಲಿ ವೇಂಕಟರಮಣನನ್ನು ನೆನೆಸು” ಎಂಬ ನಾಣ್ಣುಡಿಯಂತೆ ಆತನು ಆಗ ನೆಟ್ಟಗೆ ಕಮಲಾಕಾಂಠ ಸಾಧುವಿನಿಡೆಗೆ ನಡೆದನು. ಹೆಂಡತಿಯ ಹಾಗು ನಿರ್ಮಲಾ ಶರಣಮ್ಮನ ಬೋಧದಿಂದ ಪ್ರಜ್ಞಾಹತನಾದ ವಲ್ಲಭರಾಯನು ಇತ್ತೀಚೆಗೆ ಆಗಾಗ್ಗೆ ಕಮಲಾಕಾಂಠ ಸಾಧುವಿನ ಬಳಿಗೆ ಎಡತಾಕಲಾರಂಭಿಸಿದ್ದನು. ಸಂಕಟಪ್ರಸಂಗದಲ್ಲಿ ಗುರುಮಹಾರಾಜರು ಯಾವದೊಂದು ಯೋಗ್ಯ ಮಾರ್ಗವನ್ನು ತೋರಬಹುದೆಂದು ಊಹಿಸಿ ಆತನು ಅಂದು ಅಲ್ಲಿಗೆ ಹೊರಟಿದ್ದನು.

ಕ್ರೋಧ-ಸಂತಾಪಗಳಿಂದ ಆವರಿಸಲ್ಪಟ್ಟ ವಲ್ಲಭರಾಯನು ಅಕಾಲದಲ್ಲಿ ತಮ್ಮಲ್ಲಿಗೆ ಬಂದುದನ್ನು ಕಂಡು ಕಮಲಾಕಾಂಠ ಸಾಧುವಿಗೆ ಆಶ್ಚರ್ಯವೆನಿಸಿತು. ಇಂದಿನ ಪ್ರಸಂಗವೇ ಬೇರೆಯಿದೆಯೆಂಬದನ್ನು ಆತನು ತಟ್ಟನೆ ತಿಳಿದುಕೊಂಡನು. ಇಂದು ಕಮಲಾಕಾಂಠನ ಮಠದಲ್ಲಿ ಏನೋ ವಿಶಿಷ್ಟ ವ್ಯವಸ್ಥೆಯಿದ್ದಿತು; ಮತ್ತು ಅದಕ್ಕಾಗಿ ಇಂದು ಸಾಯಂಕಾಲದ ವರೆಗೂ ಮಠಕ್ಕೆ ಯಾವ ತಿಷ್ಯರೂ ಬರಕೂಡದೆಂದು ಕಟ್ಟಪ್ಪಣೆ ಮಾಡಿ, ನಿರ್ಮಲೆಯು ಮಹಾರಾಜರ ಖಾಸ ಸ್ವಾರಿಯ ಉಪಯೋಗಕ್ಕೆಂದು ಕೆಲ ವಿಶೇಷ ಬಗೆಯ ಸಾಮಾನುಗಳ ಖರೀದಿಗಾಗಿ ಸ್ವತಃ ಪೇಟೆಗೆ ಹೋಗಿದ್ದಳು. ಅವಳು ಬಂದ ಕೂಡಲೆ ಬೀದಿಯ ಬಾಗಿಲಿಗೆ ಹೊರಗಿನಿಂದ ಕೀಲಿ ಹಾಕಿಸಿ, ಅವಳನ್ನು ಹಿತ್ತಲ ಬಾಗಿಲಿನಿಂದ ಬರಮಾಡಿಕೊಳ್ಳಬೇಕೆಂದು ಕಮಲಾಕಾಂಠನು ತನ್ನ ಮನಸ್ಸಿನಲ್ಲಿ ನಿಶ್ಚಯಿಸುತ್ತಿರುವಾಗಲೇ ವಲ್ಲಭರಾಯನು ಅಲ್ಲಿಗೆ ಅನಪೇಕ್ಷಿತವಾಗಿ ಬಂದುಬಿಟ್ಟನು! ಆತನನ್ನು ಕಂಡಕೂಡಲೆ ಸಾಧುವು ವಿಮನಸ್ಕನಾದನು; ಯಾಕೆಂದರೆ ಇಂದಿನ ಆ ಸಾಧುವಿನ ಊಟ-ಉಪಚಾರಗಳ ತರಹವೇ ಚಿತ್ರ-ವಿಚಿತ್ರ ಬಣ್ಣದ್ದಾಗಿತ್ತು! ಶ್ರೀಮಂತರ ಅಂತಃಪುರಗಳ ಕಡೆಗೆ ಕಣ್ಣಿದ್ದೂ ಹೇಗೆ ನೋಡಬಾರದೋ ಕಿವಿಗಳಿದ್ದೂ ಅತ್ತ ಕಡೆಯ ಗಂಧವಾರ್ತಿಗಳನ್ನು ಹೇಗೆ ಕೇಳಬಾರದೋ ಅದರಂತೆಯೇ ಸಾಧು-ಸತ್ತುರುಷ-ಅವತಾರಿಕರ ನಿಂದೆಯನ್ನು ನಾಲಿಗೆಯಿಂದ ಮಾಡಬಾರದು. ಹಾಗೆ ಮಾಡುವದರಿಂದ ಮಹಾ ಪಾಪ ಉಂಟಾಗುತ್ತದೆ. ಪಾಪ! ಇರಲಿ. ಕಮಲಾಕಾಂಠನು ಆಗ ಅಂತರಂಗದಲ್ಲಿ ಎಷ್ಟು ಚಡಪಡಿಸಿದರೂ ತಾನು ಧರಿಸಿದ್ದ ಸಾಧುವೇಷವನ್ನು ಎಥಾಸಾಂಗವಾಗಿ ತೋರಲೇಬೇಕಾಗಿದ್ದಿತು. ಅದರಿಂದ ಆ ಸಾಧುವು ಆಗ 'ಹ್ಲ-ಹ್ಲ-ಹ್ಲ' ಎಂದು ಹೆಲ್ಲು ಕಿರಿಯುತ್ತ: "ಏನು ವಲ್ಲಭರಾಯರೇ, ಇಂದು ಇಲ್ಲಿಗೆ ಹೀಗೆ ಆಕಸ್ಮಿಕವಾಗಿ ಬಂದು ಬಿಟ್ಟಿರಲ್ಲ! ಈ ಸಾಧುವಿನ ಮಠದ ಹೊರತು ತಮಗೆ ಬೇರೆಡೆಮಲ್ಲಿರಲು ಮನಸ್ಸೇ ಒಪ್ಪಲಾರದಾಗಿದೆಯಲ್ಲವೇ? ರಾಯರೇ, ಭಕ್ತಿಯ ಮಹಿಮೆಯೇ ಅಂತಹದಾಗಿದೆ. ಭಗವಂತನ ನಾಮೋಚ್ಚಾರದ ಹಾಗೂ ಸಾಧು-ಸತ್ತುರುಷರ ಸಹವಾಸದ ಬಗ್ಗೆ ಒಮ್ಮೆ ಹುಚ್ಚು ಹಿಡಿಯಿತೆಂದರೆ ಈ ಸಂಸಾರದ ಮಾಯಾಜಾಲದಲ್ಲಿ ಒಂದು ಕ್ಷಣವಿರಲಿಕ್ಕೆ ಕೂಡ ಮನಸ್ಸು ಒಪ್ಪದಾಗುತ್ತದೆ. ಆತ್ಮವು ಬ್ರಹ್ಮಾನಂದರಸವನ್ನು ಸ್ವಾದಿಸುತ್ತ ಸ್ವಾನಂದ ಸಾಮ್ರಾಜ್ಯದಲ್ಲಿ ಲೀನವಾಗಿ ಬಿಡುತ್ತದೆ. ರಾಯರೇ, ನಮ್ಮ ಪೂರ್ವಜನ್ಮದ ಮಹಾನ್ ನುಹಾನ್ ಋಷಿಗಳು ತಪಗಟ್ಟಿ ಸಮಾಧಿ ಸ್ಥಿತಿಯಲ್ಲಿರುತ್ತಿದ್ದುದು ಸುಮ್ಮನೆ ಅಲ್ಲ. ನನ್ನ ಅನುಭವವನ್ನೇ ನೋಡಿರಿ; ನಾನು ಯಾವ ಯಾವಾಗ ಸಮಾಧಿಹೊಂದುವೆನೋ, ಆಗ ಆರಾರು ತಿಂಗಳುಗಳ ವರೆಗೆ ನನಗೆ ದೇಹಭಾನವೇ ಇರುತ್ತಿರುವದಿಲ್ಲ."

ಕಮಲಾಕಾಂಠನು ಈ ಬಗೆಯಾಗಿ ಒಂದೇ ಸವನೆ ಬಡಬಡಿಸುತ್ತಿದ್ದರೂ ವಲ್ಲಭರಾಯನಿಗೆ ಆಗ ದೇಹಭಾನವಿರಲಿಲ್ಲ. ಗುರುಮಹಾರಾಜರ ಆ ಬೋಧದ ಒಂದು ಅಕ್ಷರವಾದರೂ ವಲ್ಲಭರಾಯನ ಅಂತಃಕರಣಕ್ಕೆ ಸೋಂಕಿದ್ದರೆ ಆ ಗುರುವಿ

ನಾಣೆ! ತನ್ನ ಮಾತಿಗೆ ವಲ್ಲಭರಾಯನು ಏನೂ ಉತ್ತರ ಕೊಡದ್ದನ್ನು ಕಂಡು ಸಾಧುವು ವಲ್ಲಭರಾಯನ ದೃಷ್ಟಿಗೆ ದೃಷ್ಟಿ ಹಚ್ಚಿ:—“ವಲ್ಲಭರಾಯರೇ, ಇಂದು ನೀವು ಇಷ್ಟೇಕೆ ಗುಂಗಾಗಿರುತ್ತೀರಿ? ಮನೆಯಲ್ಲಿ ವಿಶೇಷ ಪ್ರಸಂಗವೇನಾದರೂ ಜರುಗಿರುವದೇನು?”

“ಗುರುಮಹಾರಾಜರೇ, ನಾನಿಂದು ಒಂದು ಮಹಾವಿಪತ್ತಿಗೀಡಾಗಿರುತ್ತೇನೆ.”

“ಈ ವಿಪತ್ತಿ-ಆಪತ್ತಿಗಳು ಸಂಸಾರದಲ್ಲಿ ಆಸಕ್ತರಾಗಿರುವವರನ್ನು ತಲ್ಲಣಗೊಳಿಸಿ ಬಿಡುತ್ತವೆ; ಆದರೆ ನಿಮ್ಮಂತಹ ಗುರುಭಕ್ತರಿಗೆ ಆ ವಿಪತ್ತುಗಳೇನು ಮಾಡಲಾಪವು? ರಾಮನಾಮದ ಜಪದಿಂದ ಮಹಾ ಮಹಾ ಸಂಕಟಗಳುಕೂಡ ಸುಟ್ಟು ಭಸ್ಮವಾಗುತ್ತವೆ. ವಲ್ಲಭರಾಯರೇ, ರಾಮನಾಮದಿಂದ ಆಗದ ಕೆಲಸಗಳಾವಿವೆ? ಲಂಕೆಯ ಸೇತುವು ಕೂಡ ರಾಮನಾಮದಿಂದ ಸಮುದ್ರ ಪೃಷ್ಠದ ಮೇಲೆ ಪ್ರತಿಷ್ಠಾ ಪಿತವಾಗಲಿಲ್ಲವೆ?”

“ಗುರುಗಳೇ, ರಾಮನಾಮದಿಂದ ದೊಡ್ಡ ದೊಡ್ಡ ಕಲ್ಪಗಳು ತೇಲಿದವು; ಆದರೆ ಈ ವಲ್ಲಭರಾಯನನ್ನು ಈ ಭವಸಾಗರದಿಂದ ತೇಲಿಸಲಿಕ್ಕೆ ತಮ್ಮ ಚರಣಗಳ ಹೊರತು ಮತ್ತಾವುದೂ ಸಮರ್ಥವಾಗಲಾರದು. “ಹೀಗೆಂದು ನುಡಿದು ವಲ್ಲಭರಾಯನು ತನ್ನ ಜೇಬಿನೊಳಗಿಂದೊಂದು ಪತ್ರವನ್ನು ತೆಗೆದು ಮಹಾರಾಜರ ಮುಂದಿಟ್ಟು: “ಮಹಾರಾಜರೇ, ನಾನು ತಮ್ಮೆದುರಿಗೆ ಈ ಹೊಲಸನ್ನು ತೋಡುವದೆಂದರೆ, ಮಹಾ ಪಾಪಕರವಿರುತ್ತದೆ; ಆದರೆ ಸಾಗರವು ಒಳಿತು-ಕೆಡಕುಗಳನ್ನೆಲ್ಲ ಹೇಗೆ ತನ್ನ ಹೊಟ್ಟೆಯಲ್ಲಿ ಸೇರಿಸಿಕೊಳ್ಳುವುದೋ ಅದರಂತೆಯೇ ತಮ್ಮಂತಹ ಸಾಧು-ಸತ್ಪುರುಷರು ಜಗತ್ತಿನ ಕಲ್ಯಾಣಕ್ಕಾಗಿ ಕೆಸರಿನಲ್ಲಿದ್ದರೂ ಕಮಲಪತ್ರದಂತೆ ನಿರ್ಲಿಪ್ತರಾಗಿರುತ್ತಾರೆ; ಹಾಗೂ ನಮ್ಮಂತಹ ಪಾಪಿ-ಚಾಂಡಾಲರನ್ನು ಉದ್ಧರಿಸಿ ಸನ್ಮಾ ಗಕ್ಕೆ ಹಚ್ಚುತ್ತಾರೆ. ಮಹಾರಾಜರೇ, ನಮ್ಮ ಆ ನಾದಿನಿಯು ನಮ್ಮ ಮನೆ ತನಕ್ಕೆ ಕಲಂಕವನ್ನು ಹಚ್ಚಿದಳು. ಅದರಿಂದ ನಾನು ಈಗ ಏನು ಮಾಡಲಿ? ಏನು ಬಿಡಲಿ, ಎಂದು ಕಾತರಗೊಂಡಿರುತ್ತೇನೆ. ಈ ಪ್ರಸಂಗದಲ್ಲಿ ನನ್ನನ್ನು ಉದ್ಧರಿಸುವವರು ತಮ್ಮ ಹೊರತು ಅನ್ಯರಾರೂ ಇರುವದಿಲ್ಲ.”

ಕಮಲಾಕಾಂತನು ಆ ಪತ್ರವನ್ನು ಓದುತ್ತ: “ರಾಯರೇ, ಪ್ರಸಂಗವು ಎಂಥ ಬಿಕ್ಕಟ್ಟಿನದಾಗಿದ್ದರೂ ನಿಮ್ಮಂತಹ ಖುಬೀರರು ಹೀಗೆ ಅವಸಾನಗಡಕೂಡದು; ಆದರೆ ರಾಯರೇ, ನೀವು ಇಷ್ಟು ಹತಾಶರಾಗಲಿಕ್ಕೆ ಈ ಪತ್ರದಲ್ಲಿ ಇದೆಯಾದರೂ ಏನು?”

“ಮಹಾರಾಜರೇ, ಅದನ್ನು ತಾವು ಪೂರಾ ಓದಿಕೊಂಡರೆ ತಮಗೆ ಎಲ್ಲವೂ ತಿಳಿಯುವದು. ಹೀಗೆಂದು ವಲ್ಲಭರಾಯನು ಹೇಳಿ, ಸ್ವಲ್ಪದರಲ್ಲಿಯೇ ಕುಮುದಿನಿಯು ಚಾರಿತ್ರವನ್ನು ಕಮಲಾಕಾಂತನ ಕಿವಿಯ ಮೇಲೆ ಹಾಕಿದನು.

ಕಮಲಾಕಾಂತನು ಆ ಪತ್ರವನ್ನೋದಿ ಗಂಭೀರ ಮೊಗದಿಂದ:—“ಈ ಪ್ರಣಯಿ ಕೀಟಕಗಳಿಂದ ಈ ಲೋಕವು ತುಂಬಿರುವುದರಿಂದಲೇ ನಮ್ಮಂತಹ ವಿರಕ್ತರು

ಜಗತ್ತಿನ ಸಂಸರ್ಗದಿಂದ ಅಲಿಪ್ತರಾಗಿರುವ ಇಚ್ಛೆ ತಾಳಿರುತ್ತೀವೆ; ಆದರೆ ನಿಮ್ಮಂತಹ ಸದ್ಭಕ್ತರ ಉದ್ಧಾರಕ್ಕಾಗಿ ನಾವುಗಳು ಪಾಪಿಪ್ರಾಣಿಗಳ ಸಹವಾಸವನ್ನು ಸಹಿಸಬೇಕಾಗುತ್ತದೆ.”

“ಮಹಾರಾಜರೇ, ಇನ್ನು ನಾನೇನು ಮಾಡಬೇಕೆಂಬದನ್ನು ತಾವೇ ಹೇಳಿರಿ.”

ಸಾಧುವು ಕೆಲ ಕ್ಷಣಗಳ ವರೆಗೆ ಗಹನವಾದ ಯೋಚನೆಯಲ್ಲಿ ಮಗ್ನನಾಗಿ ಬಳಕ:—“ವಲ್ಲಭರಾಯರೇ, ನಿಮ್ಮ ಕುಮುದಿನಿಯ ವಯಸ್ಸೆಷ್ಟಿರಬಹುದು?”

“ಆಕೆಗೇನು ಇನ್ನೂ ಇಪ್ಪತ್ತು ಕೂಡ ಪೂರಯಿಸಿಲ್ಲ.”

“ಎಲಲ! ಇಂಥ ಎಳೆ ಹುಡುಗಿಯನ್ನು ವಾಮಮಾರ್ಗಕ್ಕೆಳಸುವ ಆ ದುರಾತ್ಮರಿಗೇನೆನಬೇಕು?”

“ಪರಮೇಶ್ವರನಾದರೂ ಅಂತಹ ನೀಚರನ್ನು ಜೀವಂತವಾಗಿ ಏಕಿರಿಸುತ್ತಾನೆ?”

“ಅಪ್ಪಗಳಿರಾ, ಪರಮಾತ್ಮನ ಆ ಮಾಯೆಯು ನನ್ನ-ನಿಮ್ಮಗಳಿಗಿಂತು ತಿಳಿಯಬೇಕು? ಸಂಸಾರದೊಳಗೆ ಲಿಪ್ತವಾಗಿರುವ ನಿಮ್ಮ ಜೀವವು ಅಲಿಪ್ತವಾಗಲೆಂದೇ ದೇವರು ನಿಮ್ಮ ಮೇಲೆ ಇಂದು ಈ ವಿಪರೀತ ಪ್ರಸಂಗವನ್ನು ತಂದಿರುತ್ತಾನೆ. ವಲ್ಲಭರಾಯರೇ, ನಿಜವಾಗಿ ಹೇಳುವುದೆಂದರೆ, ನಿಮ್ಮ ಉದ್ಧಾರಕ್ಕೇಂದೇ ನಿಮ್ಮ ಆ ನಾಡಿನಿಯು ಜನ್ಮವೆತ್ತಿರುತ್ತಾಳೆ.”

“ಏನೆನ್ನುವಿರಿ? ಹೊರತಾಳಿಗೆ ಹತ್ತಿರುವ ಆ ನನ್ನ ನಾಡಿನಿಯೇ ನನ್ನನ್ನು ಧರಿಸುವಳೆ!” ವಲ್ಲಭರಾಯನು ಅತ್ಯಾಶ್ಚರ್ಯದಿಂದ ಕೇಳಿದನು.

“ಅದಕ್ಕೆ ಸಂಶಯವೇಕೆ?”

“ಗುರುಮಹಾರಾಜರೇ, ತಾವು ಇಂದು ನನ್ನನ್ನು ಈ ಬಗೆಯ ಗೊಂದಲದಲ್ಲೇಕೆ ನೂಕುವಿರಿ? ನಾನು ತಮ್ಮ ಚರಣಗಳ ಬಡ ಕಿಂಕರನಾಗಿರುತ್ತೇನೆ. ದಯವಿಟ್ಟು ನನ್ನ ಮನಸ್ಸನ್ನು ಸಮಾಧಾನ ಪಡಿಸಿರಿ; ಹಾಗೂ ನಮ್ಮ ಮನೆತನಕ್ಕೆ ತೊಡೆಯಬಹುದಾಗಿರುವ ಈ ಕಲಂಕವು ನಷ್ಯವಾಗುವ ಉಪಾಯವನ್ನು ತೋರಿಸಿರಿ.” ಎಂದು ಅನ್ನುತ್ತ ವಲ್ಲಭರಾಯನು ಕಮಲಾಕಾಂತನ ಪಾದಗಳನ್ನು ಹಿಡಿದನು.

“ವಲ್ಲಭರಾಯರೇ, ಎದ್ದೇಳಿರಿ ಹೀಗೆ ಹತಾಶರಾಗಬೇಡಿರಿ. ನೀವು ನನ್ನ ಮಠಕ್ಕೆ ದೀಕ್ಷಾ ಬದ್ಧರಾಗಿರುತ್ತೀರಿ ನನ್ನಲ್ಲಿ ನಿಮ್ಮ ದೃಢಭಾವವಿರುತ್ತದೆ. ನೀವು ನನ್ನನ್ನು ನಿಮ್ಮ ಪರಮ ಗುರುವೆಂದು ತಿಳಿದಿರುತ್ತೀರಿ. ಅಂದಬಳಿಕ ನಿಮಗೊದಗುವ ಪ್ರತಿಯೊಂದು ಬಗೆಯ ಸಂಕಟವನ್ನು ನಿವಾರಿಸುವದು ನನ್ನ ಕರ್ತವ್ಯವಾಗಿರುತ್ತದೆ. ನೀವಿನ್ನು ಯಾವ ಬಗೆಗೂ ಚಿಂಸಬೇಡಿರಿ. ಅದಿರಲಿ; ಆದರೆ ರಾಯರೇ, ನಿಮ್ಮ ಕುಮುದಿನಿಯು ಸದ್ಯಕ್ಕೆ ಎಲ್ಲಿರುತ್ತಾಳೆ?”

“ಅಂದು ವಿಜಾಪುರಕ್ಕೆ ತವರೂರಿಗೆ ಹೋಗುತ್ತೇನೆಂದು ಆ ಗೃಹಸ್ಥನೊಡನೆ ಹೊರಟು ಹೋಗಿರುತ್ತಾಳೆ; ಆದರೆ ಆಕೆಯ ಮಲತಾಯಿಯ ಪತ್ರದಲ್ಲಿ...”

“ತಿಳಿಯಿತು-ತಿಳಿಯಿತು” ಕಮಲಾಕಾಂತನು ನಡುವೇ ಬಾಯಿ ಹಾಕಿ: —

“ಅಂದು ನಿಮ್ಮಲ್ಲಿಗೆ ಆಕೆಯನ್ನು ಕರೆಯ ಬಂದ ಗೃಹಸ್ಥನ ಬಗ್ಗೆಯೇ ನಿಮಗೆ ಸಂದೇಹವಿದೆಯಲ್ಲವೇ?”

“ಅಹುದು. ತಾನು ಭವಾನರಾಯನ ಸ್ನೇಹಿತನೆಂದು ಆತನು ಅಂದನು; ಆದರೆ ಗುರುಗಳೇ, ಆತನ ಮುಖಚರ್ಯೆ ಮನೋಭಾವಗಳ ಮೇಲಿಂದ ಆತನ ಬಗ್ಗೆ ಸಂಶಯ ಪಡಲಿಕ್ಕೆ ಕೊಂಚವೂ ಆಸ್ಪದವಿರಲಿಲ್ಲ. ಅಂತೆಯೇ ನಾನು ಕುಮುದಿನಿಯನ್ನು ಆತನೊಡನೆ ಕಳಸಿ ಕೊಟ್ಟೆನು; ಆದರೆ ಗುರುಗಳೇ, ಈ ಪತ್ರದಿಂದ ಏನು ಅರ್ಥವಾಗುತ್ತದೆಂಬದನ್ನು ನೀವೇ ನೋಡಿರಿ.”

“ವಲ್ಲಭರಾಯರೇ, ನೀವನ್ನು ಸ್ವಲ್ಪವೂ ಚಿಂತಿಸಬೇಡಿರಿ. ಈ ಪತ್ರವಾಚನದಿಂದ ನಿಮ್ಮ ಕುಮುದಿನಿಯು ಹೊರಚಾಳಿಗೆ ಹತ್ತಿರುತ್ತಾಳೆಂಬದು ತಿಳಿಯುತ್ತಿದ್ದರೂ ನೀವು ಆ ಸಂಗತಿಯನ್ನು ಇಷ್ಟರಲ್ಲೇ ಷಟ್ಕರ್ಣಿಯನ್ನಾಗ ಮಾಡಬೇಡಿರಿ. ನಿಮ್ಮ ಕುಮುದಿನಿಯು ಮುಂದಿನ ವಾರದಲ್ಲಿ ಖಂಡಿತವಾಗಿಯೂ ಹಿಂದಿರುಗಿ ಬರುವಳೆಂಬದು ನನ್ನ ಅಂತರಾತ್ಮಕ್ಕೆ ಗೊತ್ತಾಗಿದೆ. ಅವಳು ನಿಮ್ಮ ಮನೆಗೆ ಮರಳಿ ಬಂದಳೆಂದರೆ, ಅವಳ ವಿಷಯದ ಈ ಪತ್ರವು ನಿಮ್ಮ ಕೈಸೇರಿದ ಮುಂತಾದ ಯಾವ ಸಂಶಯವೂ ಅವಳಿಗುಂಟಾಗದಂತೆ ಮುತವರ್ಜಿ ವಹಿಸಿರಿ; ಹಾಗೂ ಅವಳನ್ನು ನಮ್ಮ ನಿರ್ಮಲೆಯೊಡನೆ ನನ್ನ ಕಡೆಗೊಮ್ಮೆ ಸಹಜವಾಗಿ ಕಳಸಿಕೊಡಿರಿ. ನೀವು ನಿಮ್ಮ ಹೆಂಡತಿಗೂ ನಿಮ್ಮ ತಮ್ಮನಿಗೂ ಈ ಪತ್ರದ ಒಂದು ಅಕ್ಕರವನ್ನು ಕೂಡ ತಿಳಿಸಬೇಡಿರಿ. ಈ ಬಗ್ಗೆ ಮುಂದೇನು ಮಾಡಬೇಕೆಂಬದನ್ನು ನಾನು ಆ ಮೇಲೆ ನಿಮಗೆ ತಿಳಿಸುತ್ತೇನೆ”

“ಗುರುಮಹಾರಾಜರೇ, ಈ ವಿಷಯದ ಎಲ್ಲ ಭಾರವನ್ನು ನಾನು ನಿಮ್ಮ ಮೇಲೆಯೇ ಹಾಕಿರುತ್ತೇನೆ. ನನ್ನ ಮನೆತನದ ಹೆಸರನ್ನು ಳಿಸುವ ಭಾರವು ನಿಮ್ಮನ್ನೇ ಕೂಡಿದೆ!” ವಲ್ಲಭರಾಯನು ದೀನಮುಖದಿಂದ ಹೇಳಿದನು.

“ವಲ್ಲಭರಾಯರೇ, ನಾನು ನಿಮಗೆ ಮತ್ತೆ ಮತ್ತೆ ಒತ್ತಿ ತಿಳಿಸುವದೇನಂದರೆ, ವಿಷಯವೆಂಬದು ಮಹಾ ವಿಷಕರವು. ಜನಕರಾಜನಂತಹ ಮಹಾ ಮಹಾ ಮನೋ ನಿಗ್ರಹಿ ಪುರುಷರಿಗೆ ಕೂಡ ಇಂಥ ಪುಸಂಗದಲ್ಲಿ ಮನಸ್ಸು ಬಿಗಿಹಿಡಿಯುವದು ಮಹಾ ಕಠಿಣವಾಗಿರುತ್ತದೆ. ಕಾರಣ ನೀವು ಬಹು ಎಚ್ಚರಿಕೆಯಿಂದಿರಿ. ಸಿಟ್ಟಿಗೆದ್ದು ಏನಾದರೊಂದು ಮಾಡಹೋಗಿ ಎಲ್ಲ ಕೆಲಸವನ್ನೂ ಕೆಡಿಸಿ ಬಿಟ್ಟೀರಿ; ಹಾಗೂ :ಆ ಮೇಲೆ ಮತ್ತೆ ಈ ಕಮಲಾಕಾಂತನ ಕಡೆಗೆ ಓಡಿ ಬಂದೀರಿ; ಆದರೆ ಆ ಮೇಲೆ ಮಾತ್ರ ನನ್ನಿಂದಾಗದು ನೋಡಿರಿ. ಎಚ್ಚರಿಕೆ!”

“ಮಹಾರಾಜರೇ, ತಾವು ಹೀಗೆ ಅಭಯ ಕೊಡುತ್ತಿರಲು, ನಾನು ನನ್ನ ಕಾಲ ಮೇಲೇಕೆ ಕಲ್ಲು ಹಾಕಿಕೊಳ್ಳಲಿ? ನಾನು ಅಂತಿಂಥವನಲ್ಲ; ನನಗೆ ತಮ್ಮ ಸಾಧು ವೃತ್ತಿಯ ಅನುಭವ ಬಂದಿರುವದೆಂದೇ ನಾನು ತಮ್ಮ ಭಜನೆಗೆ ತೊಡಗಿರುತ್ತೇನೆ.”

“ನನ್ನಂತಹ ಪಾಮರನ ಭಜನವೆಂದರೇನು? ಆ ಸರ್ವಸಾಕ್ಷಿ ಭೂತನಾದ ಹರಿ

ಸರ್ವೋತ್ತಮನ ಭಜನ-ಪೂಜನಗಳಿಗೆ ಹತ್ತಿರಿ. ಅಂದರೆ ಆತನು ನಿಮ್ಮ ಅಖಂಡ ಕಲ್ಯಾಣ ಮಾಡುವನು. ಅದಿರಲಿ. ವಲ್ಲಭರಾಯರೇ, ನೀವಿನ್ನು ಸ್ವಸ್ಥ ಚಿತ್ತದಿಂದ ಹೊರಡಿರಿ. ಇನ್ನು ಮೇಲೆ ನಿಮ್ಮ ಕುಮುದಿನಿಗೆ ಉಪರತಿಯುಂಟಾಯಿತೆಂದೇ ತಿಳಿಯಿರಿ.”

“ಆದರೆ ಮಹಾರಾಜರೇ, ಅವಳನ್ನು ನನ್ನ ಮನೆಯಲ್ಲಿ ಬೇಡ.”

“ನೀವು ಹುಚ್ಚರಿರುತ್ತೀರಿ ವಲ್ಲಭರಾಯರೇ! ಏನಿರೀ ರಾಯರೇ, ಜಗತ್ತಿ ನಲ್ಲಿ ಮುಚ್ಚುಮರೆಯಲ್ಲಿ ಇಂಥ ಕೃತಿಗಳು ಬೇಕಾದಷ್ಟು ನಡೆದಿರುತ್ತವೆ; ಆದರೆ ಅವುಗಳನ್ನೆಲ್ಲಾ ದರೂ ಬೈಲಿಗೆ ತರುವುದುಂಟೇ? ಹಾಗೆ ಮಾಡಿದರೆ ತನ್ನ ಮೂಗನ್ನು ತಾನೇ ಕೊಯ್ದುಕೊಂಡು ಮಂದಿಗೆ ಅಪಶಕುನ ಮಾಡಿದಂತಾಗುವದು. ವಲ್ಲಭರಾಯರೇ, ಕುಮುದಿನಿಯನ್ನೊಮ್ಮೆ ನನ್ನಿ ಆಶ್ರಮಕ್ಕೆ ಕಳಿಸಿ ನೋಡಿರಿ; ಅಂದರೆ ಅವಳ ಮನೋವೃತ್ತಿಯಲ್ಲಿಷ್ಟು ಬದಲಾವಣೆ ಮಾಡಿ ಬಿಡುತ್ತೇನೆಂಬದು ನಿಮಗೆ ಆ ಮೇಲೆ ತಿಳಿದು ಬಂದಿತ್ತು. ಅವಳು ಪುನಃ ಆ ವಿಷಯಲಾಭವೆಯ ಕಡೆಗೆ ಇಣಕಿ ಕೂಡ ನೋಡಲಾರಳು.”

“ಒಳ್ಳೇದು; ನಾನಿನ್ನು ಹೊರಡಲಾ?”

“ಹೊರಡಿ-ಹೊರಡಿ. ಶಾಂತಮನಸ್ಸಿನಿಂದ ಹೊರಟು ಹೋಗಿರಿ.” ಹೀಗೆಂದು ಸಾಧುಮಹಾರಾಜರು ಅಪ್ಪಣೆಯನ್ನಿತ್ತ ಕೂಡಲೆ ವಲ್ಲಭರಾಯನು ಭಾವಿಕತನದಿಂದ ಅವರನ್ನು ನಮಿಸಿ ಹೊರಟನು.

ಅಷ್ಟರಲ್ಲಿ ಸಾಧುಗಳು ಏನನ್ನೋ ಜ್ಞಾಪಿಸಿಕೊಂಡಂತೆ ನಟಿಸಿ:—“ವಲ್ಲಭರಾಯರೇ, ನೀವು ಚಿನಿವಾಲರಿದ್ದು ನಿಮ್ಮ ಅರಿವೆಯ ಅಂಗಡಿಯೂ ಇದೆಯಲ್ಲವೇ?”

ವಲ್ಲಭರಾಯನು ಮುಂದೆ ಹೋಗದೆ ನಿಂತಲ್ಲಿಯೇ ನಿಂತು:—“ಅಹುದು ಮಹಾರಾಜ!”

“ನಾವು ಕೆಲವು ಬಟ್ಟೆ-ಬರೆಗಳನ್ನು ಒಂದು ಅನಾಥಾಲಯಕ್ಕೆ ದಾನವೆಂದು ಕಳಿಸಬೇಕಾಗಿದೆ. ಅವುಗಳನ್ನು ನಿಮ್ಮ ಮುಖಾಂತರವಾಗಿ ತರಿಸಿದರೆ ತುಸು ಸುಲಭ ಬೆಲೆಗೆ ದೊರೆಯಬಹುದಲ್ಲವೇ?”

“ತಮಗೆ ಯಾವ ನಮೂನೆಯ ಅರಿವೆ-ಅಂಚಡಿ ಬೇಕೆಂಬದನ್ನು ತಿಳಿಸಿರಿ. ಈಗಿಂದೀಗಲೇ ಕಳಿಸಿಕೊಡುತ್ತೇನೆ.”

“ಛೇ, ಛೇ ಅಷ್ಟೇನೂ ಅವಸರವಿಲ್ಲ; ನಿಮ್ಮ ಅನುಕೂಲತೆಯ ಮೇರೆಗೆ ಕಳಿಸಿ ಕೊಡಿರಿ. ಉಚ್ಚತರಗತಿಯ ೫-೬ ರಗ್ಗು, ೪-೬ ಒಳ್ಳೇ ಮಲಮಲ್ಲಿನ ಧಾನುಗಳು ಹಾಗೂ ೨-೩ ಅತ್ಯುತ್ತಮ ಕಾಶ್ಮೀರೀ ಶಾಲು ಇವಿಷ್ಟೇ ಸದ್ಯಕ್ಕೆ ಸಾಕು. ರಾಯರೇ, ಆ ಜೀನಸುಗಳ ಜೊತೆಗೆ ಅವುಗಳ ಪಟ್ಟಿಯನ್ನೂ ಕಳಿಸಿ ಬಿಡಿರಿ. ಅಂದರೆ ಆ ಕೂಡಲೆ ಹಣ ಕಳಿಸಿ ಕೊಡಲಿಕ್ಕೆ ವಿಹಿತವಾಗುತ್ತದೆ.”

“ಮಹಾರಾಜರೇ, ತಾವು ನಮ್ಮಗಳ ಸಲುವಾಗಿ ಇಂಕಿಷ್ಟು ಕಷ್ಟವಹಿಸುತ್ತಿ

ರಲು, ನಾನು ಅವುಗಳ ಬೆಲೆಯ ೩-೪ ನೂರು ರೂಪಾಯಿಗಳನ್ನು ತಮ್ಮಿಂದ ಪಡೆ ದರೆ ನನ್ನ ಗುರುಭಕ್ತಿಯು ಅಪೂರ್ವವಾದದ್ದೇ ಸರಿ! ಮಹಾರಾಜರೇ, ತಮ್ಮ ಕೃಪಾಪ್ರಸಾದಗಳಿಗಾಗಿ ಹತ್ತಿಂಟುಸಾವಿರ ಖರ್ಚು ಮಾಡಲಿಕ್ಕೆ ಕೂಡಕ ವಲ್ಲಭ ನಿಗೆ ದೇವರು ಕಡಿಮೆ ಮಾಡಿಲ್ಲ.”

“ಛೇ, ಛೇ! ವಲ್ಲಭರಾಯರೇ, ಆ ಮಾತನ್ನು ಮಾತ್ರ ನನ್ನೆದುರು ಎಂದೂ ಎತ್ತಬೇಡಿರಿ. ನಾವು ಬೇರೆಯವರ ನಿತ್ತವನ್ನು ವಮನವೆಂದು ತಿಳಿಯುತ್ತಿರುತ್ತೇವೆ. ರಾಯರೇ, ನಮ್ಮ ಹರಿನಾಮದ ಭಾಂಡಾರವು ತುಂಬಿ ತುಳುಕುತ್ತಿರಲು, ನಾವು ಪರಾರ್ಥದ ಕಡೆಗೆ ದೃಷ್ಟಿ ಹೊರಳಿಸಲಿಕ್ಕೆ ಕಾರಣವೇನು? ನನ್ನೀ ಮಠಕ್ಕೆ ನೂರು ಗಟ್ಟಿ ಭಕ್ತಜನರು ಬರುತ್ತಿರುತ್ತಾರೆ; ಆದರೆ ನಾನು ಎಂದೂ ಯಾರ ಕೈಯ ಒಂದು ಅಡಿಕೆಯ ಹೋಳಿಗೂ ಕೈ ಹಚ್ಚುತ್ತಿರುವುದಿಲ್ಲ. ಅಪ್ಪಾ, ವಲ್ಲಭರಾಯಾ, ನಾವು ಹರಿಭಕ್ತರು. ನಮಗೆ ಯಾವ ಇಚ್ಛೆಯೂ ಇರುತ್ತಿರುವುದಿಲ್ಲ. ನಾವು ದೇವರ ನಾಮದ ಅಂಗಡಿಯನ್ನು ಟ್ಟುಕೊಂಡಿದ್ದರೆ, ಇಂದಿಗೆ ನಮ್ಮೂ ಆಶ್ರಮದಲ್ಲಿ ಹಣಕಾಸಿನ ರಾಶಿಗಳು ಅಲ್ಲಲ್ಲಿ ಬಿದ್ದು ಬಿಡುತ್ತಿದ್ದವು; ಆದರೆ ಎಲ್ಲ ವೈಭವಗಳ ಪ್ರತ್ಯಕ್ಷ ಅಕ್ಷಯ್ಯ ವಾದ ಭಾಂಡಾರವನ್ನೇ ನಾವು ವಶಪಡಿಸಿಕೊಂಡಿರುವಾಗ, ಅಪ್ಪಾ, ನಮಗಾ ಚಂಚಲ ವೈಭವದ ಆಶೆಯೇಕುಂಟಾಗುವದು? ಆದ್ದರಿಂದ ರಾಯರೇ, ನಮಗೆ ನಿಮ್ಮ ಒಂದು ಕವಡಿಯೂ ಬೇಡ. ನೀವು ನಮ್ಮ ಬಳಿಯಿಂದ ನಿಮ್ಮ ಜೀನಸುಗಳ ಬೆಲೆ ತಕ್ಕೂ ಕ್ಳದಿದ್ದರೆ ನಾವು ಆ ಹಣವನ್ನು ದೇವರ ಹೆಸರಿಂದ ಬಡಬಗ್ಗರಿಗೆ ಹಂಚಿಬಿಡತಕ್ಕ ವರು; ಆದರೆ ಆ ಕಾರ್ಯದಿಂದ ಬರತಕ್ಕ ಪುಣ್ಯಕ್ಕೆ ಮಾತ್ರ ನೀವೇ ಭಾಗಿದಾರರು ಕ್ಷಿಯಿತೇ. ನಾವೇನೂ ಕೆರೆಯ ನೀರು ತೆಗೆದು ಬಾವಿಗೆ ಹಾಕಿ ಪುಣ್ಯ ಪಡೆಯು ವವರಲ್ಲ!!” ಹೀಗೆ ಕಮಲಾಕಾಂತನು ನುಡಿಯಲು, ವಲ್ಲಭರಾಯನು ಆ ಬಗ್ಗೆ ಹೆಚ್ಚು ಪೃಚ್ಛಾಪೃಚ್ಛ ಮಾಡುತ್ತ ನಿಲ್ಲದೆ “ಒಳ್ಳೇದು; ಆ ಬಗ್ಗೆ ಆ ಮೇಲೆ ನೋಡೋಣ” ಎಂದು ಹೇಳಿ, ಮನಸ್ಸಿನಲ್ಲಿ ತಮ್ಮ ಗುರುಗಳ ನಿರಿಚ್ಛವೃತ್ತಿಯನ್ನು ಕೊಂಡಾಡುತ್ತ ಅಲ್ಲಿಂದ ಹೊರಟು ಹೋದನು.

ಇತ್ತ ವಲ್ಲಭರಾಯನು ಕಮಲಾಕಾಂತನ ಬಳಿಯಲ್ಲಿ ಕುಳಿತಾಗಲೇ ನಿರ್ಮ ಲೆಯು ಪೇಟೆಯೊಳಗಿಂದ ಬಂದಳು. ಅವಳು ತರತಕ್ಕ ಎಲ್ಲ ಖಾಸಗೀ ಸಾಮಾನು ಗಳನ್ನು ಕೊಂಡು ಒಬ್ಬ ಹಮಾಲನ. ತಲೆಯಮೇಲೆ ಹೊರಿಸಿಕೊಂಡು ಬಂದಳು; ಆದರೆ ತಲೆಬಾಗಿಲದೊಳಗಿಂದ ವಲ್ಲಭರಾಯನನ್ನು ಕಾಣುತ್ತಲೆ ಅವಳು ಮುಂದಕ್ಕೆ ಬರದೆ, ಆ ಹಮಾಲನೊಡನೆ ಹಿಂಬದಿಯ ಬಾಗಿಲಿಗೆ ಹೋದಳು; ಹಾಗು ತಾನು ಬಂದ ಸುಳಿವು ಕಮಲಾಕಾಂತ ವಲ್ಲಭರಾಯ ಇವರಾರಿಗೂ ಹತ್ತದ ಹಾಗೆ ಮೆಲ್ಲನೆ ಸಾಮಾನನ್ನು ಳಿಸಿಕೊಂಡು, ಹಮಾಲನಿಗೆ ಕೊಡತಕ್ಕ ಕೂಲಿಯ ಚವಲಿಯ ಬದಲು ಪಾವಲಿಯನ್ನು ಆತನ ಕೈ ಮೇಲಿಟ್ಟಳು. ಕೂಡಲೆ ಆತನು ನಿರ್ಮಲೆಯನ್ನು ಕೊಂಡಾಡತೊಡಗಲು, ನಿರ್ಮಲೆಯು ತನ್ನ ಅನಾಮಿಕೆಯನ್ನು ಮೂಗಿನ ಮೇಲಿಟ್ಟು

ಕೊಂಡು ಆತನನ್ನು ಮಾತಾಡಗೊಡದೆ, ಅಲ್ಲಿಂದ ಸುಮ್ಮನೆ ಹೊರಟು ಹೋಗಲಿಕ್ಕೆ ಸಂಜ್ಞೆ ಮಾಡಿದಳು. ಹಮಾಲನು ಹೊರಟು ಹೋದ ಮೇಲೆ ನಿರ್ಮಲಾ ಶರಣ ಮ್ಮನು ಕಮಲಾಕಾಂತನ ಬೈರಕ ಖಾನೆಯ ಸಕ್ಕದ ಗುಪ್ತ ಖಾಸ ಕೋಣೆಗೆ ಆ ಸಾಮಾನುಗಳೊಡನೆ ಬಂದಳು. ಆ ಗುಪ್ತ ಕೋಣೆಯಲ್ಲಿ ನಿರ್ಮಲೆಯ ಹೊರತು ಇನ್ನಾರಿಗೂ ಎಂದೂ ಪ್ರವೇಶವಿರಲಿಲ್ಲ. ಅವಳು ಅಲ್ಲಿಗೆ ಹೋಗಿ ಕಿಂಡಿಯೊಳಗಿಂದ ಸಾಧು-ಭಕ್ತರ ಮುಖಚರ್ಯೆಗಳನ್ನು ನೋಡುತ್ತ, ಅವರ ಸಂಭಾಷಣ ಕೇಳುತ್ತ ನಿಂತುಕೊಂಡಳು. ಅದರಿಂದ ಸಾಧುವು ವಲ್ಲಭರಾಯನ ಕೂಡ ನಡೆದ ಸಂಭಾಷಣವನ್ನು ಹೇಳದಿದ್ದರೂ ಅದು ಅವಳಿಗೆ ತಿಳಿದಿತ್ತು; ಆದರೆ ಕಮಲಾಕಾಂತನು ನಿರ್ಮಲೆಯ ಕೇವಲ ಹಸ್ತಕನಾದುದರಿಂದ ಅವಳಿಂದ ಯಾವುದನ್ನೂ ಬಚ್ಚಿಡುವಂತಿರಲಿಲ್ಲ.

ವಲ್ಲಭರಾಯನು ಹೊರಟು ಹೋದಕೂಡಲೆ ನಿರ್ಮಲೆಯು ಆ ಗುಪ್ತ ಕೋಣೆಯಿಂದ ಹೊರಬಿದ್ದು ಬಂದು ಹಿಂದಿನಿಂದ ಕಮಲಾಕಾಂತನ ಕಣ್ಣುಗಳನ್ನು ಮುಚ್ಚಿದಳು! ಕಮಲಾಕಾಂತ ಸಾಧುಗಳು ಒಳ್ಳೇ ರಕ್ಕ ಪರಮ ಹಂಸರೇನೋ ನಿಜ; ಆದರೂ ಆಗ ಅವರು ಒಮ್ಮೆಲೆ ಮೆಟ್ಟಿ ಬಿದ್ದರು! ಕೂಡಲೆ ನಿರ್ಮಲೆಯು 'ಹ್ಲಿ-ಹ್ಲಿ-ಹ್ಲಿ' ಎಂದು ಹಲ್ಲು ಕಿರಿಯುತ್ತ: ಶಾಬಾಸ! ಸಾಧುಮಹಾರಾಜರೇ, ಶಾಬಾಸ! ತಾವು ತಮ್ಮ ಸಲುವಾಗಿ ರಗ್ಗು, ಮಲಮಲ್ಲು, ಶಾಲುಗಳನ್ನು ಕಳಸ ಹೇಳಿದಿರಿ; ಆದರೆ ಈ ನಿಮ್ಮ ನಿರ್ಮಲಾ ಮುಂಡೆಗಾಗಿ ಒಂದೆರಡು ಒರಟುಒರಟಾದ ಪತ್ತಲುಗಳನ್ನಾದರೂ ಕಳಸ ಹೇಳುವ ಬುದ್ಧಿಯು ನಿಮಗುಂಟಾಗಲಿಲ್ಲವಲ್ಲವೆ? ನಾನು ನಿಮಗೆ ಇಂಥ ಭಕ್ತವ್ಯಂದವನ್ನು ದೊರಕಿಸಿ ಕೊಟ್ಟಿದ್ದರ ಇನಾಮಲ್ಲವೇ ಇದು?"

“ಎಲೆ ನಿರ್ಮಲೇ, ನೀನಂತು ಈ ಕಮಲಾಕಾಂತನ ದೇಹ, ವಸ್ತ್ರ-ಒಡವೆ, ಮನೆ-ಮಠ ಮುಂತಾದವುಗಳೆಲ್ಲ ಏಕಮಾತ್ರ ಒಡೆಯಳೇ ಆಗಿರುತ್ತೀ. ಎಲೆ ಹುಚ್ಚೀ, ನಾನು ಜನರನ್ನು ನೋಡಿ ವರ್ತಿಸಬೇಡವೇ? ಹಾಗೆ ಮಾಡದಿದ್ದರೆ ಇತ್ತ ನಾನು ಅಗಸ್ತ್ಯ, ಋಷಿಯ ಆವತಾರ ತಾಳುವದು; ಹಾಗು ಅತ್ತ ಸೀರೆ-ಕುಪ್ಪು ಸಗಳ ನಾಮಾ ವಳಿ ಹೇಳುವದು ಅಂದರೆ ನನ್ನ ಕರ್ಮದ ಒಪ್ಪಿಗೆಯನ್ನು ನಾನೇ ಕೊಟ್ಟಂತಾಗುವ ದಿಲ್ಲವೆ? ನಿರ್ಮಲೆ, ನಾನು ಇತ್ತ ಈ ಮೂರ್ಖನಿಂದ ಇಂಥ ಹಲವು ಪದಾರ್ಥಗಳನ್ನು ಎತ್ತುತ್ತಿರುತ್ತೇನೆ. ನೀನು ಅತ್ತ ಆ ನರ್ಮದೆಯಿಂದ ಬೆಳ್ಳಿ-ಬಂಗಾರ, ಮುತ್ತು-ರತ್ನಗಳ ವಸ್ತ್ರ-ಒಡವೆಗಳನ್ನೆ ತಿಹಾಕುವ ಕಾರ್ಯ ನಡಿಸು; ಅಂದರೆ ವರ್ಷಾರು ತಿಂಗಳಲ್ಲಿ ನಾವು ಅವರನ್ನು ಸಂಪೂರ್ಣವಾಗಿ ಸುಲಿದುಕೊಂಡು ಬಿಡೋಣ. ಆ ಮೇಲೆ ನಮಗೆ ಈ ನಮ್ಮ ಹಾಳು ಮಠ-ಆಶ್ರಮಗಳು ಬೇಡ; ಈ ಸಾಧು-ಶರಣ ಮ್ಮರೂ ಬೇಡ. ಆ ಮೇಲೆ ನನ್ನ ನಿರ್ಮಲೆ ಮತ್ತು ನಾನು ಕೂಡಿ ಎಲ್ಲಿಯಾದರೂ ಹೋಗಿ, ಯಾವದೊಂದು ತೀರ್ಥ-ಕ್ಷೇತ್ರದಲ್ಲಿಡ್ಡುಕೊಂಡು ಸುಖವಿಲಾಸಗಳಲ್ಲಿ ಕಾಲ ಕಳೆಯೋಣ.” ಹೀಗೆಂದು ಹೇಳಿ, ಕಮಲಾಕಾಂತನು ನಿರ್ಮಲೆಯ ಹೃದಯದ ಮೇಲೆ

ಕೈಯಿರಿಸಿ ಆಕೆಯ ಕಪೋಲಗಳನ್ನು ಪಾವನಗೊಳಿಸಿದನು. ಆ ಮೇಲೆ ಅಲ್ಲಿ ಮತ್ತೆ ಏನೇನು ನಡೆಯಿತೆಂಬದನ್ನು ನಾವು ಹೇಳಲಾರೆವು.

ಆ ಇಡೀ ದಿವಸ ಕಮಲಾಕಾಂತರ ಮಠದ ತಲೆಬಾಗಿಲಿಗೆ ಕೀಲಿ ಹಾಕಿದ್ದು, “ಇಂದು ಗುರುಮಹಾರಾಜರ ಮೌನ-ಧ್ಯಾನ-ಸಮಾಧಿಗಳ ದಿನವಾದ್ದರಿಂದ ಯಾವ ಭಕ್ತರಿಗೂ ಒಳಗೆ ಪ್ರವೇಶಿಸಲಿಕ್ಕೆ ಆಸ್ಪದವಿಲ್ಲ.” ಎಂಬರ್ಥದ ಬೋರ್ಡು ತೂಗ ಗಟ್ಟಿದ್ದಿತು.

ಆ ದಿವಸ ಕಮಲಾಕಾಂತನು ಒಳ್ಳೇ ಋಷಿಮೋಜಿನಲ್ಲಿದ್ದನು. ಅವನು ನಿರ್ಮಲೆಯನ್ನು ತನ್ನ ಅಂಕದಲ್ಲಿ ಕೂರಿಸಿಕೊಂಡು ಅವಳಿಗೆ ವಲ್ಲಭರಾಯನಿಂದ ತಾನು ಕೇಳಿ ತಿಳಿದಿದ್ದ ಕುಮುದಿನಿಯ ವಿಷಯದ ಸಂಗತಿಯನ್ನು ತಿಳಿಸಿದನು. ಅದನ್ನು ಕೇಳಿ ಅವಳು ಧೈ, ಧೈ ಎಂದು ಕುಣಿಯಹತ್ತಿದಳು. ಯಾಕಂದರೆ, ಈ ಮೊದಲು ಆಕೆಗೆ ಹೇಳಿದ್ದ ಸರಸಿಯ ಮಾತುಗಳೆಲ್ಲವೂ ಮನಗಂಡವು. ಇನ್ನು ತಾನು ಬೇಗನೆ ಬೇಗನೆ ಎಬ್ಬಿಸಿದರೆ, ತನ್ನ ಕೈಗಳು ಜಿನ್ನಾಗಿ ಬೆಚ್ಚುಗಾಗುವವೆಂದು ಕಲ್ಪಿಸುತ್ತ ನಿರ್ಮಲೆಯು ಸಾಧುಗಳ ಮಗ್ಗುಲಲ್ಲೇ ಅಡ್ಡಾದಳು. ಅವರಿಬ್ಬರೂ ಆ ದಿನ ಮನಮೋಕ್ಷ ಮಧ್ಯಮಾಂಸಗಳನ್ನು ಸೇವಿಸಿದ್ದರಿಂದ ಅವರಿಗೆ ಯಾವಾಗ ಸಮಾಧಿ ಹತ್ತಿತೋ ತಿಳಿಯಲಿಲ್ಲ!

ಮರುದಿನ ಮುಂಜಾನೆ ಒಬ್ಬ ಕಾರಕೂನನು ಆಳಿನ ತಲೆಯ ಮೇಲೆ ಒಂದು ಭಾರೀ ಗಂಟು ಹೊರಿಸಿಕೊಂಡು ಕಮಲಾಕಾಂತರ ಮಠಕ್ಕೆ ಬಂದನು. ಇಷ್ಟರೊಳಗೆ ಸಾಧುಗಳು ತಮ್ಮ ಪೂರ್ವರಾತ್ರಿಯ ಕರ್ಮಗಳನ್ನೆಲ್ಲ ಸ್ನಾನದಿಂದ ತೊಳೆದು, ಭಕ್ತಗಣಕ್ಕೆ ದರ್ಶನ ಕೊಡುವ ಸಲುವಾಗಿ ಬೈಲಕಿಗೆ ಬಂದಿದ್ದರು. ಆಗ ಆ ಕಾರಕೂನನು ಆ ಗಂಟನ್ನು ಸಾಧುಗಳ ಮುಂದಿರಿಸಿ, “ಇದನ್ನು ವಲ್ಲಭರಾಯರು ತಮ ಗಾಗಿ ಕಳಿಸಿರುತ್ತಾರೆ; ಸ್ವೀಕರಿಸಬೇಕು” ಎಂದು ಹೇಳಿ ಹೊರಡಲನುವಾದನು.

“ರಾಯರು ಬಿಲೆಯ ಪಟ್ಟಿಯನ್ನು ಕಳಿಸಲಿಲ್ಲವೇ?” ಎಂಬ ಕಮಲಾಕಾಂತನ ಪ್ರಶ್ನೆಗೆ, “ಇಲ್ಲ”ವೆಂದು ಕಾರಕೂನನಂದನು. ಹಾಗಾದರೆ ವಲ್ಲಭರಾಯರನ್ನೇ ದರ್ಶನಕ್ಕೆ ಕಳಿಸಿಕೊಡು” ಎಂದು ಆಜ್ಞೆಯಾಗಲು, ಕಾರಕೂನ-ಜವಾನರು ಸಾಧುಗಳಿಗೆ ಪೊಡಮಟ್ಟು ಹೊರಟು ಹೋದರು.

ಆ ಸುಪ್ರಭಾತ ಸಮಯದಲ್ಲಿ ಕಮಲಾಕಾಂತನ ದರ್ಶನಕ್ಕೆ ಭಕ್ತಜನರಿಗಿಂತ ಭಕ್ತಿಣಿ-ಶಿಷ್ಯಿಣಿಯರ ಸಮೂಹವೇ ಹೆಚ್ಚಾಗಿ ಬರುತ್ತಿತ್ತು; ಯಾಕಂದರೆ ಆಗ ಆ ನವತರುಣಿಯರು ಮಹಾರಾಜರಿಗೆ ಆರುತಿ ಬೆಳಗುತ್ತಿದ್ದರು. ಭಕ್ತಿಣಿಯರೆಲ್ಲರೂ ಆ ಭಾರೀ ಬಿಲೆಯ ಬಟ್ಟಿ-ಬರೆಗಳ ಕಡೆಗೆ ಟಕಮಕವೆಂದು ನೋಡಲು, ಮಹಾರಾಜರು ಮುಗುಳು ನಗೆಯಿಂದ:—“ನೋಡಿದಿರಾ, ನಮಗುಂಟಾದ ನಿಮ್ಮ ಶಿಷ್ಯಗಣದ ಈ ತೊಂದರೆಯನ್ನು? ಒಂದು ಅನಾಥಾಲಯಕ್ಕೆ ನಾನು ಕೆಲ ಬಟ್ಟಿಗಳನ್ನು ಕಳಿಸಬೇಕಾಗಿದೆಯೆಂದು ನಾನು ನನ್ನೊಬ್ಬ ಶಿಷ್ಯನ ಮುಂದೆ ಅಂದು ನನಗೊಬ್ಬ ಒಳ್ಳೇ ಅಂಗಡಿಕಾರನ ಭೆಟ್ಟಿ ಮಾಡಿಸಲು ಹೇಳಲು, ಆತನು ಆ ಕೂಡಲೆ ಈ ೫-೬

ನೂರು ರೂಪಾಯಿ ಬೆಲೆಯ ಜೀನಸುಗಳನ್ನು ತಾನೇ ಕಳಿಸಿಕೊಟ್ಟಿರುತ್ತಾನೆ. ನಾನಿನ್ನು ಏನು ಹೇಳಿದರೂ ಆತನು ನನ್ನಿಂದ ಇವುಗಳ ಬೆಲೆಯಲ್ಲಿಯ ಒಂದು ಕಾಸು ಕೂಡ ತಕ್ಕೊಳ್ಳುವವನಲ್ಲ. ನಾನಂತೂ ಯಾರಿಂದಲೂ ಒಂದು ಪೈಯ ದೇಣಿಗೆ-ದೇಕಾರಗಳನ್ನು ಸ್ವೀಕರಿಸಬಾರದೆಂದು ಸಂಕಲ್ಪ ಮಾಡಿರುತ್ತೇನೆ. ಆದುದರಿಂದ ಇನ್ನು ಮೇಲೆ ನಾನು ಇಂಥ ಯಾವ ಜೀನಸಿಗಾಗಿಯೂ 'ಬ್ರ' ಎಂದು ಉಚ್ಚರಿಸಲಾರೆನು ಈ ನನ್ನ ಕೃತಿಯು ಯೋಗ್ಯವಾಗಬಹುದಲ್ಲವೆ ನಿರ್ಮಲಮ್ಮಾ?" ಎಂದು ಬಳಿಯಲ್ಲೇ ನಿಂತಿದ್ದ ತಮ್ಮ ಪ್ರೀತಿಸಾತ್ರಳಾದ ನಿರ್ಮಲೆಯು ಕಡೆಗೆ ನೋಡುತ್ತ ನುಡಿದರು.

“ಅಹುದರೀ-ಅಹುದು! ಯಾರೆದುರಿಗೂ ಏನೂ ಹೇಳುದ ಹಾಗಾಗಿದೆ. ನಾಳೆಗೆ ೮-೧೦ ಒಳ್ಳೇ ರೇಶ್ಮಿಯ ಸೀರೆಗಳು ಬೇಕಾಗಿದ್ದವು; ೧೦-೨೦ ಉತ್ತಮ ಕುಪ್ಪುಸದ ಖಣಗಳೂ ಬೇಕಾಗಿದ್ದವು; ಆದರೆ ಮಹಾರಾಜರೇ, ನಾವಿನ್ನು ಆ ಬಗ್ಗೆ ಯಾರ ಮುಂದೂ 'ಚ'ಕಾರ ತೆಗೆಯುವಂತಿಲ್ಲ”

“ಎಂಥ ಸೀರೆಗಳು ಬೇಕು? ಇಳಕಲ್ಲಿನವೋ-ಧರ್ಮವರದ್ದೋ?” ಎಂದು ನೆರೆದ ಭಕ್ತರಲ್ಲಿಯ ಒಬ್ಬ ಸಿರಿವಂತಳು ಕೇಳಲು,

“ಕುಪ್ಪುಸದ ಖಣಗಳು ಯಾವ ನಮೂನೆಯವಿರಬೇಕು?” ಎಂದು ಇನ್ನೊಬ್ಬಳು ಕೇಳಿದಳು.

“ಏಕೆ, ನೀವೂ ಆ ನಮ್ಮ ಶಿಷ್ಯನ ಕಾಪಿಯನ್ನೇ ತೀಡಬೇಕೆಂದಿರುವಿರಾ? ಆದರೆ ಇನ್ನು ಯಾರು ಏನು ಕಳಿಸಿದರೂ ನಾನು ಅವುಗಳಿಗೆ ಕೈ ಕೂಡ ಹಚ್ಚದೆ, ಹಾಗೆಯೇ ಹಿಂದಿರುಗಿ ಕಳಿಸಿಬಿಟ್ಟೇನು” ಮಹಾರಾಜರು ಒಳ್ಳೇ ಅಧ್ಯತೆಯಿಂದ ಹೇಳಿದರು.

“ಗುರುಮಹಾರಾಜರೇ, ನಮ್ಮ ಭಕ್ತ ಜನರ ಅಳಲೀ ಭಕ್ತಿಯನ್ನು ತಾವು ದೊಡ್ಡ ಮನಸ್ಸಿನಿಂದ ಸ್ವೀಕರಿಸದಿದ್ದರೆ, ನಮ್ಮಗಳಿಗೆ ಹೇಗೆ ಸುಖ ಸಮಾಧಾನವೆನಿಸಬೇಕು? ಗುರುದೇವಾ, ದೇವರಿಗೆ ನಾನಾ ಶೃಂಗಾರಗಳನ್ನೂ, ಪಂಚ ಪಕ್ವಾನ್ನಗಳ ನೈವೇದ್ಯವನ್ನೂ ಮಾಡುತ್ತಾರಲ್ಲ, ಅದು ಆ ದೇವರಿಗೆ ಬಿಕ್ಕಿ ಹತ್ತಿದೆಯೆಂದೂ ಕೂಳಿಗೆ ಗತಿಯಿಲ್ಲೆಂದೂ ಮಾಡುತ್ತಿರುವರೇನು?” ಎಂದು ಆ ಶ್ರೀಮಂತ ಶಿಷ್ಯಳು ಕೇಳಲು;

“ಗುರುಮಹಾರಾಜರೇ, ಈ ನಮ್ಮ ರಿಂದಮ್ಮನವರ ಮನಸ್ಸು ಮುರಿಯ ಬೇಡಿರಪ್ಪಾ! ನೀವು ಇವರ ಆ ಅಲ್ಪ 'ಪತ್ರಂ ಪುಷ್ಪಂ ಫಲಂ ತೋಯಂ'ಗಳನ್ನು ಸ್ವೀಕರಿಸಿ, ಇವರನ್ನು ಉದ್ಧರಿಸಿರಿ” ಎಂದು ನಿರ್ಮಲಾ ಶರಣಮ್ಮನು ಒಳ್ಳೇ ಕಳಕಳಯಿಂದ ನಡುವೇ ಮಾತನಾಡಿದಳು. ಆಗ ಕಮಲಾಕಾಂತನು ನಿರ್ಮಲೆಯ ಕಡೆಗೆ ಅರ್ಥಪೂರ್ಣದೃಷ್ಟಿಯಿಂದ ನೋಡುತ್ತ:—“ಒಳ್ಳೇದು ಇದೊಂದು ಸಲ ಈ ಭಕ್ತಳ ಇಚ್ಛೆಯನ್ನು ಪೂರೈಸುವೆನು.” ಎಂದು ಅಭಯವನ್ನಿತ್ತನು.

ಆ ಮೇಲೆ ಅಲ್ಲಿ ಕಲೆತಿದ್ದ ಆ ನವತರುಣಿಯರಲ್ಲಿಯ ಕೆಲವರು ಮಹಾರಾಜರಿಗೆ ತಮ್ಮ ಕೈಗಳನ್ನು ತೋರಿದರು; ಕೆಲವರು ತಮ್ಮ ಕಾಮಿತ ಪ್ರಶ್ನೆಗಳನ್ನು ಕೇಳಿದರು; ಕೆಲವರು ತಮಗೆ ಸಂತತಿಯಾಗಬೇಕೆಂದು ಕೋರಿದರು. ಹೀಗೆ ಪ್ರತಿಯೊಬ್ಬರೂ ತಮಗಿಷ್ಟವಾದ ವಿಷಯವನ್ನು ಗುರುಚರಣದಲ್ಲಿ ನಿವೇದಿಸಿದರು; ಹಾಗೂ ಪ್ರತಿಯೊಬ್ಬರೂ ಕಮಲಾಕಾಂತನ ಚರಣಗಳ ಮೇಲೆ ಮಸ್ತಕವಿರಿಸಿ ನಮಿಸಿದರು. ಸಾಧುವು ಅವರನ್ನೆಲ್ಲ ಹಿಡಿದತ್ತಿ, ಅವರ ತಲೆಯ ಮೇಲೆ ಕೈಯಾಡಿಸಿ ಕಳಿಸಿಕೊಟ್ಟನು.

ಕಮಲಾಕಾಂತನು ಹೀಗೆ ಅಲ್ಲಿ ತನ್ನ ಅನಂತವಾದ ಲೀಲೆಗಳನ್ನು ತೋರಿಸುತ್ತ, ಯೋಗಸಾಧನ-ಭಕ್ತ್ಯಸಾಧನಗಳನ್ನು ಸಾಧಿಸುತ್ತಿದ್ದರೂ ಆತನಿಂದ ಪುಜ್ಞಾಹತರಾದ ಭಕ್ತವೃಂದಕ್ಕೆ ಆತನ ನಿಜರೂಪವು ಎಷ್ಟೋ ದಿವಸಗಳ ವರೆಗೆ ಕಾಣಲೇ ಇಲ್ಲ.

ಗುರುಗಳ ಮಠದಲ್ಲಿ.

ಈ ಮೊದಲು ಪಿಶಾಚನ್ಯತ್ಯ ಪ್ರಕರ್ಣದಲ್ಲಿ ಹೇಳಿದಂತೆ ವಲ್ಲಭರಾಯನು ಶಂಕರರಾಯನಿಗೆ ವಿಜಾಪುರದಿಂದ ಬಂದ ಸರಸಿಯು ಪತ್ರದೊಳಗಿನ ಸಂಪೂರ್ಣ ಸಂಗತಿಯನ್ನು ತಿಳಿಸಿರಲಿಲ್ಲ. ಕುಮುದಿನಿಯು ಪ್ರಭಾಕರನೊಡನೆ ವಿಜಾಪುರಕ್ಕೆ ಹೋಗಿದ್ದರೂ ಇನ್ನೂ ಆಕೆಯು ತನ್ನ ಮಲತಾಯಿಗೆ ಭಿಟ್ಟಿಯಾಗಿದ್ದು ಎಂಬದಿಷ್ಟೇ ಮಾತನ್ನು ಆತನು ತಮ್ಮನಿಗೆ ಹೇಳಿದ್ದನು. ಅದರಿಂದ ಶಂಕರರಾಯನು ಕುಮುದಿನಿಯ ಮೇಲೆ ಒಂದು ಬಗೆಯ ಸಿಟ್ಟಾಗಿ ಅಂದು ಹೆಚ್ಚಾಗಿ ಚಡಪಡಿಸಿದನು; ಆದರೆ ಮುಂದೆ ವಲ್ಲಭರಾಯನು ಹೈದ್ರಾಬಾದಿಗೆ ಹೋದಾಗ ಹಾಗೂ ನರ್ಮದೆಯು ನಿರ್ಮಲೆಯೊಡನೆ ಕಮಲಾಕಾಂತನ ವನಿತಾ ಭಾಂಡಾರವನ್ನು ಪ್ರವೇಶಿಸಿದ ದಿವಸ ಕುಮುದಿನಿಯು ತಾನಾಗಿ ಪ್ರಭಾಕರನೊಡನೆ ಬಳ್ಳಾರಿಗೆ ಹಿಂದಿರುಗಲು, ಮತ್ತು ವಿಜಾಪುರದಲ್ಲಿ ನಡೆದ ಸಮಸ್ತ ಸಂಗತಿಯನ್ನು ತನ್ನ ಗಂಡನಿಗೆ ತಿಳಿಸಲು ಶಂಕರರಾಯನ ಮನಸ್ಸಿನಲ್ಲಿ ಎಂಟಾಗಿದ್ದ ಆಕೆಯ ವಿಷಯದ ಸುಷ್ಪರಿಣಾಮವು ಕ್ಷಣಹೊತ್ತಿನಲ್ಲೇ ಅಳಿಸಿ ಹೋಯಿತು. ಹೈದ್ರಾಬಾದಿಗೆ ಹೋಗಿದ್ದ ವಲ್ಲಭರಾಯನು ಮುಂದೆ ೨-೩ ದಿನಗಳಲ್ಲಿ ಮರಳಿ ಬರಲು, ಕಮಲಾಕಾಂತ ಸಾಧುಗಳ ಬೋಧದ ಮೇರೆಗೆ ಆತನೂ ಕುಮುದಿನಿಯ ಸುದ್ದಿ ತೆಗೆಯಲಿಲ್ಲ.

ನೆಗೆಣ್ಣೆಯು ಇದುವರೆಗೆ ಆಕೆಯೊಡನೆ ಅಸಹಕಾರತನದಿಂದಲೂ ವಿರುದ್ಧವಾಗಿಯೂ ವರ್ತಿಸುತ್ತಿದ್ದರೂ ಕುಮುದಿನಿಯ ಭಾವನು ಅವಳನ್ನು ಬಹು ಪ್ರೀತಿಯಿಂದ ನಡಿಸಿಕೊಳ್ಳುತ್ತಿದ್ದನು; ಆದರೆ ಈ ಸಾರೆ ಕುಮುದಿಯು ವಿಜಾಪುರದಿಂದ ತಿರುಗಿ ಬಂದ ಮೇಲೆ ವಲ್ಲಭರಾಯನು ಎಂದಿನಂತೆ ಆಕೆಯನ್ನು ಕುರಿತು “ಯಾವಾಗ ಬಂದೆ? ಅಲ್ಲಿ ಎಲ್ಲರೂ ಕ್ಷೇಮವೇ?” ಮುಂತಾದ ಔಪಚಾರಿಕ ಪ್ರಶ್ನೆ ಕೂಡ

ಮಾಡಲಿಲ್ಲ. ಇದರಿಂದ ತಾನಿಲ್ಲವಾಗ ತಮ್ಮ ಮನೆಯಲ್ಲಿ ತನ್ನ ವಿಷಯವಾಗಿ ಏನೇನೋ ವಿಪರೀತ ಬೇತು ನಡೆದಿರಬೇಕೆಂದು ಆ ಚತುರಳು ಕೂಡಲೆ ಕಂಡು ಹಿಡಿದಳು; ಹಾಗೂ ಆ ಬಗ್ಗೆ ಯೋಚನೆಗೊಳಗಾದಳು. ಅಂದು ರಾತ್ರಿ ಅವಳು ತನ್ನ ಗಂಡನಾದ ಶಂಕರರಾಯನನ್ನು ಕುರಿತು ಆ ವಿಷಯವಾಗಿ ಕೇಳಲು,

ಶಂಕರ:—ಕುಮುದಿನೀ, ನೀನೇನು ಅತಿಥಿ-ಅಭ್ಯಾಗತಳೆಂದು ಅಣ್ಣನವರು ನಿನ್ನನ್ನು ಹಾಗೆಂದು ಕೇಳಬೇಕೆಂದಿರುವೆಯಾ? ನೀನು ಇಲ್ಲಿಗೆ ಬಂದು ೨-೩ ದಿನಗಳಾದ್ದರಿಂದ ಅಣ್ಣನು ಆ ಬಗ್ಗೆ ನಿನ್ನನ್ನು ಏನೂ ಕೇಳಿರಲಿಕ್ಕಿಲ್ಲವಷ್ಟೆ? ಅದಿರಲಿ. ಕುಮುದಿನೀ, ಇತ್ತೀಚೆಗೆ ನಮ್ಮ ಅತ್ತಿಗೆಯು ಬೇರೆ ಮಾರ್ಗವನ್ನೇ ಹಿಡಿದಿರುವಳು.

ಕುಮು: —ಹಾಗಂದರೇನು?

ಆಗ ಶಂಕರರಾಯನು ತನ್ನ ಅಣ್ಣನೂ ಅತ್ತಿಗೆಯೂ ಕೂಡಿಯೇ ಆ ಕಮಲಾಕಾಂತ ಸಾಧುವಿನ ಗುರುದೀಕ್ಷೆ ಪಡೆದಿರುತ್ತಾರೆಂಬದನ್ನು ತಿಳಿಸಿದನು. ಅದನ್ನು ಕೇಳಿ ಕುಮುದಿನಿಯು:—“ನಾಥರೇ, ನಾವುಗಳು ಕೂಡ ಆ ಸಾಧುಗಳ ದರ್ಶನಕ್ಕೊಮ್ಮೆ ಹೋಗೋಣವೇ? ಈ ಸಂಸಾರಪಾಶದಲ್ಲಿ ಸಿಲುಕಿರುವ ಆತ್ಮನನ್ನು ದ್ಧರಿಸಲಿಕ್ಕೆ ಗುರುಮಹಾರಾಜರ ಹೊರತು ಬೇರೆ ಗತಿಯೇ ಇರುವುದಿಲ್ಲವಂತೆ!”

“ಅಂದರೆ, ನಿನ್ನೊಡನೆ ನಾನೂ ಜಪಮಾಲೆ ಹಿಡಿಯಬೇಕೆಂದಿರುತ್ತೀಯೇನು?” ಹೀಗೆಂದು ಶಂಕರರಾಯನು ವಿನೋದದಿಂದ ನುಡಿಯುತ್ತಿರಲು, ನರ್ಮದೆಯು ಹೊರಗಿನಿಂದ ಅವರ ಕೋಣೆಯ ಬಾಗಿಲ ಬಡಿಯುತ್ತ ಶಂಕರರಾಯನನ್ನು ಕೂಗಿದಳು. ಕೂಡಲೆ ಆತನು ಚಟಕ್ಕೆನೆ ಎದ್ದು ಬಾಗಿಲು ತೆರೆದು ನರ್ಮದೆಯೊಡನೆ ಮಾತನಾಡುತ್ತ ಬೇರೆ ಕಡೆಗೆ ಹೋದನು. ಕುಮುದಿನಿಯು ಅಟ್ಟದಿಂದ ಕೆಳಗಿಳಿದು ಬಂದು ತನ್ನ ನಿತ್ಯಕ್ರಮಕ್ಕೆ ತೊಡಗಿದಳು.

ಶಂಕರರಾಯನು ನರ್ಮದೆ ಹೇಳಿದ ಯಾವ ಕೆಲಸಕ್ಕಿಂತಲೂ ಹೊರಗೆ ಹೋಗಿದ್ದನೋ ಅದನ್ನು ನೆರವೇರಿಸಿ ಬಂದು ಕುಮುದಿನಿಯನ್ನು ಕಂಡನು. ಕಮಲಾಕಾಂತನು ಕುಮುದಿನಿಯ ದುರ್ವರ್ತನದ ಯಾವ ಮಾತನ್ನೂ ಈಗಲೆ ಷಟ್ಪರ್ಣಿಯನ್ನಾಗ ಮಾಡಕೂಡದೆಂದು ವಲ್ಲಭರಾಯನಿಗೆ ಕಬ್ಬಿಪ್ಪಣೆಯಿದ್ದರೂ, ಆ ಸಂಗತಿಯನ್ನು ಸಾಧುವಿನ ಮುಖದಿಂದ ಕೇಳಿ ತಿಳಿದಿದ್ದ ನಿರ್ಮಲೆಯು ಅದಕ್ಕೆ ಚಿನ್ನಾಗಿ ಉಪ್ಪುಕಾರ ಹಚ್ಚಿ ಅದನ್ನು ನರ್ಮದೆಯ ಮುಂದೆ ಹೇಳಿದ ಬಳಿಕ, ಆ ನರ್ಮದೆಯ ಬಾಯ ಮುದ್ದಿನ ಸ್ಫೋಟವಾಗಲಿಕ್ಕೆ ತಡವೇತರದು? ಅವಳು ತನಗೂ ಗುರುಮಹಾರಾಜರಿಗೂ ಕುಮುದಿನಿಯ ವಿಷಯದಲ್ಲಿ ನಡೆದ ಸಂಭಾಷಣದ ಪ್ರತಿಯೊಂದು ಶಬ್ದವನ್ನು ಇದ್ದಕ್ಕಿದ್ದ ಹಾಗೆ ಹೇಳಿದ್ದರಿಂದ ವಲ್ಲಭರಾಯನು ಚಕಿತನಾದನು. ಆ ಕೂಡಲೆ ಆತನು ಅದಾವುದನ್ನೂ ಬೇರೆಯವರ ಮುಂದೆ ಹೇಳಕೂಡದೆಂಬ ಸೂಚನೆಯನ್ನು ಹೆಂಡತಿಗೆ ತಿಳಿಸಿದನು; ಆದರೂ ನಿರ್ಮಲಾಶರಣಮ್ಮಳಂತಹ ಕೊಳ್ಳಕೊಡುವವರು ಆ ಬತ್ತಲೆ ಕುಣಿಯಬಹುದಾದ ಸುಪ್ರಂಗವನ್ನು ಏನೆಂದು ಕಳೆದುಕೊಳ್ಳುವರು?

ಅಂದು ನರ್ಮದೆಯ ಬಳಿಗೆ ನಿರ್ಮಲೆಯು ಬಂದ ಮೇಲೆ ಅವರೀರ್ವರೊಳಗೆ ಎಷ್ಟೋ ಹೊತ್ತಿನ ವರೆಗೆ ಸಂಭಾವಣ ನಡೆಯಿತು. ಬಳಿಕ ನರ್ಮದೆಯು ಕುಮುದಿನಿಗೆ ಕೇಳಿಸುವ ಹಾಗೆ ಪಿಸುಣ ನುಡಿಗಳನ್ನು ನುಡಿಯುತ್ತ ನಿರ್ಮಲೆಯೊಡನೆ ಕಮಲಾಕಾಂಠನ ಆಶ್ರಮದ ದಾರಿ ಹಿಡಿದಳು. ನರ್ಮದೆಯು ಹೊರಟು ಹೋಗುವಾಗ ಕುಮುದಿನಿ-ಶಂಕರರಾಯರು ತಮ್ಮ ಕೋಣೆಯಲ್ಲಿ ಮಾತನಾಡುತ್ತ ಕುಳಿತಿದ್ದರು. ನರ್ಮದೆಯು ಆ ಬಿರುನುಡಿಗಳು ಶಂಕರರಾಯನಿಗೂ ಕೇಳಿಸಿದವು. ಆಗ ಕುಮುದಿನಿಯ ಮುಖವು ಒಮ್ಮೆಲೆ ಬಾಡಿ ಹೋಯಿತು; ಶಂಕರರಾಯನಿಗೂ ಕೆಡಕೆನಿಸಿತು. ಅದಕ್ಕಾಗಿ ಆತನು ಆ ಬಗ್ಗೆ ತನ್ನ ಹೆಂಡತಿಗೆ ಏನೋ ಪ್ರಶ್ನೆ ಮಾಡತಕ್ಕವನು; ಅಷ್ಟರಲ್ಲಿ ವಲ್ಲಭರಾಯರು ಅಲ್ಲಿಗೆ ಬಂದರು. ಕೂಡಲೆ ಆತನು ಕೋಣೆಯಿಂದ ಹೊರಬಿದ್ದು ಬಂದನು. ಆಗಿನ ವಲ್ಲಭರಾಯನ ಮುಖಚರ್ಯೆಯಿಂದ ಕುಮುದಿನಿಯು ಈ ಮೊದಲು ಹೇಳಿದ್ದು ನಿಜವೆಂದು ಆತನಿಗೆ ಅನಿಸಿತು. ಬೆಳಗಿನಿಂದ ತಮ್ಮ ಮನೆಯಲ್ಲಿ ಯಾರೂ ವಾದಿಸದಿರುವಾಗ, ಜಗಳ-ತುಳಿತುಗಳಿಂದೂ ಒದಗದಿರಲಿಕ್ಕೆ ಅಥವಾ ತಮ್ಮ ಅಂಗಡಿಗಳಲ್ಲಿಯೂ ಯಾವ ಬಗೆಯ ಅಕಾರ್ಯ ನಡೆಯದಿರುವಾಗ ತಮ್ಮ ಅಣ್ಣನು ಇಂದು ಹೀಗೆ ಕ್ರೋಧಸಂತಪ್ತನಾಗಿರಲಿಕ್ಕೆ ಕಾರಣವೇನೆಂಬ ಬಗ್ಗೆ ಶಂಕರರಾಯನಿಗೂ ಸೋಜಿಗವೆನಿಸಿತು. ಬಳಿಕ ವೃತ್ತಪತ್ರವನ್ನೋದುವ ನೆವದಿಂದ ಆತನು ದಿವಾಣಖಾನೆಯೊಳಗಿನ ಮೇಜಿನ ಬಳಿಯ ಕುರ್ಚಿಯೊಂದರಲ್ಲಿ ಕುಳಿತನು. ಆಗ ವಲ್ಲಭರಾಯನು ಆತನನ್ನು ದ್ವೇಷಿಸಿ:--“ಶಂಕರರಾಯಾ, ಇವಳೆತ್ತ ಹೋದಳು?” ಎಂದು ಪ್ರಶ್ನೆ ಮಾಡಿದನು.

“ನಿರ್ಮಲಮ್ಮಳೊಡನೆ ಇದೀಗ ಎಲ್ಲಿಗೋ ಹೊರಟು ಹೋಗಿರುತ್ತಾರೆ.”

“ಅದಿರಲಿ. ಇಲ್ಲಿ ಕುಳಿತುಕೊಂಡು ನೀನೇನು ಮಾಡುವೆ?”

“ಏನೂ ಇಲ್ಲ.”

“ಶಂಕರಾ, ಉಡುಪನ್ನು ಧರಿಸಿಕೊಂಡು ನನ್ನೊಡನೆ ಬಾ” ಎಂದೆಂದು ವಲ್ಲಭರಾಯನು ಹೇಳಿದನು. ಶಂಕರರಾಯನು ಪೋಷಾಕು ಧರಿಸಿಕೊಂಡು ಬಂದೊಡನೆಯೇ ವಲ್ಲಭರಾಯನು ಕುಮುದಿನಿಯ ಕಡೆಗೆ ತಿರಸ್ಕಾರ ಸೂಚಕ ದೃಷ್ಟಿಯಿಂದ ನೋಡುತ್ತ ಹೊರಹೊರಟನು. ಶಂಕರರಾಯನೂ ಆತನನ್ನು ಹಿಂಬಾಲಿಸಿದನು. ವಿಜಾಪುರಕ್ಕೆ ಹೋದಾಗ ಪ್ರಭಾಕರಸಂತ ಹಾಗೂ ಆತನ ಕುಟುಂಬದವರ ಪ್ರೇಮಲ ಸಹವಾಸದಿಂದ ಕುಮುದಿನಿಗೆ ಎಲ್ಲಿ ತುಸ ಶಾಂತಿ-ಸಮಾಧಾನಗಳು ಲಭಿಸಿದ್ದವೋ ಅವುಗಳೆಲ್ಲ ಭಾವ-ನೆಗೆಣ್ಣೆಯರ ಈ ಪ್ರಕಾರದ ತಿರಸ್ಕೃತ ವರ್ತನದಿಂದ ಲೋಪವಾದವು!

ಗಂಡ-ಮೈದುನರು ಮನೆಯಿಂದ ಹೊರಹೊರಡುವ ಪೂರ್ವದಲ್ಲಿಯೇ ನರ್ಮದೆಯು ಕಮಲಾಕಾಂಠ ಸಾಧುವಿಗೆ ಕುಮುದಿನಿಯು ವಿಜಾಪುರದಿಂದ ಮರಳಿ ಬಂದ ಸಂಗತಿ ಹೇಳಲು ಆತನ ಮಠದ ದಾರಿ ಹಿಡಿದಿದ್ದಳು. ವಲ್ಲಭರಾಯನಿಗೆ ತನ್ನ ಮಠದ

ದೀಕ್ಷೆ ಕೊಟ್ಟಂದಿನಿಂದ ಕಮಲಾಕಾಂತ ಶೃಗಾಲನು ಆತನನ್ನು ಸಂಪೂರ್ಣವಾಗಿ ವಶ ಪಡಿಸಿಕೊಳ್ಳುವ ಸಲುವಾಗಿ ತನ್ನ ನಿತ್ಯದ ಇರವನ್ನು ಒಮ್ಮೆಲೆ ಬಹುಮಟ್ಟಿಗೆ ಬದಲಿಸಿದ್ದನು. ಈ ನೋವಲಿನ ತನ್ನ ಮಲಮಲ್ಲಿನ ದೋತರ, ಸಿಲ್ಕಿನ ಶರ್ಟ್, ಸೆಂಟ್ಸ್‌ಗಳ ವಾಸನೆಯ ಕರವಸ್ತ್ರಗಳು, ಕೈಯೊಳಗಿನ ವಜ್ರದುಂಗುರ ಮುಂತಾದ ಒಡೆದು ಕಾಣಿಸುವ ಜೀನಸುಗಳನ್ನೆಲ್ಲ ಆತನು ಮುಚ್ಚುಮರೆಮಾಡಿದ್ದನು. ಇತ್ತೀಚೆಗೆ ಆತನು ಕೇವಲ ೫-೬ನೊಳದ ಲಂಡಪಂಚೆಯನ್ನು ಡಹತ್ತಿದ್ದು, ವೈಯಲ್ಲಿ ಖದ್ದರಿನ ಒರಟಾದ ಅಂಗಿ ಹಾಗೂ ತಲೆಗೆ ಅಂಥದೇ ಒಂದು ಟೊಪ್ಪಿಗೆ ಇವುಗಳನ್ನಷ್ಟೇ ಧರಿಸ ಹತ್ತಿದ್ದನು; ಆದರೆ ತನ್ನ ತಿಂಡಿ-ತೀರ್ಥಗಳ ಬಡ್ಡಿಟ್ಟಿನಲ್ಲಿ ಮಾತ್ರ ಆತನು ಕೊಂಚ ವೂ ಕತ್ತರಿಯಾಡಿಸಿರಲಿಲ್ಲ. ಇಷ್ಟೇ ಅಲ್ಲ; ಆತನ ತಿಂಬುಂಬುವ ಪ್ರಕಾರಗಳು ದಿನ ಮೇಕ ರೀತಿಯಿಂದ ವರ್ಧಮಾನಸ್ಥಿತಿಯಲ್ಲಿದ್ದವು. ಕಮಲಾಕಾಂತನ ಆ ಮಾನ ಭಾವೀತನಕ್ಕೆ ವಲ್ಲಭರಾಯನು ತೀರ ಮರುಳಾಗಿದ್ದನು. ಕಮಲಾಕಾಂತನ ಸಾನ್ನಿಧ್ಯದಲ್ಲಿ ಸಂತತವಾಗಿ ಕುಳಿತು ಅವನ ಬಾಯಿಂದ ಹೊರಬೀಳುತ್ತಿದ್ದ ಬೋಧಾ ಮೃತವಚನಗಳನ್ನು ಪಾನ ಮಾಡುವದರ ಹೊರತು ಆತನು ತನ್ನ ಅಂಗಡಿ ಉದ್ಯೋಗಗಳ ನಿತ್ಯದ ಕಾರ್ಯಕ್ರಮಕ್ಕೆ ಕೂಡ ಲೋಪವನ್ನುಂಟು ಮಾಡಹತ್ತಿದ್ದನು. ನರ್ಮದೆಯಂತೂ ಕಮಲಾಕಾಂತನಲ್ಲಿ ತೀರ ಅನುರಕ್ತಳಾಗಿ ಹೋಗಿದ್ದಳು. ಈ ಬಗೆಯಾಗಿ ಆ ದಂಪತಿಗಳು ಆ ಸಾಧುವಿನ ಸೇವೆಗೆ ಒಮ್ಮನಸಿನಿಂದಲೂ ಏಕೋ ಭಾವದಿಂದಲೂ ತೊಡಗಿದ್ದರು.

ನರ್ಮದೆಯು ನಿರ್ಮಲಾ ಶರಣಮ್ಮನೊಡನೆ ಸಾಧುವಿನ ಬೈಲಕಪಾಸೆಯನ್ನು ಪ್ರವೇಶಿಸಿದಾಗ ಸಾಧುಮಹಾರಾಜರು ದೇಶೀ-ವಿದೇಶೀ ಪದಾರ್ಥಗಳ ಫಲಾಹಾರ ವನ್ನು ಆಕಂಠವಾಗಿ ಭುಂಜಿಸಿ, ಇರಿಘುಚೇಅರಿನ ಮೇಲೆ ಅಡ್ಡಾಗಿ ಚಿರೂಟ ಸೇದ ತೊಡಗಿದ್ದರು. ನಿತ್ಯನಿಯಮದಂತೆ ನರ್ಮದೆಯು ಅಲ್ಲಿಗೆ ಹೋದಕೂಡಲೆ ಅವರ ಪಾದಗಳ ಮೇಲೆ ತಲೆಯನ್ನಿಟ್ಟು ನಮಸ್ಕರಿಸಿದಳು. ಸಾಧುಮಹಾರಾಜರ ಚರಣಗಳಿಗೆ ಪ್ರಿಯ ಭಕ್ತಿನಿಯರ ಮಸ್ತಕಗಳ ಹಾಗೂ ಪರ್ಯಾಯದಿಂದ ಅವರುಗಳ ಸುಕೋಮಲ ಗಲ್ಲಗಳ ಸ್ಪರ್ಶವನ್ನು ದೂರೀಕರಿಸಬೇಕೆಂದಿನಿಸುತ್ತಿರಲಿಲ್ಲ. ಅಂದು ನರ್ಮದೆಯು ಕಮಲಾಕಾಂತರ ಚರಣಗಳ ಮೇಲೆ ಮಸ್ತಕವಿರಿಸಲು, ಆ ಸ್ಪರ್ಶದಿಂದ ಆತನು ರೋಮಾಂಚಿತನಾಗಿ ಆ ಭಕ್ತಳ ಸುಂದರವಾದ ಕೇಶಗುಚ್ಚುಗಳ ಕಡೆಗೆ ಟಕಮಕವೆಂದು ನೋಡುತ್ತಿದ್ದನು. ಮುಂದೆ ೧-೨ ನಿಮಿಷಗಳಲ್ಲಿ ಅವನು ತನ್ನ ಎರಡೂ ಕೈಗಳಿಂದ ಅವಳ ಮಸ್ತಕವನ್ನು ಹಿಡಿದಿತ್ತಿದನು; ಹಾಗೂ ಶುಭಾಶೀರ್ವಾದವನ್ನಿತ್ತು ಸಮ್ಮುಖದಲ್ಲಿ ಕೂಡ್ರ ಹೇಳಿದನು. ನರ್ಮದೆಯು ಕೂಡ್ರಲು, ನಿರ್ಮಲೆಯು ಸಾಧುಗಳಿಗೆ ಹೊಂದಿ ಕುಳಿತು ಅವರ ಕಾಲುಗಳನ್ನು ಒತ್ತತೊಡಗಿದಳು. ಅದರಿಂದ ನರ್ಮದೆಗೂ ಗುರುಚರಣಸೇವೆಯ ನೋಹವು ಆವರಿಸದಾಯಿತು. ಸಾಧುಗಳು ಬಾಯಿಂದ 'ಬೇಡ-ಬೇಡ' ಎಂದೆನ್ನುತ್ತಿದ್ದರೂ ನರ್ಮದೆಯು ಆ ಗುರುದೇವನ ಎರ

ಡನೇ ಕಾಲನ್ನು ತನ್ನ ತೊಡೆಯ ಮೇಲಿಗಿಸಿಕೊಂಡು ಅದನ್ನು ಭಕ್ತಿಭಾವದಿಂದ ಹಿಚುಕಹತ್ತಿದಳು. ಆಗ ಆ ಸಾಧುಗಳು ಬ್ರಹ್ಮಾನಂದದಲ್ಲಿ ನಿಮಗ್ನರಾಗಿ ಹೋದರು!

ಇತ್ತ ವಲ್ಲಭರಾಯನು ಶಂಕರರಾಯನನ್ನು ಕರೆದುಕೊಂಡು ತಮ್ಮ ಅಂಗಡಿಯೊಳಗಿನ ಖಾಸಗಿ ಕೋಣೆಯನ್ನು ಪ್ರವೇಶಿಸಿದನು; ಹಾಗೂ ಅಲ್ಲಿ ಆತನಿಗೆ ಕೆಲ ಮಾತುಗಳನ್ನು ಹೇಳಿದನು. ಅವುಗಳನ್ನು ಕೇಳಿ ಆತನು ಅಣ್ಣನ ಕಡೆಗೆ ಭ್ರಮಿಷ್ಯಂತೆ ನೋಡತೊಡಗಿದನು. ಆಗ ವಲ್ಲಭರಾಯನು: “ಈ ಮಾತನ್ನು ನಿನ್ನೆ ದುರಿಗೆ ಹೇಳಿ ನಿನ್ನ ಮನಸ್ಸಿಗೆ ಅಸ್ಪೃಶ್ಯತೆಯನ್ನುಂಟು ಮಾಡುವ ಇಚ್ಛೆಯು ನನಗೆ ಕೊಂಚವೂ ಇರಲಿಲ್ಲ; ಆದರೆ ತಮ್ಮಾ, ನೀನಿನ್ನೂ ಚಿಕ್ಕವನಿರುತ್ತೀ. ಲೋಕದ ಸ್ಥಿತಿಗತಿಯ ಜ್ಞಾನವು ನಿನಗಿನ್ನೂ ಚೆನ್ನಾಗಿ ಆಗಿರುವುದಿಲ್ಲ. ನಿನಗೆ ನಿನ್ನ ಸರಳ ಸ್ವಭಾವದಂತೆಯೇ ಜಗತ್ತೆಲ್ಲವೂ ಕಾಣುತ್ತದೆ; ಆದುದರಿಂದ ನಿನ್ನ ಹಿರಿಯಣ್ಣನೆಂದು ನಾನು ನಿನ್ನನ್ನು ಜಾಗ್ರತಗೊಳಿಸುವುದು ನನ್ನ ಕರ್ತವ್ಯವಾಗಿರುತ್ತದೆ.....”

“ಅಣ್ಣಾ, ಆಕೆಯು ದುರ್ಯವಹಾರಕ್ಕೆ ತೊಡಗಿದಳೆಂಬುದು ನಿಮಗೆ ಹೇಗೆ ಗೊತ್ತಾಯಿತು? ನೀವು ಹಿರಿಯರು; ನನಗೆ ಪಿತೃಸಮಾನರಿರುತ್ತೀರಿ. ಇಂಥ ಬಾಬಿ ನಲ್ಲಿ ನಾನು ನಿಮಗೆ ಎದುರು ಪ್ರಶ್ನೆ ಮಾಡುವುದು ಸರಿಯಲ್ಲ; ಆದರೂ ನನಗೆ ಈ ಬಗ್ಗೆ ಏನೆನಿಸುವದೋ ಅದನ್ನು ತುಸು ಸ್ಪಷ್ಟವಾಗಿ ಕೇಳಿದೆನು. ಆ ಬಗ್ಗೆ ನನ್ನನ್ನು ಕ್ಷಮಿಸಬೇಕು.”

“ಶಂಕರಾ, ನಿನಗೆ ಜಗತ್ತಿನ ಅನುಭವವಿರದ್ದರಿಂದ ನಾನು ಹೇಳಿದ ಸಂಗತಿಯ ಬಗ್ಗೆ ನಿನಗೆ ಒಮ್ಮೆಲೆ ವಿಶ್ವಾಸವುಂಟಾಗಲಾರದು; ಆ ಬಗ್ಗೆ ನಾನು ನಿನಗೆ ದೋಷವನ್ನೂ ಕೊಡಲಾರೆನು. ಕೇಳು, ನನಗೆ ಏನೇನು ಕೇಳಬೇಕಾಗಿದೆಯೋ ಅದನ್ನೆಲ್ಲ ಮುಚ್ಚುಮರೆ ಮಾಡದೆ ಕೇಳು.”

“ಅಣ್ಣಾ, ನೀವನ್ನು ವದು ಯೋಗ್ಯವಿದೆ; ಆದರೆ ನಾನು ತೀರ ಮೋಸಹೋಗುವಂತಹ ಭೋಳೇ ಭಾವಿಕನಿರುವೆನೆಂದು ನನಗನಿಸುವುದಿಲ್ಲ. ದೇವರೇ ಬಲ್ಲ! ಅತ್ತಿಗೆಯವರಮನಸ್ಸಿನಲ್ಲಿ ಈಕೆಯ ವಿಷಯವಾಗಿ ಏನು ತಪ್ಪು ತಿಳುವಳಿಕೆಯುಂಟಾಗಿದೆಯೋ ತಿಳಿಯಲಸಾಧ್ಯವು; ಆದರೆ ಅದರಿಂದ ಇತ್ತೀಚೆಗೆ ಅವರಿಗೆ ಈಕೆಯ ಪ್ರತಿಯೊಂದು ಕೃತಿಯು ವಿರುದ್ಧವಾಗಿಯೇ ತೋರುತ್ತದೆ. ಅಣ್ಣಾ, ನಾನು ಅತ್ತಿಗೆಯು ನಿಂದೆಮಾಡುತ್ತೇನೆಂದು ನೀವು ಗ್ರಹಿಸಕೂಡದು. ಅವರು ನನಗೆ ತಾಯಿಯ ಸಮಾನರು; ಆದರೆ ಈಕೆಯಾದರೂ ನನ್ನೊಡನೆ ಖೊಟ್ಟಿ ಪ್ರತಾರಣ ಮಾಡಿಯಾಳೆಂದು ನನಗಂತೂ ಅನಿಸುವುದಿಲ್ಲ.”

“ಶಂಕರಾ, ನರ್ಮದೆಯು ಎಷ್ಟೇ ಅಶಿಕ್ಷಿತ ಹೆಂಗುಸಾಗಿದ್ದರೂ ಅವಳು ಕುಮುದಿನಿಯನ್ನು ನಿಷ್ಕಾರಣವಾಗಿ ದ್ವೇಷಮಾಡುವಂತಹ ಹೆಳ್ಳಗಾಡಿನವಳಲ್ಲ. ಎಲಾ, ನಮಗೆ ಮಕ್ಕಳಿಲ್ಲ-ಮರಿಯಿಲ್ಲ! ನಮ್ಮಗಳ ಮುದ್ದಿಗೆ ಪಾತ್ರನಾದವನೆಂದರೆ, ನಮ್ಮ ಮನೆಯಲ್ಲಿ ನೀನೊಬ್ಬನೇ. ಅಂಥ ನಿನ್ನ ಹೆಂಡತಿಯು ದ್ವೇಷಾಸೂಯೆ ಮಾಡುವ

ದುರ್ಬುದ್ಧಿಯು ನರ್ಮದೆಗಾಗಲಿ ನನಗಾಗಲಿ ಕನಸಿನಲ್ಲಾದರೂ ಉಂಟಾದೀತೇನು? ಕುಮುದಿನಿಯು ಮೊದಲಿನಿಂದಲೂ ದುರ್ವ್ಯವಹಾರಕ್ಕೆ ಹತ್ತಿದವಳೆಂದು ನಾನು ನಿನಗೆ ಖಂಡಿತವಾಗಿಯೂ ಹೇಳಬಲ್ಲೆನು.”

“ಹಾಗಾದರೆ ನಿಮ್ಮ ಮನಸ್ಸು ಆಕೆಯನ್ನು ಕರೆಯು-ಕಳಿಸಬಂದ ಆ ಪ್ರಭಾಕರ ಪಂತನ ವಿಷಯಕ್ಕೆ ಶಂಕಿತವಾಗಿರುವದಲ್ಲವೇ?”

“ಶಂಕರಾ, ಪ್ರಭಾಕರನ ಬಹಿರಾಡಂಬರದ ಮೇಲಿಂದ ಆತನಲ್ಲಿ ಯಾವ ಬಗೆಯ ಸಂಶಯ ತಾಳಲಿಕ್ಕೂ ಆಸ್ತದವಿರುವದಿಲ್ಲ; ಆದರೂ ಆತನ ವಿಷಯದ ಯಾವ ಸಂಗತಿಯೂ ನಮಗೆ ಗೊತ್ತಿರದ್ದರಿಂದ ಆ ಮನುಷ್ಯನ ಬಗ್ಗೆ ಏನನ್ನೂ ಹೇಳಲಿಕ್ಕೆ ಬರುವಂತಿಲ್ಲ. ಕುಮುದಿನಿಯನ್ನು ಅವಳ ಮಲತಾಯಿಯ ಬಳಿಗೇ ಕರೆದೊಯ್ಯುತ್ತೇನೆಂದು ನಮ್ಮೆದುರಿಗೆ ಸುಳ್ಳು ಹೇಳಿ, ಅವಳನ್ನು ತನ್ನ ಮನೆಗೆ ಕರೆದೊಯ್ದು ಆತನ ಉದ್ದೇಶವೇನಿರಬೇಕೆಂಬದು ತಿಳಿಯದಾಗಿದೆ.”

“ಹಾಗಾದರೆ ನೀವು ಕುಮುದಿನಿಯನ್ನು ವ್ಯಭಿಚಾರಣೆಯೆಂದೇ ತಿಳಿದಿರುತ್ತೀರೇನು?”

“ಶಂಕರಾ, ನೀನು ಹೀಗೆ ಸುಮ್ಮನೆ ನನಗೆ ಅಡ್ಡ-ತಿಡ್ಡ ಪ್ರಶ್ನೆಗಳನ್ನು ಮಾಡಬೇಡ. ನನಗೊಂದು ಮಾತಿನ ಸಂಶಯ ಬಂದಿದೆ; ಆದರೆ ಆ ಬಗ್ಗೆ ಪ್ರತ್ಯಕ್ಷ ಖಾತ್ರಿ ಮಾಡಿಕೊಳ್ಳದ ಹೊರತು ಸುಮ್ಮನೆ ಗದ್ದಲ ಮಾಡುವದರಲ್ಲಿ ಅರ್ಥವಿಲ್ಲ. ನಾನೇ ಸ್ವತಃ ಕುಮುದಿನಿಗೆ ಈ ಸಂಗತಿಯನ್ನು ಕೇಳಬೇಕೆಂದಿದ್ದೆನು; ಆದರೆ ಸುಮ್ಮನೆ ಅವಸರಪಡುವದರಿಂದೇನು ಪ್ರಯೋಜನ? ನೀನೇ ಸಾವಧಾನದಿಂದ ಆಕೆಯ ಇಂಗಿತವನ್ನು ತಿಳಿದುಕೋ; ಆದರೆ ಆಕೆಯು ಬಗ್ಗೆ ನಮ್ಮಗಳಿಗೆ ಸಂಶಯವುಂಟಾಗಿದೆಯೆಂಬದನ್ನು ಮಾತ್ರ ಅವಳಿಗೆ ಸರ್ವಥಾ ತಿಳಿಯಗೊಡಬೇಡ. ಪ್ರಭಾಕರನೊಡನೆ ಅವಳು ಅಷ್ಟು ದಿವಸ ಅಲ್ಲಿಗೇಕೆ ಹೋದಳೆಂಬದು ತಿಳಿಯದ ಹೊರತು ನನ್ನ ಮನಸ್ಸಿನ ಸಂಶಯವು ತೊಲಗಲಿಕ್ಕಿಲ್ಲ.”

“ಅಣ್ಣಾ, ಹಾಗಾದರೆ ನಾನು ಈಗಲೆ ಆ ಮಾತಿನ ಇತ್ಯರ್ಥ ಮಾಡುತ್ತೇನೆ.”

“ಧೂ! ಹಾಗೆ ರೇಗಿದ್ದರೆ ನಿಜ ಸಂಗತಿಯು ಹೊರಬೀಳಲಾರದು. ಶಂಕರಾ, ಹೀಗೆ ಸಿಟ್ಟಿನ ಭರದಲ್ಲಿ ಕೇಳುವದಿದ್ದರೆ ನಾನು ಸ್ವತಃ ಆಗಲೆ ಅವಳನ್ನು ಕೇಳಿ ಬಿಡುತ್ತಿದ್ದೆನು; ಆದರೆ ತಮ್ಮಾ, ನಾಲ್ಕು ಜನರಲ್ಲಿ ಈ ಮಾತಿನ ಬೊಬ್ಬಾಟವಾಗಬಾರದಾಗಿದೆ. ನೀನು ಯುಕ್ತಿ-ಪ್ರಯುಕ್ತಿಗಳಿಂದ ಅವಳ ಮನಸ್ಸಿನೊಳಗಿನ ಇಂಗಿತವನ್ನು ತಿಳಿದುಕೋ. ಆ ಮೇಲೆ ಏನು ಮಾಡಬೇಕಾಗುವದೋ ಅದನ್ನು ನಾನು ನೋಡಿಕೊಳ್ಳುತ್ತೇನೆ. ಒಳ್ಳೇದು, ಶಂಕರಾ, ನಾನು ನಿನ್ನನ್ನು ಒಂದು ಸ್ಥಳಕ್ಕೆ ಕರೆದೊಯ್ಯಬೇಕೆಂದಿರುತ್ತೇನೆ.”

“ಅದೆಲ್ಲಗೆ?” ಶಂಕರನು ಶಂಕಿತನಾಗಿ ಕೇಳಿದನು.

“ನಮ್ಮ ಗುರುಗಳ ಮಂದಿರಕ್ಕೆ.”

“ಅಣ್ಣಾ, ಇಂಥ ಸಾಧು-ಸಂತರಲ್ಲಿ ನನಗೆ ಎಳ್ಳಷ್ಟೂ ನಂಬಿಗೆಯಿಲ್ಲ. ಅಂದ ಬಳಿಕ ನಾನು ಅಲ್ಲಿಗೆ ಬಂದು ಮಾಡುವದೇನು?”

“ಶಂಕರಾ, ನೀನು ಕಡು ಮೂರ್ಖನಿರುತ್ತೀ. ನಮ್ಮ ಕಮಲಾಕಾಂತ ಮಹಾರಾಜರು ಅಂತಿಂಥ ಲಭಂಗ ಬಿಡಾಡಿ ಸಾಧುಗಳಾಗಿಲ್ಲ. ಒಮ್ಮೆ ನೀನು ಅಲ್ಲಿಗೆ ಬಂದೆಯೆಂದರೆ, ಅಲ್ಲಿಂದ ಕಾಲ್ಗೆಯಲಿಕ್ಕೆ ನಿನ್ನ ಮನಸ್ಸೇ ಒಪ್ಪಲಿಕ್ಕೆಲ್ಲ; ಅದಲ್ಲದೆ ನಮ್ಮ ಗುರುಗಳು ಭೂತ-ಭವಿಷ್ಯಗಳನ್ನು ಚೆನ್ನಾಗಿ ಹೇಳುತ್ತಾರೆ. ನಾನು ಅವರಿಗೆ ನಿನ್ನ ಕೈ ತೋರಿಸಬೇಕೆಂದಿರುತ್ತೇನೆ.”

“ಆದರೆ ಅಣ್ಣಾ, ನೀವು ಹೇಳಿದ ಕುಮುದಿನಿಯ ಸಂಬಂಧದ ಸಂಗತಿ ಕೇಳಿ ನನ್ನ ಮನಸ್ಸು ಅಲ್ಲೋಲ-ಕಲ್ಲೋಲಾಗಿ ಹೋಗಿದೆ. ಅದರಿಂದ ನಾನು ನಮ್ಮ ಮನೆಗೆ ಯಾವಾಗ ಹೋದೇನೋ ಎಂದೆನಿಸಿದೆ.”

“ತಮ್ಮಾ, ಶಂಕರಾ, ಈ ಪರಿ ಸಂತಾಪಗೊಳ್ಳುವದು ತರವಲ್ಲ. ಗುರುಗಳು ತಮ್ಮ ಪವಿತ್ರ ಹಸ್ತವನ್ನು ನಿನ್ನ ತಲೆಯಮೇಲೆವೆಮ್ಮೆ ಇಟ್ಟರೆಂದರೆ ನಿನ್ನ ಮನಸ್ಸು ತನ್ನಷ್ಟಕ್ಕೆ ತಾನೇ ಶಾಂತವಾಗುವದು ಶಂಕರಾ, ನನಗೆ ಗುರುಗಳ ದರ್ಶನವಾಗುವ ಮೊದಲು ನಾನಾದರೂ ನಿನ್ನ ಮತದವನೇ ಆಗಿದ್ದೆನು; ಆದರೆ ನನ್ನ ಪೂರ್ವಾರ್ಜಿತ ಪುಣ್ಯವು ಬಲವತ್ತರಾದ್ದರಿಂದ ನಿರ್ಮಲಾ ಶರಣಮ್ಮನವರ ಒತ್ತಾಯದ ಮೇರೆಗೆ ಗುರುಗಳ ಕಡೆಗೆ ಹೋಗುವ ಸುಬುದ್ಧಿಯು ನನಗುಂಟಾಯಿತು. ನಾನು ಗುರುದೀಕ್ಷೆ ಹೊಂದಿದ ನಂತರ ನನ್ನ ಮನಸ್ಸಿಗೆ ಎಷ್ಟು ಆಹ್ಲಾದವುಂಟಾಗಿದೆಯೆಂಬದನ್ನು ನಾನೇನು ಹೇಳಲಿ!” ಈ ಬಗೆಯಾಗಿ ಗುರುಸ್ತುತಿಯುಳ್ಳ ವಲ್ಲಭರಾಯನು ತಮ್ಮನನ್ನು ಸಾಧುಗಳೆಡೆಗೆ ಕರೆದೊಯ್ದನು.

ವಲ್ಲಭರಾಯನು ಮೇಲೆ ಹೇಳಿದಂತೆ ಶಂಕರರಾಯನ ಮನಸ್ಸಿನಲ್ಲಿ ಕುಮುದಿನಿಯ ವಿಷಯವಾಗಿ ಸಂಶಯ ಪಿಶಾಚಿಯನ್ನು ಪ್ರವೇಶಗೊಳಿಸಿದರೂ ಕುಮುದಿನಿಯ ಬಗ್ಗೆ ಶಂಕರರಾಯನ ಮನಸ್ಸು ಸ್ವಲ್ಪವೂ ಕಲುಷಿತವಾಗಲಿಲ್ಲ. ತನ್ನ ಅಣ್ಣನ ಮನಸ್ಸನ್ನು ನೋಯಿಸಬಾರದೆಂಬದೊಂದೇ ಉದ್ದೇಶದಿಂದ ಆತನು ಅಂದು ಕಮಲಾಕಾಂತನ ಮಠಕ್ಕೆ ಹೋದನು. ವಲ್ಲಭರಾಯನು ಶಂಕರರಾಯನೊಡನೆ ಮಠವನ್ನು ಪ್ರವೇಶಿಸಿದಾಗ ನಿರ್ಮಲೆಯೂ ನರ್ಮಲೆಯೂ ಕಮಲಾಕಾಂತನ ಪಾದಸೇವೆಗೆಯ್ಯುತ್ತ ಅತ್ತಿತ್ತಣದ ಹರಟೆ ಹೊಡೆಯುತ್ತ ಕುಳಿತಿದ್ದರು. ಕುಮುದಿನಿಯು ವಿಜಾವುರದಿಂದ ಮಠಳಿ ಬಂದ ವರ್ತಮಾನವು ಸಾಧುಗಳಿಗೆ ಈ ಮೊದಲೆ ತಿಳಿದಿತ್ತು. ವಲ್ಲಭರಾಯನು ಪ್ರವೇಶಿಸಿದೊಡನೆಯೇ ಕಮಲಾಕಾಂತನು: “ಅಪ್ಪಾ, ದೇವಾ, ಬನ್ನಿರಿ-ಬನ್ನಿರಿ.” ಎಂದಂದು ಶಂಕರರಾಯನ ಕಡೆಗೆ ಟಕಮಕವೆಂದು ನೋಡಹತ್ತಿದನು. ವಲ್ಲಭರಾಯನು ತಾನು ಗುರುಗಳಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿ, ತಮ್ಮನಿಗೂ ಮಾಡಹೇಳಿದನು. ಆ ಸಾಧುವನ್ನು ಕಂಡು ಶಂಕರರಾಯನ ಮನಸ್ಸಿಗೆ ತೃಪ್ತಿಯುಂಟಾಗಲಿಲ್ಲ. ಅಣ್ಣನ ಭಿಡೆಗಾಗಿ ಆತನು ಹೇಗಾದರೊಮ್ಮೆ ನಮಿ

ಸಿದನು; ಮತ್ತು ಅಣ್ಣನ ಪಕ್ಕದಲ್ಲಿಯೇ ಕುಳಿತುಕೊಂಡನು. ಗಂಡನು ಅಲ್ಲಿಗೆ ಬಂದರೂ ನರ್ಮದೆಯು ಗುರುಚರಣಗಳ ಸೇವೆ ಮಾಡುತ್ತಲೇ ಕುಳಿತಿದ್ದಳು; ಯಾಕೆಂದರೆ ಪರಮ ಪವಿತ್ರವಾದ ಗುರುವಿನ ಮಂದಿರದಲ್ಲಿ ಚಿಕ್ಕವರು-ದೊಡ್ಡವರು, ಅಣ್ಣ-ತಂಗಿ, ಗಂಡ-ಹೆಂಡತಿ ಈ ಭೇದಾಭೇದವೆಲ್ಲುಳಿಯಬೇಕು? ಎಲ್ಲರೂ ಒಂದೇ ಗುರುವಿನ ಶಿಷ್ಯರು. ಅದರಿಂದ ಎಲ್ಲರೂ ಸಮದೃಷ್ಟಿಯಿಂದ ನಡೆಯಬೇಕು. ವಲ್ಲಭರಾಯ-ಶಂಕರರಾಯರು ಬಂದು ಕುಳಿತ ಕೂಡಲೆ ಕಮಲಾಕಾಂತನು ನರ್ಮದೆಯ ಕಡೆಗೆ ಹೊರಳಿ: “ಒಳ್ಳೇದು, ಹೊರಡಿರಿನ್ನು. ಇಂದು ರಾತ್ರಿ, ನಿಜಸಮಾಧಿಹೊಂದಿ, ನಾಳೆಗೆ ನಿಮ್ಮ ಪ್ರಶ್ನೆಯ ಉತ್ತರ ಹೇಳುವೆನು.” ಕಮಲಾಕಾಂತನ ಅಂತಃಕರಣವು ಬೆಣ್ಣೆಗಿಂತಲೂ ಮೃದುವಾಗಿದ್ದರೂ, ಅವನ ಶಿಷ್ಟ ಮಾತ್ರ ಬಹು ಕಠಿಣ ತರದ್ದಾಗಿತ್ತು. ಸಾಧುಗಳ ಬಾಯಿಂದೊಮ್ಮೆ ಶಬ್ದವು ಹೊರಟಿತೆಂದರೆ ಅದರಂತೆ ನಡೆಯಲೇ ಬೇಕಾಗುತ್ತಿತ್ತು. ಇಲ್ಲದಿದ್ದರೆ ಅವಧೂತರ ಸಹವಾಸವದು! ಎಂಥ ಶಾಪ ಕೊಟ್ಟಾರು ಮತ್ತು ಏನು ಹಾನಿ ಮಾಡಿಯಾರೆಂಬದು ಪರಬ್ರಹ್ಮನಿಗೆ ಕೂಡ ತಿಳಿಯಲಶಕ್ಯವಾಗಿತ್ತು! ಗುರುಗಳು ಅಜ್ಞೆಗೆಯ್ಯುತ್ತಲೆ ನಿರ್ಮಲ-ನರ್ಮದೆಯರು ಚಟಕ್ಕನೆ ಎದ್ದು, ಗುರುಗಳಿಗೆ ನಮಿಸಿ ಅಲ್ಲಿಂದ ಸುಮ್ಮನೆ ಹೊರಟು ಹೋದರು. ಅವರಿಬ್ಬರೂ ಹೊರಟು ಹೋದ ಕೂಡಲೆ ಸಾಧುಗಳು ಮುಗುಳು ನಗೆಯಿಂದ: “ವಲ್ಲಭರಾಯರೇ, ಮತ್ತೇನು ವರ್ತಮಾನ?” ಎಂದೆನ್ನಲು,

“ಮಹಾರಾಜರೇ, ತಾವು ತ್ರಿಕಾಲಜ್ಞರು. ತಮಗೆ ಅರಿಯದ ವಿಷಯವಾವದಿದೆ? ಮತ್ತು ನಾನು ತಮಗೆ ಅದನ್ನೇನು ತಿಳಿಸಬೇಕಾಗಿದೆ?”

“ಇವರಾರು? ನಿಮ್ಮ ಬಂಧುಗಳಂತೆ ತೋರುವರಲ್ಲ?” ಎಂದು ಶಂಕರರಾಯನನ್ನು ದಿಟ್ಟಿಸಿ ನೋಡುತ್ತ ಸಾಧುಗಳು ಕೇಳಿದರು.

“ಅಹುದು. ತಮ್ಮ ಚರಣದರ್ಶನಕ್ಕೆಂದು ಕರೆತಂದಿರುತ್ತೇನೆ.”

“ನಮ್ಮ ಚರಣಗಳೆಂಥವು! ಆ ಸಚ್ಚಿದಾನಂದನಾದ ಭಗವಂತನ ಚರಣವನ್ನು ಹೊಂದಿರಿ. ಅದಿರಲಿ. ಇವರ ಹೆಂಡತಿಯು ಬಂದಳೇ?”

“ಮಹಾರಾಜರೇ, ತಮ್ಮ ಭವಿಷ್ಯವೆಂದಾದರೂ ಸುಳ್ಳಾದೀತೆ?”

“ಈ ನಿಮ್ಮ ತಮ್ಮನು ಬಹು ಭಾಗ್ಯವಂತನೆಂತೆ ತೋರುತ್ತಾನೋ ರಾಯರೇ.” ಶಂಕರರಾಯನ ಕಡೆಗೆ ಸಹೇತುಕ ದೃಷ್ಟಿಯಿಂದ ನೋಡಿ ಅಂದರು.

“ಮಹಾರಾಜರೇ, ಈತನ ಕೈನೋಡುವ ಶ್ರಮವಹಿಸುವಿರೇನು?”

“ವಲ್ಲಭರಾಯರೇ, ಇವರ ಕೈನೋಡುವ ಅವಶ್ಯಕತೆಯೇ ಇರುವುದಿಲ್ಲ. ನೀವು ನನ್ನೆದುರಿಗೆ ಆ ಮಾತೆತ್ತಿದಂದಿನಿಂದ ನನ್ನ ಮನಸ್ಸಿಗೂ ತುಸು ಚಡಪಡಿಕೆಯಾಗಿದೆ; ಮತ್ತು ಇಂದು ಇವರನ್ನು ಪ್ರತ್ಯಕ್ಷ ನೋಡಿದ ಬಳಿಕಂತೂ.....”

“ಮಹಾರಾಜರೇ, ಹಾಗಾದರೆ ಸಮಾಧಿಯಲ್ಲೇನಾದರೂ ಪತ್ನಿ ಹತ್ತಿತೆ?”

“ವಲ್ಲಭರಾಯರೇ, ಇವರ ಗ್ರಹಗಳ ಬಲವು ಹೆಚ್ಚಾಗಿರುವುದರಿಂದಲೇ ಇವರ

ಹೆಂಡತಿಯ ವೃತ್ತಿಯಲ್ಲಿ ತುಸ ಚಾಂಚಲ್ಯವುಂಟಾಗಿದ್ದರೂ ಅವು ಪರಿಹರಿಸುತ್ತವೆ; ಆದರೆ ಈ ಕಾಲಕ್ಕೆ ಯೋಗ್ಯ ಉಪಾಯ ಕೈಕೊಳ್ಳದಿದ್ದರೆ....."

“ಅಂದರೆ ತಮಗೆ ಅಂಥ ಅನಿಷ್ಟ ಯೋಗವು ಕಂಡು ಬರುವದೇನು?”

“ಒಂದು ವೇಳೆ ಅನಿಷ್ಟ ಯೋಗವಿದ್ದರೂ ನಮ್ಮಂತಹ ಹರಿಭಕ್ತರಿಗೆ ಅದರ ಪರಿವೆಯೇಕೆ? ವಲ್ಲಭರಾಯರೇ, ನಾಳೆಗೆ ನೀವು ನಿಮ್ಮ ನಾದಿನಿಯನ್ನು ನಿಮ್ಮ ಜೊತೆಗೆ ದರ್ಶನಕ್ಕೆ ಕರೆತನ್ನಿರಿ.”

“ನಾನು ಇಂದೇ ಅವಳನ್ನು ಕರೆತರಬೇಕೆಂದಿದ್ದೆನು; ಆದರೆ ತಮ್ಮ ಆಜ್ಞೆಯ ಹೊರತು ಕರೆತರುವದು ನನಗೆ ಯೋಗ್ಯವೆನಿಸಲಿಲ್ಲ.”

“ನಿಮ್ಮಂತಹ ನನ್ನ ಪರಮಭಕ್ತರಿಗೆ ನಮ್ಮ ಆಜ್ಞೆಯ ಅವಶ್ಯಕತೆಯೇನು? ಆದರೆ ಇಂದು ನೀವು ಅವಳನ್ನು ಕರೆತರದಿದ್ದರೂ ವಿಹಿತವಾಯಿತು.”

“ಹಾಗಾದರೆ ನಾಳೆ ಕರೆತರಲಿ?”

“ನಾನು ನಮ್ಮ ನಿರ್ಮಲೆಯನ್ನು ನಿಮ್ಮ ಮನೆಗೆ ಕಳಿಸಿಕೊಡುತ್ತೇನೆ. ನೀವು ಅವಳೊಡನೆ ಆಕೆಯನ್ನಿಲ್ಲಿಗೆ ಕಳಿಸಿಕೊಡಿರಿ,” ಎಂದು ಹೇಳಿ ಸಾಧುಗಳು ಗಹನ ವಿಚಾರದಲ್ಲಿ ಮಗ್ನರಾದರು.

“ಮಹಾರಾಜರೇ, ತಾವು ಈ ದೇಹವನ್ನು ತಮ್ಮ ಸೇವೆಗೆ ಹಚ್ಚಿ ನನ್ನನ್ನು ಹೇಗೆ ಪುನೀತಗೊಳಿಸಿದಿರೋ, ಹಾಗೆಯೇ ಈ ನನ್ನ ಪ್ರೀತಿಯ ತಮ್ಮನನ್ನೂ ಪುನೀತ ನನ್ನಾಗ ಮಾಡಿರಿ.”

“ವಲ್ಲಭರಾಯರೇ, ಆ ಬಗ್ಗೆ ನೀವು ಕೊಂಚವೂ ಚಿಂತಿಸಬೇಡಿರಿ. ನಿಮ್ಮ ಮನಸ್ಸಿನಂತೆಯೇ ಎಲ್ಲವೂ ಪರಿಣಮಿಸುವದು. ಇನ್ನೂ ಪ್ರಸಂಗವು ಅಷ್ಟು ಕೈಮೀರಿ ಹೋಗಿರುವದಿಲ್ಲ. ಈಗೀಗ ಪ್ರಾರಂಭವಾಗಿದೆ; ಆದರೆ ಆಕೆಯನ್ನು ಮಾರ್ಗಕ್ಕೆ ಹಚ್ಚುವಂತಹ ರಾಮಬಾಣ ಮಾತ್ರೆಯು ನನ್ನಲ್ಲರುತ್ತದೆ. ಶಂಕರರಾಯರೇ, ನೀವು ನಿಮ್ಮ ಮನಸ್ಸನ್ನು ಶಾಂತವಾಗಿರಿಸಿರಿ. ನಿಮ್ಮ ಕಿವಿಗೆ ಏನೇ ಕೇಳಿಸಿದರೂ, ಕಣ್ಣಿಗೆ ಏನು ಕಾಣಿಸಿಕೊಂಡರೂ ನೀವು ನಿಮ್ಮ ಮನಸ್ಸನ್ನು ಚಲಿಸಗೊಡಬೇಡಿರಿ. ರಾಯರೇ, ಈ ಸಂಸಾರಸಾಗರವು ಬಹು ಚಂಚಲವಾಗಿರುತ್ತದೆ. ಇದರಲ್ಲಿ ಬಿದ್ದವನು ಯಾವಾಗ ಗುಟುಗು ನೀರು ಕುಡಿಯಬೇಕಾಗುವದೆಂಬ ಭರವಸೆಯಿರುವದಿಲ್ಲ. ಮೋಹವೆಂಬದು ಎಂಥೆಂಥ ತಪಸ್ತಿಗಳ ಬುದ್ಧಿಯನ್ನೂ ಮಂಕುಗೊಳಿಸಿಬಿಟ್ಟಿದೆ; ಅಂದ ಬಳಿಕ ಬೇರೆ ಮನುಜರ ಪಾಡೇನು? ಇದು ಯಾವ ವ್ಯಕ್ತಿದೋಷವೂ ಇರುವದಿಲ್ಲ. ಮನುಷ್ಯರಿಗೆ ಪ್ರಾಪ್ತವಾಗುವ ಗ್ರಹದೇವಿಯೇ ಅವರನ್ನು ಆ ಕೆಲಸಕ್ಕೆ ಪ್ರವೃತ್ತರನ್ನಾಗ ಮಾಡುತ್ತದೆ. ನೀವು ಕೇವಲ ಶಾಂತರಾಗಿರಿ. ವಯಸ್ಸು ಹೆಚ್ಚಿ, ಗೋರಿಯ ದಾರಿ ಹಿಡಿದಂತಹರು ಕೂಡ ಮೋಹಚಾಲದಿಂದ ಹುಚ್ಚರಾಗುತ್ತಿರಲು, ಕುಮುದಿನಿಯಂತಹ ಕೇವಲ ನವತರುಣಿಯ ಪಾಡೇನು? ಇಂಥ ಪ್ರಸಂಗದಲ್ಲಿ ಮುಳ್ಳಿನಿಂದಲೇ ಮುಳ್ಳು ತೆಗೆಯಬೇಕಾಗುತ್ತದೆ. ವಲ್ಲಭರಾಯ-ಶಂಕರರಾಯರೇ,

ನೀವಿನ್ನು ಕೇವಲ ನಿಶ್ಚಿಂತ ಮನಸ್ಕರಾಗಿ ಹೊರಟು ಹೋಗಿರಿ. ಏನರೀ, ನೀವುಗಳು ನಮ್ಮ ಮೇಲೆ ಭಾರ ಹೊರಿಸಿರುತ್ತೀರೆಂದ ಬಳಿಕ, ನಿಮ್ಮ ಮನೆತನದ ಒಳತು-ಕೆಡಕುಗಳ ಪರಿವೆಯು ಇನ್ನು ನನ್ನನ್ನು ಕೂಡಿರುತ್ತದೆ. ನೀವು ಈಗ ಸ್ವಸ್ಥ ಚಿತ್ತದಿಂದ ಹೊರಡಿರಿ; ಹಾಗೂ ನಿಮ್ಮ ಕುಮುದಿನಿಯನ್ನು ಮಾತ್ರ ನಾಳೆಗೆ ತಪ್ಪದೆ ಇಲ್ಲಿಗೆ ಕಳಿಸಿ ಕೊಡಿರಿ."

ಸಾಧುಗಳು ಇಷ್ಟು ಆಶ್ಚರ್ಯವೆನಿಸಿ ಕೊಟ್ಟ ಬಳಿಕ ವಲ್ಲಭರಾಯನು ಸ್ವಸ್ಥ ಚಿತ್ತದಿಂದ ಎದ್ದು ಅವರ ಚರಣಗಳ ಮೇಲೆ ಮಸ್ತಕವಿರಿಸಿ ಹೊರಡಲನುವಾದನು. ಶಂಕರರಾಯನು ಸಾಧುಗಳಿಗೆ ಕೇವಲ ಕೈ ಜೋಡಿಸಿ ಶಿಷ್ಟಾಚಾರದ ನಮಸ್ಕಾರ ಮಾಡಿದನು. ಆಗ ವಲ್ಲಭರಾಯನು ಆತನ ಕಡೆಗೆ ಕೆಂಗಣ್ಣಿನಿಂದ ನೋಡಿ ಮೆಲ್ಲನೆ:- 'ಎಲಾ ಮೂರ್ಖಾ, ಗುರುಗಳ ಚರಣಗಳ ಮೇಲೆ ಮಸ್ತಕವಿರಿಸಿ ಹೋಗು' ಎಂದು ಹೇಳಿದರೂ, ಆ ಸಾಧುವಿನ ಇದುವರೆಗಿನ ಬಡಬಡಿಕೆಯಿಂದ ಶಂಕರರಾಯನ ಮನಸ್ಸು ತೀರ ಬೇಜಾರುಗೊಂಡಿತ್ತಾದ್ದರಿಂದ ತಾನು ಎಲ್ಲಿರುವೆನು, ಏನು ಮಾಡುತ್ತಿರುವೆನು, ಎಂಬದರ ಭಾನವೇ ಅವನಿಗಿರಲಿಲ್ಲ. ಅಣ್ಣನು ನಿಕ್ಷುಣ್ಯವಾಗಿ ಆಜ್ಞಾಪಿಸಲು, ತಮ್ಮನು ಅನಿರ್ವಾಹವಾಗಿ ಸಾಧುವಿಗೆ ನಮಸ್ಕಾರ ಮಾಡಿ ಅಲ್ಲಿಂದ ಕಾಲ್ತೆಗೆದನು. ಕೆಲ ದಾರಿಯನ್ನು ಇಟ್ಟರೂ ಸುಮ್ಮನೆ ಕ್ರಮಿಸಿದರು. ಆ ಮೇಲೆ ವಲ್ಲಭರಾಯನು:- "ಶಂಕರಾ, ಗುರುಗಳ ವಿಷಯಕ್ಕೆ ನಿನ್ನ ಅಭಿಪ್ರಾಯವೇನು?"

'ಸಾಧುವಿನ ವಿಷಯಕ್ಕೆ ಏನೆನಿಸಿತೋ ಅದು ನನ್ನದು ನನಗೇ ತಿಳಿಯದಾಗಿದೆ.'

"ಅಪ್ಪಾ, ಅವರು ಮಹಾಸಿದ್ಧ ಪುರುಷರುತ್ತಾರೆ. ಅವರ ಬಾಯಿಂದ ಯಾವ ಶಬ್ದಗಳು ಹೊರಡುವವೋ ಅವುಗಳೆಂದೂ ಸುಳ್ಳಾಗುವದಿಲ್ಲ. ತಮ್ಮಾ, ಶಂಕರಾ, ಕುಮುದಿನಿಯ ಬಗ್ಗೆ ಅವರು ಏನು ಅಂದರೆಂಬದು ನಿನಗೆ ತಿಳಿಯತಪ್ಪೇ?"

"ಅಣ್ಣಾ, ಆ ಬಗ್ಗೆ ಈಗ ನನ್ನನ್ನೇನೂ ಕೇಳಬೇಡಿರಿ. ನನ್ನ ಮನಸ್ಸು ಸ್ವಸ್ಥವಿಲ್ಲ."

"ಒಳ್ಳೇದು; ಇನ್ನು ಒಂದೆರಡುಸಾರಿ ನೀನು ಅಲ್ಲಿಗೆ ಬಂದೆಯೆಂದರೆ, ತಾನಾಗಿಯೇ ನಿನಗೆ ಅವರ ಸತ್ಯಸ್ವರೂಪವು ತಿಳಿಯುವದು."

ಅವರಿಬ್ಬರೂ ಗುರುಗಳ ಮಠದಿಂದ ಮನೆಗೆ ಹಿಂದಿರುಗುವಷ್ಟರಲ್ಲಿ ಸಾಯಂಕಾಲವಾಗುವಲ್ಲಿ ಕಡೆಗೂ ಜ್ಯೋತಿಗಳು ಬೆಳಗಹತ್ತಿದ್ದವು. ಶಂಕರರಾಯನು ಮನೆಯೊಳಗೆ ಅತ್ತಿತ್ತ ಹೊರಳಿ ಸಹ ನೋಡದೆ, ನೆಟ್ಟಗೆ ಅಟ್ಟವನ್ನೇರಿ ತನ್ನ ಕೋಣೆಯನ್ನು ಹೊಕ್ಕು ಬಿಟ್ಟನು. ವಲ್ಲಭರಾಯನು ಅಡಿಗೆ ಮನೆಯಲ್ಲಿ ಯಾರಿರುವರೆಂಬದನ್ನು ನಿರೀಕ್ಷಿಸುವದಕ್ಕಾಗಿ ಮೆಲ್ಲನೆ ಇಣಕಿ ಹಾಕಿದನು. ಅಲ್ಲಿ ತನ್ನ ಹೆಂಡತಿಯಾದ ನರ್ಮದೆಯೊಬ್ಬಳೇ ಅಡಿಗೆ ಮಾಡುತ್ತ ಕುಳಿತಿದ್ದಳು. ಅದರಿಂದ ಆತನು ಅಡಿಗೆಯ ಮನೆಯನ್ನು ಹೊಕ್ಕು ಹೆಂಡತಿಯ ಬಳಿಯಲ್ಲಿ ಹಿತಗುಜಮಾಡುತ್ತ ಕುಳಿತನು.

ಕುಮುದಿನಿಯು ಗಂಡ-ಭಾವ-ನೆಗೆಣ್ಣೆಯರ ದಾರಿ ನೋಡಿ-ನೋಡಿ ಬೇಸತ್ತು

ತನ್ನ ಕೋಣೆಗೆ ಹೋಗಿ ಯೋಚಿಸುತ್ತ ಕುಳಿತಿದ್ದಳು. ಇಷ್ಟರಲ್ಲಿ ಅವಳಿಗೆ ಜಂಪು ಹತ್ತಿತು. ಅದರಿಂದ ಮನೆಯಲ್ಲೆಲ್ಲ ದೀಪಹತ್ತಿ, ಮನೆಯೊಳಗೆ ಬರತಕ್ಕವರೆಲ್ಲರು ಬಂದರೂ ಅವಳಿಗೆ ಅದಾವದೂ ಗೊತ್ತಾಗಲಿಲ್ಲ. ಕುಮುದಿನಿಯು ಕೋಣೆಯಲ್ಲಿ ಮಲಗಿಕೊಂಡದ್ದನ್ನು ಕಂಡು ಶಂಕರರಾಯನು ಗಟ್ಟಿಯಾಗಿ:—“ಕುಮುದಿನೀ, ಒಳಗೆ ಅತ್ತಿಗೆಯವರೊಬ್ಬರೇ ಅಡುಗೆ ಮಾಡುತ್ತಿರಲು, ನೀನು ಇಲ್ಲಿ ಹೀಗೆ ಮಲಗಿರುವುದೇಕೆ?” ಎಂದನು.

ಶಂಕರರಾಯನ ಆ ದನಿಯನ್ನು ಕೇಳಿ ಕುಮುದಿನಿಯು ತಡವರಿಸುತ್ತ ಎದ್ದು ಕುಳಿತು, ಗಾಬರಿ ದನಿಯಿಂದ:—“ಅವ್ವಯ್ಯಾ! ನನಗೆಂಥ ನಿದ್ರೆ ಬಂದಿತು?” ಎಂದು ಕೊಂಡಳು.

+ + + + +

“ನಿರ್ಮಲಮ್ಮನವರೇ, ಇದೇನು ನನ್ನ ಕೈಯೊಳಗಿನದಿದೆಯೇ?”

“ಹಾಗಾದರೆ ನಾನು ಹೇಳುತ್ತಿರುವುದೇನು? ನಾನು ಆಕೆಯ ಮಲತಾಯಿಯ ಬಾಯಿಂದ ಆಕೆಯ ಬಗ್ಗೆ ನಾಲ್ಕು ಸಂಗತಿಗಳನ್ನು ಕೇಳಿ ತಿಳಿದಿದ್ದೆನು; ಆದರೆ ಆಗ ಅವುಗಳ ಮೇಲೆ ಅಷ್ಟು ನನ್ನ ವಿಶ್ವಾಸವಿರಲಿಲ್ಲ; ಯಾಕಂದರೆ ಅವಳು ಹೇಳಿ ಕೇಳಿ ಈಕೆಯ ಮಲತಾಯಿಯು! ಅದರಿಂದ ಅವಳು ಏನನ್ನಾದರೂ ಹುಟ್ಟಿಸಿ ಹೇಳುತ್ತಿರಬಹುದೆಂದು ಭಾವಿಸಿದ್ದೆನು; ಆದರೆ ಪ್ರತ್ಯಕ್ಷ ಇವಳ ಭಾವನವರ ಬಾಯಿಂದ ಕೇಳಿದ ಮೇಲೆ ನನ್ನ ಕಿವಿಗಳೇ ಗಡಚಿಕ್ಕಿದವು. ಈ ನಿಮ್ಮ ಕುಮುದಿನಿಯು ಒಳ್ಳೇ ಸುಶಿಕ್ಷಿತಳಲ್ಲವೇ?”

“ಹಾಗಾದರೆ ನಾನೇನು ಅವಳ ಮೇಲೆ ಸುಮ್ಮನೆ ನಜರಿಟ್ಟಿರುತ್ತೇನೆಯೇ? ಇಂಥ ಸುಶಿಕ್ಷಿತ ಲಲನೆಯರೇ ನಮ್ಮ ಜಾಲದಲ್ಲಿ ಸಹಜವಾಗಿ ಸಿಲುಕುವರು.”

“ಅದು ಹೇಗೆ?”

“ಹೇಗಂದರೇನು? ಈ ರಮಣಿಯರು ಶಾಲೆ-ಕಾಲೇಜುಗಳಲ್ಲಿ ಇಂಗ್ಲಿಷ್ ಕಲಿಯುತ್ತಿದ್ದರೆಂದರೆ, ಇವರ ಉಚ್ಚ ಶಿಕ್ಷಣದೊಡನೆ ಇವರ ಬಗೆಬಗೆಯ ಫ್ಯಾಷನ್ನುಗಳೂ ಹೆಚ್ಚುತ್ತ ಹೋಗುವವು; ಹಾಗೂ ಅವುಗಳನ್ನು ಪೂರೈಸಿಕೊಳ್ಳುವದಕ್ಕೆಂದು ಇವರು ಆ ಮೇಲೆ ಬೇಕುಬೇಕಾದ ಹಾಗೆ ವರ್ತಿಸಲು ಸಿದ್ಧರಾಗುತ್ತಾರೆ. ನಿರ್ಮಲಮ್ಮಾ, ನಾನು ನಿಮಗೇನಾದರೂ ಹೇಳುತ್ತಿರುವೆನೆಂದು ನೀವು ಒಂದು ವೇಳೆ ಕಲ್ಪಿಸಬಹುದು; ಆದರೆ ಈ ದೊಡ್ಡದೊಡ್ಡ ಪಟ್ಟಣಗಳಲ್ಲಿ ಗರತಿಯರೆಂಬ ಬುರುಕೆಯ ಮರೆಯಲ್ಲಿ ಫ್ಯಾಷನ್ನುಗೆ ಮನಸೋತಿರುವ ಎಷ್ಟೋ ಜನ ಸುಶಿಕ್ಷಿತ ಹೆಂಗಳೆಯರು ದುಡ್ಡಿನ ಸಲುವಾಗಿ ನಮ್ಮ ಹಸ್ತಕರಾಗಿ ಬಂದು, ನಮ್ಮ ವೇಶ್ಯೆಯರಿಗಿಂತಲೂ ತಾಳ ಬಿಟ್ಟಿರುತ್ತಾರೆ! ನಿರ್ಮಲಮ್ಮಾ, ನಾನೇನು ಹೇಳಿ ಕೇಳಿ ನಮ್ಮ ದೇಹಗಳ ಅಂಗಡಿಯನ್ನೇ ಹೂಡಿಕೊಂಡು ಕುಳಿತಿರುತ್ತೇವೆ. ನಾವು ಏನು ಮಾಡಿದರೂ, ಹೇಗೆ ವರ್ತಿಸಿದರೂ ನಮ್ಮನ್ನು ಕೇಳುವವರೇ ಇಲ್ಲ; ಆದರೆ ನಮ್ಮ ಹೆಸರಿನಿಂದ ಶಂಖವುಟಿಸುವವರು ತಮ್ಮ ತಮ್ಮ ಮನೆಗಳಲ್ಲಿ

ಏನೇನು ಗೊಂದಲ ನಡೆದಿರುತ್ತದೆಂಬದರ ಕಡೆಗೆ ಕೊಂಚವೂ ಲಕ್ಷ್ಯ ಗೊಡುವುದಿಲ್ಲ. ನಿರ್ಮಲಮ್ಮಾ, ನಿಮ್ಮ ಕುಮುದಿನಿಯು ಯಾವ ದಿವಸ ಪ್ರಥಮತಃ ನನ್ನ ಕಣ್ಣಿಗೆ ಬಿದ್ದಳೋ, ಅಂದೇ ನಾನು ಅವಳಲ್ಲಿ ಎಷ್ಟು ನೀರದೆಯೆಂಬದನ್ನು ತಿಳಿದುಕೊಂಡಿರುತ್ತೇನೆ; ಅಂತೆಯೇ ನಾನು ಅವಳ ಮೇಲೆ ನಜರಿಟ್ಟಿದ್ದೇನೆ....”

“ಮತ್ತೂ ನಾನಾದರೂ ಅದಕ್ಕಾಗಿಯೇ ನಿಮ್ಮ ಮಾತಿಗೆ ಸಮ್ಮತಿಸಿದೆನು” ನಿರ್ಮಲೆಯು ನಡುವೇ ಮಾತನಾಡಿದಳು.

“ಆದರೆ ನಿರ್ಮಲಮ್ಮಾ, ನೀವು ಇದುವರೆಗೂ ಅದೇನನ್ನೂ ಏಕೆ ಮಾಡಲಿಲ್ಲ? ನೀವು ಈ ಚಂದ್ರಿಯ ಕರಾಮತಿಯನ್ನು ನೋಡಬೇಕಾಗಿದ್ದರೆ ಐದೇನಿಮಿಷ ಕುಮುದಿನಿಯನ್ನು ನನ್ನ ಹತ್ತರ ಇರಿಸಿ ನೋಡಿರಿ. ಆರನೇ ನಿಮಿಷಕ್ಕೆ ಅವಳು ನಮ್ಮವಳಾಗಿದ್ದರೆ, ಈ ಚಂದ್ರಿಯು ಜಾತಿವಂತ ವೇಶ್ಯೆಯೇ ಅಲ್ಲೆಂದು ತಿಳಿಯಿರಿ.”

“ಚಂದ್ರೀ, ನಿದಾನವಾಗಿ ಎಲ್ಲವೂ ತನ್ನಷ್ಟಕ್ಕೆ ತಾನೇ ಆದೀತು. ಅವಳ ಗಂಡನಿಗೆ ಈ ಸಂಗತಿಯ ಒಂದಿಷ್ಟು ವಾಸನೆ ಬಡಿದರೂ ಸಾಕು; ಆತನು ಅವಳನ್ನು ಒದೆದು ಮನೆಯಿಂದ ಹೊರದೂಡುವನು. ಆ ಮೇಲೆ ಅವಳು ಹೋಗುವದೆಲ್ಲಿಗೆ? ದೀಡನಮಸ್ಕಾರ ಹಾಕುತ್ತ ನಾವು ಹೇಳಿದ ಹಾಗೆ ಕೇಳುವಳು”

“ನಿರ್ಮಲಮ್ಮಾ, ನೀವು ನಿಮ್ಮನ್ನು ಒಳ್ಳೇ ಅನುಭವಿಕರೆಂದು ತಿಳಿದಿರಬಹುದು; ಆದರೆ ನೀವು ನಮ್ಮ ಕಸಬಿನಲ್ಲಂತೂ ನಿಜವಾಗಿಯೂ ಪಾರಂಗತರಲ್ಲವೆಂಬದನ್ನು ನಾನು ಎದೆ ತಟ್ಟಿ ಹೇಳಬಲ್ಲೆನು! ಏನರಿ ನಿರ್ಮಲಮ್ಮಾ, ಇತ್ತೀಚೆಗಿನ ಕೆಲ ನಿರ್ಲಜ್ಜ ಪುರುಷರು ತಮ್ಮ ಹೆಂಡತಿಯು ಎರಡನೆಯವರಿಗೆ ಮರುಳಾಗಿರುವರೆಂಬದನ್ನು ಕಣ್ಣಾರೆ ಕಂಡರೂ ಕೂಡ ಆ ಸಂಗತಿಯು ಪರಿಣಾಮವು ಅವರ ಮನಸ್ಸಿನ ಮೇಲೆ ಕೊಂಚವೂ ಆಗುತ್ತಿರುವದಿಲ್ಲ; ಅದರಂತೆ ನಿಮ್ಮ ಈ ಶಂಕರರಾಯನಾದರೂ ಎಷ್ಟು ನೀರಿನವನಿರುವನೆಂಬದು ಆತನ ಮುಖದಿಂದಲೇ ಕಂಡು ಬರುತ್ತದೆ.”

“ಅಂದರೆ ನೀವು ಆತನನ್ನು ತೀರ ಕೈಲಾಗದವನನ್ನೇ ಮಾಡಿಬಿಟ್ಟಿರೇನು?” ನಿರ್ಮಲಮ್ಮನು ತಾರಧ್ವನಿಯಿಂದ ಕೇಳಲು,

“ಹಾಗಾದರೆ ತೋರಿಸಿರಿ ಆತನೊಳಗಿನ ಖುಬೀರತನವನ್ನು!”

“ಚಂದ್ರೀ, ಇನ್ನೆರಡು ದಿನ ತಡೆ. ಆ ಮೇಲೆ ಏನೇನು ಮೋಜು ಆಗುತ್ತದೆಂಬದನ್ನು ಕಣ್ಣಾರೆ ನೋಡುವೆಯಂತೆ.”

“ಇನ್ನು ಅದನ್ನೇ ನೋಡುತ್ತಿರುವೆನು. ನಿರ್ಮಲಮ್ಮಾ, ನೀವು ನಿಮ್ಮ ವಚನವನ್ನೆಷ್ಟರ ಮಟ್ಟಿಗೆ ಪಾಲಿಸುತ್ತೀರೆಯೆಂಬದನ್ನು ನೋಡುವೆನು.”

“ಚಂದ್ರೀ, ನಾನು ಇನ್ನು ಸ್ಪಷ್ಟವಾಗಿಯೇ ಹೇಳುತ್ತೇನೆ. ಆ ಬಗ್ಗೆ ನೀವಿನ್ನು ವಿಷಾದಪಡಬೇಡಿರಿ. ನಾನು ಈ ಬೇಟೆಯನ್ನು ನಿಮ್ಮ ಬಲೆಯಲ್ಲಿ ಕೆಡಹಿದರೆ ನಿಮ್ಮಿಂದ ನನಗೆ ಸಿಗತಕ್ಕ ಪ್ರತಿಫಲವೇನು?”

“ಏನು ದೊರೆಯುವದೆನ್ನುವಿರಾ? ಪ್ರಾಪ್ತಿಯ ಅರ್ಧಪಾಲು” ಎಂದು ಕಿಟ

ಕಿಯ ಮರೆಗೆ ನಿಂತಿದ್ದ ಗುಂಡನು ಒಮ್ಮೆಲೆ ಮುಂದೆ ಬಂದು ಒಡನುಡಿದನು.

“ಒಳ್ಳೇದು. ನಾನಿನ್ನು ಆ ಕಡೆಗೇ ಹೊರಡುತ್ತೇನೆ; ಹಾಗೂ ಇಂದು ಅಲ್ಲಿ ಏನೇನು ಗೊಂದಲ ನಡೆದಿದೆಯೆಂಬದನ್ನು ತಿಳಿದು ಬಂದು ನಿಮಗೆ ತಿಳಿಸುತ್ತೇನೆ.” ನಿರ್ಮಲೆಯು ಹೊರಟು ನಿಂತು ನುಡಿದಳು.

“ನಿರ್ಮಲಮ್ಮಾ, ಏನು ಬೇಕಾದ್ದನ್ನು ಮಾಡಿ ನೀವು ಆ ರಮಣಿಯನ್ನು ನನ್ನ ಕೈವಶ ಮಾಡಿಬಿಡಿರಿ; ಅಂದರೆ ನಿಮಗೆ ನಮ್ಮಿಂದ ಸಾಕಷ್ಟು ಪುರಸ್ಕಾರ ದೊರೆತೀತು. ನಿರ್ಮಲಮ್ಮಾ, ತುಸ ತಡೆಯಿರಿ....” ಚಂದ್ರಿಯು ನಿರ್ಮಲೆಯನ್ನು ಅಡ್ಡತರುಬಿ ನಿಂತು “ಎಲಾ ಗುಂಡಾ, ಆ ಬೀರಿನೊಳಗಿನ ಇಪ್ಪತ್ತು ರೂಪಾಯಿಗಳನ್ನು ತಕ್ಕೊಂಡು ಬಾ-ನೋಡೋಣ.”

“ಅವೇತಕ್ಕೇ?” ನಿರ್ಮಲೆಯು ಆಶಾಭರದಿಂದ ಕೇಳಿದಳು.

“ನಿರ್ಮಲಮ್ಮಾ, ನೀವು ಇದೆಂಥ ಹರಕು ಮಾಡಿದ ಸೀರೆಯನ್ನು ಡುತ್ತಿರುವಿರಿ? ಇದು ನಿಮಗೆ ಒಪ್ಪುವದಿಲ್ಲ. ನಾನು ಹಿಂದಿನ ಸಾರೆಯೇ ಈ ಬಗ್ಗೆ ನಿಮಗೆ ಹೇಳ ತಕ್ಕವಳಿದ್ದೆನು; ಆದರೆ ಮಾತಿನ ಭರದಲ್ಲದು ಹಾಗೆಯೇ ಉಳಿದು ಹೋಗಿತ್ತು.” ಚಂದ್ರಿಯು ಗುಂಡನ ಕೈಯಿಂದ ರೂಪಾಯಿ ಇಸಕೊಂಡು ನಿರ್ಮಲೆಯ ಕೈಗೆ ಕೊಡುತ್ತ “ನಿರ್ಮಲಮ್ಮಾ ನೀವು ಈ ರೂಪಾಯಿಗಳನ್ನು ಕೊಟ್ಟು ಎಲ್ಲಕ್ಕೂ ಮೊದಲು ನಿಮ್ಮ ಮನಸ್ಸಿಗೆ ಒಪ್ಪುವಂತಹ ಸೀರೆಯನ್ನು ಕೊಂಡುಕೊಳ್ಳಿರಿ.”

“ಅದನ್ನು ಇಂದೇ ಕೊಳ್ಳುವ ಅವಶ್ಯಕತೆಯೇನು? ನಾನು ಮೊದಲು ನಿಮ್ಮ ಕೆಲಸ ಮಾಡುವೆನು. ಆ ಮೇಲೆ ಈ ನಿರ್ಮಲೆಯು ನಿಮ್ಮವಳೇ ಆಗಿರುತ್ತಾಳೆ.”

“ಈಗ ಸುಮ್ಮನೆ ಇವುಗಳನ್ನು ತಕ್ಕೊಳ್ಳಿರಿ” ಹೀಗೆಂದು ಚಂದ್ರಿಯು ನಿರ್ಮಲೆಯ ಕೈಯಲ್ಲಿ ಹತ್ತು-ಹತ್ತರ ಎರಡು ನೋಟುಗಳನ್ನಿಟ್ಟಳು. ನಿರ್ಮಲೆಯು ನಿಷೇದ ಸೂಚಕ ಮುರುಕ ಮಾಡುತ್ತ ಅವುಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ತನ್ನ ಕೆಲಸಕ್ಕೆ ತೆರಳಿದಳು.

ಈ ಮೊದಲು ಹೇಳಿದಂತೆ ಆಕಸ್ಮಿಕವಾಗಿ ಮಲಗಿದ್ದ ಕುಮುದಿನಿಯು ಶಂಕರ ರಾಯನ ಕಠೋರ ವಚನಗಳಿಂದ ಎಚ್ಚತ್ತು ಅತ್ತಿತ್ತ ನೋಡುವಷ್ಟರಲ್ಲಿ ಆತನು ಆ ಕೋಣೆಯಿಂದ ಹೊರಬಿದ್ದು ಹೋಗಿದ್ದನು. ಇಂದು ತನ್ನಿಂದ ಪ್ರಮಾದವಾದ ಬಗ್ಗೆಯೂ ಪತಿಯ ರೋಷಕ್ಕೆ ಪಾತ್ರವಾದದ್ದಕ್ಕೂ ಕುಮುದಿನಿಗೆ ಬಲು ಕೆಡಕೆನಿಸಿತು. ಈಗ ಕೆಳಗಿಳಿದು ಹೋದರೆ ನೆಗೆಣ್ಣೆಯು ಎಂಥೆಂಥ ಬಿರಿ ನುಡಿಗಳನ್ನಾಡುವಳೋ ಎಂಬ ಅಂಜಿಕೆಯಿಂದ ಅವಳಿಗೆ ಅಡಿಗೆಯ ಮನೆಗೆ ಹೋಗಲಿಕ್ಕೆ ಧೈರ್ಯವಾಗಲಿಲ್ಲ. ನರ್ವದೆಯು ಇದು ವರೆಗೆ ಕುಮುದಿನಿಯ ಮೇಲೆ ಬಗೆಬಗೆಯಿಂದ ಸಿಟ್ಟು ಸಿಡಕು ಮಾಡುತ್ತಿದ್ದರೂ, ವಲ್ಲಭರಾಯನಾಗಲಿ ಶಂಕರರಾಯನಾಗಲಿ ಇದುವರೆಗೆಂದೂ ಒಂದು ಶಬ್ದದಿಂದ ಕೂಡ ಅವಳನ್ನು ಅಂದಿರಲಿಲ್ಲ; ಆಡಿಕೊಂಡಿರಲಿಲ್ಲ; ಆದರೆ ಈ ಸಾರೆ ತಾನು ವಿಜಾಪುರದಿಂದ ಹಿಂದಿರುಗಿ ಬಂದಂದಿನಿಂದ ತನ್ನ ಭಾವನಾ

ತನ್ನನ್ನು ಮಾತಾಡಿಸಿರಲಿಲ್ಲವೆಂದು ಮೊದಲೇ ಅಸ್ಪಷ್ಟ ಚಿತ್ತಳಾಗಿದ್ದ ಕುಮುದಿನಿಯು ಇಂದಿನ ತನ್ನ ಗಂಡನ ಅಕಲ್ಪಿತ ರೋಷದ ವರ್ತನದಿಂದ ಅವಳ ದುಃಖಕ್ಕೆ ಮೇರೆಯೇ ಉಳಿಯಲಿಲ್ಲ. ಅವಳು ಕತ್ತಲಲ್ಲಿಯೇ ಕುಳಿತು ಅಳತೊಡಗಿದಳು. ತಮ್ಮ ಮನೆಯಲ್ಲಿ ತನ್ನ ವಿರುದ್ಧ ಏನು ಗೊಂದಲ ನಡೆದಿದೆಯೆಂಬದರ ಕಲ್ಪನೆಯೇ ಆಕೆಗಿರಲಿಲ್ಲ.

ಊಟವಾದ ಬಳಿಕ ನರ್ಮದೆ-ವಲ್ಲಭರಾಯರು ತಮ್ಮ ಕೋಣೆಗೆ ಹೋದರು. ಕುಮುದಿನಿಯು ಬಗ್ಗೆ ಅವರಾರೂ ಹೇಳಿಕೇಳಲಿಲ್ಲ. “ನಾನು ಇಂದು ರಾತ್ರಿ ಊಟ ಮಾಡುವದಿಲ್ಲ.” ಎಂದು ಶಂಕರರಾಯನು ಆಳಿನ ಕೂಡ ಒಳಗೆ ಹೇಳಿ ಕಳಿಸಿದ್ದರಿಂದ ಆತನ ಸಲುವಾಗಿಯೂ ಆ ಗಂಡ-ಹೆಂಡದಿರು ಹಾದಿ ನೋಡಬೇಕಾಗಲಿಲ್ಲ. ಸದ್ಯಃ ಸ್ಥಿತಿಯ ಬಗ್ಗೆ ಆ ದಂಪತಿಗಳಲ್ಲಿ ಕೆಲ ಮಾತುಕಥೆಗಳಾದ ಬಳಿಕ ಅವರಿಬ್ಬರಿಗೂ ನಿದ್ರೆ ಹತ್ತಿತು. ಹೊರಗೆ ಹೋಗಿದ್ದ ಶಂಕರರಾಯನು ಮಧ್ಯರಾತ್ರಿಯ ಹೊತ್ತಿಗೆ ಮನೆಗೆ ಹಿಂದಿರುಗಿದನು. ಆಳು ಬಾಗಿಲು ತೆರೆದನು. ವಲ್ಲಭರಾಯಾದಿಗಳಿಗೆ ಗಾಢ ನಿದ್ರೆ ಹತ್ತಿತ್ತಾದ್ದರಿಂದ ಶಂಕರರಾಯನ ಆಗಮನದ ಸುದ್ದಿಯು ಅವರಿಗೆ ಹೇಗೆ ತಿಳಿಯಬೇಕು? ಅಟ್ಟವನ್ನೇರಿದವನೇ ಶಂಕರರಾಯನು ತನ್ನ ಕೋಣೆಯನ್ನು ಹೊಕ್ಕನು. ಕುಮುದಿನಿಯು ಅಲ್ಲಿಂದ ಮೂಲೆಯಲ್ಲಿ ನೆಲದ ಮೇಲೆ ಬಿದ್ದು ಕೊಂಡೇ ನಿದ್ರಾವಶಳಾಗಿದ್ದಳು. ಶಂಕರರಾಯನು ಆಕೆಯ ಶಾಂತವಾದ ಮುಖ ಮುದ್ರೆಯ ಕಡೆಗೆ ದಿಟ್ಟಿಸಿ ನೋಡಿದವನೇ ನಿಟ್ಟುಸಿರುಗರೆದು, ತನ್ನ ಹಾಸಿಗೆಯ ಮೇಲೆ ಹೋಗಿ ಬಿದ್ದುಕೊಂಡನು.

ರಾತ್ರಿಯ ಜಾಗರಣೆಯ ಮೂಲಕ ಶಂಕರರಾಯನು ಮರುದಿನ ಬೆಳಗಾಗಿ ಒಂಬತ್ತು ಗಂಟೆಯಾದರೂ ಹಾಸಿಗೆ ಬಿಟ್ಟು ಏಳಲಿಲ್ಲ. ಕುಮುದಿನಿಯು ಮಾತ್ರ ನಸಕಿನಲ್ಲಿದ್ದು ಪ್ರಾತರ್ವಿಧಿ ತೀರಿಸಿ, ಮೈ ತೊಳಕೊಂಡು ಅಡಿಗೆಯ ಉದ್ಯೋಗಕ್ಕೆ ಹತ್ತಿದಳು. ಎಷ್ಟೋ ಹೊತ್ತಾದ ಬಳಿಕ ನರ್ಮದೆಯು ಅಡಿಗೆಯ ಮನೆಗೆ ಬಂದಳು. ಅಲ್ಲಿ ಕುಮುದಿನಿಯು ಅಡಿಗೆ ಮಾಡುತ್ತಿರುವದನ್ನು ಕಂಡು ಇಂದಿನ ಜಗಳಕ್ಕೆ ಒಳ್ಳೇ ನೆವ ಸಿಕ್ಕಿತೆಂದು ಬಗೆದು, ಅಡಿಗೆಯ ಮನೆಯಲ್ಲಿ ಕುಳಿತು ಕುಮುದಿನಿಗೆ ಏನೇನೋ ಅನ್ನಹತ್ತಿದಳು. ನಿನ್ನೆಯಿಂದ ಕುಮುದಿನಿಯ ಹೊಟ್ಟೆಯಲ್ಲಿ ಒಂದು ಆಗಳು ಅನ್ನ ಕೂಡ ಪ್ರವೇಶಿಸಿರಲಿಲ್ಲ; ಅಲ್ಲದೆ ಗಂಡ-ಭಾವಂ ದಿರ ವಿಪರೀತ ವರ್ತನದಿಂದ ಆಕೆಯ ಮನಸ್ಸಿನ ಮೇಲೆ ವಿಲಕ್ಷಣ ಪರಿಣಾಮವುಂಟಾಗಿದ್ದಿತು. ಅದರಿಂದ ಅವಳು ಆಗ ವ್ಯಥಿತಾಂತಃಕರಣಿಯಾಗಿದ್ದಳು. ಅವಳ ಕೈ-ಕಾಲು ನಡುಗಹತ್ತಿದವು. ಅದರಲ್ಲಿ ನೆಗೆಣ್ಣೆಯ ಅದ್ವಾತದ್ವಾ ಶಬ್ದಪ್ರಹಾರವನ್ನು ಕೇಳಿ ಅವಳು ಮತ್ತಿಷ್ಟು ಗುಂಗಾಗಿ ಬಿಟ್ಟಳು. ಆಗ ಅವಳ ಕೈಯಲ್ಲಿದ್ದುದೊಂದು ಪಾತ್ರೆಯು ಜಾರಿ ನೆಲಕ್ಕೆ ದೊಪ್ಪೆಂದು ಬಿದ್ದಿತು; ಮತ್ತು ಅದೇ ಕಾಲಕ್ಕೆ ಕುಮುದಿನಿಯು ಬವಳ ಬಂದು ಬೀಳತಕ್ಕವಳೇ; ಆದರೆ ದೈವಯೋಗದಿಂದ ಹಾಗಾಗಲಿಲ್ಲ. ಪಾತ್ರೆ ಕೆಡಹಿದ್ದಕ್ಕಾಗಿ ನರ್ಮದೆಯು ಕುಮುದಿನಿಯನ್ನು ಬಾಯಿಗೆ ಬಂದಹಾಗೆ ಬೈ-

ಯುಕ್ತ ಅಟ್ಟಿದ ದಾರೀ ಹಿಡಿದಳು. ಅಡಿಗೆಯಾದ ಬಳಿಕ ಎಲ್ಲರೂ ಊಟ ಮಾಡಿದರು. ಅಂದು ಅಮಾಸಿಯು. ಶಂಕರರಾಯ-ವಲ್ಲಭರಾಯರ ಅಂಗಡಿಗಳಿಗೆ ರಜೆಯಿದ್ದಿತಾದ್ದರಿಂದ ಅವರು ಅಂದು ಮನೆಯಲ್ಲಿಯೇ ಇದ್ದರು. ಉಳಿದ ಎಲ್ಲ ಜನರ ಊಟವಾದ ಬಳಿಕ ಕುಮುದಿನಿಯು ಹೇಗಾದರೂ ನಾಲ್ಕು ತುತ್ತು ತಿಂದಳು. ಬೆಳಗಿನಿಂದ ಅವಳನ್ನು ಗಂಡಸರಾರೂ ಮಾತನಾಡಿಸಿರಲಿಲ್ಲ. ಏನೋ ನೆವ ಮಾಡಿ ಅವಳು ವಲ್ಲಭರಾಯನನ್ನು ಮಾತಾಡಿಸುವ ಸಲುವಾಗಿ ಅವನೆಡೆಗೆ ಹೋದಳು; ಆದರೆ ಆತನ ಲಕ್ಷ್ಯವೇ ಅವಳ ಕಡೆಗಿರಲಿಲ್ಲ. ಆತನು ಆಗ ಹಾಗೆ ಉದ್ದೇಶಪೂರ್ವಕವಾಗಿ ಮಾಡಿದನೋ ಅನುದ್ದೇಶಪೂರ್ವಕವಾಗಿ ಹಾಗಾಯಿತೋ ದೇವರೇ ಬಲ್ಲ! ಕುಮುದಿನಿಯ ಮುಖದ ಮೇಲಿನ ದುಃಖದ ಛಾಯೆಯನ್ನು ಕಂಡು ಶಂಕರರಾಯನಿಗೆ ಬಹು ಕೆಡಕೆನಿಸಿತು; ಆದರೆ ಸಂಶಯ ಪಿಶಾಚಿಯು ಆತನ ಅಂತಃಕರಣದಲ್ಲಿ ನೆಲೆಗೊಂಡಿತ್ತಾದ್ದರಿಂದ ಆತನ ಮನಸ್ಸು ತೀರ ಚಂಚಲವಾಗಿ ಬಿಟ್ಟಿತ್ತು. ಮನೆಯೊಳಗಿನ ಎಲ್ಲ ಜನರೂ, ತನ್ನ ಗಂಡನೂ ತನ್ನೊಡನೆ ಒಮ್ಮಿಂದೊಮ್ಮೆಲೆ ಹೀಗೆ ಅಸಹಕಾರದಿಂದ ನಡೆಯ ಹತ್ತಿದ ಕಾರಣವೇನೆಂಬದು ತಿಳಿಯದ್ದರಿಂದ, ಕುಮುದಿನಿಯು ತೀರ ಹುಚ್ಚುಳಂತಾಗಿದ್ದಳು. ಅಂದು ಅವಳು ಅಡಿಗೆಯ ಮನೆಯ ಕೆಲಸವನ್ನೆಲ್ಲ ತೀರಿಸಿಕೊಂಡು ಸಚಿಂತ ಮನಸ್ಸಿನಿಂದ ಬಾಗಿಲ ಹತ್ತರ ಬಂದು ನಿಂತುಕೊಂಡಳು.

ಅಷ್ಟರಲ್ಲಿ ನಿರ್ಮಲಾಶರಣಮ್ಮನು ಈ ಮೊದಲು ಹೇಳಿದಂತೆ ಎದುರಿಗಿನ ಚಂದ್ರಿಯ ಮನೆಯಿಂದ ಹೊರಟು ನರ್ಮದೆಯ ಬಳಿಗೆ ಬಂದಳು. ಕುಮುದಿನಿಯು ಬಾಗಿಲಲ್ಲಿ ನಿಂತುಕೊಂಡದ್ದನ್ನು ಕಂಡು ನಿರ್ಮಲೆಯು ಹಲ್ಲು ಕಿರಿಯುತ್ತ. —“ಕುಮುದಿನಿ ಬಾಯಿಯವರೇ, ಊಟವಾಯಿತೇನು?” ಎಂದು ಕೇಳಿದಳು. “ಆಯಿತು” ಎಂದು ಕುಮುದಿನಿಯು ಮೆಲ್ಲನೆ ಹೇಳಿದಳು. ನಿರ್ಮಲೆಯು ಕುಮುದಿನಿಯನ್ನು ಮತ್ತೇನನ್ನೂ ಕೇಳುವ ಉಸಾಬರಿಗೆ ಹೋಗದೆ, ತನ್ನ ಪ್ರಿಯ ಶಿಷ್ಯಣಿಯಾದ ನರ್ಮದೆಯ ಕಡೆಗೆ ಸಾಗಿದಳು. ಆಗ ಶಂಕರರಾಯನು ವೃತ್ತಪತ್ರವನ್ನು ನೋಡುತ್ತ ಅಟ್ಟಿದ ಮೇಲಿನ ಹಾಲಿನಲ್ಲೇ ಕುಳಿತಿದ್ದನು. ಬಳಿಯಲ್ಲೇ ವಲ್ಲಭರಾಯನು ಇರಿಯು ಚಿಂತನಮೇಲೆ ಒರಗಿದ್ದನು. ನರ್ಮದೆಯು ತನ್ನ ಕೋಣೆಯಲ್ಲಿ ಅಡ್ಡಾಗಿದ್ದಳು. ನಿರ್ಮಲೆಯು ಅಟ್ಟವನ್ನೇರಿ ಹೋಗಿ ವಲ್ಲಭರಾಯನ ಕಡೆಗೆ ಹೊರಳಿ, ನಗೆಮೊಗದಿಂದ “ಯಾಕೆ ವಲ್ಲಭರಾಯರೇ, ಇಂದು ಮನೆಯಲ್ಲೇ ಇರುತ್ತೀರಿ?” ಎಂದಳು.

“ಬನ್ನಿರಿ, ನಿರ್ಮಲಮ್ಮಾ, ಬನ್ನಿರಿ. ಇಂದು ಅಮಾಸಿಯಾದುದರಿಂದ ಅಂಗಡಿಯನ್ನು ತೆರೆಯುವದಿಲ್ಲ.” ಇರಿಯುಚಿಂತನ ಮೇಲೆ ಒರಗಿಕೊಂಡಿದ್ದ ವಲ್ಲಭರಾಯನು ನೆಟ್ಟಗೆ ಕುಳಿತುಕೊಂಡು ಹೇಳಿದನು.

“ನರ್ಮದಕ್ಕನು ಎಲ್ಲಿರುವಳು?” ಸುತ್ತಮುತ್ತಲೂ ಶೋಧಕ ದೃಷ್ಟಿಯನ್ನು ತಿರುವುತ್ತ ನಿರ್ಮಲೆಯು ಕೇಳಿದಳು.

ನಿರ್ಮಲೆಯು ದನಿ ಕೇಳುತ್ತಲೆ ನರ್ಮದೆಯು ಕೋಣೆಯೊಳಗಿಂದ ತಡವರಿಸುತ್ತ

ಎದ್ದು ಬಂದು:—“ಯಾರು, ನಿರ್ಮಲಮ್ಮನವರೇನು? ಬನ್ನಿರಿ, ಒಳಗೆ ಬನ್ನಿರಿ. ಹೊರಗೇಕೆ ನಿಂತಿರುವುದು?” ಎಂದು ಸ್ವಾಗತ ಮಾಡಿದ ಬಳಿಕ ಯಾರು ಜಂಭದಿಂದ ಮೆರೆಯಲಿಕ್ಕಿಲ್ಲ?

ನಿರ್ಮಲೆಯು ಮುರಕ ಮಾಡುತ್ತ ಹೆಂಡತಿಯ ಕೋಣೆ ಸೇರಿದ್ದನ್ನು ಕಂಡು ವಲ್ಲಭರಾಯನು ಕುಳಿತಲ್ಲಿಯೇ ಕುಳಿತುಕೊಂಡನು. ಶಂಕರರಾಯನು ಅದಾವ ಕಡೆಗೂ ಕೊಂಚವೂ ನೋಡದೆ, ತನ್ನ ವೃತ್ತಪತ್ರ ವಾಚನದಲ್ಲಿಯೇ ತಲ್ಲಿನನಾಗಿದ್ದನು ಆಗ ಆತನು ಅದೇನನ್ನು ಅಷ್ಟು ಏಕಾಗ್ರಚಿತ್ತದಿಂದ ಓದುತ್ತಿದ್ದನೋ ದೇವರೇ ಬಲ್ಲನು! ಅಥವಾ ನಿರ್ಮಲಮ್ಮನ ಕಡೆಗೆ ನೋಡಬಾರದೆಂದು ಬೇಕಂತ ಹಾಗೆ ಕುಳಿತಿದ್ದನೋ ತಿಳಿಯದು. ನಿರ್ಮಲೆಯು ನರ್ಮದೆಯ ಕಿವಿಯಲ್ಲಿ ಏನೇನೋ ಬಹು ಮೆಲ್ಲನೆ ಹೇಳಿದ ಕೂಡಲೆ ಆಕೆಯು ಕಿಡಿಗಣ್ಣಿನಿಂದ ಕಿಟಕಿಯ ಬಳಿಗೆ ಹೋದಳು. ಆಗ ಅಲ್ಲಿಂದ ಚಮತ್ಕಾರವು ಅವಳಿಗೆ ಕಾಣಿಸಿತು. ಎದುರಿಗಿನ ಮನೆಯ ಅಟ್ಟದ ಕೋಣೆಯ ಹೊರಗಿನ ಛಾವಣಿಯೊಳಗೆ ನಿಂತಿದ್ದ ಗುಂಡನು ತಮ್ಮ ಮನೆಯ ಕೆಳಗಡೆಯ ಬಾಗಿಲ ಕಡೆಗೆ ಟಕಮಕವೆಂದು ಒಂದೇಸವನೆ ನೋಡುತ್ತಿರುವನು. ಕೂಡಲೆ ನರ್ಮದೆಯು ಮೆಲ್ಲನೆ ತನ್ನ ಕೋಣೆಯಿಂದ ಹೊರಬಿದ್ದು, ಕಾಲಸಪ್ತಳ ಮಾಡದ ಹಾಗೆ ಅಟ್ಟವನ್ನಿಳಿದು ನೋಡುತ್ತಾಳೆ, ಕುಮುದಿನಿಯು ತಲೆಬಾಗಿಲ ಬಳಿಯಲ್ಲಿ ನಿಂತು ಗುಂಡನನ್ನೇ ಟಕಮಕವೆಂದು ನೋಡುತ್ತ ಏನೋ ವಿಚಾರಮಗ್ನಳಾಗಿರುವ ಹಾಗೆ ಕಾಣಿಸಿತು. ಕುಮುದಿನಿಯು ತನ್ನ ಆಂತರಂಗಿಕ ವಿಚಾರಗಳಲ್ಲಿ ಅತ್ಯಂತ ಮಗ್ನಳಾದುದರಿಂದ ತಾನು ಎದುರಿಗಿನ ಅಟ್ಟದ ಕಡೆಗೆ ಮುಖ ಮಾಡಿ ನಿಂತಿರುವುದೂ, ಅಲ್ಲಿ ನಿಂತಿದ್ದ ಗುಂಡನು ತನ್ನ ಕಡೆಗೆ ಟಕಮಕವೆಂದು ನೋಡುತ್ತ ಕುಚೇಷ್ಟೆ ಮಾಡುತ್ತಿರುವುದೂ, ತನ್ನ ನೆಗೆಣ್ಣಿಯು ಅಟ್ಟದ ಪಾವಟೆಗಳ ಮೇಲೆ ನಿಂತುಕೊಂಡು ತನ್ನ ಕಡೆಗೆ ಕೆಂಗಣ್ಣಿನಿಂದ ನೋಡುವುದೂ ಮುಂತಾದ ಯಾವ ಕಡೆಗೂ ಆಕೆಯು ಲಕ್ಷ್ಯವಿರಲಿಲ್ಲ; ಮತ್ತು ಲಕ್ಷ್ಯದಲ್ಲಿ ಬರುವಷ್ಟು ಭಾನವೂ ಇರಲಿಲ್ಲ.

ಕುಮುದಿನಿ-ಗುಂಡರ ಆ ಪ್ರಕಾರವನ್ನು ಕಂಡು ನರ್ಮದೆಯು ಲಗುಬಗನೆ ಮತ್ತೆ ಅಟ್ಟವನ್ನೇರಿ ಹೋಗಿ ಗುಂಡನಿಗೆ ತನ್ನೊಡನೆ ಬರಲಿಕ್ಕೆ ಸಂಜ್ಞೆ ಮಾಡಿದಳು. ಹೆಂಡತಿಯು ಒಳ್ಳೇ ಅವಸರದಿಂದ ಸೂಚಿಸಲು, ವಲ್ಲಭರಾಯನು ಕುಳಿತಲ್ಲಿದ್ದು ಹೆಂಡತಿಯ ಜೊತೆಗೆ ಕೆಳಗೆ ಹೊರಟನು. ಈ ಪ್ರಕಾರವನ್ನು ತಿಳಿದು ಶಂಕರರಾಯನೂ ಅವರಿಬ್ಬರ ಹಿಂದಿನಿಂದ ಅವರಿಗೆ ಕಾಣದ ಹಾಗೆ ಕೆಳಗೆ ಬಂದು ಒಂದು ಬಾಗಿಲ ಮರೆಗೆ ಆವಿತುಕೊಂಡು ನಿಂತು, ಕುಮುದಿನಿ-ಗುಂಡರ ಆ ನೋಟವನ್ನು ಕಂಡನು. ನರ್ಮದೆಯು ವಲ್ಲಭರಾಯನಿಗೆ ಆ ದೃಶ್ಯವನ್ನು ತೋರಿಸಿ ಬೇರೆ ಯಾರಿಗೂ ಕೇಳದ ಹಾಗೆ ಆತನ ಕಿವಿಯಲ್ಲಿ ಏನೇನೋ ಹೇಳಿದಳು. ಅದನ್ನು ಕೇಳಿ ವಲ್ಲಭರಾಯನು ಕೋಪದಿಂದ ಕೆಂಪಗಾದನು. ಶಂಕರರಾಯನು ಮೆರೆಯಲ್ಲಿ ನಿಂತೇ ಅದಿಲ್ಲವನ್ನು ನೋಡುತ್ತಿದ್ದನು. ತನ್ನ ಅತ್ತಿಗೆಯು ಅಣ್ಣನಿಗೆ ಏನು ಹೇಳುತ್ತಿರುವ

ಕೆಂಬದು ಅವನಿಗೆ ಕೇಳಿಸದಿದ್ದರೂ ಆಗಿನ ದೃಶ್ಯದಿಂದ ಅವನು ಅದನ್ನು ಊಹಿಸಿ ಕೊಂಡನು. ಅದರಿಂದ ಆತನ ಸಿಟ್ಟು ಹೆಚ್ಚಹತ್ತಿತು. ತನ್ನ ಹಿಂದೆ ಏನೇನು ಪ್ರಕಾರ ಗಳು ನಡೆದಿರುತ್ತವೆಂಬದರ ಗಂಧವಾರ್ತೆಯೂ ಕುಮುದಿನಿಗರಲಿಲ್ಲ. ಅವಳು ತನ್ನ ವಿಚಾರದಲ್ಲಿಯೇ ಮಗ್ನಳಾಗಿದ್ದಳು. ವಲ್ಲಭರಾಯರ ಮನೆಯು ಬಳ್ಳಾರಿಯೊಳಗಿನ ಸತ್ಯನಾರಾಯಣ ಪೇಟೆಯ ರಾಜಬೀದಿಯಲ್ಲಿದ್ದುದರಿಂದ, ನಾನಾ ಬಗೆಯ ಜನರು ಆ ಮಾರ್ಗದಲ್ಲಿ ಅಡ್ಡಾಡತಕ್ಕವರೇ. ಕುಮುದಿನಿಯಂತಹ ಸುಸ್ವರೂಪಿಯಾದ ತರುಣಿಯು ತಲೆಬಾಗಿಲಲ್ಲಿ ನಿಂತಿರುವುದು ಅನಾಯಾಸವಾಗಿ ಕಣ್ಣಿಗೆ ಕಾಣುತ್ತಿರಲು, ಅದಾವ ಹರಿಭಕ್ತನು ಅವಳನ್ನು ದಿಟ್ಟಿಸಿ ದಿಟ್ಟಿಸಿ ಕಣ್ತುಂಬ ನೋಡದೆ ಹೋಗುವನು? ಯಾರು ಯಾರು ಆ ಮನೆಯ ಮುಂದಿನಿಂದ ಹಾಯ್ದು ಹೋಗುತ್ತಿದ್ದರೋ, ಅವರೆಲ್ಲರೂ ಆಕೆಯ ಕಡೆಗೆ ಹೊರಹೊರಳಿ ಅವಳನ್ನು ಟಕಮಕವೆಂದು ನೋಡುತ್ತಿದ್ದರು; ಆದರೆ ಪಾಪ! ಇದಾವುದೂ ಅಂದು ಗಹನವಿಚಾರಮಗ್ನಳಾದ ಆ ಸಾಧ್ವಿಯ ಲಕ್ಷ್ಯದಲ್ಲಿಯೇ ಇರಲಿಲ್ಲ. ಕೆಲ ಕುಜೇಷ್ಟೆಯ ತರುಣರು ಮಾತ್ರ ಸುಮ್ಮ ಸುಮ್ಮನೆ ಮನಸ್ಸುಗಳನ್ನು ಪಾಪದ ಕುಂಡದಲ್ಲಿ ಮುಳುಗಿಸುತ್ತಿದ್ದರು. ಲೋಕದೊಳಗಿನ ಕೆಲ ದುರ್ಜನರಿಗೆ ಯಾವಳೊಬ್ಬ ಕುಮಾರಿಯಾಗಲಿ ನವತರುಣಿಯಾಗಲಿ ಕಣ್ಣಿಗೆ ಬಿದ್ದರೆ ಸಾಕು; ಅವರು ಅವಳನ್ನು ಮತ್ತೆ ಮತ್ತೆ ನೋಡುವ ಸಲುವಾಗಿ ತಮ್ಮ ಜೀವವನ್ನು ಎಂಥ ವಿಪತ್ತಿಗಾದರೂ ಗುರಿ ಮಾಡುತ್ತಾರೆ! ಆದರೆ ಅಂಥ ಶುಷ್ಕ ನೋಟದಿಂದ ಅವರಿಗೆ ಅದಾವ ಸುಖವೆನಿಸುತ್ತಿರುವದೋ ಅವರೇ ಬಲ್ಲರು!

ನರ್ಮದೆ ವಲ್ಲಭರಾಯರು ಬಂದ ದಾರಿಯಿಂದ ಹಿಂದಿರುಗಿ ಹೋದರು. ಶಂಕರರಾಯನು ಬಾಗಿಲ ಮರೆಯಲ್ಲಿ ನಿಂತಿಟ್ಟನಾದ್ದರಿಂದ ಅವರಿಗೆ ಕಾಣಿಸಲಿಲ್ಲ. ಅಣ್ಣ-ಅತ್ತಿಗೆಯರು ಹೊರಟು ಹೋಗಲು ಶಂಕರರಾಯನು ಹಸಿದ ಹುಲಿಯಂತೆ ಒಮ್ಮೆಲೆ ನೆಗೆದು ಬಂದು ಕುಮುದಿನಿಯ ಎದುರಿಗೆ ನಿಂತುಕೊಂಡು, ಅವಳನ್ನು ಕುರಿತು:—“ನಿರ್ಲಜ್ಜಳೇ, ನಿನಗೆ ಮಾನ-ಮರ್ಯಾದೆಗಳ ಪರಿವೆಯೇ ಇಲ್ಲವೇನು? ನೀನು ಇತ್ತೀಚೆಗೆ ಉಟ್ಟಿದ್ದನ್ನು ತಲೆಗೆ ಸುತ್ತಿಕೊಂಡಿರುವೆಯೆಂಬಂತೆ ತೋರುತ್ತಿದೆ. ನೀನು ಯಾವಳೊಬ್ಬ ಬೀದಿಯ ಬಸವಿಯಂತೆ ತಲೆಬಾಗಿಲಲ್ಲಿ ನಿಂತುಕೊಂಡು ಆದಾರ ಮಾರ್ಗ ನಿರೀಕ್ಷಿಸುತ್ತಿರುವೆ? ಎದುರಿಗಿನ ಅಟ್ಟದ ಮೇಲೆ ನಿಂತು ನಿನ್ನನ್ನೇ ಟಕಮಕವೆಂದು ನೋಡುತ್ತಿರುವವನು ನಿನ್ನ ವಿಟನೇನು?” ಎಂದು ಕೇಳಿದನು.

ಸ್ವಪ್ನದಲ್ಲಿ ಕೂಡ ಕೇಳದಂತಹ ದೋಷಾರೋಪದ ನುಡಿಗಳು ಗಂಡನ ಬಾಯಿಂದ ಹೊರಟಿದ್ದನ್ನು ಕೇಳಿ, ಆ ಬಡ ಕುಮುದಿನಿಯು ನಿಂತನಿಂತಲ್ಲಿಯೇ ದೇಹ ಭಾನ ವಿರಹಿತಳಾದಳು. ಅವಳ ಕಣ್ಣುಗಳಿಂದ ಅಶ್ರುಧಾರೆಗಳು ಒಂದೇಸವನೆ ಹರಿಯ ಹತ್ತಿದವು. ದೀನಮೊಗದಿಂದ ಗಂಡನ ಕಡೆಗೆ ನೋಡುತ್ತ, ಅವಳು ಅಡುಗೆಯ ಮನೆಯನ್ನು ಹೊಕ್ಕಳು; ಹಾಗೂ ಅಲ್ಲಿಯ ಒಂದು ಮೂಲೆಯಲ್ಲಿ ಕುಳಿತು ಗಟ್ಟಿಯಾಗಿ ಅಳಲಾರಂಭಿಸಿದಳು!

ಇಷ್ಟರಲ್ಲಿ ನಿರ್ಮಲೆ-ನಮ್ಮದೆಯರು ಕೆಳಗಿಳಿದು ಬಂದರು. ಕುಮುದಿನಿಯ ರೋದನವನ್ನು ಕೇಳಿ ನರ್ಮದೆಯು ನಾಟಕದ ಅವಿಭಾವದಿಂದ:-“ಅವ್ಯಯ್ಯಾ! ಏನಾಯಿತರೆವ್ವಾ ಇವಳಿಗೆ, ಈ ಮಟಮಟ ಮಧ್ಯಾಹ್ನದಲ್ಲಿ ನಮ್ಮ ತುಂಬಿದ ಮನೆಯಲ್ಲಳ ಲಿಕ್ಕೇ? ಮೈದುನರೇ, ನೀವು ನಿಮ್ಮ ಹೆಂಡತಿಗೇನಾದರೂ ಅಂದಿರೇನು? ಏನರೇ, ಇವಳು ಬಾಗಿಲಲ್ಲಿ ನಿಂತುಕೊಂಡ ಮಾತ್ರಕ್ಕೆ ತಪ್ಪೇನಾಯಿತು? ಇನ್ನು ಆ ಎದುರಿ ಗಿನ ಅಟ್ಟದ ಮೇಲಿನ ಧಾವಣಿಯೊಳಗೆ ನಿಂತುಕೊಂಡ ಆ ಟೊಣಪನು ಇವಳ ಕಡೆಗೆ ನೋಡಿ ಕುಚೇಷ್ಟೆ ಮಾಡುತ್ತಿರುವುದನ್ನು ಕಂಡರೆ ಮಾತ್ರ ಹೇಗೆ ಹೇಗೋ ಅನಿಸುತ್ತದೆ! ನನ್ನ ಮಾತು ನಿಜವಷ್ಟೇ ನಿರ್ಮಲಮ್ಮಾ?”

“ಈ ನಿರ್ಮಲಮ್ಮನೇನು ಹೇಳಬೇಕರೇ ಈ ವಿಷಯದಲ್ಲಿ? ನಿಮ್ಮದು ನೀವೇ ನೋಡಿಕೊಳ್ಳಿರಿ!” ಹೀಗೆಂದು ನಿರ್ಮಲಮ್ಮನು ಉರಿಯುವ ಮನೆಗೆ ಎಣ್ಣೆ ಎರಚಿದಳು.

“ಎಲೇ, ಇಷ್ಟು ಒದರಿ ಒದರಿ ಅಳಲಿಕ್ಕಾದರೂ ಏನಾಯಿತು?” ಎಂದು ನಾಯಿ ಯಂತೆ ವಸಕ್ಕೆನೇ ಕುಮುದಿನಿಯ ಮೈ ಮೇಲೆ ಹೋಗಿ, ನರ್ಮದೆಯು:-“ಗಂಡನು ಹೊಡೆದು-ಗಿಡದನೇನು? ಆದದ್ದಾದರೂ ಏನಾಯಿತು? ದೊಡ್ಡವರವ್ವಾ ನೀವು-ಆ ವಿಜಾಪುರದ ಕಡೆಯ ಬೆಳವಲ ನಾಡಿನ ಹೆಂಗಸರು! ಒಂದಿಷ್ಟು ಸಿಟ್ಟು ಮಾಡಿದರೂ ನೀವು ನಿಮ್ಮ ಅಳುವಿನ ಶಸ್ತ್ರದಿಂದ ಮನೆಯನ್ನೇ ತಲೆಯ ಮೇಲೆತ್ತಿಕೊಳ್ಳುವವರು! ನಿರ್ಮಲಮ್ಮಾ, ನೀವು ಈಗ ಪ್ರತ್ಯಕ್ಷರೂತ್ತಿರೇಂದು ಒಳತಾಯಿತು. ಅದಿಲ್ಲದೆ ಈ ಪ್ರಸಂಗದಲ್ಲಿ ಅನಪೇಕ್ಷಿತರಾಗಿ ಬಂದಿದ್ದರೆ, ಈಕೆಯನ್ನು ಗಂಡನು ಧಳಿಸಿದನೋ, ನೆಗೆ ಣ್ಣಿಯು ಒದೆದಳೋ ಎಂದು ನಿಮಗೆ ಅನಿಸದಿರುತ್ತಿದ್ದಿಲ್ಲ; ಆದರೆ ಶಂಕರಪ್ಪನವರೇ, ನೀವಾದರೂ ನಿಮ್ಮ ಜೀವಕ್ಕೆ ಸುಮ್ಮನೆ ಏಕೆ ತೊಂದರೆ ವಹಿಸುತ್ತೀರಿ? ಹೋಗಿರಿ; ಅಟ್ಟದ ಮೇಲೆ ಹೋಗಿ ಸ್ವಸ್ಥವಾಗಿ ಕುಳಿತುಕೊಳ್ಳಿರಿ.”

ಅತ್ತಿಗೆಯು ಅಪ್ಪಣೆಯನ್ನು ತ್ತುಕೊಂಡಲೆ ಶಂಕರರಾಯನು ಸಿಟ್ಟು ಬೆಂಕಿಯಾಗಿ ಅಟ್ಟಕ್ಕೆ ಹೊರಟು ಹೋದನು. ನರ್ಮದೆಯು ಕುಮುದಿನಿಗೆ ಇನ್ನೂ ಏನೇನೋ ಮಾತಾಡಬೇಕೆಂದಿದ್ದಳು. ಅಷ್ಟರಲ್ಲಿ ಕೆಳಗಡೆಯ ಗೊಂದಲವನ್ನು ಕೇಳಿ ವಲ್ಲಭ ರಾಯನು ಅಲ್ಲಿಗೆ ಬರಲು, ನರ್ಮದೆಗೆ ಮತ್ತಿಷ್ಟು ಹುರುಪು ಬಂದಂತಾಯಿತು. ಅದ ರಿಂದ ಅವಳು:-“ಏನರೇ, ಈಕೆಗೆ ಇನ್ನು ಏನೆನ್ನ ಬೇಕು? ಆ ಎದುರಿಗಿನ ಮನೆಯ ಟೊಣಪನನ್ನು ಮಿಕ್ಕಿಮಿಕ್ಕಿ ನೋಡುತ್ತ ಬಾಗಿಲಲ್ಲಿ ನಿಂತಿದ್ದಳಾದ್ದರಿಂದ ‘ಯಾರನ್ನು ನೋಡುತ್ತಿರುವೆ?’ ಎಂದು ಮೈದುನರು ಸಹಜವಾಗಿ ಕೇಳಲಾಗಿ, ಈಕೆಯು ಒಳ್ಳೆ ದೊಡ್ಡದನಿ ತೆಗೆದು ಅಕ್ರೋಶ ಮಾಡತೊಡಗಿರುತ್ತಾಳೆ.”

“ಇವಳ ಮೈಯಲ್ಲಿ ಕೆಟ್ಟ ಭೂತದ ಸಂಚಾರವಾಗಿದೆ ಇವಳನ್ನು ನಮ್ಮ ಕಮ ಲಾಕಾಂಠ ಮಹಾರಾಜರ ಬಳಿಗೆ ಒಯ್ಯದ ಹೊರತು ಅದು ತೊಲಗಲಿಕ್ಕಿಲ್ಲ. ನಿರ್ಮಲಮ್ಮ ನವರೇ, ನೀವು ಇವಳನ್ನು ಈಗಲೆ ಗುರುಮಹಾರಾಜರೆಡೆಗೆ ಕರೆದೊಯ್ಯಿರಿ; ಹಾಗೂ ಅವರ ಪಾದದ ಮೇಲೆ ಕೆಡವಿರಿ. ಏಳೇ ಕುಮುದಿನೀ, ಎದ್ದೇಳು; ಮತ್ತು ಈ ನಿರ್ಮ

ಲಮ್ಮನವರೊಡನೆ ಗುರುಮಂದಿರಕ್ಕೆ ಹೊರಡು." ವಲ್ಲಭರಾಯನು ಕಟ್ಟಪ್ಪಣೆಗೈದನು.

“ಭಾವನವರೇ, ನಾನು ಈಸಾರೆ ತವರೂರಿಂದ ತಿರುಗಿ ಬಂದದಿನಿಂದ ಎಲ್ಲರೂ ನನ್ನೊಡನೆ ಹೀಗೆಯೇ ವರ್ತಿಸುತ್ತಿರುತ್ತೀರಿ? ನನ್ನಿಂದ ಅಂಥ ಯಾವ ಅಪರಾಧವು ಘಟಿಸಿರುತ್ತದೆ?” ಎಂದು ಕುಮುದಿನಿಯು ಬಿಕ್ಕಿ ಬಿಕ್ಕಿ ಅಳುತ್ತ ಕೇಳಿದಳು.

“ನಿರ್ಮಲಮ್ಮಾ ನೋಡಿರಿ-ನೋಡಿರಿ, ಬೆಳವಲ ನಾಡಿನ ಈ ಹೊಯ್ಯಾಲಿತನ ವನ್ನು! ಮಾಡಿ, ಮಟ್ಟ, ಮತ್ತೆ ಏನೂ ಗೊತ್ತಿಲ್ಲದವಳ ಹಾಗೆ ಹೇಗೆ ನಟಿಸುತ್ತಾಳೆ?”

ನರ್ಮದೆಯು ಈ ನುಡಿಗಳನ್ನು ಕೇಳಿ ಕುಮುದಿನಿಯು ಅನ್ನುತ್ತಾಳೆ:—“ನರ್ಮದಕ್ಕಾ, ನಾನು ನಿಮ್ಮ ಕಾಲಿಗೆ ಬೀಳುತ್ತೇನೆ. ನನಗೆ ಗೊತ್ತಾಗದಂತೆ ನನ್ನಿಂದ ಏನಾದರೂ ತಪ್ಪಾಗಿದ್ದರೆ ನನ್ನ ಕೆನ್ನೆಯ ಮೇಲಿಕ್ಕಿ ನನಗದನ್ನು ಸ್ಪಷ್ಟವಾಗಿ ತಿಳಿಸಿರಿ. ಸುಮ್ಮನೆ ಸಂಶಯಕ್ಕೀಡಾಗಿ ನನ್ನನ್ನು ತಿರಸ್ಕರಿಸಬೇಡಿರಿ.”

“ಕುಮುದಿನೀ, ನಾವು ಸರಳ ಮಾರ್ಗದಿಂದ ನಡೆದರೆ ಯಾರು ಯಾರನ್ನು ತಿರಸ್ಕರಿಸುತ್ತಾರೆ? ಎಲ್ಲರೂ ಯಾವಾಗಲೂ ರೀತಿಯಂತೆ ನಡೆಯುತ್ತಿರಬೇಕು.” ನಿರ್ಮಲಾ ಸಂತಿಯು ನುಡಿದಳು.

“ಹಾಗಾದರೆ ನಾನು ಎಂದು ಯಾರೊಡನೆ ಕಪಟದಿಂದ ವರ್ತಿಸುತ್ತೇನೆ?” ದೀನಮುದ್ರೆಯಿಂದ ಕುಮುದಿನಿಯು ಕೇಳಿದಳು.

“ಕುಮುದಿನೀ, ಇನ್ನು ನಿನ್ನ ಈ ಮಾತುಗಳು ಸಾಕು. ನೀನಿನ್ನು ಸುಮ್ಮನೆ ಈ ನಿರ್ಮಲಮ್ಮನವರೊಡನೆ ಗುರುಮಂದಿರಕ್ಕೆ ಹೋಗು; ಹಾಗೂ ಅಲ್ಲ ಅವರು ಹೇಳಿದಂತೆ ನಡೆ; ಅಂದರಾಯಿತು” ವಲ್ಲಭರಾಯನು ಉಸುರಿದನು.

“ಎಲ್ಲಗೆ ಹೊರಡಬೇಕೆಂದಿರಿ?” ಕುಮುದಿನಿಯು ಭಾವನನ್ನು ಕೇಳಲು,

“ಸುಡುಗಾಡಿಗೇ!” ನರ್ಮದೆಯು ಸಂತಾಪದಿಂದ ನುಡಿದಳು. “ನೋಡಿದಿರಾ ನಿಮ್ಮಲಮ್ಮಾ? ನಮ್ಮವರ ಸ್ಥಳದಲ್ಲಿ ಮತ್ತಾರಾದರೂ ಇದ್ದಿದ್ದರೆ, ಈಗಲೆ ಇವಳ ಕೆನ್ನೆಗಳನ್ನು ಚೆನ್ನಾಗಿ ಕೆಂಪಗೆ ಮಾಡಿ ಆ ಮೇಲೆ ಈಕೆಯ ಪ್ರಶ್ನೆಗೆ ಉತ್ತರ ಕೊಡಬಹುದಿತ್ತು; ಆದರೆ ಇವರು ಯಾವಾಗಲೂ ತಮ್ಮ ತಮ್ಮನ ಹೆಂಡತಿಯ ಕೌತುಕ ಮಾಡುವವರೇ! ಏನೋ ಒಂದು ರೂಢಿಯ ಮಾತಿದೆಯಲ್ಲ, ‘ಗಂಡನು ಹೂವಿನಿಂದ ಹೊಡೆದರೆ ಅಳುತ್ತ ಹೋಗುವಳಂತೆ.....ನು ಡೊಣ್ಣೆಯಿಂದ ಹೊಡೆದರೂ ನಗುತ್ತ ಸಾಗುವಳಂತೆ’ ಅದೇ ಗತಿಯು ಈ ನಾಚಿಕೆಗೇಡಳದಾಗಿದೆ.”

“ಕುಮುದಿನೀ, ಇದೆಂಥದವ್ವಾ ನಿನ್ನ ನಡತೆ? ಮೊದಲು ಒರಸಿಕೊಳ್ಳು ಆ ಕಣ್ಣುಗಳನ್ನು; ಮತ್ತು ಹೊರಡು ನನ್ನ ಜೊತೆಗೆ. ತಂಗೀ, ನೀನು ಒಳ್ಳೆ ದೈವಶಾಲಿನಿಯೆಂದೇ ನಿನಗಿಂಥ ಭಾವ-ನೆಗೆಣ್ಣೆಯರು ದೊರೆತಿರುತ್ತಾರೆ; ಇಲ್ಲದಿದ್ದರೆ ನಿನ್ನ ಅವಸ್ಥೆಯು ಏನಾಗುತ್ತಿತ್ತೆಂಬದನ್ನು ಬಲ್ಲೆಯಾ?” ನಿರ್ಮಲೆಯು ಅಂದಳು.

ಆಗ ವಲ್ಲಭರಾಯರು ನಿರ್ಮಲೆಯನ್ನು ಕುರಿತು:—“ನಿರ್ಮಲಮ್ಮಾ, ಗುರು ಮಹಾರಾಜರಿಗೆ ನನ್ನ ದಂಡವತ ನನುಸ್ಕಾರಗಳನ್ನು ತಿಳಿಸಿರಿ; ಮತ್ತು ಈ ನಮ್ಮ

ವಿಚಿತ್ರ ನಾದಿನಿಯನ್ನು ನಿಮ್ಮ ಚರಣಗಳ ಮೇಲೆ ಹಾಕಿರುತ್ತೇನೆಂದು ಹೇಳಿರಿ.” ಎಂದು ಹೇಳಿ, ಅಟ್ಟದ ಮೇಲೆ ಹೊರಟು ಹೋದರು. ನರ್ಮದೆಯೂ ಗಂಡನ ಹಿಂದೆಯೇ ಹೋದಳು. ಸಾಪ! ಆ ಬಡ ಕುಮುದಿನಿಯು ಕರ್ಕಾವಿಕ್ಕಿಯಾಗಿ ನಿರ್ಮಲೆಯ ಮುಖದ ಕಡೆಗೆ ನೋಡುತ್ತ ನಿಂತುಕೊಂಡಳು. ಆಗ ನಿರ್ಮಲೆಯು:—
 “ಕುಮುದಿನೀ, ನೀನು ಹೀಗೆ ಹುಚ್ಚಳ ಹಾಗೆ ನನ್ನ ಮೋರೆಯ ಕಡೆಗೆಕೆ ನೋಡುತ್ತ ನಿಂತಿರುತ್ತೀ? ನನ್ನ ಮುಖಕ್ಕೇನು ಮತ್ತು-ಮಾಣಕಗಳು ಹತ್ತಿರುವವೇ?”

“ನಿರ್ಮಲಮ್ಮನವರೇ, ನೀವಾದರೂ ನನ್ನ ಮೇಲೆ ಸಿಟ್ಟಾಗಬೇಡಿರಿ. ದೇವಾ! ನನ್ನ ವಿಷಯದಲ್ಲಿ ಇಂದು ಅದಾರಿಗೂ ಏಕೆ ದಯೆಯುಂಟಾಗುವದಿಲ್ಲವಷ್ಟಾ?”

“ಹಾಗಾದರೆ ನೀನು ನಾವು ಹೇಳಿದಂತೆ ಕೇಳುವದಿಲ್ಲವೇಕೆ?”

“ನಿರ್ಮಲಮ್ಮಾ, ನಾನು ಯಾರ ಮಾತನ್ನು ಕೇಳಿಲ್ಲ? ಯಾರ ಆಜ್ಞೆಯಂತೆ ನಡೆದಿಲ್ಲ?”

“ಕುಮುದಿನೀ, ಇನ್ನು ಅದೆಲ್ಲ ವಿಚಾರ ಬೇಡ. ನನ್ನೊಡನೆ ಸುಮ್ಮನೆ ನಡೆ.”

“ನೀವು ನನ್ನ ನೈಲ್ರಿಗೆ ಕರೆದೊಯ್ಯತಕ್ಕವರು?”

“.....ನಾಯಿಯ ಬಾಲದ ಡೊಂಕಂ.....ತಿದ್ದಲಾರನು ಮಹೇಶಾ! ಎಂಬಂತೆ ಮತ್ತೆ ಅದೇ ಮಾತು. ಎಲೇ ಕುಮುದಿನೀ, ನಾನು ನಿನ್ನನ್ನು ಯಾವದೊಂದು ಹುಲಿಯ ಬಾಯಿಗೆ ನೀಡಲಿಕ್ಕೆಂದು ಘೋರಾರಣ್ಯಕ್ಕೆ ಕರೆದೊಯ್ಯುವುದಿಲ್ಲ; ದೊಡ್ಡ ಸತ್ತುರುಷರ ಬಳಿಗೆ ಕರೆದೊಯ್ಯುತ್ತೇನೆ. ನಿನಗೆ ಯಾವ ಭೂತ ಪಿಶಾಚಿಯು ಬಡಕೊಂಡಿರುವದೋ, ಅದನ್ನು ನಿವಾರಿಸಬೇಕಾಗಿದೆ. ಹೊರಡು ಬೇಗನೆ; ನನಗೆ ಇದೊಂದೇ ಕೆಲಸವಿರುವದಿಲ್ಲ.”

ಸಾಪ! ಕುಮುದಿನಿಯ ವಿಚಾರದ ಗತಿಯು ತೀರ ಕುಂಠಿತವಾಗಿ ಹೋಯಿತು. ಇನ್ನು ಸುಮ್ಮನೆ ಪ್ರಶೋತ್ತರ ಬೆಳಿಸುವುದರಲ್ಲಿ ಏನೂ ಅರ್ಥವಿಲ್ಲೆಂಬದು ಆಕೆಗೆ ಗೊತ್ತಾಯಿತು. ಎಲ್ಲರ ಮನಸ್ಸಿನ ಸಮಾಧಾನ ಮಾಡುವ ಸಲುವಾಗಿ ಅವಳು ನಿರ್ಮಲೆಯೊಡನೆ ಆ ಕಮಲಾಕಾಂಠ ಸಾಧುವಿನ ಗುರುಮಂದಿರಕ್ಕೆ ತೆರಳಿದಳು. ನಿರ್ಮಲೆಯು ಕುಮುದಿನಿಯೊಡನೆ ಅಲ್ಲಿಗೆ ಹೋದಾಗ ಕಮಲಾಕಾಂಠನು ಸ್ತ್ರೀಗಣ ಮಂಡಳದಲ್ಲಿ ಶಾಲಿಗ್ರಾಮದಂತೆ ಕುಳಿತಿದ್ದನು. ಕುಮುದಿನಿಯನ್ನು ಕಂಡ ಕೂಡಲೆ ಆ ಸಾಧುವಿನ ಕಣ್ಣುಗಳು ಚಕಿತವಾದವು; ಮತ್ತು ಸಾವುಕಾರ ಶಂಕರರಾಯನ ಹೆಂಡತಿಯಾದ ಕುಮುದಿನಿಯು ಇವಳೇ ಎಂಬದನ್ನು ಆತನು ಒಮ್ಮೆಲೆ ಊಹಿಸಿದನು.

ಸಾಧುವಿನ ಆಶ್ರಮದೊಳಗಿನ ಆ ದೃಶ್ಯ, ಸಾಧುವಿನ ಮುಖಮುದ್ರೆ ಮತ್ತು ಆ ಸ್ಥಾನದಲ್ಲಿಯೆ ಎಲ್ಲ ಪ್ರಕಾರಗಳ ಕಲ್ಪನೆಯಿಂದ ಕುಮುದಿನಿಯ ಮನಸ್ಸು ಒಮ್ಮೆಲೆ ಗಾಬರಿಗೊಂಡಿತು. ಕುಮುದಿನಿಯು ಒಳ್ಳೇ ಸುಶಿಕ್ಷಿತಳಾಗಿದ್ದಳು. ಇಂಥ ಬಿಡಾಡಿ ಸಾಧು-ಸಂತರ ಹಲವು ಕತೆಗಳನ್ನು ಅವಳು ಕೇಳಿ ತಿಳಿದಿದ್ದಳು. ಅದರಿಂದ ಆ ಸಾಧುವಿನ ಬಳಿಯಲ್ಲಿ ನೆರೆದಿದ್ದ ಭೋಳೇಭಾವಿಕ ಸ್ತ್ರೀಸಮೂಹದ ಬಗ್ಗೆ ಅವಳಿಗೆ ಕನಿಕರವುಂಟಾಯಿತು. ಕಮಲಾಕಾಂಠನ ಮುಖಮುದ್ರೆಯಿಂದಲೇ ಅವಳು ಆ ಲಭಗ

ಸಾಧುವಿನ ಪರೀಕ್ಷೆ ಮಾಡಿದಳು. ವಲ್ಲಭರಾಯನಂತಹ ತಮ್ಮ ವ್ಯವಹಾರಚತುರನಾದ ಭಾವನು ಈ ಸಾಧುವಿನ ಬಲೆಯಲ್ಲಿ ಹೇಗೆ ಸಿಲುಕಿದನೆಂಬ ಬಗ್ಗೆ ಅವಳಿಗೆ ಬಹು ಆಶ್ಚರ್ಯವೆನಿಸಿತು. ಅವಳು ಆ ವಿಚಾರ ಮಗ್ನತೆಯಲ್ಲಿಯೇ ನಿರ್ಮಲೆಯೊಡನೆ ಆ ಸ್ತ್ರೀಸಮೂಹವನ್ನು ಹೊಕ್ಕಳು. ನಿರ್ಮಲೆಯು ಪದ್ಧತಿಯಂತೆ ಸಾಧುಗಳಿಗೆ ದಂಡವತ್ ಸಾಷ್ಟಾಂಗ ನಮಸ್ಕಾರ ಮಾಡಿದಳು. ಕುಮುದಿನಿಯೂ ಶಿಷ್ಯಾಚಾರ ಕೈನುಗುಣವಾಗಿ ಆ ಸಾಧುವಿಗೆ ನಮಸ್ಕರಿಸಿದಳು. ಆಗ ಕಮಲಾಕಾಂತ ಸಾಧುವು ಆಕೆಯ ಕಡೆಗೆ ಟಕಮಕವೆಂದು ನೋಡುತ್ತ, ಹ್ವೀ, ಹ್ವೀ, ಹ್ವೀ ಎಂದೆನ್ನುತ್ತ “ಇವಳು ವಲ್ಲಭರಾಯರ ನಾದಿನಿಯಲ್ಲವೆ?” ಎಂದು ಪ್ರಶ್ನೆಮಾಡಿದನು.

“ಆಹುದು. ವಲ್ಲಭರಾಯರೇ ಇವಳನ್ನು ತಮ್ಮ ಚರಣಸನ್ನಿಧಿಗೆ ಕಳಿಸಿ ಕೊಟ್ಟಿರುತ್ತಾರೆ.” ನಿರ್ಮಲೆಯು ಹಲ್ಲು ಕಿರಿಯುತ್ತ ಹೇಳಿದಳು.

“ನಿರ್ಮಲಮ್ಮಾ, ಇವಳನ್ನು ಆ ರತ್ನಗಂಬಳಿಯ ಮೇಲೆ ಕೂಡಿಸಿರಿ. ನಾನು ಇಷ್ಟರಲ್ಲೇ ಇವರೆಲ್ಲರಿಗೆ ಪ್ರಸಾದಕೊಟ್ಟು ಇವರನ್ನು ದಾರಿಗೆ ಹಚ್ಚುತ್ತೇನೆ.” ಎಂದು ಅಂದವನೇ ಕಮಲಾಕಾಂತನು ಒಬ್ಬೊಬ್ಬ ಭಕ್ತಗಳನ್ನು ಕಳಿಸತೊಡಗಿದನು. ಅಲ್ಲಾ ವಧಿಯಲ್ಲೇ ಆ ಭಕ್ತರ ಹಿಂಡು ಹಾದಿ ಹಿಡಿಯಿತು. ಕುಮುದಿನಿಯು ಕಮಲಾಕಾಂತನ ಕೈಚಾಲಾಕಿ, ಮಾತಿನ ಚಾಲಾಕಿ ಹಾಗೂ ನೇತ್ರಚಾಲಾಕಿಗಳನ್ನು ನೋಡುತ್ತ, ಕಪಟವ್ಯೂಹದಲ್ಲಿ ಸಿಕ್ಕ ಸಾಧುತ್ವದ ಹಾನಿಯು ಹೇಗಾಗುತ್ತಿರುವದೆಂಬ ಬಗ್ಗೆ ಆಲೋಚಿಸುತ್ತ ಕುಳಿತಿಡಳು. ವಲ್ಲಭರಾಯನ ಸಂಪೂರ್ಣ ಮನೆತನವು ಇಂದಿಗೆ ಸಂಪೂರ್ಣವಾಗಿ ತನ್ನ ಕೈವಶವಾಯಿತೆಂದು ಆ ಸಾಧುವಿನ ಖಾತ್ರಿಯಾದುದರಿಂದ, ಆತನು ಇಂದು ಮತ್ತೆ ತನ್ನ ನಿಜರೂಪವನ್ನು ಧರಿಸಿದನು. ಇಂದು ಆತನು ತುಸ ಫ್ರಾನ್ಸ ದೇಶದ ಉಚ್ಚತರದ ಮಧ್ಯವನ್ನು ಸೇವಿಸಿದ್ದನು. ಅದರ ವಾಸನೆಯು ಭಕ್ತ ಜನರ ಫ್ರಾಣೇಂದ್ರಿಯವನ್ನು ಮುಟ್ಟಬಾರದೆಂದೂ, ತನ್ನ ಬಿಡಾಡಿ ಸಾಧುತ್ವವು ಹೊರಬೀಳಬಾರದೆಂದೂ ಆ ವಸ್ತ್ರಾದಿಯು ಅಂದು ಹೀನಾ, ಗುಲಾಬ ಮುಂತಾದ ಸೆಂಟುಗಳ ದೊಡ್ಡ ದೊಡ್ಡ ಫಾಯಾಗಳನ್ನು ಕಿವಿಯಲ್ಲಿಟ್ಟುಕೊಂಡಿದ್ದಲ್ಲದೆ, ಮೈ-ಕೈಗಳಿಗೂ ಆ ಸುಗಂಧಣ್ಣಿಗಳನ್ನು ಹೆಚ್ಚಾಗಿ ತೊಡಕೊಂಡಿದ್ದನು. ಸಾಧುವಿನ ಆ ವಿಚಿತ್ರ ಮುಖ, ಭಾರೀ ಬೆಲೆಯ ಉಡುಪು ಹಾಗೂ ವಿಚಿತ್ರ ವರ್ತನ ಇವುಗಳನ್ನು ಕಂಡು ಕುಮುದಿನಿಯು ಚಕಿತಳಾದಳು. ಎಲ್ಲ ಭಕ್ತಾಂಗನೆಯರು ಹೊರಟು ಹೋದ ಬಳಿಕ ಕಮಲಾಕಾಂತನು ಕುಮುದಿನಿಯ ಕಡೆಗೆ ದುರದುರನೆ ನೋಡುತ್ತ:—
 “ಏನಂದರೀ ನಿರ್ಮಲಮ್ಮಾ, ವಲ್ಲಭರಾಯನೇ ಇವಳನ್ನು ನನ್ನೆಡೆಗೆ ಕಳಿಸಿರುತ್ತಾನೆಯೇ? ವಿಹತವಾಯಿತು. ನಮ್ಮ ಶಿಷ್ಯರ ಕಲ್ಯಾಣಕ್ಕಾಗಿ ನಾವು ಬೇಕಾದಂತಹ ಪಾಪಕ್ಕೆ ಹೊಣೆಗಾರರಾಗಲು ಸಿದ್ಧರಿರುತ್ತೇವೆ.”

“ಗುರುಮಹಾರಾಜರೇ, ನನಗದಾವುದೂ ತಿಳಿಯುವುದಿಲ್ಲ. ನರ್ಮದಕ್ಕನಿಗೂ ನನಗೂ ಒಳ್ಳೇ ಋಣಾನುಬಂಧವಿದೆ; ಮತ್ತು ಈ ಕುಮುದಿನಿಯು ಆ ನಮ್ಮ

ನರ್ಮದಕ್ಕನ ನೆಗೆಣ್ಣೆಯು. ಇದಕ್ಕಾಗಿಯೇ ನಾನು ಇಷ್ಟು ಚಡಪಡಿಸುತ್ತಿರುತ್ತೇನೆ. ಗುರುಗಳೇ, ಇನ್ನು ನನ್ನನ್ನು ಈ ಬಗ್ಗೆ ಏನೂ ಕೇಳಬೇಡಿರಿ. ನೀವೇ ಇದೆಲ್ಲವನ್ನು ತಿಳಿದು ನೋಡಿ, ಸರಿಪಡಿಸಿಕೊಳ್ಳಿರಿ.” ನಿರ್ಮಲೆಯು ಸಾಧುವಿನ ಕಡೆಗೆ ಹೇತು ಪೂರ್ವಕವಾಗಿ ನೋಡುತ್ತ ನುಡಿದಳು.

“ಅದಿರಲಿ. ನಿರ್ಮಲಮ್ಮ, ನಾನು ಈಗಲೆ ಸಮಾಧಿ ತಾಳಿ ಈಕೆಯ ಪೂರ್ವ ಚರಿತ್ರೆಯ ಸಿಂಹಾವಲೋಕನವನ್ನಷ್ಟು ಮಾಡಿಕೊಳ್ಳಬೇಕಾಗಿದೆ. ಆದುದರಿಂದ ನೀವು ಬಾಗಿಲವನ್ನಿಕ್ಕೆ ಭದ್ರಪಡಿಸಿರಿ. ಒಳಗೆ ಯಾರನ್ನೂ ಬರಗೊಡಬೇಡಿರಿ.”

ನಿರ್ಮಲೆ:—“ಮಹಾರಾಜ, ಒಳ್ಳೇ ಆಸ್ಥೆಯಿಂದ ನೋಡಿರಿ. ನಾನು ಬಾಗಿಲ ಹೊರಗೆ ಕುಳಿತು ಪಹರೆ ಮಾಡುತ್ತಿರುತ್ತೇನೆ. ಕುಮುದಿನೀ, ಗುರುಮಹಾರಾಜರು ಏನು ಹೇಳುವರೋ, ಅದನ್ನು ಭಕ್ತಿಭಾವದಿಂದ ಕೇಳಿಕೊಳ್ಳವಾ! ಅದರಿಂದ ನಿನ್ನದೇ ಕಲ್ಯಾಣವಾಗುವದು!” ಎಂದು ಹೇಳಿ, ನಿರ್ಮಲೆಯು ಅಲ್ಲಿದೆದ್ದು ಹೊರಡಲನು ವಾದಳು. ಆಗ ಕುಮುದಿನಿಯು ಅವಳನ್ನು ಕುರಿತು:—“ನಿರ್ಮಲಮ್ಮನವರೇ, ನೀವು ಇಲ್ಲಿಂದ ಹೋಗಬೇಡಿರಿ. ಒಬ್ಬಳೇ ಇಲ್ಲಿರಲಿಕ್ಕೆ ನನಗೆ ಹೇಗೋ ಅನಿಸುತ್ತಿದೆ.”

“ಹೇಗೆ ಹೇಗೆನಿಸಲಿಕ್ಕೇನಾಯಿತೇ? ಈ ಸಾಧುಗಳು ನಿನ್ನನ್ನೇನೂ ನುಂಗು ವುದಿಲ್ಲ. ಇವರು ನಿನ್ನನ್ನು ನಿನ್ನ ಎಲ್ಲ ಪಾಪದಿಂದ ಇಂದು ಉದ್ಧರಿಸತಕ್ಕವರಿದ್ದಾರೆ. ಸುಮ್ಮನೆ ಕುಳಿತುಕೋ. ನಾನು ಇಲ್ಲಿಯೇ ಬಾಗಿಲ ಹೊರಗೆ ಇರುತ್ತೇನೆ. ಮಹಾರಾ ಜರೇ, ಏನೂ ಉಳಿಯಬಾರದು ನೋಡಿರಿ.” ಎಂದು ಅಂದು, ನಿರ್ಮಲೆಯು ಕಮಲಾ ಕಾಂತನಿಗೆ ಕಣ್ಣು ಸನ್ನೆ ಮಾಡಿ, ಬಾಗಿಲ ಕಡೆಗೆ ಹೊರಟು ಹೋದಳು. ಕುಮು ದಿನಿಯು ಕಕ್ಕಾ ವಿಕ್ಕಿಯಾಗಿ ಎಡಬಲಗಳಲ್ಲಿ ನೋಡಲಾರಂಭಿಸಿದಳು. ಇಂದು ತನ್ನ ಮೇಲೆ ಯಾವುದೋ ಒಂದು ಅನಿಷ್ಟಪ್ರಸಂಗವೊದಗುವದೆಂದು ಅವಳ ಮನಸ್ಸು ಅವಳಿಗೆ ಹೇಳಹತ್ತಿತು ಕುಮುದಿನಿಯು ಈ ಬಗೆಯಾಗಿ ವಿಚಾರಮಗ್ನಳಾಗಿರು ವಾಗಲೇ ಕಮಲಾಕಾಂತನು ಆಕೆಯ ಕೈ ಹಿಡಿದು ಅವಳನ್ನು ತನ್ನ ಬಳಿಯಲ್ಲಿ ಕರೆದು ತಂದು ಕೂಡಿಸುವನಕ್ಕೆಂದು ಏಳಹತ್ತಿದನು; ಆದರೆ ಆ ಸಾಧ್ವಿಯ ಸಚ್ಚೀಲದ ಪ್ರಭಾವದಿಂದ ಅವನಿಗೆ ಆಗ ಧೈರ್ಯವಾಗಲಿಲ್ಲ. ಫರಸ್ತೀಯರ ಮೇಲೆ ಕೈ ಮಾಡಲಿಕ್ಕೆ ಎಂದೂ ಹಿಂಸುಮುಂದೆ ನೋಡದ ಆ ಬದ್ ಮಾಸನು ಕುಮುದಿನಿಯ ಪಾತಿವ್ರತ್ಯದ ತೇಜದಿಂದ ಅವಸಾನಗೊಡಿಯಾದನು. ಅವಳೊಡನೆ ವಿಷಯಲಾಲ ಸೆಯ ಮಾತೆತ್ತಲಿಕ್ಕೆ ಆತನಿಗೆ ಧೈರ್ಯವಾಗದಾಯಿತು. ಇಂಥ ಪ್ರಸಂಗಗಳಲ್ಲಿ ಹುಟ್ಟಾ ಖಂಬೀರನಿಗೂ ಖಂಬೀರತನವನ್ನುಂಟುಮಾಡುವ ಶಕ್ತಿಯ ಪ್ರಸಾದವನ್ನಾ ದರೂ ಒಂದಿಷ್ಟು ಸೇವಿಸಬೇಕೆಂದು ಆಗ ಆತನಿಗೆ ಅನಿಸಿತು; ಮತ್ತು ಅದಕ್ಕಾಗಿ ಅವನು ತನ್ನ ಆಸನದಿಂದೆದ್ದನು. ಅವನು ಅತ್ತ ಒಂದೆರಡು ಹೆಜ್ಜೆ ಕ್ರಮಿಸುವಷ್ಟರಲ್ಲಿಯೇ ಅವನ ಮನಸ್ಸಿನಲ್ಲಿ ಯಾವದೋ ಒಂದು ಸಂಶಯವುಂಟಾಯಿತು; ಅದರಿಂದ ಅವನ ಮನಸ್ಸು ಆ ಸೀಸೆಯನ್ನೆತ್ತಿ ಕುಡಿಯಲಿಕ್ಕೆ ಹಿಂಜರಿಯತೊಡಗಿತು. ಆ ಕಮಲಾ

ಕಾಂಠನು ಇದುವರೆಗೆ ಹಲವು ಬದ್‌ಮಾಷಗಿರಿಯ ಕೆಲಸಗಳನ್ನು ಮಾಡಿದ್ದನು; ಆದರೆ ಇಂದಿನಂತೆ ಆತನ ಮನಸ್ಸು ಎಂದೂ ಗಾಬರಿಗೊಂಡಿರಲಿಲ್ಲ. ಇಂದಿನ ಆತನ ಚಲನವಲನಗಳು ಸಿನೇಮಾ ಚಿತ್ರಪಟಗಳಿಗೆ ಯಥಾಯೋಗ್ಯವಾಗಿದ್ದವು. ಸಾಧುವಿನ ಆ ವಿಲಕ್ಷಣ ಸ್ಥಿತಿಯನ್ನು ಕಂಡು ಕುಮುದಿನಿಯು ಒಳ್ಳೇ ಕುತೂಹಲ ಪಟ್ಟಳು ಈ ಸಾಧುವು ಹುಚ್ಚು ನಾಯಿ ಕಚ್ಚಿದ ಹುಚ್ಚನ ಹಾಗೆ ಹೀಗೇಕೆ ಮಾಡುತ್ತಿರುವನೆಂಬದು ಆಕೆಗೆ ಹೊಳೆಯದಾಯಿತು. ಆಕೆಯು ಆ ಸಾಧುವಿನ ಕಡೆಗೆ ಟಕಮಕವೆಂದು ನೋಡಹತ್ತಿದಳು. ಸಾಧುವಿಗೂ ತನ್ನ ಮನೋದಾರ್ಬಲ್ಯದ ಬಗ್ಗೆ ನಾಚಿಕೆಯೆನಿಸಿತು. ಆಗ ಆ ವಸ್ತ್ರಾದಿಯು ಮತ್ತೆ ನಡಕಟ್ಟಿಕೊಂಡು, ಕೆಮ್ಮಿ ಗಂಟಲನ್ನು ಸರಿಪಡಿಸಿಕೊಂಡು:—“ಕುಮುದಿನೀ, ನಿನ್ನ ಪಾಪದ ಅತಿರೇಕವಾದ್ದರಿಂದ ಅದರ ಅಘಾತಗಳು ನನಗೆ ಅಸಹ್ಯವಾಗಿರುತ್ತವೆ; ಆದರೆ ನಾನು ಮಹಾ ಸತ್ಪುರುಷನಿರುತ್ತೇನೆ. ನಿನ್ನನ್ನು ಪಾವನಗೊಳಿಸುವ ಬಗ್ಗೆ ನಾನು ನಿನ್ನ ಭಾವನಾದ ವಲ್ಲಭರಾಯನಿಗೆ ಈ ಮೊದಲೇ ಆಶ್ವಾಸನೆ ಕೊಟ್ಟುಬಿಟ್ಟಿರುತ್ತೇನೆ. ನಿನಗೆ ನನ್ನ ಆಶ್ರಮದ ಸ್ಪರ್ಶವಾದ್ದರಿಂದ ನಿನ್ನ ಪಾತಕಗಳು ಹೊರಬಿದ್ದಿವೆ. ಅವುಗಳ ದಾವಾನಲದಿಂದ ನನ್ನ ದೇಹವು ಸುಟ್ಟು ಭಸ್ಮವಾದರೂ ಚಿಂತೆಯಿಲ್ಲ; ಆದರೆ ನಾನು ನಿನ್ನನ್ನು ಉದ್ಧಾರಿಸದೆ ಬಿಡೆನು. ಬಾ, ಇತ್ತ ನನ್ನ ಬಳಿಗೆ ಬಂದು ಕೂಡು. ಬುದ್ಧಿಹೀನತೆಯಿಂದ ನಿನ್ನಿಂದ ಕೆಟ್ಟ ಕೆಲಸವಾಗಿದೆ. ಪಾಪದ ಕಡೆಗೆ ನಿನ್ನ ಪ್ರವೃತ್ತಿಯು ಹೊರಳಿದೆ. ಇಂಥ ಅಧಃಪಾತದ ಶನಿಯು ನಿನಗೆ ಗಂಟು ಬಿದ್ದಿದೆ; ಆದರೂ ನೀನು ಸುದೈವಿಯು. ಅಂತೆಯೇ ನೀನು ವಲ್ಲಭರಾಯನಂತಹ ಸತ್ಪುರುಷನ ತಮ್ಮನ ಹೆಂಡತಿಯಾಗಿರುತ್ತೀ. ನಾನು ಆಗಿನಿಂದ ಸಮಾಧಿಯೇರಿಸಲಿಕ್ಕೆ ಪ್ರಯತ್ನಿಸಹತ್ತಿದ್ದೇನೆ; ಆದರೆ ನನ್ನ ಕ್ರೋಧಾಗ್ನಿಯಲ್ಲಿ ಸುಟ್ಟು ಹೋಗುವ ಅಂಚಿಕೆಯಿಂದ ನಿನ್ನನ್ನು ಪಾಪದ ಮಾರ್ಗಕ್ಕೆ ಪ್ರವೃತ್ತಗೊಳಿಸಿದ ಆ ಬದಮಾಷನು.....”

“ಸಾಧುಗಳೇ, ನೀವು ದೊಡ್ಡ ಸತ್ಪುರುಷರೆಂದು ನಮ್ಮ ಭಾವನವರು ನನ್ನನ್ನು ನಿಮ್ಮ ಬಳಿಗೆ ಕಳಿಸಿ ಕೊಟ್ಟಿರುತ್ತಾರೆ; ಆದರೆ ನೀವು ಈಗ ಯಾರಿಗೆ ಹಾಗು ಏನು ಮಾತಾಡುತ್ತಿರುವಿರೆಂಬ ಬಗ್ಗೆ ತುಸ ಯೋಚಿಸಿದಿರೇನು?” ಕುಮುದಿನಿಯು ಸಿಟ್ಟಿನಿಂದ ಕೇಳಿದಳು.

“ಆದರೆ, ನೀನು ಸ್ವಂತದ ಇಚ್ಛೆಯಿಂದ ಇಲ್ಲಿಗೆ ಬಂದಿಲ್ಲವೇನು?”

‘ಇಲ್ಲ; ಹಾಗೆ ಬಂದಿಲ್ಲ; ಇಂತಹ ಬಿಡಾಡಿ ಸಾಧುಸಂತರಲ್ಲಿ ನನ್ನ ನಂಬಿಗೆಯಿಲ್ಲ.’

“ನಿಜ. ನಿಜ. ಯಾವಳಿಗೆ ತನ್ನ ಶೀಲದ ಪರಿವೆಯಿಲ್ಲವೋ ಅಂಥವಳು ಸಾಧು ಸಂತರನ್ನೆಂತು ಆದರಿಸುವಳು? ಆದರೆ ನನಗೆ ನನ್ನ ಗುರುಕರ್ತವ್ಯವನ್ನು ಮಾಡಬೇಕಾಗಿದೆ. ನಿನ್ನ ನಂಬಿಗೆ-ವಿಶ್ವಾಸಗಳ ಪರಿವೆಯು ನನಗೆ ಯತ್ಕಿಂಚಿತ್ತೂ ಇರುವುದಿಲ್ಲ. ನಾನು ನಮ್ಮ ಪ್ರಿಯ ವಲ್ಲಭರಾಯನ ಮನೆತನದ ಮಾನ ಕಾಯಬೇಕಾಗಿದೆ. ಆದ್ದರಿಂದ ನಾನು ನಿನ್ನ ಕಾಲು ಜಾರಿ ಊನಾದದ್ದನ್ನು ಸರಿ ಪಡಿಸದೆ ಹಾಗೆಯೇ

ನನ್ನ ಆಶ್ರಮದೊಳಗಿಂದ ಹೋಗಗೊಡುವೆನೇ? ಇದೋ ನೋಡು, ನಾನು ನಿನ್ನನ್ನು ಇನ್ನು ಉದ್ಧಾರಮಾಡತಕ್ಕವನೆಂಬದು ತಿಳಿದ ಕೂಡಲೆ ನಿನ್ನಲ್ಲಿಯ ಪಾತಕಗಳೆಲ್ಲ ಒಟ್ಟುಗೂಡಿ ಬಂದು ನನ್ನ ಕುತ್ತಿಗೆ ಹಿಚುಕಲು ಪ್ರಯತ್ನಿಸಹತ್ತಿವೆ; ತಡೆಯಿರಿ, ನೀಚರಿರಾ, ನೀವುಗಳು ನನ್ನ ದೇಹದಲ್ಲಿ ಇದಕ್ಕಿಂತ ಹೆಚ್ಚು ತಾಂಡವನೃತ್ಯ ನಡಿಸಿದರೂ ನಾನು ನನ್ನ ಸಾಧುವೃತ್ತಿಯಿಂದ ಕೊಂಚವೂ ಚಲಿಸಲಾರೆನು! ಕುಮುದಿನೀ, ಬಾ, ಬೇಗನೇ ಬಾ. ಲಗುಬಗನೆ ನನ್ನ ಹತ್ತರ ಬಾ. ಇತ್ತ ನೋಡು, ನಿನ್ನ ಘೋರ ಪಾತಕಗಳು ನನ್ನನ್ನು ಹೇಗೆ ಆಕ್ರಮಿಸಿರುತ್ತವೆ?” ಎಂದಂದು ಆ ಸಿಶಾಚಿಯು ಆ ಸಾಧ್ವಿಯ ಕೈ ಹಿಡಿಯಲಿಕ್ಕೆ ಮುಂದಕ್ಕೆ ಸರಿದನು; ಆದರೆ ಸಚ್ಚೇಲತೆಯ ಉತ್ಕೃಷ್ಟ ರಕ್ತವು ಕುಮುದಿನಿಯ ರೋಮ-ರೋಮಾಂಚಗಳಲ್ಲಿ ಪುಟಿಯುತ್ತಿದ್ದದರಿಂದ ಅವಳು ಕೊಂಚವೂ ಎದೆಗುಂದಲಿಲ್ಲ; ಇಲ್ಲವೆ ಹಿಂಜರಿಯಲಿಲ್ಲ. ಸಾಧುವು ಆಕೆಯ ಕೈ ಹಿಡಿಯಲಿಕ್ಕೆ ಮುಂದರಿಯುತ್ತಲೆ ಕುಮುದಿನಿಯು ಹಸಿದ ಹೆಣ್ಣು ಹುಲಿಯಂತೆ ಆ ಕಮಲಾಕಾಂಠನ ಮೈ ಮೇಲೆ ಏರಿ ಹೋಗಿ: —“ಎಲೈ ನೀಚಾ, ಲಘಂಗಾ, ನಿನ್ನ ನಟನೆಗೆ ಮರುಳಾಗಿ ನಿನ್ನ ಕೈವಶಳಾಗುವಂತಹ ಮಡ್ಡಳು ನಾನೆಂದು ತಿಳಿದಿರುತ್ತೀಯೇನು? ಚಾಂಡಾಲಾ, ನನ್ನನ್ನು ಕುರಿತು ಬಾಯಿಗೆ ಬಂದಂತೆ ಬೊಗಳು ನನ್ನ ನಾಲಿಗೆಯಲ್ಲಿ ಹುಳಗಳೇ ಬಿದ್ದಾವು!” ಎಂದಳು.

“ಕುಮುದಿನೀ, ತಪ್ಪುತ್ತೀ; ನೀನು ಮತ್ತೂ ದಾರಿ ತಪ್ಪುತ್ತೀ. ಮೋಸ ಹೋಗುತ್ತೀ. ಇಂಥ ಸುಸಮಯವು ನಿನ್ನ ಶೇಷಾಯುಷ್ಯದಲ್ಲಿ ಇನ್ನೆಂದೂ ಬರಲಾರದು. ಈ ಸಾಧುವು ನಿನ್ನೊಡನೆ ಮಾತಾಡುತ್ತಿರದೆ, ನಿನ್ನ ಉದ್ಧಾರಕ್ಕಾಗಿ ಜಾಗೃತಗೊಳಿಸಿರುವ ಈ ದಿವ್ಯ ಶಕ್ತಿಯೇ ಮಾತಾಡುತ್ತಿದೆ. ಈ ದಿವ್ಯಶಕ್ತಿಯೊಡನೆ ನೀನು ನಿನ್ನ ದೇಹವನ್ನು ಸಂಯೋಗಗೊಳಿಸಿ, ನಿನ್ನ ರಕ್ತವಾಂಸಗಳಲ್ಲಿಯ ಪಾಪವನ್ನು ಕ್ಷಾಲನ ಮಾಡಿಕೊಂಡು ಪಾವನಳಾಗು.”

“ಮೂರ್ಖಾ, ಮೋಸುಗಾರಾ, ನನ್ನ ಭಾವ-ನೆಗೆಣ್ಣೆಯರು ತೀರ ಭೋಕೇ ಭಾವಿಕರು. ಅಂತೆಯೇ ನೀನು ಅವರನ್ನು ನಿನ್ನ ಬಲೆಯಲ್ಲಿ ಸಹಜವಾಗಿ ಕೆಡಹಿ ಕೊಂಡಿರುತ್ತೀ; ಆದರೆ ನಾನು ನಿನ್ನನ್ನು ಕಂಡ ಕೂಡಲೆ, ನಿನ್ನ ಅಂತರಂಗವನ್ನು ಕಂಡು ಹಿಡಿದಿರುತ್ತೇನೆ. ಎಲ್ಲಿ ಹೋದಳು ಆ ನಿರ್ಮಲಾ....ಗಿತ್ತಿಯು? ಪಾಪಿಗಳೇ, ಸಾಧುಸಂತವೃತ್ತಿಯ ಬುರುಕೆಯ ಮರೆಯಲ್ಲಿ ಲೋಕದವರನ್ನು ಮೋಸಗೊಳಿಸಿ, ಪಾಪದ ರಾಶಿಗಳನ್ನು ಸಿಡ್ಡಗೊಳಿಸುವ ನಿಮ್ಮಂತಹರು ಯಾವ ಗತಿಗೆ ತಲುಪುವಿರಿ? ಸರಿ, ದೂರ ಸರಿ; ನಿನ್ನ ದರ್ಶನವೆಂದರೆ, ಮೂರ್ತಿಮಂತ ಪಾಪದ ಸಂಗ್ರಹವೇ ಸರಿ!” ಹೀಗೆ ನುಡಿದು, ಕುಮುದಿನಿಯು ಆ ಹಾಲಿನ ಬಾಗಿಲ ಕಡೆಗೆ ನಡೆದಳು; ಆದರೆ ಅವ್ವರಲ್ಲಿ ಆ ಲಘಂಗನು: —“ನಾನು ನಿನ್ನನ್ನು ಹೀಗೆ ಸುಮ್ಮನೆ ಹೋಗಗೊಡುವೆನೇ? ಬಾ, ಇತ್ತ ನನ್ನ ಹತ್ತರ ಬಾ.” ಎಂದಂದು, ಆ ಸಾಧುವು ಕುಮುದಿನಿಯ ಕೈ ಹಿಡಿದು ಎಳೆದನು.

ದೈವದ ಆಟ!

ಸರುವಾಸಿಯಾದ ಆ ಅತ್ಯಂತ ನೀಚ ಕಮಲಾಕಾಂತ ಸಾಧುವಿನ ಆಡಂಬರಕ್ಕೆ ಕುಮುದಿನಿಯು ಕೊಂಚವೂ ಅಂಜಲಿಲ್ಲವೆಂಬದನ್ನು ಓದಿದ ನಮ್ಮ ವಾಚಕರು ಅಶ್ಚರ್ಯಚಕಿತರಾಗಬಹುದು; ಆದರೆ ಸಚ್ಚೇಲದ ಸಾಮರ್ಥ್ಯವೇ ಹಾಗೆ ವಿರಾಟ್ ಸ್ವರೂಪದ್ದಾಗಿರುತ್ತದೆ. ಯಾರ ಶೀಲವು ಶುದ್ಧವಾಗಿರುವದೋ, ಮನಸ್ಸು ನಿಷ್ಪಾಪವಾಗಿರುವದೋ, ಆಚರಣೆಯು ಕಲಂಕರಹಿತವಾಗಿರುವದೋ ಅಂಥ ಮನುಷ್ಯನ ಮೇಲೆ ಸಂಕಟದ ಪರ್ವತಗಳು ಕಡಕೊಂಡು ಬಿದ್ದರೂ ಆತನಿಗೆ ಅವುಗಳ ಅಂಜಕೆಯೆನಿಸುವುದಿಲ್ಲ. ತನ್ನ ಶುದ್ಧಚರಣೆಯೇ ತನ್ನನ್ನು ಸಂರಕ್ಷಣೆ ಮಾಡುವದೆಂಬ ಅತ್ಯವಿಶ್ವಾಸದಿಂದ ಆತನು ಯಾವ ಸಂಕಟಗಳಿಗೂ ಸೊಪ್ಪು ಹಾಕುತ್ತಿರುವುದಿಲ್ಲ. ಅಂತೆಯೇ ಕಡೆಗೆ ಆತನ ಸದಿಚ್ಛೆಯೇ ಆತನಿಗೆ ಫಲಕಾರಿಯಾಗುತ್ತದೆ; ಆದರೆ ತದ್ವಿರುದ್ಧವಾಗಿ ಪಾಪಿ ಮನಸ್ಸು ಎಷ್ಟೇ ನಿಗರಗಟ್ಟಗಿದ್ದರೂ ಸತ್ಯದ ಮುಂದೆ ಆದರ ನಿಭಾವವಾಗುವುದಿಲ್ಲ. ಪಾಪಿ ಮನುಷ್ಯನು ಬಹಿರಂಗದಲ್ಲಿ ತನ್ನ ಮನಸ್ಸನ್ನು ಎಷ್ಟು ಗಟ್ಟಿಮಾಡಿದರೂ ಕಡೆಗೆ ಅದು ಹೇಡಿಯೇ ಆಗುತ್ತದೆ. ಕುಮುದಿನಿಯು ಮನೆಯ ಜನರ ವಿಪರೀತ ವರ್ತನದಿಂದ ವ್ಯಥಿತಳಾಗಿದ್ದರೂ, ತಂದೆಯ ಮರಣದಿಂದ ಅವಳ ಹೃದಯಕ್ಕಾದ ಗಾಯವು ಇನ್ನೂ ಮಾದಿರದಿದ್ದರೂ, ಪರಪುರುಷನಿಗೆ ಎದುರಾಗುವ ಅನುಭವವು ಇಡೀ ಆಯುಷ್ಯದಲ್ಲಿ ಅವಳಿಗೆ ಬಂದಿರದಿದ್ದರೂ ಕಮಲಾಕಾಂತನ ಪಾಪಿ ದೃಷ್ಟಿಯನ್ನು ಕಂಡ ಕೂಡಲೆ ಆಕೆಯ ಅಂತಃಕರಣದೊಳಗಿನ ಅವರ ಕುಲದೇವತೆಯ ವಿರಾಟ್ ಶಕ್ತಿಯು ತಟ್ಟನೆ ಜಾಗೃತವಾಗಿ, ಕಮಲಾಕಾಂತನಿಗೆ ಪ್ರತೀಕಾರ ಮಾಡಲಿಕ್ಕೆ ಆಕೆಯು ಸಜ್ಜಾದಳು. ಕುಮುದಿನಿಯ ಮನಸ್ಸಿನ ಮೇಲೆ ಸುಶಿಕ್ಷಣದ ಸಂಸ್ಕಾರವು ಚೆನ್ನಾಗಿ ಆದುದರಿಂದ, ದುಷ್ಕರ್ಮದ ಪರಿಣಾಮವು ಕಡೆಗೆ ಹೇಗೆ ನಿಷ್ಫಲವಾಗುತ್ತಿರುತ್ತದೆಂಬ ಬಗ್ಗೆ ಆಕೆಗೆ ಸಂಪೂರ್ಣ ಖಾತ್ರಿಯಿದ್ದಿತು. ಕಮಲಾಕಾಂತನಂತಹ ಪಾಪಿ ಕೀಟಕನಿಂದ ತನ್ನ ಶೀಲವೆಂಬ ಹಿಮಾಚಲಪರ್ವತದ ಒಂದು ಕಣವಾದರೂ ಚಲಿಸಲಾರದೆಂಬದನ್ನು ಸಂಪೂರ್ಣವಾಗಿ ತಿಳಿದಿದ್ದ ರಿಂದಲೇ ಅವಳು ಗಾಬರಿಗೊಳ್ಳಲಿಲ್ಲ; ಇಲ್ಲವೆ ಶಂಗೆಡಲಿಲ್ಲ. ಕಮಲಾಕಾಂತನು ಅವಳ ಕೈಹಿಡಿದೊಡನೆಯೇ ಅವಳು “ಚಾಂಡಾಲಾ, ಇಕೋ, ಕಾಣಿಕೆಯನ್ನು!” ಎಂದು ಹೇಳಿ ಕುಮುದಿನಿಯು ಆ ಸಾಧುವಿನ ಮೂಗಿನ ಮೇಲೊಮ್ಮೆ ಒಳ್ಳೇ ಬಲವಾಗಿ ಗುದ್ದಿದಳು. ಆ ಕೂಡಲೆ ಸಾಧುವು “ನಿರ್ಮಲೇ-ನಿರ್ಮಲೇ, ಸತ್ತೆನೇ ಸತ್ತೆನು; ಓಡಿ ಬಾ” ಎಂದು ಚೀರಿಕೊಳ್ಳುತ್ತ ದೊಪ್ಪನೆ ನೆಲಕ್ಕೆ ಕುಸಿಕುಳಿತನು. ಆಗ ಆತನ ಬಾಯಿ-ಮೂಗುಗಳಿಂದ ನೆತ್ತರವು ಒತ್ತರದಿಂದ ಪುಟಿಯ ಹತ್ತಿತ್ತು. ಆ ಬಿಡಾಡಿ ಸಾಧುವು ಕಿರಚುವದನ್ನು ಕೇಳಿದ ಕೂಡಲೆ ಬಾಗಿಲ ಕಾಯುತ್ತ ಹಾಲಿನ ಹೊರಗಡೆ ಕುಳಿತುಕೊಂಡಿದ್ದ ನಿರ್ಮಲೆಯು ಒಳಗೆ ಒಮ್ಮೆಲೆ ಓಡಿ ಬಂದು ‘ಎಲೀ ಚಾಂಡಾಲಿನೀ!’

ಎಂದಂದು, ರಕ್ತಬಂಜಾಳನಾಗಿದ್ದ ಸಾಧುವನ್ನು ಕುರಿತು:—“ಸಾಧುಗಳೇ, ಆದದ್ದಾದರೂ ಏನು?” ಎಂದು ಆಕಾಂಠಯುಕ್ತವಾಗಿ ಕೇಳಿದಳು.

“ನಿರ್ಮಲೇಸ್ಸ.....” ಸಾಧುವು ಎಳೆದು ಅನ್ನುತ್ತ:—“ಎಲೆ, ಈ ಚಂಡಾಲಿನಿಯು ನನ್ನ ಮೂಗಿನ ಮೇಲೆ ಗುದ್ದಿದಳಲ್ಲ!” ಎಂದು ಹೇಳಿದನು.

ನಿರ್ಮಲೆಯು ಕುಮುದಿನಿಯ ಮೈಮೇಲೆ ಏರಿಹೋಗುತ್ತ:--“ಎಲೇ ಸೆಟವಿ!”

ಕುಮುದಿನಿಯು ಸಿಟ್ಟಿನಿಂದ ನಿರ್ಮಲೆಯನ್ನು ಕುರಿತು:—“ಸುಮ್ಮನಿರು, ಚಂಡಾಲಿನೀ, ಸುಮ್ಮನಿರು. ಪಾಪಿಗಳೇ, ಸಾಧುತ್ವದ ಬುರುಕೆಯನ್ನು ಹೊತ್ತು ಕೊಂಡು ಲೋಕದವರ ಕಣ್ಣುಗಳಲ್ಲಿ ಮಣ್ಣೆರಚುವಾಗ ನಿಮಗೆ ಇಹ-ಪರ ಲೋಕಗಳ ಅಂಜಿಕೆಯೆನಿಸುವದಿಲ್ಲವೆ? ನೀಚರೇ, ಭೋಳೇ ಭಾವಿಕ ಹೆಂಗಸರನ್ನು ನೋಸದಿಂದ ಇಲ್ಲಿಗೆ ಬರಮಾಡಿಕೊಂಡು, ಈ ಕೃಷ್ಣಕೃತ್ಯಕ್ಕೆ ಪ್ರವೃತ್ತಗೊಳಿಸುತ್ತಿರುವ ನಿಮಗೆ ನಾಚಿಕೆ ಹೇಗೆ ಅನಿಸುವದಿಲ್ಲ? ನಿರ್ಮಲೇ, ಇದಕ್ಕಾಗಿಯೇ ನೀನು ನಮ್ಮ ಮನೆಯನ್ನು ಪ್ರವೇಶಿಸಿ, ಮಾನಭಾವೀತನಕ್ಕೆ ಪ್ರಾರಂಭಿಸಿದ್ದೆಯೇನು? ನಿಮ್ಮಗಳ ಈ ಕೃಷ್ಣಕಾರಸ್ಥಾನಗಳು ಬೊಬ್ಬಾಟವಿಲ್ಲವಂತೆ ಪಾರುಗಂಡಾವೆಂದೇ ನಿಮ್ಮ ಕಲ್ಪನೆಯಿದ್ದಿತೇ? ತಡೆಯಿರಿ, ಇನ್ನೊಂದು ಕ್ಷಣದಲ್ಲಿ ನಿಮ್ಮ ಕೃತಿಗಳನ್ನು ಬೀದಿಗೆ ಎಳೆದು, ನಿಮ್ಮ ಮೆರವಣಿಗೆ ಮಾಡಿಸುತ್ತೇನೆ ಮೆರವಣಿಗೆ!”

“ಎಲೆ, ಹೋಗು! ಗೊತ್ತಿದೆ, ನೀನೆಂಥ ಗರತಿಯೆಂಬುದು? ಕುಮುದಿನೀ, ಈ ಸಾಧುಗಳು ನಿನ್ನ ಕೈಹಿಡಿದರೇನಾಯಿತು? ತವರೂರಲ್ಲಿ ಆ ಟೊಣಸರಿಂದ ಮೈಕೈಗಳನ್ನು ಮುಟ್ಟಿಸಿಕೊಳ್ಳುವದಕ್ಕಿಂತ ಇದು ಎಷ್ಟೋ ಮೇಲಾಗಿತ್ತು; ಆದರೆ ನಿನ್ನಂತಹ ಹೇಸಿ.....ಗೆ ಇಂಥ ಮರ್ಯಾದೆಯ ಬಾಳು ಸೇರುವದೆಂತು? ತಡೆ, ಇನ್ನು ನಿನ್ನ ಭಾವ-ನೆಘೆಣ್ಣಿಯರಿಗೆ ಹೇಳಿ, ನಿನ್ನ ಫಜೀತಿ ಹೇಗೆ ಮಾಡಿಸುತ್ತೇನೆ ನೋಡು.”

“ನಾಚಿಕೆಗೇಡೀ, ಇನ್ನು ನಮ್ಮ ಹೊಸ್ತಿಲಮೆಟ್ಟುವ ಧೈರ್ಯವು ನಿನ್ನಲ್ಲಿ ದೆಯೇ? ಭಾವನವರಿಗೆ ನಿಮ್ಮ ಎಲ್ಲ ಹುಚ್ಚುಚ್ಚಾರವನ್ನು ತಿಳಿಸಿ, ನಿಮ್ಮ ಮೈ ಎಲವುಗಳನ್ನು ಸಡಲಿಸುತ್ತೇನೆ. ಗೊತ್ತಾಯಿತೇ?” ಎಂದು ಹೇಳಿ, ಕುಮುದಿನಿಯು ಬಾಗಿಲ ಕಡೆಗೆ ನಡೆದಳು. ಆಗ ನಿರ್ಮಲೆಯು ಅವಳ ಕೈಹಿಡಿದು ನಿಲ್ಲುತ್ತ:—“ಎಲೇ ಸೆಟವೀ, ನಿನ್ನನ್ನು ಭ್ರಷ್ಟಗೊಳಿಸದೆ ಹೀಗೆ ಬಿಟ್ಟುಬಿಡುವಷ್ಟು ತಿಳಿಗೇಡಿಯು ಈ ನಿರ್ಮಲೆಯಿರುವದಿಲ್ಲ. ಸಾಧುಗಳೇ, ಬೆಪ್ಪರ ಹಾಗೆ ನೋಡುತ್ತ ನಿಂತಿರೇಕೆ? ಬನ್ನಿರಿ; ಈಕೆಯನ್ನು ಆ ಒಳಗಿನ ಕೋಣೆಗೆ.....”

“ಸಾಧುಗಳ ಪ್ರಾಪ್ತಿಯೊಳಗಿನ ಅರ್ಥಪಾಲು ನಿನಗೂ ಬೇಕಾಗಿದೆಯೇನು?” ಎಂದಂದು, ಕುಮುದಿನಿಯು ನಿರ್ಮಲೆಯ ಕೈಯೊಳಗಿಂದ ತನ್ನ ಕೈಯನ್ನು ಬಿಡಿಸಿಕೊಂಡು ನಿಲ್ಲಲು, ಸಾಧುವು ಅಂಜುತ್ತಂಜುತ್ತ:—“ನಿರ್ಮಲೆ, ಬೇಡ-ಬೇಡ-ಹೋಗಲಿ, ಈ ಸಾಡೇಸಾತಿಯು ಪಾಪಭರಿತಳಾಗಿಯೇ ಹೋಗಲಿ. ಇನ್ನು ನಾನು ಬಹು ದೊಡ್ಡ ಸಮಾಧಿಯನ್ನು ಏರಿಸುವೆನು. ಅದರಿಂದ ಇವಳಿಗೆ ಇಂದೆಯೇ ತಕ್ಕ

ಪ್ರಾಯಶ್ಚಿತ್ತವಾಗದಿದ್ದರೆ, ಈ ಕಮಲಾಕಾಂತ ಸಾಧುವಿನ ಸಾಮರ್ಥ್ಯವೆಂತಹದು?”

“ಎಂಥ ಶುಕಮುನಿಯವನು! ಮೂರ್ಖರಿರಾ, ನಿಮಗೆ ನಿಮ್ಮ ಪಾಪದ ಫಲಗಳು ಇಹಜನ್ಮದಲ್ಲಿಯೇ ಲಭಿಸದಿರಲಾರವು” ಎಂದಂದು ಕುಮುದಿನಿಯು ಬಾಗಿಲ ಹತ್ತರ ಬಂದಳು; ಮತ್ತು ಬಾಗಿಲ ಚಿಲಕ ತೆಗೆದು ಹೊರಬಿದ್ದಳು. ಇಷ್ಟರಲ್ಲಿ ಅವಳ ಮೂಗಿನ ಬಳಿಯಲ್ಲಿ ಯಾರೋ ಒಂದು ಶುಭ್ರ ಕರವಸ್ತ್ರವನ್ನು ಹಿಡಿದ ಕೂಡಲೆ, ಅವಳು ಮೂಢ್ ತಾಳಿ ನೆಲಕ್ಕೆ ಬಿದ್ದು ಬಿಟ್ಟಳು!

ಕುಮುದಿನಿಯು ಬಾಗಿಲ ತೆರೆಯ ಹತ್ತಲು, ನಿರ್ಮಲೆಯು ಒಳ್ಳೇ ಕಳವಳ ದಿಂದ:—“ಸಾಧುಗಳೇ-ಸಾಧುಗಳೇ, ಅವಳನ್ನು ಹೀಗೆ ಸುಮ್ಮನೆ ಏಕೆ ಹೋಗಿ ಗೊಡುವಿರಿ? ಆದರಿಂದ ನನ್ನ ಬಿರುದಿಗೆ ಕಲಂಕ ಹತ್ತೀತಲ್ಲ!”

“ನಿರ್ಮಲೇ, ಹತ್ತಲೊಲ್ಲದೇಕೆ?” ಕಮಲಾಕಾಂತನು ತನ್ನ ಎದೆಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತ ಅನ್ನುತ್ತಾನೆ:—“ಆಕೆಯು ಒದರಿಗದರಿದಳೆಂದರೆ, ಅಕ್ಕ ಪಕ್ಕದ ಜನರು ಕಲೆತು ಸಾಧುಗಳ ಹೊರಣವೆಲ್ಲ ಹೊರಬಿದ್ದು ಹೋದೀತು; ಮತ್ತು ನಮ್ಮ ಎಲ್ಲ ವಿಲಾಸಗಳು ಅಲ್ಲಲ್ಲಿಯೇ ಮಣ್ಣುಸಾಲಾದಾವು. ಅವಳು ತೀರ ತಾಳ ಗೆಟ್ಟವಳಾಗಿರುತ್ತಾಳೆ. ಇಂಥ ಉರಿಯುವ ಕೊಳ್ಳಿಯನ್ನು ನಮ್ಮ ನಿವಾಸಸ್ಥಾನದಲ್ಲಿ ತಂದು, ನಮ್ಮ ಮನೆಗೆ ನಾನೇ ಬೆಂಕಿಹಚ್ಚಿಕೊಳ್ಳುವಂತಹ ಹುಚ್ಚನು ಈ ಕಮಲಾಕಾಂತನಾಗಿಲ್ಲ. ನಿರ್ಮಲೆ, ನೀನು ಇನ್ನು ಒಳ್ಳೇ ಹಗಣದಿಂದ ಈಕೆಯ ಭಾವನೆಘೆಣ್ಣೆಯರಿಗೆ ಹೇಳು; ಅಂದರೆ ಇವಳು ಏನು ಹೇಳಿದರೂ ಅಲ್ಲಿ ಇವಳ ಮಾತು ಎಳ್ಳಷ್ಟು ನಾಟಿರಬಾರದು ನೋಡು!”

“ಸಾಧುಗಳೇ, ನೋಡಿಯಾದರೂ ನೋಡಿರಿ; ಅವಳ ಕರಳುಗಳನ್ನೇ ಅವಳ ಬಾಯಲ್ಲಿ ಹೇಗೆ ಸೇರಿಸುತ್ತೇನೆಂಬದನ್ನು. ಈ ಕುಮುದಿನಿಯು ತನ್ನ ಭಾವನೆಘೆಣ್ಣೆಯರೆದುರಿಗೆ ತನ್ನ ಜೀವವನ್ನು ತೆಗೆದಿಟ್ಟರೂ ಕೂಡ ಇವಳೇ ಆ ಸಾಧುಗಳ ಮಠದಲ್ಲಿ ಏನೋ ಅಚಾತುರ್ಯದಿಂದ ನಡೆದು, ಮತ್ತೆ ತಾನೇ ಅವರ ಬಗ್ಗೆ ಏನೋ ಹೇಳಹತ್ತಿರುವಳೆಂದು ತಿಳಿದು ಇವಳನ್ನು ಒದೆದು ಹೊರಗಿಟ್ಟವರು; ಆದರೆ ಸಾಧುಗಳೇ, ನೀವು ವಿಸೇ ಹೊತ್ತ ಗಂಡಸಾಗಿರಬಾರು ನೀವು ಇಷ್ಟು ಹೇ.....”

“ಎಲೇ ನಿರ್ಮಲೆ,” ಕಮಲಾಕಾಂತನು ನಡುವೇ ಅನ್ನುತ್ತಾನೆ:—“ನಮ್ಮ ದೆಲ್ಲವೂ ಗಿಲಿಟಿನ ನಾಣ್ಯವು! ಅವನ್ನು ಬಹು ಎಚ್ಚರಿಕೆಯಿಂದ ಪ್ರಚುರಗೊಳಿಸಬೇಕು; ಇಲ್ಲದಿದ್ದರೆ ನನ್ನ-ನಿನ್ನ ಕೈಗಳಲ್ಲಿ ಒಮ್ಮೆಲೆ ಕಬ್ಬಿಣ ಬಳೆಗಳೇ ಬಂದಾವು. ಪ್ರಿಯ ನಿರ್ಮಲೇ, ನಮ್ಮಂತಹರು ಒಳ್ಳೇ ಎಚ್ಚರಿಕೆಯಿಂದ ಸ್ಥಿತಿಗತಿಗಳಿಗೆ ಅಂಜಿ ನಡೆಯಬೇಕಾಗುತ್ತದೆ. ಒಮ್ಮೆಲೆ ರಭಸದಿಂದ ನಡೆಯುವದು ತಕ್ಕದ್ದಲ್ಲ.”

“ಸಾಧುಗಳೇ, ನೀವು ಇಷ್ಟೇಕೆ ಅಜುತ್ತಿರುವಿರಿಂಬದು ತಿಳಿಯದಾಗಿದೆ. ಆ ಕುಮುದಿನಿಯು ಹಾಗೆ ಮಾತಾಡುವಾಗ ಇಲ್ಲವೆ ಒದರುವಾಗ ಪ್ರತ್ಯಕ್ಷ ವಲ್ಲಭರಾಯ ರಿದ್ದರೂ ಅವಳ ಕಪಟ ಕೃತ್ಯದ ಬಗ್ಗೆ ಕಾಲತ್ರಯದಲ್ಲೂ ಅವರಿಗೆ ವಿಶ್ವಾಸವುಂಟಾಗು

ತ್ತಿರಲಿಲ್ಲ. ಸಾಧುಗಳೇ, ಅವಳೊಳ್ಳೇ ಹಗಣವಳು! ನೂರಾರು ಜನರ ಕೈನೀರು ಕುಡಿದವಳು! ತಾಳಗೆಟ್ಟ ವಾರವನಿತೆಯು! ಅಂಥವಳಲ್ಲಿ ಯಾರಿಗಾದರೂ ನಂಬಿಗೆ ಯಾದೀತೇ? ನೀವು ಸುಮ್ಮನೆ ಮುತ್ತಿನಂತಹ ಹೊತ್ತನ್ನು ವ್ಯರ್ಥವಾಗಿ ಕಳೆದಿರಿ!”

ಹೀಗೆ ನಿರ್ಮಲೆಯು ಮೂಗು ಮುರಿಯುತ್ತ ನುಡಿಯಲು:—“ಅದಿರಲಿ. ನಿರ್ಮಲೇ, ಆ ಕಿಟಕಿಗಳನ್ನೆಲ್ಲ ತೆರೆ. ತುಸ ಗಾಳಿಯಾದರೂ ಬರಲಿ. ಜೀವವು ಉಬ್ಬಿಗೆ ಹಾಕಿದಂತಾಗಿದೆ” ಎಂದು ಆ ಪರಾಕ್ರಮಪಟುವಾದ ಗುರುವು ಆಜ್ಞೆ ಗೈಯಲು, ಆ ಉಪದ್ವ್ಯಾಸಿನಿಯಾದ ಶಿಷ್ಯೆಯು ಆ ಮಹಾಲಿನ ಎಲ್ಲ ಬಾಗಿಲು-ಕಿಡಕಿಗಳನ್ನು ತೆರೆಯುತ್ತ:—“ಆಗಲಿ. ಗುರುಗಳೇ, ನೀವಿನ್ನು ತುಸ ವಿಶ್ರಾಂತಿ ಹೊಂದಿರಿ. ನಾನು ನರ್ಮದೆಯ ಬಳಿಗೆ ಹೋಗಿ ಅಲ್ಲಿ ಹೇಗೆ ಕೊಳ್ಳೇ ಕೊಡುತ್ತೇನೆಂಬದನ್ನಾದರೂ ನೋಡಿರಿ. ಅದರಿಂದ ಆ ಕುಮುದಿನೀ ಲವಂಡಿಯು ದಿಂಡರಿಕೆಯುರುಳುತ್ತ ನಿಮ್ಮ ಕಾಲೆಡೆಗೆ ಬರುವಂತೆ ಮಾಡದಿದ್ದರೆ ನನ್ನ ನಿರ್ಮಲೆ ಎಂಬ ಹೆಸರನ್ನೇ ಬದಲಿಸಿಡಿದಂತೆ!”

“ಒಳ್ಳೇದು, ಹೋಗು; ಆದರೆ ಗುರುವಿನ ಮರ್ಯಾದೆ ಕಾಯು.” ಎಂದು ಕಮಲಾಕಾಂಠನು - ನಿಟ್ಟಿಸಿರು ಬಿಟ್ಟು ಅಂದನು. ನಿರ್ಮಲೆಯು ಆತನ ಕಡೆಗೆ ಓರೆಗಣ್ಣಿನಿಂದ ನೋಡುತ್ತ ಹೊರಟು ಹೋದಳು.

ನಮ್ಮ ಕಥಾನಕವು ನಡೆದ ಕಾಲಕ್ಕೆ ಬಳ್ಳಾರಿಯ ಕಡೆಗೆ ಪುಂಡರ ಹಾವಳಿಯು ಹೆಚ್ಚಾಗಿದ್ದಿತು. ಆಗ ಹಗಲು-ಹಾಡಿನಲ್ಲಿ ಒಬ್ಬೊಬ್ಬಿಗರಾದ ಹೆಣ್ಣುಮಕ್ಕಳು ರಾಜಬೀದಿಯಿಂದ ಹೋಗುವದು ಕೂಡ ದುಸ್ತರವಾಗಿತ್ತು. ದಿನಾಲು ಹೊಸ ಹೊಸ ಪುಂಡಾಟಿಕೆಯ ಶ್ರವಣದಿಂದ ಜನರೆಲ್ಲರೂ ಹೌಹಾರಿ ಹೋಗಿದ್ದರು. ಇಂದು ಇಂಥವನ ತರುಣ ಹೆಂಡತಿಯನ್ನು ಪುಂಡರು ಓಡಿಸಿದರು; ಮೊನ್ನೆ ಅಂಥವನನ್ನು ಖೂನಿ ಮಾಡಿದರು; ನಿನ್ನೆ ಆ ಓಣಿಯಲ್ಲಿ ದರವಡೆ ಹಾಕಿದರು. ಇಂತಹ ಅಕ್ರಾಳ-ವಿಕ್ರಾಳ ಸಂಗತಿಗಳಿಂದ ಜನರು ಭಯಪಡುತ್ತಿದ್ದರು. ಬಳ್ಳಾರಿಯ ಕಡೆಯ ಪೋಲೀಸರ ಕರ್ತವ್ಯದಕ್ಷತೆಯು ಸುಪ್ರಸಿದ್ಧವಾದದ್ದೇ; ಆದರೆ ಆ ಪುಂಡರು ಅವರನ್ನೂ ಜೇರಿಗೆ ತಂದಿದ್ದರು. ಪೋಲೀಸರು ಹಗಲು-ರಾತ್ರಿಯನ್ನದೆ ಒಂದೇಸವನೆ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಕುಳಿತಿದ್ದರೂ, ಪುಂಡರ ತಾಂಡವ ನೃತ್ಯವು ಏರಿಕೆಯ ಸ್ಥಿತಿಯಲ್ಲೇ ಇದ್ದಿತು.

ನಿರ್ಮಲೆಯು ಕುಮುದಿನಿಯನ್ನು ವಲ್ಲಭರಾಯನ ಮನೆಯಿಂದ ಕರಕೊಂಡು ನಡೆದಾಗ ಇಬ್ಬರು ಪುಂಡರು ಅವರ ಹಿಂದಿನಿಂದಲೇ ನಡೆದರು. ಕುಮುದಿನಿಗೆ ವಸ್ತ್ರಾಭರಣಗಳ ಬಗ್ಗೆ ಹೆಚ್ಚು ಹವ್ಯಾಸವಿರದಿದ್ದರೂ ವಲ್ಲಭರಾಯನಿಗೆ ತಮ್ಮ ಯೋಗ್ಯತೆಗೆ ತಕ್ಕಂತೆ ಮನೆಯೊಳಗಿನ ಹೆಂಗಸರು ಬಂಗಾರ-ಮುತ್ತು-ರತ್ನಗಳಿಂದ ಹೊಳೆಯುತ್ತಿರಬೇಕೆಂಬ ಹವ್ಯಾಸವಿದ್ದದರಿಂದ, ಆತನು ಕುಮುದಿನಿಯ ಮೈಮೇಲೆ ಎರಡು-ಮೂರು ಸಾವಿರ ಬೆಲೆಯ ಅಲಂಕಾರಗಳನ್ನು ಟ್ಟಿದ್ದನು. ಅದರಿಂದ ಆ ಅಭರಣ

ಗಳು ಆ ಪುಂಡರ ಕಣ್ಣುಗಳನ್ನು ಕುಕ್ಕಿಸಿದವು. ಆಗ ಕುಮುದಿನಿಯು ಸ್ಪಷ್ಟಚಿತ್ತಳಾಗಿ ರದ್ದರಿಂದ ತನ್ನನ್ನು ಅನುಸರಿಸಿ ಬರುತ್ತಿರುವ ಆ ಪುಂಡರ ಕಡೆಗೆ ಅವಳ ಲಕ್ಷ್ಯವಿರಲಿಲ್ಲ. ಇಂದು ತಮ್ಮ ಬೇಟೆಯು ಅನಾಯಾಸವಾಗಿ ಕೈಸೇರಿತೆಂಬ ಸಂತೋಷದಲ್ಲಿದ್ದ ನಿರ್ಮಲೆಯು ಒಮ್ಮೆಯೂ ಹಿಂದಿರುಗಿ ನೋಡಲಿಲ್ಲ. ಹಾಗೆ ಅವರು ಕಮಲಾಕಾಂತ ಸಾಧುವಿನ ಮಠವನ್ನು ಪ್ರವೇಶಿಸಿದೊಡನೆಯೇ ಒಬ್ಬ ಪುಂಡನು ತನ್ನ ಸಹಾಯಕನ ಕಿವಿಯಲ್ಲಿ ಏನೇನೋ ಹೇಳಲು, ಆತನು ಅಲ್ಲಿಂದ ಹೊರಟು ಹೋದನು. ಅಲ್ಲಿ ಉಳಿದವನು ಕಮಲಾಕಾಂತನ ಮಠದಿಂದ ಹೊರಹೊರಡುತ್ತಿರುವ ರಮಣಿಯರನ್ನು ನೋಡುತ್ತ ಒತ್ತಟ್ಟಿಗೆ ಸಹಜವಾಗಿ ನಿಂತುಕೊಂಡನು. ಇಷ್ಟರಲ್ಲಿ ಅಲ್ಲಿಂದ ಹೊರಟು ಹೋಗಿದ್ದ ಪುಂಡನು ಒಂದು ಟ್ರ್ಯಾಕ್ಸಿಯನ್ನು ತಂದನು. ಡ್ರಾಯವ್ವರನ ಹಾಗೂ ಆ ಪುಂಡರ ಸಲಿಗೆಯ ವರ್ತನದಿಂದ ಆತನು ಅವರ ಕಟ್ಟಿ ನೋಳಗಿನವನೇ ಎಂದಂತಾಯಿತು. ಇಂಥ ಪುಂಡರು ತಮ್ಮ ಕೃಷ್ಣಕೃತ್ಯಗಳನ್ನು ಬೊಬ್ಬಾಟವಾಗದಂತೆ ನಿರ್ವಹಿಸಲಿಕ್ಕೇಂದು ತಮ್ಮ ಸ್ವಂತದ ಮೋಟರ್-ಟ್ರ್ಯಾಕ್ಸಿಗಳನ್ನು ಟೈರುತ್ತಾರೆ. ಈ ಜನರು ಎಲ್ಲಿಯಾದರೂ ಲಾಗ ಸಾಧಿಸುವದೇನೆಂದು ಸೂಕ್ಷ್ಮವಾಗಿ ನಿರೀಕ್ಷಿಸಿ ಹೊರಟೊಡನೆಯೇ, ಇವರ ಟ್ರ್ಯಾಕ್ಸಿಗಳು ಹಿಂದಿಂದಲೇ ಬರುತ್ತಿರುತ್ತವೆ. ಯಾವದೊಂದು ಬೇಟೆಯು ಬಲೆಯೊಳಗೆ ಸಿಕ್ಕೊಡನೆಯೇ ಅವರು ಆ ತಮ್ಮ ಟ್ರ್ಯಾಕ್ಸಿಗಳ ನೆರವಿನಿಂದ ಅದನ್ನು ತಮ್ಮ ಗುಪ್ತಸ್ಥಳಕ್ಕೆ ಸಾಗಿಸಿಬಿಡುವರು. ಈ ಪುಂಡರು ತಮ್ಮ ಟ್ರ್ಯಾಕ್ಸಿ-ಮೋಟರ್‌ಗಳ ಬಗ್ಗೆ ಪ್ರೋಲೀಸರಿಗೆ ಸಂಶಯ ಬರಬಾರದೆಂದು ಅವುಗಳ ನಂಬರು-ಬಣ್ಣಗಳನ್ನು ಆಗಾಗ್ಗೆ ಬದಲಿಸುತ್ತಿರುತ್ತಾರೆ.

ಮಿಕ್ಕ ಎಲ್ಲ ಹೇಗೆಯೆಂದು ಹೊರಟು ಹೋದ ಬಳಿಕ ನಿರ್ಮಲೆಯು ಬಾಗಿಲವನ್ನಿಕ್ಕಿಕೊಂಡಳು. ಆಗ ಆ ಇಬ್ಬರು ಪುಂಡರು ದಾರಿಯ ಸಕ್ಕದಲ್ಲಿ ತಮ್ಮ ಟ್ರ್ಯಾಕ್ಸಿಯನ್ನು ನಿಲ್ಲಿಸಿಕೊಂಡು ಒಳಗೆ ಹೋದವರ ಮಾರ್ಗನಿರೀಕ್ಷಿಸುತ್ತ ನಿಂತವರ ಮಿಷದಿಂದ ಟ್ರ್ಯಾಕ್ಸಿಯ ಬಳಿಯಲ್ಲಿ ನಿಂತುಕೊಂಡರು. ಕಮಲಾಕಾಂತನ ಬಿಡಾರವು ಬ್ರೂಸಪೇಟೆಯ ಒಂದು ಮೂಲೆಯಲ್ಲಿದ್ದುದರಿಂದ ಅತ್ತ ಕಡೆಗೆ ಜನಸಂದಣಿಯು ಹೆಚ್ಚಾಗಿರಲಿಲ್ಲ. ಇವೇ ಕಾರಣದ ಮೂಲಕ ಅಲ್ಲಿಯ ಆ ಪುಂಡರ ಕಡೆಗೆ ಜನರ ಲಕ್ಷ್ಯವು ಅಷ್ಟೊಂದಿರಲಿಲ್ಲ; ಅಲ್ಲದೆ ಆ ಪುಂಡರ ಉಡಿಗೆ-ತೊಡಿಗೆಗಳು ಟ್ರ್ಯಾಕ್ಸಿಯ ಡ್ರಾಯವ್ವರ-ಕ್ಲೀನರಂತಿದ್ದವಾದ್ದರಿಂದ, ಅವರ ಕಡೆಗೆ ಯಾರೂ ಸಂಶಯ ಮುದ್ರೆಯಿಂದ ನೋಡುವಂತಿರಲಿಲ್ಲ.

ಒಳಗೆ ಕುಮುದಿನಿಯು ಮೂಗಿನ ಮೇಲೊಮ್ಮೆ ಚೆನ್ನಾಗಿ ಗುದ್ದಿದೊಡನೆ ಸಾಧುವು ಕಿರಚಿಕೊಂಡ ದನಿಯ ಸದ್ದು ಹೊರಗೆ ದಾರಿಯಲ್ಲಿ ನಿಂತಿದ್ದ ಆ ಪುಂಡರ ಕಿವಿಗೆ ಕೇಳಿತು. ಆ ಕೂಡಲೆ ಅವರು ಬಾಗಿಲ ಬಳಿಗೆ ಬಂದು ನಿಂತು ಕಿವಿಯಾನಿಸಿಕೊಂಡು ಕೇಳಹತ್ತಿದರು; ಮತ್ತು ಒಳಗೆ ಏನೋ ಗಡಿಬಿಡಿ ನಡೆದಿದೆಯೆಂಬದನ್ನು ತಟ್ಟನೆ ಕಂಡುಕೊಂಡರು. ಆ ಬಳಿಕ ಕುಮುದಿನಿಯು ತೆಗೆದ

ಬಾಗಿಲ ಚಿಲಕಗಳ ಸಪ್ತಳವನ್ನು ಕೇಳಿ ಒಬ್ಬನು ಇನ್ನೊಬ್ಬನಿಗೆ ಸನ್ನೆ ಮಾಡಿದನು. ಡ್ರಾಯವ್ವರನು ಟ್ಯಾಕ್ಸಿಗೆ ಗತಿಕೊಡಲಿಕ್ಕೆಂದು ಸಜ್ಜಾದನು. ಇಷ್ಟರಲ್ಲಿ ಕುಮು ದಿನಿಯು ಬಿರಿ ಬಿರಿ ಎಂದು ಹೊರಗೆ ಬಂದಳು. ಬಾಗಿಲಲ್ಲಿ ತನ್ನನ್ನು ಕೊಂಡೊ ಯ್ಯಲಿಕ್ಕೆ ಯಾರಾದರೂ ನಿಂತುಕೊಂಡಿರುವರೆಂಬ ಕಲ್ಪನೆ ಕೂಡ ಆಕೆಗೆ ಆಗ ಬರ ಲಿಲ್ಲ. ಕುಮುದಿನಿಯು ಹೊರಬಿದ್ದೊಡನೆಯೇ ಪುಂಡರಲ್ಲಿಯ ಒಬ್ಬನು, “ಚಲೋ ಬಾಯಿಸಾಬ, ಜಲದೀ ಗಾಡಿಕೇ ಅಂದರ ಚಲೋ” ಎಂದೆನ್ನುತ್ತ ಅವಳ ಮೂಗಿನ ಹತ್ತರ ಕರವಸ್ತ್ರವನ್ನು ಹಿಡಿದನು. ಅದರಿಂದ ಅವಳಿಗೆ ಒಮ್ಮೆಲೆ ಬವಳಿ ಬಂದು ಅವಳು ನೆಲಕ್ಕೆ ಬೀಳುತ್ತಿರುವಷ್ಟರಲ್ಲಿ ಆತನು ಇನ್ನೊಬ್ಬನ ಸಹಾಯದಿಂದ ಅವಳನ್ನು ಟ್ಯಾಕ್ಸಿಯೊಳಗೆ ಎತ್ತಿಹಾಕಿ ಬಿಟ್ಟನು. ಕೂಡಲೆ ಆ ಟ್ಯಾಕ್ಸಿಯು ‘ಫೋಂ-ಫೋಂ’ ಎಂದು ಧ್ವನಿಗೈಯುತ್ತ ನಾಯುವೇಗದಿಂದ ಹೊರಟು ಹೋಯಿತು.

ಆ ಟ್ಯಾಕ್ಸಿಯು ಮಿತಿಮೀರಿದ ವೇಗದಿಂದ ಹೊರಟಿದ್ದರಿಂದ ದಾರಿಯಲ್ಲಿ ಅಂದು ಒಬ್ಬಿಬ್ಬ ಪಥಿಕರ ಆಹುತಿಯಾಗತಕ್ಕದ್ದೇ; ಆದರೆ ಸುದೈವದಿಂದ ಅವರು ಪಾರಾದರು. ಪೋಲೀಸರು ಆ ತಾಳಗೆಟ್ಟ ವೇಗದ ಟ್ಯಾಕ್ಸಿಯ ನಂಬರು ತಿಳಕೊಳ್ಳ ಬೇಕೆಂದು ಪ್ರಯತ್ನಿಸಿದರು; ಆದರೆ ಅದು ಸಾಧಿಸಲಿಲ್ಲ. ಅತ್ಯಂತ ವೇಗದಿಂದ ಹೊರಟ ಆ ಟ್ಯಾಕ್ಸಿಯು ಕೆಲ ನಿಮಿಷಗಳಲ್ಲಿಯೇ ಹತ್ತಿಕ್ಕುತ್ತು ಮೈಲುಗಳನ್ನು ಹಿಂದೆ ಹಾಕಿ, ಲೋಹಾಚಲವೆಂಬ ಪರ್ವತದ ಬಳಿಯ ಘೋರಾರಣ್ಯವನ್ನು ಪ್ರವೇಶಿಸಿತು. ಆಗ ಸಂಜೆಯ ೫-೫|| ಗಂಟೆಯಾಗಿರಬಹುದು. ಸಮೀಪದಲ್ಲೆಲ್ಲೂ ಮನುಷ್ಯರ ಸುಳಿವಿಲ್ಲ. ಅಂಥ ನಿರ್ಜನ ಸ್ಥಳದಲ್ಲಿ ಅವರು ತಮ್ಮ ಟ್ಯಾಕ್ಸಿಯನ್ನು ನಿಲ್ಲಿಸಿದರು; ಹಾಗೂ ಅವರಲ್ಲಿ ಒಬ್ಬನು ಕೆಳಗಿಳಿದನು. ಅವನು ಸುತ್ತಲೂ ದಿಟ್ಟಿಸಿ ನೋಡಿ ಯಾರೂ ಇರದ್ದನ್ನು ಖಾತ್ರಿ ಮಾಡಿಕೊಂಡು, ಕುಮುದಿನಿಯನ್ನು ಕೆಳಗಿಳಿಸಲು ಹೇಳಿದನು. ಕ್ಲೋರೋಫಾರ್ಮಿನ ಅವಲು ಕುಮುದಿನಿಯ ಮೇಲೆ ಜೆನ್ಯಾಗಿ ಆಗಿದ್ದರಿಂದ, ಅವಳಿಗಿನ್ನೂ ಸ್ವತಿಯುಂಟಾಗಿರಲಿಲ್ಲ. ಅದರಿಂದ ಅವರು ಅವಳನ್ನು ಟ್ಯಾಕ್ಸಿಯೊಳಗಿಂದ ಇಳಿಸಿ ಸಮೀಪದ ಒಂದು ಗಿಡದ ಕೆಳಗೆ ಹುಲ್ಲ ಮೇಲೆ ಮಲಗಿಸಿದರು; ಹಾಗೂ ಕುಮಾರಿಕೆಯರು ಯಾವುದೊಂದು ಪ್ರಘುಲ್ಲತವಾದ ಹೂಬಳ್ಳಿಯ ಮೇಲಿನ ಹೂವುಗಳನ್ನೆತ್ತಲಿಕ್ಕೆ ನಾಮುಂದೆ ನಾಮುಂದೆ ಎಂದು ಹಾತೊರೆಯುತ್ತಿರುವಂತೆ, ಆ ಪುಂಡರು ಆ ತರುಣಿಯ ಮೈಮೇಲಿನ ಎಲ್ಲ ಅಭರಣಗಳನ್ನು ಬಿಚ್ಚಿಕೊಂಡರು. ತಮ್ಮ ಈ ಕೃಷ್ಯಕೃತ್ಯವನ್ನು ಯಾರೂ ನೋಡುತ್ತಿರುವದಿಲ್ಲೆಂಬ ಬಗ್ಗೆ ಅವರಿಗೆ ಸಂಪೂರ್ಣ ಖಾತ್ರಿಯಿದ್ದಿತು; ಆದರೆ ಸಾಧ್ಯಿಯರ ಶೀಲ ರಕ್ಷಣದ ಸಲುವಾಗಿ ಪರಮೇಶ್ವರನು ಎಂಥೆಂಥ ಚಮತ್ಕಾರಗಳನ್ನುಂಟು ಮಾಡುತ್ತಿರುತ್ತಾನೆಂಬದು ಆ ಪಾಪಿಗಳಿಗೇನು ಗೊತ್ತು? ಆ ಪುಂಡರು ಕುಮುದಿನಿಯ ಮೈಮೇಲಿನ ಅಭರಣಗಳನ್ನೆಲ್ಲೆ ಸೆಳೆಕೊಂಡು ಬಿಡುತ್ತಿರಲಿಲ್ಲ; ಅವಳನ್ನು ಭ್ರಷ್ಟಗೊಳಿಸುವ ಇಚ್ಛೆಯೂ ಅವರದಾಗಿತ್ತು; ಆದರೆ ಜಗನ್ನಿ ಯಾಮಕನ ಅಖಂಡ ಶಕ್ತಿಯ ಎದುರಿಗೆ ಆ ಮಠ

ಕರ ಹೇತುವು ಸಿದ್ಧಿಸುವ ಬಗೆಯುಂಟೆ? ಅದೇ ಕಾಲಕ್ಕೆ ಸಮೀಪದ ಗ್ರಾಮದೊಳಗಿನ ಒಕ್ಕಲಿಗರ ಕೆಲ ಹುಡುಗರು ಆಟವಾಡುವದಕ್ಕೆಂದು ಸಕ್ಕದ ದಿನ್ನೆಗೆ ಬಂದವು. ಅವರು ಅವರ ಕಣ್ಣಿಗೆ ಕಾಣಿಸಲು, ಅವರು ಆ ದಿನ್ನೆಯ ಇಳುಕಲಿನಲ್ಲಿಯ ಹೋಲಗಳಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಒಕ್ಕಲಿಗರಿಗೆ ಆ ಸಂಗತಿಯನ್ನು ತಿಳಿಸಿದರು. ಆ ಕೂಡಲೆ ೨೦-೨೫ ಜನ ರೈತರು ಕೈಗಳಲ್ಲಿ ಕುಡಗೋಲು, ಕೊಡ್ಡಿ, ಕೋಲುಗಳನ್ನು ಹಿಡಿದುಕೊಂಡು ಓಡುತ್ತೋಡುತ್ತ ಆ ಟ್ಯಾಕ್ಸಿಯ ಬಳಿಗೆ ಬರತೊಡಗಿದರು. ಆ ಪುಂಡರು ಕುಮುದಿನಿಯ ಅಲಂಕಾರಗಳನ್ನೆಲ್ಲ ಟ್ಯಾಕ್ಸಿಯಲ್ಲಿ ಭದ್ರವಾಗಿರಿಸಿ ಅವಳನ್ನು ಎಚ್ಚರಗೊಳಿಸಹತ್ತಿದರು. ಇಷ್ಟರಲ್ಲಿ ಆ ಪುಂಡರಲ್ಲಿಯ ಒಬ್ಬನ ಕಣ್ಣಿಗೆ ಆ ರೈತರ ತಂಡವು ಕಾಣಿಸಿತು. ಕೂಡಲೆ ಆತನು, “ಯಾರ, ಭಾಗೋ!” ಎಂದು ಕೂಗಿದನು. ಆಗ ಅವರಿಬ್ಬರೂ ಕುಮುದಿನಿಯನ್ನು ಅಲ್ಲಿಯೇ ಬಿಟ್ಟುಗೊಟ್ಟು, ಟ್ಯಾಕ್ಸಿಯನ್ನು ಸೇರಿ ಅದನ್ನು ಭರದಿಂದ ಬಿಟ್ಟುಬಿಟ್ಟರು!

“ಹಿಡಿಯಿರಿ, ಬಿಡಿಯಿರಿ” ಎಂದೆನ್ನುತ್ತ ಒಕ್ಕಲಿಗರ ತಂಡವು ಕುಮುದಿನಿಯ ಬಿದ್ದುಕೊಂಡಲ್ಲಿಗೆ ಬಂದರು; ಹಾಗೂ ಅವಳು ಹಾಗೆ ಅಸ್ತವ್ಯಸ್ತವಾಗಿ ಬಿದ್ದುಕೊಂಡದ್ದನ್ನು ಕಂಡು:—“ಇವಳನ್ನು ಈ ಪುಂಡರು ಕೊಂದು ಚಿಲ್ಲಿರುವರೇನು?” ಎಂದು ಅನ್ನಲು, ಅವರಲ್ಲಿಯ ಒಬ್ಬನು:—“ಎಲೇ, ಇವಳು ಜೀವಂತಳಿರುವಳು; ಇವಳಿಗೆ ಸ್ತೃತಿಯಿಲ್ಲ” ಎಂದು ಹೇಳಲು, “ಹಾಗಾದರೆ ಇವಳನ್ನು ನಮ್ಮ ಗುಡಸಿಲಿಗೆ ಒಯ್ದು ಉಪಚರಿಸೋಣ; ಅಂದರೆ ಸಾವಧಗೊಂಡಾಳು” ಎಂದೆಂದು, ಅವರಲ್ಲಿಯ ಇಬ್ಬರು ಮೂವರು ಸೇರಿ ಕುಮುದಿನಿಯನ್ನು ಹೊತ್ತುಕೊಂಡು ತಮ್ಮ ಮನೆಗೆ ಒಯ್ದು ಒಂದು ಕಂಬಳಿಯ ಮೇಲೆ ಮಲಗಿಸಿದರು.

+ + + + +

ವಾಚಕರೇ, ಕುಮುದಿನಿಗೆ ಸ್ತೃತಿಯುಂಟಾಗುವ ವರೆಗೆ ನಾವು ವಿಜಾ ಪುರದ ಸರಸಿಯ ಕಡೆಗೆ ಹೋಗಿ ಬರೋಣ. ಸರಸಿಯು ತನ್ನ ಅಲ್ಲದ ಸಲ್ಲದ ಮನೀಷೆಗಳಿಗಾಗಿ ಕುಮುದಿನಿಯನ್ನು ಪೀಡಿಸುವದಕ್ಕೆಂದು ಗುಂಡನನ್ನು ತನ್ನ ಹಸ್ತಕನನ್ನಾಗಿ ಮಾಡಿಕೊಂಡಿದ್ದಳು; ಆದರೆ ಭವಾನರಾಯನು ತೀರಿಕೊಂಡ ಮೇಲೆ-ಗುಂಡನು ಸರಸಿಯ ಬೋಳದಲೆಯ ಮೇಲೆ ಚನ್ನಾಗಿ ಕೈಯಾಡಿಸಿದನು! ಗುಂಡನು ತಾನೇ ಸರಸಿಯ ಮನೆಯ ಮಾಲಕನೆಂದು ತಿಳಿದು, ಆಕೆಯ ಒಂದೊಂದೇ ವಸ್ತುಗಳನ್ನು ಮೆಲ್ಲಮೆಲ್ಲನೆ ಕಳ್ಳಪೇಟೆಗೆ ಸಾಗಿಸಹತ್ತಿದನು; ಹಾಗೂ ಆ ಬಗ್ಗೆ ಸರಸಿಯು ಏನಾದರೂ ಅಂದರೆ, ಅವಳಿಗೆ ಧನುಕೆ ಕೊಡತೊಡಗಿದನು. “ಗುಂಡಾ, ನೀನು ಹೀಗೆ ಉಪದ್ವ್ಯಾಪಿಯಾದರೆ ನನ್ನಲ್ಲಿರಬೇಡ” ಎಂದು ಸರಸಿಯು ಅಂದರೆ “ಹಾಗಾದರೆ ನೀನು ನನ್ನಿಂದ ಬರೆಯಿಸಿದ ಪತ್ರದ ನಿಜ ಸಂಗತಿಯನ್ನು ನಾನು ಕುಮುದಿನಿಯ ಭಾವನಿಗೆ ಹೋಗಿ ಹೇಳುತ್ತೇನೆ ನೋಡು” ಎಂದು ಅಂಜಿಸಹತ್ತಿದನು. ಅದರಿಂದ ಸರಸಿಯು ಗುಂಡನಿಗೆ ಏನೂ ಅನ್ನದಾದಳು. ಮನೆಯೊಳಗಿನ ಜಿಗಟು ಕಡಮೆ

ಯಾಗ ಹತ್ತಲು, ಸರಸಿಯ ಕೈ ಬಿಗಿಯಾಗ ಹತ್ತಿತು. ಇನ್ನು ತನ್ನ ಹೊಟ್ಟೆ-ಬಟ್ಟೆಗಳ ಗತಿಯೇನೆಂದು ಅವಳು ಇತ್ತ ಕೊರಗುತ್ತಿದ್ದರೂ, ಅತ್ತ ಆಕೆಯ ಆಸುರೀ ಲಾಲಸೆಗಳು ಮಾತ್ರ ಅಣುಮಾತ್ರವೂ ಕಡಿಮೆಯಾಗಲೊಲ್ಲವು. ತಾನು ಕಳಿಸಿದ ಪತ್ರದ ಪರಿಣಾಮವು ಬಳ್ಳಾರಿಯಲ್ಲಿ ಏನು ಆಗಿರಬಹುದೆಂಬದನ್ನು ತಿಳಿಯುವ ಸಲುವಾಗಿ ಅವಳು ಹಗಲು-ರಾತ್ರಿಯೂ ತಳಮಳಿಸುತ್ತಿದ್ದಳು. ಒಂದು ದಿನ ಗುಂಡನು ರಂಗಿ ನಲ್ಲಿದ್ದುದನ್ನು ಕಂಡು ಸರಸಿಯು ಅನ್ನುತ್ತಾಳೆ:—“ಗುಂಡಾ, ನಾವು ಬಳ್ಳಾರಿಗೆ ಕಳಿಸಿದ ಪತ್ರದ ಪರಿಣಾಮವೇನಾಗಿರಬಹುದು?”

“ಅದನ್ನೆಲ್ಲ ಹೇಳಲಿಕ್ಕೆ ನಾನೇನು ಮಾಂತ್ರಿಕನೆ?” ಎಂದು ಗುಂಡನು ಒಳ್ಳೇ ಸಿಟ್ಟಿನಿಂದಲೇ ಕೇಳಿದನು.

“ಗುಂಡಾ, ನೀನು ಇತ್ತೀಚೆಗೆ ಇಷ್ಟೇಕೆ ಸಿಟ್ಟಿಗೆಳುತ್ತೀ?”

“ಸರಸಕ್ಕಾ, ನಿಮಗೆ ಅಲ್ಲಿಯ ಸಂಗತಿ ತಿಳಿಯುವ ಇಚ್ಛೆಯೇ ಇದ್ದರೆ, ಚಿಲ್ಲಿರಿ ನನ್ನೆದುರಿಗೆ ೨೫ ರೂಪಾಯಿಗಳನ್ನು. ಅಂದರೆ ಈಗಲೇ ಬಳ್ಳಾರಿಗೆ ಹೋಗಿ, ನಿಜ ಸಂಗತಿಯನ್ನು ತಿಳಿದು ಬರುತ್ತೇನೆ.”

“ಎಲಾ ಗುಂಡಾ, ಹಣವನ್ನೇ ಖರ್ಚು ಮಾಡುವದಾದರೆ, ನಿನ್ನನ್ನೇಕೆ ಕಳಿಸಬೇಕು? ನಾನೇ ಒಮ್ಮೆ ಅಲ್ಲಿಗೆ ಹೋಗಿ ಬರುತ್ತಿದ್ದೆನು. ಆ ಮುಂಡಿಯು ನನ್ನೊಡನೆ ಹೇಗೆ ನಡಕೊಳ್ಳುತ್ತಿದ್ದರೂ, ವಲ್ಲಭರಾಯ-ನರ್ಮದಾಬಾಯಿಯವರಿಗೆ ನಾನೇನೂ ಪರಕೀಯಳಲ್ಲ. ಹೇಗಿದ್ದರೂ ನಾನು ಅವರ ಬೀಗತ್ತಿಯೇ ಆಗಿರುತ್ತೇನೆ.”

“ಹಾಗಾದರೆ ನಿನ್ನ ಬೀಗತ್ತಿಯ ಹೆಸರಿನಿಂದ ಕಲ್ಲು ಒಡೆಯುತ್ತ ಕೂಡಲು. ಸುಮ್ಮನೆ ಈ ಗುಂಡನ ತಲೆಯನ್ನೇಕೆ ಕೆಡಿಸುತ್ತೀ? ತಾನೇ ಹೋಗುತ್ತಿದ್ದಳಂತೆ ತಾನೆ! ಈ ಗುಂಡನೆಂದರೆ ನೀನೇನು ಮೂಲೆಯೊಳಗಿನ ಕಸ-ಕಡ್ಡಿ ಎಂದು ತಿಳಿದಿರುತ್ತೀಯೇನು? ಈ ಗುಂಡನೆಂದೇ ನಿನಗಾಗಿ ಮಾಡಬಾರದ ಕೆಲಸಗಳನ್ನು ಮಾಡಿದನು. ಬೇರೆಯವನಾಗಿದ್ದರೆ, ಆತನು ಎಂದೋ ನಿನ್ನ ಉದೋ-ಉದೋ! ಮಾಡಿ ಬಿಡುತ್ತಿದ್ದನು.”

“ಒಳ್ಳೇದಪ್ಪಾ ಗುಂಡಾ, ನೀನು ಏನಂದರೂ ಅನಿಸಿಕೊಳ್ಳುವ ಭಾಗವಿದೆ. ಈಗ ನನಗೆ ಅಂಥ ಹೀನ ದೆಸೆಯೇ ಪ್ರಾಪ್ತವಾಗಿದೆ.”

“ನೀವು ಹೀಗೆ ಸುಮ್ಮನೆ ಹುಚ್ಚರ ಹಾಗೆ ಕೇಳಿದರೆ ನಾನಾದರೂ ಏನು ಹೇಳಲಿ? ಇಲ್ಲಿಯೇ ಕುಳಿತು ತರ್ಕಿಸಿದರೆ, ಅಲ್ಲಿಯ ಸಮಾಚಾರ ತಿಳಿಯುವ ಬಗೆ ಹೇಗೆ? ಒಮ್ಮೆ ತಿರುಗಾಡಿ ಬಂದರೆ ಗೊತ್ತಾದೀತು.”

“ಗುಂಡಾ, ನನಗದು ತಿಳಿಯುವದಿಲ್ಲವೇ? ಆದರೆ ನಾನು ಈಗ ದುಡ್ಡಿಗೆ ಎಷ್ಟು ಬರಗೆಟ್ಟಿರುವೆನೆಂದು ಹೇಳಲಿ? ನೀನು ನನ್ನ ಮನೆ-ಮಾರುಗಳನ್ನು ತೊಳೆಯುವ ಉದ್ಯೋಗ ನಡೆಸಿಬಿಟ್ಟಿರುತ್ತೀ. ತಮ್ಮಾ, ಗುಂಡಾ, ಇದರಿಂದ ನನ್ನ ಬಾಳು ಸಾಗುವ ಬಗೆ ಹೇಗೆ? ಎಲ್ಲವೂ ತೊಳೆದು ಹೋದ ಮೇಲೆ, ನೀನು ಕುಳಿತೀ ನಿನ್ನ

ಮನೆಯಲ್ಲಿ ಚಕ್ಕಂದದಿಂದ! ನಾನು ಮಾತ್ರ ಬಗಲೋಳಗೆ ಮಡಿಸೀರೆಯನ್ನಿಟ್ಟು ಕೊಂಡು ಮಂದಿಯ ಮನೆಯ ಅಡಿಗೆ-ನೀರುಗಳನ್ನು ಹುಡುಕಬೇಕಾದೀತು.”

“ಹಾಗಾದರೆ ಸರಸಕ್ಕಾ, ನೀವು ಈ ಗುಂಡನನ್ನು ಇನ್ನೂ ಗುರುತಿಸಿಲ್ಲವೆಂದಂತಾಯಿತು. ನನ್ನ ಅಣ್ಣನು ತೀರಿದೊಡನೆಯೇ ನನಗೆ ವರ್ಷಕ್ಕೆ ಒಂದು-ಒಂದೂ ವರೆ ಸಾವಿರ ಆದಾಯದ ಭೂಮಿ ಸಿಗುವದು. ಆ ಮೇಲೆ ನಾನು ನಿಮ್ಮನ್ನು ನನ್ನ ತೋಟದೊಳಗಿನ ಮನೆಯಲ್ಲಿಯೇ ಒಯ್ಯುವೆನು. ಆ ಬಗ್ಗೆ ನೀವು ಇಷ್ಟೇಕೆ ಅಂಜುತ್ತಿರುವಿರಿ?”

“ನೀನು ಧನಿಕನಾದ ಮೇಲೆ ಏನಾದರೂ ಮಾಡೀ; ಆದರೆ ಸದ್ಯಕ್ಕೆ ನಾನು ನಿನ್ನ ರಿಸಿಕೊಳ್ಳುವ ಬಗೆ ಹೇಗೆ?”

“ಅದಿರಲಿ. ಸರಸಕ್ಕಾ, ಇಂದು ನಿಮ್ಮ ಪುರಾಣದ ವೇಳೆಯಾಗಲಿಲ್ಲವೆ?” ಎಂದು ಗುಂಡನು ಉದ್ದೇಶಪೂರ್ವಕವಾಗಿ ಕೇಳಲು,

“ಹಾಗೆಯೇ? ಮಾತಿನ ಭರದಲ್ಲಿ ನನಗದು ಗೊತ್ತೇ ಆಗಲಿಲ್ಲ. ಒಳ್ಳೇದು, ನಡೆಯಿನ್ನು. ನಾನು ಬಾಗಿಲ ಮುಚ್ಚಿಕೊಂಡು ಪುರಾಣಕ್ಕೆ ತೆರಳುವೆನು.”

“ಅದೇಕೆ? ಈ ಗುಂಡನೇನೂ ಕಳ್ಳನಲ್ಲ. ನೀವು ನಿಮ್ಮ ಪುರಾಣ ಶ್ರವಣಕ್ಕೆ ನಡೆಯಿರಿ. ನನಗೆ ಬೇಸರಿಕೆ ಬಂದಿದೆ. ನಾನು ಇಲ್ಲಿಯೇ ತುಸು ಅಡ್ಡಾಗುತ್ತೇನೆ.” ಎಂದಂದು, ಗುಂಡನು ಕೈಕಾಲು ಒಡ್ಡುಮುರಿಯುತ್ತ ಕುಳಿತಲ್ಲಿಯೇ ಅಡ್ಡಾದನು.

ಇತ್ತೀಚೆಗೆ ಮನೆಯೊಳಗಿನ ಕೈಗೆ ಸಿಕ್ಕ ವಸ್ತು-ಒಡವೆಗಳನ್ನೆತ್ತಿ ಹಾಕುವ ಚಾಳಿಯು ಗುಂಡನಿಗೆ ಬಿದ್ದದ್ದರಿಂದ, ಸರಸಿಯು ಆತನನ್ನು ಮನೆಯಲ್ಲಿ ಬಿಟ್ಟು ಹೊರಹೊರಡಲಿಕ್ಕೆ ಅಂಜುತ್ತಿದ್ದಳು. ಅಂತೆಯೇ ಅವಳು ಅವನನ್ನು ಮನೆಯಿಂದ ಹೊರಹೊರಡಿಸಿ, ಮನೆಗೆ ಬೀಗ ಹಾಕಿಕೊಂಡು ಹೋಗಬೇಕೆಂದಿದ್ದಳು; ಆದರೆ ಗುಂಡನು ಅಂದು ಬೇರೆಯೇ ಒಂದು ಸೋಗು ಹಾಕಿದ್ದನು. ಸರಸಿಯು ಏನು ಮಾಡಬೇಕೆಂಬದನ್ನು ತಿಳಿಯದೆ ಬಾಗಿಲ ಬಳಿಯಲ್ಲ ನಿಂತುಕೊಂಡಿರಲು, ಗುಂಡನು: “ಸರಸಕ್ಕಾ, ನೀವು ನಿಂತುಕೊಂಡಿರೇಕೆ? ನಿಮ್ಮ ಯಾವ ಜೀನಸಿಗೂ ಯಾರೂ ಕೈ ಹಚ್ಚುವದಿಲ್ಲ. ಕೇವಲ ನಿರಾಲೋಚನೆಯಿಂದ ಹೋಗಿರಿ. ಯಾರಾದರೂ ಒಯ್ಯತಕ್ಕಂಥ ಜೀನಸಾದರೂ ನಿಮ್ಮಲ್ಲರುವುದೇನು?”

ಗುಂಡನ ಈ ವಿವರಣದಿಂದ ಸರಸಿಯು ಮತ್ತಿಷ್ಟು ಪೇಚಿಗೊಳಗಾದಳು. ಇಂದು ಪುರಾಣಕ್ಕೆ ಹೋಗದಿದ್ದರೆ ಗುಂಡನು ಮತ್ತಿಷ್ಟು ರೇಗಿಗೇಳುವನು; ಹೋದರೆ ಮನೆಯೊಳಗಿನ ಮಿಕ್ಕ ಪದಾರ್ಥಗಳು ಕಳ್ಳಪೇಟೆಯ ದಾರಿ ಹಿಡಿಯುವ ಅಂಜಿಕೆ! ಆದರೆ ಆಗ ಆ ಬಡವೆಯು ಮಾಡುವುದೇನು? ಗುಂಡನಿಗೆ ಮನೆಯಲ್ಲಿ ಜೋಕೆಯಿಂದಿರೆಂದು ಮತ್ತೆ ಮತ್ತೆ ಹೇಳಿ, ನಿರುಪಾಯದಿಂದ ಅವಳು ಪುರಾಣಕರ ಸಮಾಚಾರಕ್ಕೆ ನಡೆದಳು. ಸರಸಿಯು ಅತ್ತ ಹೊರಟೆ ಕೂಡಲೆ, ಇತ್ತ ಗುಂಡನು ಎದ್ದು ಬಾಗಿಲ ಬಳಿಯಲ್ಲ ನಿಂತು ಸರಸಿಯು ಕಾಣದಾದಂತಾದ ಕೂಡಲೆ ಇಬ್ಬರು

ಕೂಲಿಯವರನ್ನು ಕರೆದು ಮನೆಯೊಳಗಿನ ಇವ್ವ-ಬಿವ್ವ ಸಾಮಾನುಗಳನ್ನೆಲ್ಲ ಅವರ ಮೇಲೆ ಹೊರಿಸಿಕೊಂಡು, ಸರಸಿಯ ಆ ಮನೆಗೆ ಕಡೆಯ ನಮಸ್ಕಾರ ಮಾಡಿ, ಕಳ್ಳ ಪೇಟಿಯ ದಾರಿ ಹಿಡಿದನು; ಹಾಗೂ ಅಲ್ಲಿ ಆಕೆಯ ಬೆಲೆಯುಳ್ಳ ಸೀರೆ, ಪಾತ್ರೆ ಮುಂತಾದ ಸಾಮಾನುಗಳನ್ನು ಕೈಗೆ ಬಂದ ಹಾಗೆ ವಾರಿ, ಬಂದಷ್ಟು ದುಡ್ಡು ಕಟ್ಟಿಕೊಂಡು ಕಾಲಿಗೆ ಬುದ್ಧಿ ಹೇಳಿದನು.

ಸರಸಿಯು ಪುರಾಣಕ್ಕೆ ಹೋಗಿದ್ದರೂ ಅವಳ ಚಿತ್ತವೆಲ್ಲ ತನ್ನ ಮನೆಯ ಕಡೆಗೇ ಇದ್ದಿತು. ಪುರಾಣಿಕ ಶಾಸ್ತ್ರಿಗಳು ಹಾ, ಹೋ ಎಂದು ಗಟ್ಟಿಯಾಗಿ ಒದರುತ್ತ, ಹಾವಭಾವಯುಕ್ತವಾಗಿ ಪುರಾಣ ಹೇಳುತ್ತ, ಶ್ಲೋಕಗಳಾದ ಹೆಂಗಳೆಯರನ್ನು ಹೊಟ್ಟೆ ಬಿರಿಯುವಂತೆ ನಗಿಸುತ್ತಿದ್ದರೂ ನಮ್ಮ ಸರಸಿಯು ಮಾತ್ರ ಅಂದು ಆ ಹಾಸ್ಯ-ವಿನೋದದಲ್ಲಿ ಭಾಗವಹಿಸಿರಲಿಲ್ಲ. ಅವಳು ಸುಮ್ಮನೆ ಯಾವುದೊಂದು ಕಲ್ಲು ವಿಗ್ರಹದಂತೆ ಆ ಗುಡಿಯೊಳಗಿನ ಒಂದು ಸ್ಥಳವನ್ನು ಆಕ್ರಮಿಸಿಕೊಂಡು ಕುಳಿತಿದ್ದಳು. ನಡುವೇ ಎದ್ದು ಮನೆಯ ದಾರಿ ಹಿಡಿಯಬೇಕೆಂದು ಅವಳಿಗೆಷ್ಟೋ ಸಾರೆ ಅನಿಸಿತು; ಆದರೆ ಅವಳ ಕಾಲುಗಳು ಪುರಾಣ ಮುಗಿಯುವ ವರೆಗೆ ಅವಳನ್ನು ಅಲ್ಲಿಯೇ ಕಟ್ಟಿಹಾಕಿದ್ದವು. ಸಂಜೆಯ ಏಳಕ್ಕೆ ಸರಸಕ್ಕನೊಮ್ಮೆ ಮನೆಗೆ ಬಂದಳು. ಮನೆಯ ಬಾಗಿಲಿಗೆ ಬೀಗಮುದ್ರೆಗಳೇನೂ ಹಾಕಿರದೆ, ಬಾಗಿಲವು ಮುಂದೆ ಮಾತ್ರ ಮಾಡಲ್ಪಟ್ಟಿತ್ತು. ಸರಸಕ್ಕನು ಅದನ್ನು ತಟ್ಟನೆ ದೂಡಿ, ಒಳಗೆ ಕತ್ತಲೆ ಗವಿದಾದನ್ನು ಕಂಡು, “ಈ ಗುಂಡನು ಇಷ್ಟು ಕತ್ತಲಾದರೂ ಮಲಗಿರುವನಲ್ಲವೆ?” ಎಂದೆನ್ನುತ್ತ ಒಳಗೆ ಹೋಗಿ:—“ಗುಂಡಾ, -ಎಲಾ ಗುಂಡಾ” ಎಂದು ಕೂಗಿದಳು; ಆದರೆ ಅಷ್ಟರಲ್ಲಿ ಗುಂಡನ ಸವಾರಿಯು ಸುಮಾರು ಮೂರು ಮೈಲು ಅಂತರದ ಮೇಲಿದ್ದು ನಂದ ಸರಸಿಯ ಕೂಗಿಗೆ ಆತನಿಂದ ‘ಓ’ ಹೇಗೆ ದೂರಿಯಬೇಕು? ‘ಅಂದರೆ ಈತನು ಮನೆಯನ್ನು ಹೀಗೆ ಪಾರು ಕೊಡಬೇ ಹೋದನೇನು?’ ಎಂದಂದು, ದೀಪ ಹಚ್ಚಿ ಅವಳು ಮನೆಯೊಳಗೆಲ್ಲ ತರುಗಾಡಿ ನೋಡಿದಳು. ಅವಳು ತನ್ನ ಮನೆಯ ಮುಖ್ಯ ಬೀರನ್ನು ತೆರೆದು ನೋಡಿ, ದೂಪನೆ ನೆಲಕ್ಕೆ ಕುಸಿ ಕುಳಿತು, “ಈ ರಂಡೇಗಂಡನು ನನ್ನನ್ನು ಪೂರಾ ಸುಲಿದನಲ್ಲರಿಸ” ಎಂದು ಎಳೆ ಎಳೆದು ಅನ್ನುತ್ತ, ಹಣೆ-ಹಣೆ ಬಡಕೊಳ್ಳತೊಡಗಿದಳು; ಗುಂಡನ ಹೆಸರಿನಿಂದ ಬೈಗಳ ಮಳೆ ಸುರಿಸಹತ್ತಿದಳು; ಬೊಟ್ಟು ಮುರಿಯುತ್ತ ಸಾಕಳಿಸಲಾರಂಭಿಸಿದಳು; ಸಿಟ್ಟಿನ ಭರದಲ್ಲಿ ಅವಳು ತನ್ನನ್ನೂ ಅವಾಚ್ಯ ಶಬ್ದಗಳಿಂದ ಬೈದುಕೊಳ್ಳುತ್ತಿದ್ದಳು; ಆದರೆ ಆಗಿನ ಆಕೆಯ ಸಂತಾಪಯುಕ್ತ ಚಡಪಡಿಕೆಯನ್ನು ಅಲ್ಲಿ ಕೇಳುವವರಾರಿರಿದ್ದರು?

ಯಾಕೆ ಸರಸಕ್ಕಾ, ನಿಮ್ಮ ಸೇಡಿನ ಹವ್ಯಾಸವು ಈಗಲಾದರೂ ಪೂರೈಸಿತೇ? ಏನರೀ, ನೀವು ಸವತಿಮತ್ತರವನ್ನು ತೀರಿಸಿಕೊಳ್ಳಬೇಕಾಗಿತ್ತಲ್ಲವೆ? ಅಂದಬಳಿಕ ಈಗ ಹೀಗೇಕೆ ಹಣೆ ಹಣೆ ಬಡಕೊಳ್ಳುತ್ತಿರುವಿರಿ? ಕಳಿಸಿರಿ, ಮತ್ತೆ ಬಳಾರಿಗೆ ಪತ್ರಗಳನ್ನು;

ಮತ್ತು ಸೇರಿಸಿರಿ ಪಾಪ ಪಂಕಜದಲ್ಲಿ ನಿಮ್ಮ ಆ ಮುಸುಡಿಯನ್ನು; ಹಾಗೂ ಆ ನಿಷ್ಠಾಪ ಕುಮುದಿನಿಯ ಬಂಗಾರದಂತಹ ಸಂಸಾರದಲ್ಲಿ ಮಣ್ಣೆರಚಲಿಕ್ಕೆ ಸನ್ನದ್ಧರಾಗಿರಿ. ಎಲೈ, ಮಹಾ ಬುದ್ಧಿವಂತರಾದ ಸರಸಮ್ಮನವರೇ, ಈ ಲೋಕದಲ್ಲಿ ಜಗನ್ನಿಯಾಮ ಕನ ನ್ಯಾಯದ ತಕ್ಕಡಿಯೊಂದು ಚನ್ನಾಗಿರುವುದರಿಂದ 'ಮಾಡಿದವನುಣ್ಣೋ ಮಣಿಯಂತಹ ಕಡಬು!' ಎಂದು ಆತನು ಅವರವರ ಕರ್ಮದ ಫಲಗಳನ್ನು ಅವರವರಿಗೇ ಕೊಟ್ಟು ಬಿಡುತ್ತಾನೆ. ನೀನು ಸವತಿಮತ್ಸರದಿಂದ ಆ ಬಡಹುಡುಗೆಯ ಸತ್ಯಾನಾಶವನ್ನು ಮಾಡಲಿಕ್ಕೆ ಪ್ರಯತ್ನಮಾಡಿದೆ. ಆಕೆಯ ಗಂಡನ ಮನೆಯವರಾದ ಮೂರ್ಖ ಭಾವ-ನೆಘೆಣ್ಣಿಯರೂ, ಬುದ್ಧಿಹೀನನಾದ ಗಂಡನೂ ಸಾರಾಸಾರ ವಿಚಾರ ಮಾಡದೆ, ಅವರೂ ಆ ಸಾಧ್ವಿಯ ಧಲನಕ್ಕೆ ಪ್ರವೃತ್ತರಾದರು; ಆದರೆ ಸತ್ಯಾಸತ್ಯತೆಯನ್ನು ಗೊತ್ತು ಮಾಡುವ ಆ ಈಶ್ವರೀ ಶಕ್ತಿಯು ಎಲ್ಲರಿಗೂ ಅವರವರ ಕರ್ಮದ ಫಲಗಳನ್ನು ಕೊಡದಿರುವದೇ? ನಿನ್ನ ಆಸುರೀ ಇಚ್ಛೆಯನ್ನು ತೃಪ್ತಿಗೊಳಿಸಿಕೊಳ್ಳುವ ಸಲುವಾಗಿ ಗುಂಡನಂತಹ ನೀಚನನ್ನು ನೀನು ಕೈಯಲ್ಲಿ ಹಿಡಿದೆ. ಅವನಿಂದ ನಿನಗೆ ತಕ್ಕ ಲಾಭವು ಆಗಿ ಹೋಗಿದೆ. ಆ ಗುಂಡನು ಇನ್ನು ನಿನ್ನ ಸಪಿಂಡಿಗೆ ಕೂಡ ಬರುವದಿಲ್ಲ. ತಿಳಿಯಿತೇ?

ಆ ಇಡೀ ರಾತ್ರಿಯನ್ನು ಸರಸಿಯು ಚಡಪಡಿಸುತ್ತ, ಧಡಪಡಿಸುತ್ತ, ಬಡ ಬಡಿಸುತ್ತ ಕಳೆದಳು. ಬೆಳಗಾಗುತ್ತಲೆ ನೋಲಿಸ ಚೌಕಿಗೆ ಹೋಗಿ ಕಳವಿನ ವರದಿ ಕೊಡಬೇಕೆಂದು ಅವಳಿಗೆ ಒಮ್ಮೆ ಅನಿಸಿತು; ಮತ್ತು ಅದಕ್ಕಾಗಿ ಅವಳು ಮನೆಯಿಂದ ಹೊರಬಿದ್ದಳು ಸಹ. ಇವ್ವರಲ್ಲಿ ಗುಂಡನು ಆಕೆಗೆ ಈ ಮೊದಲು ತೋರಿಸಿದ ಆ ಪತ್ರಸ್ತೋಟನದ ಬೆದರಿಕೆಯ ನೆನಪಾಗಲು, ಅವಳು ಸುಮ್ಮನೆ ಹಿಂದಿರುಗಿದಳು. ಮುಂದೆನು ಮಾಡಬೇಕೆಂಬದು ಅವಳಿಗೆ ಹೊಳೆಯದಾಯಿತು. ಇನ್ನು ಅವಳು ವಿಜಾಪುರದಲ್ಲಿ ವಾಸಿಸುವದು ಅಶಕ್ಯವಾಯಿತು; ಅದರಿಂದ ಹೇಗಾದರೂ ಮಾಡಿ ಬಳ್ಳಾರಿಗೆ ಹೋಗುವದನ್ನು ನಿರ್ಧರಿಸಿ, ಬಳ್ಳಾರಿಯೊಳಗಿನ ತನ್ನ ಗುರ್ತು ಪರಿಚಯದವರ ಸ್ಮರಣಮಾಡಿಕೊಳ್ಳತೊಡಗಿದಳು. ಗುಂಡನು ಅಂದೇ ಬಳ್ಳಾರಿಗೆ ಹೋಗಿ, ಅಲ್ಲಿಯ ತನ್ನ ಗುರ್ತಿನ ವೇಶ್ಯೆಯಾದ ಚಂದ್ರಿಯಲ್ಲಿ ತಳವೂರಿದನು.

ಕುಮುದಿನಿಯು ಕಮಲಾಕಾಂತನ ಜಾಲದೊಳಗಿಂದ ಹೊರಬಿದ್ದು ಹೋದ ಮೇಲೆ ಅವಳು ಯಾವ ಗಂಡಾಂತರಕ್ಕೊಳಗಾದಳೆಂಬದು ಕಮಲಾಕಾಂತನಿಗಾಗಲಿ ನಿರ್ಮಲೆಗಾಗಲಿ ಗೊತ್ತಿರಲಿಲ್ಲ. ನಿರ್ಮಲೆಯು ಮುಂದೆ ತುಸ ಹೊತ್ತಿನಲ್ಲಿಯೇ ಭರದಿಂದ ನರ್ಮದೆಯ ಅಟ್ಟಕ್ಕೆ ಹೋದಳು. ಆಗ ಮನೆಯಲ್ಲಿ ಯಾವ ಗಂಡಸರೂ ಇರಲಿಲ್ಲ. ನರ್ಮದೆಯೊಬ್ಬಳೇ ತನ್ನ ಕೋಣೆಯಲ್ಲಿ ಕುಳಿತಿದ್ದಳು. ಆಗ ನಿರ್ಮಲೆಯು ಒಮ್ಮೆಲೆ ಅವಳೆದುರಿಗೆ ಹೋಗಿ ಸಿಟ್ಟಿನಿಂದ:—“ನರ್ಮದಕ್ಕಾ, ನಿನ್ನ ನೆಘೆಣ್ಣಿಯು ನಮ್ಮ ಮೇಲೆ ಬಹು ದೊಡ್ಡ ಉಪಕಾರ ಮಾಡಿದಳವ್ವಾ!”

“ನಿರ್ಮಲಮ್ಮಾ, ಆದದ್ದಾದರೂ ಏನು? ನೀವು ಸಿಟ್ಟಿನಿಂದ ಇಷ್ಟೇಕೆ ಕೆಂಪ ಗಾಗಿರುತ್ತೀರಿ?” ಎಂದು ನರ್ಮದೆಯು ಭಯವಿಹ್ವಲಳಾಗಿ ಕೇಳಿದಳು.

“ಏನರೀ ನರ್ಮದಕ್ಕಾ, ನಾನು ನಿಮ್ಮ ಸಲುವಾಗಿ ಹಾಗು ನಿಮ್ಮ ಹಿತಕ್ಕಾಗಿ ಒಳಿತು ಮಾಡಹೋಗಲು, ನಿಮ್ಮ ನೆಫೆಣ್ಣೆಯು ನನಗೆ ಚೆನ್ನಾಗಿ ಕೈತೋರಿಸಿದಳಲ್ಲ!”

“ಮತ್ತೇನು ಮಾಡಿದಿಲ್ಲವ್ವಾ ಆ ಸಾಡೇಸಾತಿಯು?”

“ನರ್ಮದಕ್ಕಾ, ನಮ್ಮ ಸಾಡುಗಳೆಂದರೆ ಎಂಥ ಪವಿತ್ರ ಪುರುಷರು! ಎಂಥ ಸಚ್ಚೀಲ ಮಹಾತ್ಮರು? ಅವರು ಕೇವಲ ನಮ್ಮ ಪಾಪಗಳ ಉದ್ಧಾರಕ್ಕಾಗಿಯೇ ನಮ್ಮಂತಹ ಹೆಂಗಸರ ನೆಳಲು ಕೆಡವಿಸಿಕೊಳ್ಳುವರು. ಇಲ್ಲದಿದ್ದರೆ ಅವರು ಕೇವಲ ಬಾಲಬ್ರಹ್ಮಚಾರಿಗಳು. ಅಂಥವರು ನಮ್ಮಂತಹರನ್ನೇಕೆ ತಮ್ಮ ಹತ್ತರ ಬರ ಗೊಡುವರು? ನಾನು ನಿಮ್ಮ ಕುಮುದಿನಿಯ ಅಡ್ಡ ಮಾರ್ಗವನ್ನು ತಿದ್ದಬೇಕೆಂದು ಕೇವಲ ನಿಮಗಾಗಿ, ನಿಮ್ಮ ಕೊರಳಾಣೆಯಾಗಿಯೂ ಹೇಳುತ್ತೇನೆ; ಸುಳ್ಳು ಹೇಳು ತ್ತಿದ್ದರೆ ನನ್ನ ನಾಲಿಗೆಯೇ ಉದುರಿ ಬೀಳಲಿ.....”

ನಿರ್ಮಲಕ್ಕಾ, ನಿಮ್ಮಂಥವರು ಅಣೆ ತಕ್ಕೊಳ್ಳಬೇಕೆ? ನನ್ನ ಮೇಲೆ ನಿಮ್ಮ ಪ್ರೇಮ-ವಿಶ್ವಾಸಗಳೆಷ್ಟಿರುವೆಂಬದನ್ನು ನಾನರಿಯೆನೆ?” ಎಂದು ನರ್ಮದೆಯು ನಡುವೇ ಹೇಳಲು,

“ಏನರೀ ನರ್ಮದಕ್ಕಾ, ನಿಮ್ಮ ಕುಮುದಿನಿಗೆ ನಮ್ಮ ಸಾಧುಗಳ ಆಶ್ರಮ ವೆಂದರೆ, ಅವಳ ವಿಜಾಪುರವೆಂದು ತಿಳಿಯಿತೋ ಅಥವಾ ಅವಳ.....ರ ಪ್ರೇಮ ಗೃಹವೆಂದು ತಿಳಿಯಿತೋ ಆದಾರು ಬಲ್ಲರು? ಛೇ.ಛೇ! ಆ ಮುಂದಿನ ಶಬ್ದಗಳನ್ನು ನಾನು ಉಚ್ಚರಿಸಲೂ ಬಾರದು; ನೀವು ಕೇಳಲೂ ಬಾರದು ಇಂಥದೇ ಪ್ರಕ ರಣವು ಅಲ್ಲಿ ಘಟಿಸಿತು ಅವಳು ಆ ಬಾಲಬ್ರಹ್ಮಚಾರಿಗಳೆದುರಿಗೆ ಮಾಡಬಾರದ ಅಂಗಚೇಷ್ಟೆಗಳನ್ನು ಮಾಡಹತ್ತಿದಳು. ನರ್ಮದಕ್ಕಾ, ನಾನು ಹುಟ್ಟಾ ಹೆಂಗಸು. ಸಾಧುಗಳ ಬಳಿಯಲ್ಲಿ ನಿಂತಾಗ ನನಗೂ ಕೂಡ ಅವಳ ಆ ಕೃತಿಯಿಂದ ನಾಚಿಕೆ-ಅಂಜಿಕೆಗಳುಂಟಾದವು. ಸಾಧುಗಳಂತೂ ನನ್ನ ಮೇಲೆ ಇಂತಿಂಥ ಕಣ್ಣಿನಿಂದ ಕೆಕ್ಕ ರಿಸಿ ನೋಡಹತ್ತಿದರು. ಅದರಿಂದ ಇನ್ನು ಆ ಜಮದಗ್ನಿಯು ನನ್ನನ್ನು ಸುಟ್ಟು ಸೂರೆಗೊಳ್ಳುವನೆಂದೇ ನಾನು ತಿಳಿದೆನು. ಆಗ ನಾನು ನಿಮ್ಮ ಕುಮುದಿನಿಯನ್ನು ಕುರಿತು:—“ಕುಮುದಿನೀ, ನೀನಿದೇನನ್ನು ಮಾಡುತ್ತಿರುವೆ? ಸಾಧುಗಳು ನಿನಗೆ ತಂದೆಯ ಸಮಾನರು, ದೇವರಂತಹರು, ಪೂಜ್ಯ ಗುರುಗಳು; ಆದರೆ ನೀನು?” ಎಂಬ ಅಕ್ಷರಗಳು ನನ್ನ ಬಾಯಿಂದ ಹೊರಹೊರಡುವಷ್ಟರಲ್ಲಿಯೇ ಅವಳು ಸಮೀಪದಲ್ಲಿದ್ದ ಸಾಣೆಯ ಕಲ್ಲನ್ನು ಎತ್ತಿಕೊಂಡು ನನ್ನ ಮೇಲೆ ಬೀಸಿ ಒಗೆದಳಲ್ಲರೀ!”

“ನಿರ್ಮಲಕ್ಕಾ, ನೀವು ಅನ್ನುವುದಾದರೂ ಏನು?” ನರ್ಮದೆಯು ಆಕಾಂಠ ಮಾಡುತ್ತ ಕೇಳಿದಳು.

“ನರ್ಮದಕ್ಕಾ, ಆ ಸಾಣೆಯ ಕಲ್ಲು ನನ್ನ ಹಣಿಗೆ ಬಡೆದು, ನನ್ನ ಕಪಾಳ

ಮೋಕ್ಷವಾಗಿದ್ದರೆ, ನಾನು ಇಷ್ಟು ಅಂಜುತ್ತಿರಲಿಲ್ಲರೇ; ಆದರೆ ಅದು ನಮ್ಮ ಸಾಧುಗಳ ಮೂಗಿಗೆ ಚೆನ್ನಾಗಿ ಬಡಿಯಿತು; ಮತ್ತು ಅದರಿಂದ ಅವರ ಮೂಗು ಬಿಚ್ಚಿ ರಕ್ತಬಂಜಾಳರಾದರು! ದೇವರೇ, ಈ ಚಂಡಾಲಿನಿಯ ಕೈಯಿಂದ ಇದೆಂಥ ಘೋರ ಪಾತಕ ಘಟಿಸಿತಲ್ಲವ್ವಾ! ಆ ನಿಮ್ಮ ಸಾಡೇಸಾತಿಯನ್ನು ಶುದ್ಧಿಗೊಳಿಸಲಿಕ್ಕೆಂದು ಅಲ್ಲಿಗೆ ಕರೆಮೊಯ್ಯುವ ದುರ್ಬುದ್ಧಿಯು ನನಗೇಕುಂಟಾಗಿದ್ದೀತವ್ವಾ? ನರ್ಮದಕ್ಕಾ, ನಾನಿನ್ನೇನು ಮಾಡಲಿರೇ? ಪ್ರತ್ಯಕ್ಷ ನಾನೇ ನಮ್ಮ ಗುರುಗಳ ದುರ್ದೇಸೆಗೆ ಹೀಗೆ ಹೇಗೆ ಪಾತ್ರನಾದೆನವ್ವಾ! ನನ್ನೀ ಪಾತಕದ ಪರಿಮಾರ್ಜನವು ಹೇಗಾದೀತೀವ್ವಾ?”

ಹೀಗೆಂದು ನಿರ್ಮಲಿಯು ಒಳ್ಳೇ ಹಗಣದ ಘಾಸುರ ಮಾಡಲು, ನರ್ಮದೆಯು ಆ ಪಾಪದ ಅಂಜಕೆಯಿಂದ ಧರಧರನೆ ನಡುಗುತ್ತಿದಳು; ಮತ್ತು ಕುಮುದಿನಿಯನ್ನು ಕುರಿತು ಬೈದು, ಅಂದು, ಶಾಪಳಸತೋಡಗಿದಳು. ಕೆಲ ಹೊತ್ತಿನ ಮೇಲೆ ನರ್ಮದೆಯು ಅಂಜುತ್ತಂಜುತ್ತ:—“ನಿರ್ಮಲಮ್ಮನವರೇ, ಹಾಗಾದರೆ ಗುರುಗಳು ನಮ್ಮ ಮೇಲೆಯೂ ಕ್ರೋಧಗೊಂಡಿರಬಹುದು!”

“ಅವರು ದಯೆಯ ಮಹಾಮೇರುಗಳಾಗಿರುವರು! ಅವರು ಇಂಥ ಎಲ್ಲ ತಪ್ಪು-ತಡೆಗಳನ್ನು ಹೊಟ್ಟಿಯಲ್ಲಿ ಹಾಕಿಕೊಳ್ಳತಕ್ಕವರೇ; ಆದರೆ ನಡೆದ ಸಂಗತಿಯು ಮಾತ್ರ ವಿಹಿತವಾಗಲಿಲ್ಲ. ಅವರು ನಾಳೆಯ ದಿನ ನನ್ನನ್ನು ತಮ್ಮ ಮಠದಿಂದ ಹೊರಗೆ ಹಾಕಿಸದಿದ್ದರೆ ಗೆದ್ದೆನೆನ್ನ ಬೇಕು.”

“ಆ ಸೆಟವಿಗೆ ಏನು ಮಾಡಬೇಕೆಂದೆವ್ವಾ! ಇನ್ನು ಸಾಧುಗಳೆದುರಿಗೆ ಹೋಗಲಿಕ್ಕೆ ನಮಗೆ ಮೋರೆಯೇ ಉಳಿಯಲಿಲ್ಲವಲ್ಲ!” ನರ್ಮದೆಯು ತೀರ ಖಿನ್ನತೆಯಿಂದ ನುಡಿಯಲು,

“ನರ್ಮದಕ್ಕಾ, ಇದರಲ್ಲಿ ನಿಮ್ಮಗಳ ತಪ್ಪೇನು? ನೀವುಗಳೇನು ಕಳವು ಮಾಡಿರುವಿರಾ? ಅಥವಾ ಮತ್ತೇನು ಮಾಡಿರುವಿರೆಂದು ಬರಲಿಕ್ಕೆ ಅಂಜುವದು?”

“ನಿರ್ಮಲಮ್ಮಾ, ನೀವು ಇದೇನು ವಿಪರೀತನಾಡುವಿರಿ? ನಿರ್ಮಲಮ್ಮಾ, ಮಂದಿಯ ದೃಷ್ಟಿಯಿಂದಲಾದರೂ ನಾನು ಆಕೆಯ ಹಿರಿಯ ನೆಘೆಣ್ಣಿಯಲ್ಲವೆ? ಆ ಸೆಟವಿಯು ಏನು ಮಾಡಿದರೂ, ಅದನ್ನು ನಿಶ್ಚರಿಸಿಕೊಳ್ಳುವ ಕೆಲಸವು ನಮ್ಮ ಪಾಲಿನದಾಗಿಲ್ಲವೇನು? ಸಾಧುಗಳು ಎಷ್ಟು ವೃದ್ಧ ಮನಸ್ಸಿನವರಿದ್ದರೂ, ಅವಳ ಇಷ್ಟು ದೊಡ್ಡ ಅಪರಾಧವು ಅವರಿಗೆ ಹೇಗೆ ಸಹನವಾಗಬೇಕು? ಇನ್ನು ನಾವು ಈ ಸಾಡೇಸಾತಿಯೇನು ಮಾಡಬೇಕೆಂದೆವ್ವಾ! ಇವಳು ನಮ್ಮನ್ನು ಲೋಕದವರೆದುರಿಗೆ ಮೋರೆ ತೋರಿಸದೆ ಹಾಗೆ ಮಾಡಿಬಿಟ್ಟಿರುವಳು!”

“ನೀವನ್ನು ವದಂತೂ ನಿಜವೆ. ಸಾಧುಗಳ ಎದುರಿಗೆ ಹೋಗಲಿಕ್ಕೆ ನನಗೂ ಹೇಗೆ ಹೇಗೋ ಆಗಹತ್ತಿದೆ. ಅವರು ಎಲ್ಲಿಯವರೆಗೆ ಸುಮ್ಮನಿರುವರೋ, ಅಲ್ಲಿಯವರೆಗೇ ವಿಹಿತವು; ಇಲ್ಲದಿದ್ದರೆ ಅವರು ನಮ್ಮಗಳನ್ನು ಸುಟ್ಟು ಭಸ್ಮ ಸಹ ಮಾಡಿ ಬಿಟ್ಟಾರು!”

“ನಿರ್ಮಲಮ್ಮಾ, ನಾನು ನಿಮ್ಮ ಕಾಲಿಗೆ ಬೀಳುತ್ತೇನೆ. ಸಾಧುಗಳು ನಮ್ಮ ಮೇಲೆ ರೋಷಗೊಳ್ಳದಂತಹ ಯಾವದೊಂದು ಖಾತ್ರಿಯ ಉಪಾಯವನ್ನು ಹುಡುಕಿರಿ. ಆ ಬಗ್ಗೆ ನಾನು ನಿಮಗೆ ಆಜ್ಞೆ ಉಪಕ್ರಮಿಸುತ್ತೇನೆ.” ಎಂದು ನಿರ್ಮಲಮ್ಮಾ ದೀನ ಮುದ್ರೆಯಿಂದ ಪ್ರಶ್ನೆ ಮಾಡಲು,

“ಇಶ್ಯ! ಇದಕ್ಕಾಗಿ ನನ್ನ ಕಾಲುಗಳನ್ನೇಕೆ ಹಿಡಿಯುವಿರಿ? ಮತ್ತು ನನ್ನ ಉಪಕಾರವೇನು? ನೀವು ನನಗೇನು ಪರಕೀಯರೇ? ನಿರ್ಮಲಮ್ಮಾ ನಂದರೆ, ನನ್ನ ಒಡಹುಟ್ಟಿದ ಭಗಿನಿಯು! ಅವಳಿಗಾಗಿ ನಾನು ತುಸು ಕಷ್ಟವಹಿಸಿದರೆ ನನಗೇನು ದುಃಖವಾಗುವದು?” ಎಂದು ನಿರ್ಮಲಮ್ಮಾ ಅಳುಕು-ಬಳುಕುಯಿಂದ ನುಡಿದಳು.

“ನಿರ್ಮಲಮ್ಮಾ, ನೀವು ಏನು ಬೇಕಾದರೂ ಮಾಡಿರಿ; ಆದರೆ ನಮ್ಮ ಮೇಲಿನ ಸಾಧುಗಳ ಸಂತಾಪವನ್ನಷ್ಟು ಶಾಂತಗೊಳಿಸಿರಿ.”

“ನನ್ನದಕ್ಕಾಗಿ, ಎಂಥ ಮುತ್ತಿನಂತಹ ಸಮಯ ಪ್ರಾಪ್ತವಾಗಿತ್ತಲ್ಲ! ನಿಮ್ಮ ಸಲುವಾಗಿ ಗುರುಗಳು ಎಂಟು ದಿನಗಳಿಂದಲೂ ಸಮಾಧಿ ಏರಿಕೊಂಡಿದ್ದರು. ಆಗ ನಾನು ಅವರಿಗೆ ಸಹಜವಾಗಿ, “ಮಹಾರಾಜರೆ, ನಮ್ಮ ನಿರ್ಮಲಮ್ಮಾ ನ ಪುತ್ರಕಾಮನೆಯನ್ನೆಂದು ಪೂರೈಸುವಿರಿ?” ಎಂದು ಕೇಳಿದೆನು. ಅದಕ್ಕೆ ಅವರು ವಿಷಣ್ಣವದನದಿಂದ:—“ನಿರ್ಮಲಮ್ಮಾ, ನಾವು ತೀರ ಬ್ರಹ್ಮಾಂಡದ ವರೆಗೂ ಸಮಾಧಿ ಹಚ್ಚಿ ನೋಡಿದೆವು; ಆದರೆ ನಿರ್ಮಲಮ್ಮಾಬಾಯಿಯ ವಿಧಿಲಿಖಿತದಲ್ಲಿ ಪುತ್ರಿಯೋಗವೇ ಇಲ್ಲ. ಅದಕ್ಕೆ ನಾವೇನು ಮಾಡೋಣ?” ಎಂದು ಹೇಳಲು, ಅವರ ಆ ವಚನಗಳನ್ನು ಕೇಳಿ ನನ್ನ ಎದೆಯೊಡೆದು ನೀರಾಯಿತು! ಕಣ್ಣುಗಳಿಂದ ಅಶ್ರುಗಳ ನದಿಗಳೇ ಹರಿಯತೊಡಗಿದವು! ಆಗ ನಾನು ಸಣ್ಣವೋರಿ ಮಾಡಿ:—“ಮಹಾರಾಜರೆ, ಈ ನಿರ್ಮಲಮ್ಮಾ ಇಂದಿನ ವರೆಗೆ ತಮ್ಮ ಸೇವೆಯನ್ನು ಕೇವಲ ಮನೋಭಾವದಿಂದಲೇ ಮಾಡಿದ್ದಾರೆ, ತಾವು ನನಗಾಗಿಯಾದರೂ ಆ ನಮ್ಮ ನಿರ್ಮಲಮ್ಮಾ ನ ಮೇಲೆ ದಯೆಮಾಡಿರಿ. ಆ ಬಡವೆಯು ಅತಿ ಭಕ್ತಿಯಿಂದಲೂ ಆಶೆಯಿಂದಲೂ ನಿಮ್ಮ ಚರಣಸನ್ನಿಧಿಗೆ ಬರುತ್ತಿರುತ್ತಾಳೆ. ಅವಳಿಗೇ ಸಂಗತಿ ತಿಳಿದರೆ, ಅವಳು ಕುಳಿತಲ್ಲಿಯೇ ಪ್ರಾಣಬಿಟ್ಟಾಳು!” ಎಂದೆನಲು, ಮಹಾರಾಜರು ಕ್ಷಣಕಾಲ ಯೋಚಿಸಿ:—“ನಿರ್ಮಲಮ್ಮಾ, ಆದರೆ ದೈವಘಟನೆಯನ್ನು ನಾನೆಂತು ಹೆಚ್ಚು ಕಡಿಮೆ ಮಾಡಲಿ?” ಎಂದರು. ಅದಕ್ಕೆ ನಾನು:—“ನಾನು ಆದನ್ನೇನೂ ತಿಳಿದವಳಲ್ಲ. ತಮಗೆ ಭಕ್ತರ ಅಭಿಮಾನವಿದ್ದರೆ ಮಾತ್ರ ನಮ್ಮ ನಿರ್ಮಲಮ್ಮಾನಿಗೆ ಪುತ್ರಲಾಭವು ಆಗಲೇಬೇಕು. ಸಾಧುಮಹಾರಾಜರೆ, ಗೋಕುಲದೊಳಗಿನ ಗೋಪಿಗಳಿಗೆ ಕೃಷ್ಣನು ಹೇಗೆ ಬೆಂಗಾವಲಾಗಿದ್ದನೋ, ಹಾಗೆ ನೀವು ನಮಗಿಲ್ಲರಿಗೂ ಬೆಂಗಾವಲಾಗುತ್ತೀರಿ.” ಆಯಿತು. ನನ್ನ ಈ ಮಾತ್ರೆಯು ಚೆನ್ನಾಗಿ ಕೆಲಸ ಕೊಟ್ಟಿತು. ಆಗ ಗುರುಮಹಾರಾಜರು ನನ್ನ ಕಡೆಗೆ ನೋಡುತ್ತ ನಕ್ಕು: “ನಿರ್ಮಲಮ್ಮಾ, ನೀವು ಆ ನಿರ್ಮಲಮ್ಮಾಬಾಯಿಯ ಬಗ್ಗೆ ಇಷ್ಟೇಕೆ ಹೆಚ್ಚು ಹಿಡಿಯುವಿರಿ?” ಎಂದು ಕೇಳಲು, “ಮಹಾರಾಜರೆ, ನನಗೂ ಅವಳಿಗೂ ಅಂಥ ನಿಕಟ

ಸಂಬಂಧವೇ ಇರುತ್ತದೆ.” ಎಂದು ಹರಟಿ ಹಚ್ಚಿ, ಅದರ ಪರಿಣಾಮವು ನರ್ಮದೆಯ ಮೇಲೆ ಎಷ್ಟರಮಟ್ಟಿಗಾಯಿತೆಂಬದನ್ನು ತಿಳಿಯುವ ಸಲುವಾಗಿ ನಿರ್ಮಲೆಯು ನರ್ಮದೆಯ ಕಡೆಗೆ ನೋಡುತ್ತ ಆಕೆಯ ಅಂತಃಕರಣದ ನೆಲೆ ನೋಡತೊಡಗಿದಳು.

ಆಗ ನರ್ಮದೆಯು ಒಳ್ಳೇ ತವಕದಿಂದ:—“ನಿರ್ಮಲಮ್ಮಾ, ಬಳಿಕ ಮಹಾರಾಜರೇನು ಹೇಳಿದರು?”

“ಅವರೇನು ಹೇಳುವರು? ಭಕ್ತರ ಶುದ್ಧ ಭಾವನೆಗೆ ಅದಾವ ದೇವರು ಮೆಚ್ಚಲಾರನು? ಇಂದೇ ಅವರು ನಿಮ್ಮ ಉಡಿಯಲ್ಲಿ ತೆಂಗಿನಕಾಯಿಯನ್ನು ಹಾಕಿ, ನಿಮಗೆ ಫಲಾಶೀರ್ವಾದ ಕೊಡತಕ್ಕವರಿದ್ದರು; ಆದರೆ ಅಷ್ಟರಲ್ಲಿ ನಿಮ್ಮ ನೆಫೆಣ್ಣಿಯು ಈ ಬಗೆಯಾಗಿ ತನ್ನ ಗುಣಪ್ರದರ್ಶನಗೊಳಿಸಿದಳು!”

“ಬೆಂಕಿ ಹಚ್ಚಲಿ, ಆ ಮುಂಡೆಯ ಮಸುಡಿಗಿ!” ನರ್ಮದೆಯು ಒಳ್ಳೇ ಸಂತಾಪದಿಂದ ಅನ್ನುತ್ತಾಳೆ:—“ಎಲ್ಲಿಯೂ ಈ ಸೆಟವಿಯು ನನ್ನ ಸುತ್ತ ಕೈತೊಳಕೊಂಡು ಬಿನ್ನೂ ಹತ್ತಿರವಳೋ ಅದಾರು ಬಲ್ಲರು? ನಿರ್ಮಲಮ್ಮಾ, ಹಾಗಾದರೆ ಗುರುಗಳು ಇನ್ನು ನನ್ನ ಮೇಲೆ ಅನುಗ್ರಹ ಮಾಡಲಾರರಷ್ಟೇ?”

“ನರ್ಮದಕ್ಕಾ, ಅದಕ್ಕೆನ್ನು ತುಸ ಹಂಚಿಕೆ ಮಾಡಬೇಕು; ಆದರೆ ಅದು ನಿಮಗೆ ಸಮ್ಯಕ್ವಾದರೆ ವಿಹಿತವು; ಇಲ್ಲದಿದ್ದರೆ ಧರ್ಮ ಮಾಡ ಹೋದವರಿಗೆ ಕರ್ಮ ಬಿನ್ನೂ ಹತ್ತಿದಂತಾದೀತು. ಆದರಿಂದ ನೀವು ನನ್ನ ವಿಷಯದಲ್ಲಿಯೇ ಇಲ್ಲದ ಸಂಶಯ ವಹಿಸಿಗಿಹಿಸಿರಿ.”

“ನಿರ್ಮಲಮ್ಮಾ, ನಿಮ್ಮ ಬಗ್ಗೆ ನಾನು ಸಂಶಯಗೊಳ್ಳುವನೆಂಬದು ಸಂಭವವಾದರೂ ಇದೆಯೇ? ನೀವು ಇದಂಥ ವಿಪರೀತ ಕಲ್ಪನೆಯನ್ನು ಮಾಡಿಕೊಳ್ಳುತ್ತಿರುವಿರಿ? ನೀವು ಹೇಳಿದ್ದನ್ನು ಮಾಡುವೆನು; ಆದರೆ ಹೇಗಾದರೊಮ್ಮೆ ಗುರುಮಹಾರಾಜರಿಂದ ನನ್ನ ಉಡಿಯಲ್ಲಿ ಫಲವನ್ನು ಹಾಕಿಸಿರಿ.”

“ನರ್ಮದಕ್ಕಾ, ಮಹಾರಾಜರೆದುರಿಗೆ ಕಣ್ಣುಮುಚ್ಚಿ ನಾಟನಾಡುವದಂತೂ ಘೋರ ಪಾತಕವೆ; ಆದರೂ ನಾನು ಅದನ್ನು ನಿಮಗೋಸುಗ ನನ್ನ ತಲೆಯ ಮೇಲೆ ಹೋರುತ್ತೇನೆ” ಎಂದು ನಿರ್ಮಲೆಯು ಅನುಮಾನ-ಅನುಮಾನದಿಂದ ಹೇಳತೊಡಗಿದಳು: “ನರ್ಮದಕ್ಕಾ, ನಿಮ್ಮ ನಂಬಿಗೆಯು ನನ್ನಲ್ಲಿ ದೃಢವಾಗಿದ್ದರೆ ಮಾತ್ರ ನಿಮ್ಮ ಅಲಂಕಾರಗಳ ಡಬ್ಬಿಯನ್ನು ನನ್ನ ಕೈಯಲ್ಲಿ ಕೊಡಿರಿ. ನಾನು ಅದನ್ನು ತಕ್ಕೊಂಡು ಹೋಗಿ ಗುರುಮಹಾರಾಜರ ಎದುರಿನಲ್ಲಿ ಮುಡುಸಾಗಿಟ್ಟು, ‘ಮಹಾರಾಜರೆ, ಕುಮುದಿನಿಯು ತಮ್ಮ ಬಳಿಯಲ್ಲಿ ಅಪರಾಧ ಮಾಡಿದ್ದಕ್ಕಾಗಿ ನರ್ಮದಕ್ಕನಿಗೆ ಬಹು ಲಾಂಛನವೆನಿಸಿದೆ. ಆ ಘೋರ ಅಪರಾಧದ ಪ್ರಾಯಶ್ಚಿತ್ತ ಪಡೆಯುವದಕ್ಕೆಂದು ನರ್ಮದಕ್ಕನು ತನ್ನ ಪ್ರಾಣವನ್ನೇ ನೀಗಿಕೊಳ್ಳಬೇಕೆನ್ನುತ್ತಾಳೆ. ಅದರಿಂದ ಅವಳು ತನ್ನ ಈ ಅಭರಣಗಳನ್ನು ಗುರುಚರಣಕ್ಕೆ ಕಳಿಸಿರುವಳು. ಇವುಗಳು ಧರ್ಮಕೃತ್ಯಕ್ಕಾಗಿ ವಿನಿಯೋಗಿಸಲ್ಪಡಬೇಕು; ಹಾಗೂ ತನಗೆ ಕ್ಷಮೆಯು ದೊರೆಯಬೇಕು.

ಎಂದು ಪ್ರಾರ್ಥಿಸಿ, ಅವಳು ಮನಸಾ ತಮ್ಮ ಚರಣಗಳ ಮೇಲೆ ಮಸ್ತಕವನ್ನಿರಿಸಿರುತ್ತಾಳೆ' ಎಂದು ಉಪ್ಪು-ಕಾರ ಹಚ್ಚಿ ನಾನು ಗುರುಗಳಿಗೆ ಹೇಳಿ, ಖಂಡಿತವಾಗಿಯೂ ಅವರ ದಯಾರ್ಥ ಅಂತಃಕರಣವು ಕರಗುವಂತೆ ಮಾಡುವೆನು. ಅದರಿಂದ ಅವರು ನಿನ್ನನ್ನು ತಮ್ಮೆಡೆಗೆ ಕರತರಲಿಕ್ಕೆ ನನಗೆ ಆಜ್ಞೆ ಮಾಡಬಹುದಾಗಿದೆ."

"ಹೀಗೆಯೋ? ಇದರಿಂದ ಗುರುಗಳು ಮತ್ತೆ ನಮ್ಮ ಮೇಲೆ ಕೃಪೆಮಾಡುವರೆ?" ನರ್ಮದೆಯು ಉತ್ಸುಕತೆಯಿಂದ ಕೇಳಲು,

"ಹಾಗಲ್ಲದಿದ್ದರೆ ಅವರಿಗೆ ಸುಮ್ಮನೆ ಸಿದ್ಧಪುರುಷರೆನ್ನಬೇಕೆ? ಅವರು ಎಷ್ಟು ಸಿಟ್ಟಿನವರೋ, ಅಷ್ಟೇ ಮೃದುಸ್ವಭಾವದವರು. ಭಕ್ತರು ಕರುಣೆಯಿಂದ ಪ್ರಾರ್ಥಿಸಿದ ಕೂಡಲೆ ಸುದರ್ಶನ ಚಕ್ರದಂತೆ ಅವರು ಭಕ್ತರ ಇಷ್ಟಾರ್ಥ ಪೂರೈಸಲಿಕ್ಕೆ ಧಾವಿಸಿಯೇ ಬರುವರು."

ನರ್ಮದೆ:—"ಹಾಗಾದರೆ ನಿರ್ಮಲಮ್ಮಾ, ನೀವು ಇನ್ನು ನನ್ನ ಎಲ್ಲ ಆಭರಣಗಳನ್ನು ಕೊಂಡೊಯ್ಯುವಿರಾಷ್ಟೇ?"

"ನೀವೇ ತೆಗೆದುಕೊಂಡು ಬನ್ನಿರಿ."

"ಒಲ್ಲಿನವ್ವಾ-ಒಲ್ಲೆ. ನನಗಲ್ಲಿಗೆ ಬರಲಿಕ್ಕೆ ಧೈರ್ಯವಾಗುವದಿಲ್ಲ. ಪುನಃ ಗುರುಗಳು ಪ್ರಸನ್ನರಾಗಿರುವರೆಂದು ನಿಮ್ಮ ಬಾಯಿಂದ ಕೇಳದ ಹೊರತು, ಅಲ್ಲಿಗೆ ಬರಲು ನನಗೆ ಧೈರ್ಯ ಸಾಲದು."

"ಹೀಗೆನ್ನುವಿರಾ?—" ಎಂದು ಎಳೆದು ಅಂದು, ನಿರ್ಮಲೆಯು ಮುರುಕ ಮಾಡುತ್ತ:—"ಒಳ್ಳೇದು; ಹಾಗಾದರೆ ಬೇಗನೆ ತನ್ನಿರಿ. ನಮ್ಮ ನರ್ಮದಕ್ಕನ ಸಲುವಾಗಿ ನಾನು ಏನು ಬೇಕಾದರೂ ಮಾಡಬೇಕಾಗಿದೆ."

ಆಯಿತು ನಿರ್ಮಲೆಯ ಹಂಚಿಕೆಯು ಸಂಪೂರ್ಣವಾಗಿ ಫಲಕಾರಿಯಾಯಿತು. ನರ್ಮದೆಯು ಅವಸರವಸರದಿಂದ ಎದ್ದು ತನ್ನವಾಗಿದ್ದ ಸುಮಾರು ಹತ್ತು ಸಾವಿರ ವರೆಗಿನ ಬೆಲೆಯ ಆಭರಣಗಳನ್ನು ಒಂದು ದೊಡ್ಡ ಹುತ್ತಾಳಿಯ ಕರಂಡಕದಲ್ಲಿ ಹಾಕಿ, ಅದನ್ನು ನಿರ್ಮಲೆಯು ಎದುರಿಗೆ ತಂದಿಟ್ಟು:—"ಇಕ್ಕೊಳ್ಳಿರಿ, ನಿರ್ಮಲಮ್ಮಾ ನವರೇ; ಆದರೆ ಗುರುವಂಹಾರಾಜರ ಕೋಪವು ಬೇಗನೆ ಶಾಂತವಾಗುವಂತೆ ಮಾತ್ರ ಪ್ರಯತ್ನ ಮಾಡಿರಿ."

ನಿರ್ಮಲೆಯು ಆ ಕರಂಡಕವನ್ನು ತನ್ನ ಸೀರೆಯ ಸೆರಗಿನ ಕೆಳಗಡೆಗೆ ಮುಚ್ಚಿ ಕೊಳ್ಳುತ್ತ:—"ನರ್ಮದಕ್ಕಾ, ಈ ಒಡವೆಗಳ ಸುದ್ದಿಯನ್ನು ಮನೆಯವರ ಕಿವಿಗೆ ಮುಟ್ಟುಗೊಡಬೇಡಿರಿ. ಈ ಮುಡುಪಿನ ಗುಟ್ಟು ನನ್ನ-ನಿಮ್ಮಲ್ಲಿಯೇ ಇರಲಿ. ನಮ್ಮ ಗುರುಗಳಿಗೆ ಈ ಒಡವೆಗಳಿಂದೇನಾಗಬೇಕಾಗಿದೆ? ಗುರುಗಳ ಕ್ರೋಧವು ಶಾಂತವಾಗಲಿಕ್ಕೆಂದು ನಾವುಗಳು ಇದೊಂದು ತಂತ್ರವನ್ನು ಮಾಡಿರುತ್ತೇವಷ್ಟೇ. ಗುರುಗಳು ಪ್ರಸನ್ನರಾದ ಬಳಿಕ ಅವರು ಇವುಗಳಲ್ಲಿ ಇನ್ನೂ ಕೆಲವು ಒಡವೆಗಳನ್ನು ತಮ್ಮ ಪ್ರಸಾದರೂಪದ ನೆನಪೆಂದು ಇರಿಸಿ, ಇವುಗಳೆಲ್ಲವನ್ನೂ ನಿಮಗೆ ತಿರುಗಿ ಕೊಟ್ಟಾರು."

“ಅವರಿಗೇನು ಅರೆಯಾಗಿವೆ? ಇಡೀ ತ್ರೈಲೋಕ್ಯದ ಭಂಡಾರವೇ ಅವರ ಚರಣಗಳ ಬಳಿಯಲ್ಲಿ ಉರುಳಾಡುತ್ತಿದೆ.” ಎಂದು ನರ್ಮದೆಯು ಹೇಳಿದಳು.

“ಒಳ್ಳೇದು. ನಾನಿನ್ನು ಹೊರಡುವೆನು; ಆದರೆ ನಿಮ್ಮ ಕುಮುದಿನಿಯಲ್ಲಿ?”

“ಏನೋ, ನಾನವಳನ್ನು ನೋಡಿಲ್ಲ”

“ಅವಳನ್ನೊಳ್ಳೇ ಹಿಡಿತದಲ್ಲಿ ಹಿಡಿಯಿರಿ.” ಎಂದಂದು ನಿರ್ಮಲಿಯು ಧೃತಗತಿಯಿಂದ ಆ ಆಭರಣಗಳ ಕರಂಡಕದೊಡನೆ ನರ್ಮದೆಯ ಮನೆಯಿಂದ ಸಲಾಯನ ಹೇಳಿಸಿದಳು.

ಪೂರ್ವ-ಪಶ್ಚಿಮಗಳ ಅಂತರ.

ಓಓದಿ ‘ಪಿಶಾಚಿನ್ಯತ್ಯ’ ಪ್ರಕರ್ಣದಲ್ಲಿ ಹೇಳಿದಂತೆ ಕುಮುದಿನಿಯ ಜೀವದ ಗೆಳತಿಯಾದ ಕಮಲೆಯು ಸೀಮೆಗೆ ಹೋಗಿ ಎಷ್ಟೋ ದಿನಗಳಾಗಿದ್ದವು. ಅಲ್ಲಿ ಅವಳ ಅಭ್ಯಾಸವು ಬಹು ಚೆನ್ನಾಗಿ ನಡೆದಿತ್ತು. ಅತ್ತ ಕಡೆಯ ಹವೆಯ ಮೂಲಕ ಆಕೆಯು ಪ್ರಕೃತಿಯು ಒಳ್ಳೇ ಸದೃಢವಾಗಿ ತೋರಹತ್ತಿತ್ತು. ಆಕೆಯು ಸೀಮೆಗೆ ತಲುಪಿದ ಬಳಿಕ ಅವಳಿಗೆ ಕುಮುದಿನಿಯಿಂದ ಎರಡೇ ಪತ್ರಗಳು ಬಂದಿದ್ದವು. ತದನಂತರ ಅವಳಿಗೆ ಇವಳಿಂದ ಒಂದೂ ಪತ್ರ ಹೋಗಿರಲಿಲ್ಲ. ಕಮಲೆಯು ಒಂದರಹಿಂದೊಂದ ರಂತೆ ನಾಲ್ಕೈದು ಪತ್ರಗಳನ್ನು ಕಳಿಸಿದರೂ ಒಂದಕ್ಕೂ ಇವಳಿಂದ ಉತ್ತರ ದೊರೆಯಲಿಲ್ಲ. ಅದರಿಂದ ಕಮಲೆಯ ಮನಸ್ಸಿಗೆ ಬಹು ಚಡಪಡಿಕೆಯಾಗಿತ್ತು. ಕುಮುದಿನಿಯ ನೆಫೆಣ್ಣಿಯಾದ ನರ್ಮದಾಬಾಯಿಯ ಕಟುಸ್ವಭಾವದ ಪರಿಚಯವು ಕಮಲೆಗೆ ಬಹು ಚೆನ್ನಾಗಿ ಇದ್ದುದರಿಂದಲೂ, ಕುಮುದಿನಿಯ ಅತ್ಯಂತ ಸಹನಶೀಲ ವರ್ತನದ ಖಾತ್ರಿಯು ಚೆನ್ನಾಗಿ ಇದ್ದುದರಿಂದಲೂ ನೆಫೆಣ್ಣಿಯು ಎಷ್ಟು ಪೀಡಿಸಿ-ಕಾಡಿಸಿದರೂ ಅಥವಾ ಬೈದು-ಅಂದು ಛಲನ ಮಾಡಿದರೂ ಆ ಬಗ್ಗೆ ಕುಮುದಿನಿಯು ತನ್ನ ಭಾವನೆದುರಿಗೆ ಇಲ್ಲವೆ ಗಂಡನೆದುರಿಗೆ ಒಂದಿಷ್ಟೂ ಒಡನುಡಿಯಲಾರಳೆಂಬುದನ್ನು ಅವಳು ತಿಳಿದುಕೊಂಡಿದ್ದಳು; ಅಲ್ಲದೆ ಕುಮುದಿನಿಯ ಈ ಮೊದಲಿನ ಪತ್ರಗಳಿಂದ ಅವಳು ಸುಖಿಯಾಗಿಲ್ಲವೆಂಬದನ್ನೂ ಅರಿತಿದ್ದಳು; ಮತ್ತು ಅದಕ್ಕಾಗಿಯೇ ಕುಮುದಿನಿಯ ಪತ್ರಗಳ ಕಡೆಗೆ ಕಮಲೆಯ ದೃಷ್ಟಿಯು ಹೆಚ್ಚಾಗಿ ವೇಧಿಸಿದ್ದಿತು.

ಶುದ್ಧ ಪ್ರೇಮದಿಂದ ಆಬದ್ಧನಾದ ಎರಡು ಜನರ ಅಂತಃಕರಣಗಳು ಪರಸ್ಪರ ರಿಂದ ಸಾವಿರಾರು ಮೈಲುಗಳ ಅಂತರದ ಮೇಲಿದ್ದರೂ ಪರಸ್ಪರ ಅಂತಃಕರಣದ ಸಂದೇಶಗಳೂ, ಭಾವನೆಗಳೂ, ಸುಖ-ದುಃಖ ಪ್ರಸಂಗಗಳೂ ರೆಡಿಯೋದಂತೆ ಪರಸ್ಪರ ಅಂತಃಕರಣಗಳಿಗೆ ಹೋಗಿ ಮುಟ್ಟುವದೂ, ಆ ಬಗೆಯಿಂದ ಅವರ ಮನೋಭಾವನೆಗಳನ್ನು ಜಾಗ್ರತಗೊಳಿಸುವದೂ ಪ್ರಕೃತಿ ಧರ್ಮದ ಸರ್ವಸಾಧಾರಣ ನಿಯಮವಾಗಿರುತ್ತದೆ. ಇತ್ತೀಚೆಗೆ ಇತ್ತ ಕುಮುದಿನಿಯ ಮೇಲೆ ಹೇಗೆ ಘೋರ ಪ್ರಸಂಗಗಳುಂಟಾಗಹತ್ತಿದವೋ ಹಾಗೆ ಅತ್ತ ಕಮಲೆಯ ಅಂತಃಕರಣವು ಹಲವು

ಬಗೆಯ ಸುಷ್ಪ-ದುಷ್ಪ ಕಲ್ಪನೆಗಳಿಂದ ಕ್ಲೇಶಬದ್ಧರಾಗುತ್ತಿತ್ತು. ಇಂದಾವರೂ ಕಮಲೆಯ ಲಕ್ಷ್ಯವು ತನ್ನ ಅಭ್ಯಾಸದ ಕಡೆಗೆ ಕೊಂಚವೂ ವೇಧಿಸಲೊಲ್ಲದು. ಇಂದು ಕುಮುದಿನಿಯು ಒಂದೇಸವನೆ ಅವಳೆದುರಿಗೆ ಬರುತ್ತಿದ್ದಳು. ಕುಮುದಿನಿಯ ಬಗ್ಗೆ ಕಮಲೆಗೆ ಅಶುಭ ಭಾಸವಾಗಹತ್ತಿತು. ಅವಳ ದಾಸಮುದ್ರೆಯು ನೃಷ್ಟಿಯೆಂದು ರಿಗೆ ಕಟ್ಟಿದ ಹಾಗಾಗಲು, ಕಮಲೆಯು ದುಃಖಾಕುಲಳಾಗಿದ್ದಳು. ಇಷ್ಟರಲ್ಲಿ ಮಿಸ್ ಮೇರೀ ಎಂಬ ಹೆಸರಿನ ಅವಳ ಸಹಪಾಠಿಯು ಅಲ್ಲಿಗೆ ಬಂದಳು; ಹಾಗೂ ಯಾವಾಗಲೂ ಗುಲಾಬಿಯ ಹೂವಿನಂತೆ ನಗೆಮೊಗದಿಂದ ಕಾಣುವ ಕಮಲೆಯು ಇಂದು ತೀರ ವ್ಯಾಧಾನವದನೆಯಾದುದನ್ನು ಕಂಡು:—“ಮಿಸ್ ಕಮಲಾ, ಇಂದು ನೀವು ಇಷ್ಟು ದುಃಖಿಗಳೇಕಾಗಿರುತ್ತೀರಿ? ನಿಮಗೆ ನಿಮ್ಮ ಮನೆಯವರ ನೆನಪಾಗಿದೆಯೇನು?” ಎಂದು ಕೇಳಿದಳು.

ಮಿಸ್ ಮೇರಿಯು ಕಮಲೆಯ ವಯಸ್ಸಿನ ಹುಡುಗೆಯೆ ಆಗಿದ್ದಳು. ಅವಳು ಸುಶೀಲೆಯೂ ಪ್ರೇಮಲ ಸ್ವಭಾವದವಳೂ ಆಗಿದ್ದರಿಂದ ಕಮಲೆಗೂ ಅಕೆಗೂ ಹೆಚ್ಚು ವೈತ್ರಿಯುಂಟಾಗಿದ್ದಿತು. ಅವರಿಬ್ಬರೂ ಗೆಳತಿಯರು ಒತ್ತಟ್ಟಿಗೆ ಕಲಿತರೆಂದರೆ, ಅವರು ಏನಾದರೂ ಗೊಡ್ಡ ಹರಟೆ ಹೊಡೆಯುವುದರಲ್ಲಿ ಕಾಲ ಹರಣ ಮಾಡುತ್ತಿರಲಿಲ್ಲ. ಮೇರಿಯು ನಮ್ಮ ಹಿಂದುಗಳ ಸಂಸ್ಕೃತಿಯ, ದೇಶದ ಹಾಗೂ ರೀತಿ-ರೀತಿಯುಗಳ ಬಗ್ಗೆ ದಿನಾಲು ಒಂದಿಲ್ಲೊಂದು ಬಗೆಯಿಂದ ಪ್ರಶ್ನೆಮಾಡಿ, ನಮ್ಮಗಳ ವಿಷಯದ ಹಲವು ಸಂಗತಿಗಳನ್ನು ಕಮಲೆಯಿಂದ ತಿಳಿದುಕೊಳ್ಳುತ್ತಿದ್ದಂತೆ, ಕಮಲೆಯಾದರೂ ಮೇರಿಯಿಂದ ಅವರ ಸಂಸ್ಕೃತಿ, ರೀತಿ-ರೀತಿಯುಗಳ ಮಾಹಿತಿಯನ್ನು ಮಾಡಿಕೊಳ್ಳುತ್ತಿದ್ದಳು. ದಿನದಂತೆ ಕಮಲೆಯು ಇಂದು ತಾನೇ ಮೇರಿಯ ಭೇಟಿಗೆ ಹೋಗಿದ್ದರಿಂದ, ಮೇರಿಯೇ ಇವಳಲ್ಲಿಗೆ ಬಂದಿದ್ದಳು. ಇಂದು ಅವರಿಬ್ಬರೂ ತೇವ್ಯ ನದಿಯ ತಟಾಕದೊಳಗಿನ ವೋಜನ್ನು ನೋಡುವ ಸಲುವಾಗಿ ಹೊಗಬೇಕೆಂದಿದ್ದರು; ಆದರೆ ಕಮಲೆಯ ಆಗಿನ ಉದಾಸ ಮುಖಮುದ್ರೆಯನ್ನು ಕಂಡ ಕೂಡಲೆ ಅವಳು ಚಕಿತಳಾಗಿ, ಕಳವಳದಿಂದ ಮೇಲಿನಂತೆ ಪ್ರಶ್ನೆ ಮಾಡಿದಳು. ಆ ಪ್ರಶ್ನೆಯನ್ನು ಕೇಳಿ ಕಮಲೆಯು ನೇತ್ರಗಳು ಅಶ್ರುಪೂರಿತವಾದವು. ಅವಳು ಮೇರಿಯ ಮುಖದ ಕಡೆಗೆ ಶೂನ್ಯದೃಷ್ಟಿಯಿಂದ ಅವಲೋಕಿಸುತ್ತ:—“ಮಿಸ್ ಮೇರೀ, ನನ್ನ ಜೀವದ ಗೆಳತಿಯಾದ ಕುಮುದಿನಿಯೆಂಬವಳು ಹಿಂದುಸ್ತಾನದಲ್ಲಿದ್ದು ತನ್ನ ಮನುಷ್ಯನಿಗೆ ಈ ಮೊದಲೆಷ್ಟೋಸಾರೆ ಹೇಳಿರುವುದಿಲ್ಲವೆ?”

“ಅಹುದು; ಈಗ ಅವರಿಂದೇನಾದರೂ ಪತ್ರಬಂದಿವೆಯೇ?”

“ಅವಳಿಂದ ಬಹುದಿನಗಳಿಂದ ಪತ್ರಬಂದಿಲ್ಲವೆಂದೇ ನನ್ನ ಮನಸ್ಸಿನಲ್ಲಿ ನಾನಾ ಬಗೆಯ ವಿಕಲ್ಪಗಳುಂಟಾಗಹತ್ತಿವೆ.”

“ನಾನು ನಿಮ್ಮ ಗೆಳತಿಯ ಬಗ್ಗೆ ನಾಲ್ಕು ಮಾತುಗಳನ್ನು ಹೇಳುತ್ತೇನೆಂದು ನೀವು ಸಿಟ್ಟಾಗಬೇಡಿರಿ. ನೀವು ಆಕೆಯ ಬಗ್ಗೆ ಇಲ್ಲಿ ಇಷ್ಟು ತಳಮಳಿಸುತ್ತಿರಲು, ನಿಮಗೆ

ಪತ್ರ ಬರೆಯಲಿಕ್ಕೆ ಅವಳು ಹೀಗೆ ಸೋಮಾರಿತನ ಮಾಡುವದು ತುಸ ಖೇದದ ಸಂಗ ತಿಯೇ ಸರಿ.”

“ಇಲ್ಲ; ಮೇರೀ, ಅವಳಷ್ಟು ದಕ್ಷಳಾದ ಹುಡುಗಿಯು ಸಿಗುವದು ದುರ್ಲಭ ವೆಂದೇ ಅನ್ನಬಹುದು; ಆದರೆ ಅವಳು ನನ್ನಂತೆ ಸ್ವತಂತ್ರಳಾಗಿರುವದಿಲ್ಲ. ಅವಳ ವಾದುವೆಯಾಗಿದೆ. ಅವಳು ತನ್ನ ಸಂಸಾರದ ಭಾರವನ್ನು ವಹಿಸಿರುತ್ತಾಳೆ.”

“ಮಿಸ್ ಕಮಲಾ, ಅವಳ ಲಗ್ನವಾದ ಮಾತ್ರಕ್ಕೆ ಇಲ್ಲವೆ ಅವಳು ಸಂಸಾರ ಭಾರ ವಹಿಸಿದ್ದರಿಂದ ನಿನಗೆ ಪತ್ರ ಬರೆಯಲಿಕ್ಕೆ ಆತಂಕವೇನು?”

“ಮೇರೀ, ಅವಳ ಸ್ಥಿತಿಯು ತೀರ ಭಿನ್ನವಾಗಿದೆ. ಅವಳ ಮನೆಯಲ್ಲಿ ಹಿರಿಯ ರಿರುತ್ತಾರೆ.”

“ಮಿಸ್ ಕಮಲಾ, ನಾನು ತುಸ ಸ್ವಷ್ಟಮಾತಾಡುತ್ತೇನೆ; ಆ ಬಗ್ಗೆ ಕ್ಷಮಿ ಸಿರಿ. ಮನೆಯಲ್ಲಿ ಹಿರಿಯರಿವ್ವವಾಗಿದ್ದರೆ ತಮ್ಮ ಇಷ್ಟ-ಮಿತ್ರ ಜನರಿಗೆ ಪತ್ರಕಳಿಸ ಲಿಕ್ಕೆ ಕಳವೇನು? ನನಗಂತೂ ಆ ನೆವವು ತೀರ ಕೈಲಾಗದ್ದೆಂದು ಅನಿಸುತ್ತದೆ.”

“ಅದು ನಿಜ; ಯಾಕಂದರೆ, ನಮ್ಮ-ನಿಮ್ಮಗಳ ರೀತಿ-ರಿವಾಜುಗಳಲ್ಲಿ ಪೂರ್ವ ಪಶ್ಚಿಮದಷ್ಟು ಅಂತರವಿದೆ.”

“ಅದು ಹೇಗೆ?”

“ಮಿಸ್ ಮೇರೀ, ಅತ್ತೆಯ ಮನೆಯ ಸೊಸೆಯಂದಿರು-ನಮ್ಮ ಆರ್ಯ ತರು ಣಿಯರು ತಮ್ಮ ಅತ್ತೆಯಮನೆಯವರಿಗೆ ತಿಳಿಸದ ಹೊರತು ಬೇರೆಯವರಾರಿಗೂ ಪತ್ರಕೂಡ ಬರೆಯಲಿಕ್ಕೆ ಬಾರದು. ನಮ್ಮ-ನಿಮ್ಮಗಳ ನಡವಳಿಕೆಗಳು ತೀರ ವಿಪರೀತ ವಾಗಿರುತ್ತವೆ. ಮನೆಯಲ್ಲಿ ಹಿರಿಯರಾದ ಅತ್ತೆ-ಮಾವ, ಹಿರಿಯ ಭಾವ-ನೆಗೆಣ್ಣೆ, ನಾದಿವಿ ನೊದಲಾದವರಿರುವವರೆಗೂ ನಮ್ಮ ಕಡೆಯ ತರುಣಿಯರಿಗೆ ಯಾವ ಸಂಗ ತಿಯನ್ನೂ ಸ್ವತಂತ್ರವಾಗಿ ಮಾಡಬರುವದಿಲ್ಲ. ನಮ್ಮ ಕಡೆಯ ಕೌಟುಂಬಿಕ ಬಂಧನ ಗಳು ನಿಮ್ಮ ದೇಶಕ್ಕಿಂತ ತೀರ ವಿರುದ್ಧವಾಗಿರುತ್ತವೆ. ನೀವು ಯಾವನೊಬ್ಬ ಅಪರಿ ಚಿತ ಗಂಡಸಿಗೂ ಹಸ್ತಾಂದೋಲನ ಮಾಡುವಿರಿ. ಅವರೊಡನೆ ಏಕಾಂತದಲ್ಲಿ ಕೂಡು ವಿರಿ. ಯಾವನೊಬ್ಬ ಪರಪುರುಷನೊಡನೆ ನೀವು ಡ್ಯಾನ್ಸಿಗೆ ಹೋಗುವಿರಿ; ಆದರೆ ನಾವುಗಳು ಪರಪುರುಷರ ಸ್ಪರ್ಶವೆಂದರೆ, ತೀರ ಅಪವಿತ್ರವೆಂದು ತಿಳಿಯುತ್ತೇವೆ. ಅವರೊಡನೆ ಏಕಾಂತದಲ್ಲಿ ಕೂಡುವದೂ, ಅಡ್ಡಾಡಲಿಕ್ಕೆ ಹೋಗುವದೂ, ಸುಮ್ಮನೆ ಹರಟೆ ಕೊಚ್ಚುವದೂ ನಾವು ನಿಷೇಧವೆಂದು ಗ್ರಹಿಸುತ್ತೇವೆ. ಮೇರೀ, ಗೆಳತೀ, ನಿಮ್ಮ ಹಾಗೆ ನಮ್ಮ ಆರ್ಯಾಂಗನೆಯರೆಂದೂ ಸ್ವತಂತ್ರರಾಗಿ ನಡೆಯುವದಿಲ್ಲ.”

“ಕಮಲಾ, ಪರಪುರುಷರೊಡನೆ ಮಾತು-ಕಥೆಯಾಡಿದರೆ ನೀತಿಗೆ ಬಾಧಕ ಬಂದೀತೆಂದು ನನಗನಿಸುವದಿಲ್ಲ. ನಮ್ಮ ಮನಸ್ಸು ಖಂಚೀರವಿದ್ದರೆ, ಯಾರೇನು ಮಾಡುವರು?”

“ಮೇರೀ, ನಿನ್ನೀ ಪ್ರಶ್ನೆಗೆ ಉತ್ತರ ಕೊಡುವವರಿಂದ ನಿನ್ನ ಮನಸ್ಸು ನೋ-

ಯಿಸಿದಂತಾಗುವದು; ಅಲ್ಲದೆ ಇದು ಅತ್ಯಂತ ಸೂಕ್ಷ್ಮವಿಚಾರವೂ ಆಗಿದೆ. ಆದ್ದರಿಂದ ಈ ಬಗ್ಗೆ ಅಭಿಪ್ರಾಯ ಕೊಡುವ ಅಧಿಕಾರವು ನನ್ನದಲ್ಲ; ಆದರೆ ನೀನು ನನಗೆ ಪರಕೀಯಳರದ್ದರಿಂದಲೇ ನಾನು ನಿನ್ನೆಡೆಯಲ್ಲಿ ನಿಜಸ್ಥಿತಿಯನ್ನು ಸಂಕೋಚವಿಲ್ಲದೆ ಹೇಳುತ್ತೇನೆ. ತಂಗೀ, ಮೇರೀ, ಹರೆಯದ ಕಾಲಕ್ಕೆ ಪ್ರತಿಯೊಬ್ಬರ ಮನೋವಿಕಾರಗಳು ಬಹು ಸೂಕ್ಷ್ಮವಾಗಿರುತ್ತವೆ. ಅದರಿಂದ ಯಾವನೊಬ್ಬ ತರುಣನ ಅಥವಾ ಯಾವಳೊಬ್ಬ ತರುಣಿಯ ದೃಷ್ಟಿಯು ಪರಸ್ಪರರನ್ನು ನೋಡಿದ ಮಾತ್ರಕ್ಕೆ ಅವರವರ ಮನೋವೃತ್ತಿಗಳು ಉಚ್ಛ್ರಾಂತವಾಗುತ್ತವೆ. ಅಂದಬಳಿಕ ಕೈಯಲ್ಲಿ ಕೈಯಿರಿಸಿ, ಏಕಾಂತದಲ್ಲಿ ಕುಳಿತು ಮಾತುಕತೆಯಾಡಹತ್ತಿದರೆ ಇಲ್ಲವೆ ವೈಯಕ್ತಿಕ ಹೆಚ್ಚಿಕೊಂಡು ಡ್ಯಾನ್ಸ್‌ಗಳಲ್ಲಿ ಕುಣಿಯಹತ್ತಿದರೆ, ಅದರಿಂದ ನನ್ನ ನಿನ್ನಂತಹ ತರುಣಿಯರಿಗೆ ಎಷ್ಟು ಘಾತವಾದೀತೆಂಬದನ್ನು ನೀನು ಮನಸ್ಸಿನಲ್ಲಿಯೇ ಯೋಚಿಸಿ ನೋಡು. ಮೇರೀ, ಸ್ತ್ರೀಯರ ಮನಸ್ಸು ಹುಟ್ಟು ಬಹು ಖುಬೀರವಾಗಿರುತ್ತದೆ. ಯಾವುದೊಂದು ಕೆಲಸವನ್ನು ಮಾಡಕೂಡದೆಂದು ನಾವು ನಮ್ಮ ಮನಸ್ಸಿನಿಂದ ನಿಶ್ಚಯಿಸಿಕೊಂಡೆವೆಂದರೆ, ಪ್ರತಿ ಬ್ರಹ್ಮನಿಂದಲೂ ನಮ್ಮ ಮನಸ್ಸನ್ನು ತಿರುಗಿಸಲಾಗುವುದಿಲ್ಲ; ಆದರೆ ಗಂಡಸರ ಸ್ಥಿತಿಯು ಇದಕ್ಕೆ ತೀರ ವಿಸರೀತವಾಗಿರುತ್ತದೆ. ಅವರ ಮನಸ್ಸು ಯಾವುದೊಂದು ವಿಷಯದ ಕಡೆಗೆ ಒಮ್ಮೆಲೆ ಎಳೆಸುತ್ತದೆ. ಅವರಿಂದ ತಮ್ಮ ಮನಸ್ಸು ಬಿಗಿಹಿಡಿಯುವದು ಸಹಸಾ ಆಗುವುದಿಲ್ಲ. ಅಂತೆಯೇ ಸಮಾಜದಲ್ಲಿ ಅನರ್ಥಗಳುಂಟಾಗಕೂಡದೆಂದು ಪರಸ್ತ್ರೀಯರ ಯಾವುದೊಂದು ಅರಿವೆ-ಅಂಚಿಡಿಗೂ ಕೂಡ ಗಂಡಸರು ಕೈ ಹಚ್ಚಕೂಡದೆಂದು ನಮ್ಮ ಸೂಜ್ಜು ಅರೈರು ಪ್ರತಿಬಂಧಿಸಿ ಹೇಳುತ್ತಾರೆ. ನನ್ನ ಈ ಮಾತಿನಿಂದ ಎಲ್ಲ ಗಂಡಸರೂ ಪಾಪಿಸ್ತರೇ ಎಂದು ಮಾತ್ರ ಸರ್ವಥಾ ಗ್ರಹಿಸಬಾರದು; ಆದರೆ ಹರೆಯದ ಕಾಲದಲ್ಲಿ ಮನಸ್ಸಿನ ಪ್ರವೃತ್ತಿಯು ಅತಿ ಸೂಕ್ಷ್ಮವಾಗಿರುವದರಿಂದ, ವಿಷದ ಪರೀಕ್ಷೆ ಮಾಡಹೋಗದೆ, ಯೋಗ್ಯರೀತಿಯಿಂದ ನಡೆಯುವದಕ್ಕಾಗಿಯೇ ನಮ್ಮ ಹಿಂದು ಜನರ ಆಚಾರ ಧರ್ಮಗಳಿವೆ ಅದರಿಂದಲೇ ನಮ್ಮ ಕಡೆಯ ಹೆಂಗಳೆಯರು ನಿಮ್ಮ ಕಡೆಯವರನ್ನು ಸ್ವತಂತ್ರ ರೀತಿಯಿಂದ ವರ್ತಿಸುತ್ತಿರುವುದಿಲ್ಲ.”

“ಕಮಲಾ, ನಿಮ್ಮ ಈ ರೀತಿಯು ಕೆಲ ಮಟ್ಟಿಗೆ ನನಗೂ ಸರಿಯೆನಿಸುತ್ತಿದೆ. ನಮ್ಮ ಸಮಾಜದಲ್ಲಿ ಸ್ತ್ರೀಯರಿಗೆ ಯಾವ ಪ್ರತಿಬಂಧವನ್ನೂ ಇಡದ್ದರಿಂದ ಪರಿಣಾಮದಲ್ಲಿ ವಿಶೇಷ ಹಾನಿಯಾಗುತ್ತದೆಂಬದು ಬಹು ಜನರ ಅನುಭವಕ್ಕೆ ಬರತೊಡಗಿದೆ. ಅದರಿಂದ ನಮ್ಮ ಸಾಮಾಜಿಕರೂ ಈ ಸಂಗತಿಯ ಬಗ್ಗೆ ಇತ್ತೀಚೆಗೆ ಯೋಚಿಸಲಾರಂಭಿಸಿರುತ್ತಾರೆ.”

“ಮೇರೀ, ನಿನ್ನೆ ದುರಿಗೆ ಮುಚ್ಚುಮರೆ ಮಾಡಲಿಕ್ಕೆ ಕಾರಣವೇ ಇಲ್ಲ. ನಮ್ಮ ಕುಮುದಿನಿಯ ಸ್ಥಿತಿಯು ಬಹು ವಿಲಕ್ಷಣವಾಗಿದೆ. ಅವಳು ಒಳ್ಳೆ ಸುಶಿಕ್ಷಿತಳಿದ್ದು, ಸುಶೀಲೆಯೂ ಸದ್ವರ್ತನಿಯೂ ಆಗಿರುತ್ತಾಳೆ. ದೈವ ಬಲದಿಂದ ಅವಳಿಗೆ ಯೋಗ್ಯ

ಗಂಡನೂ ದೋರೆತಿಗ್ಗು, ಆಕೆಯ ಭಾವನು ಅವಳನ್ನು ಮಮತೆಯಿಂದ ನೋಡಿ ಕೊಳ್ಳುತ್ತಾನೆ. ಅವರ ಮನೆತನವು ಉಂಡುಟ್ಟು ಸುಖಿಯಾಗಿರುವುದು; ಆದರೆ....”

“ಆದರೆ ಏನು ಕಮಲಾ? ನೀನು ಹೀಗೆ ನಡುವೇ ನಿಂತೆಯೇಕೆ? ನಾನು ಜಾತಿಯಿಂದ ಪರಕೀಯಳಾಗಿದ್ದರೂ ನನ್ನ ನಿನ್ನ ಪ್ರೇಮದಲ್ಲಿ ಸ್ವಲ್ಪವೂ ಭೇದ ಭಾವವಿರುವದಿಲ್ಲ. ಆದರಿಂದ ನೀನು ನಿನ್ನ ಹೃದ್ಯತವನ್ನು ನನ್ನೆದುರಿಗೆ ಉಸುರಲಿಕ್ಕೆ ಕೊಂಚವೂ ಅನುಮಾನಿಸಬೇಡ.”

“ಮೇರೀ, ನಿನ್ನಗೆ ನಿಜಸಂಗತಿ ತಿಳಿಸಲಿಕ್ಕೆ ನಾನು ಸಂಕೋಚ ಪಡುವುದಿಲ್ಲ; ಆದರೆ ನಮ್ಮ ಕುಮುದಿನಿಯು ಈ ಕಾಲಕ್ಕೆ ಯಾವ ಸ್ಥಿತಿಯಲ್ಲಿರುವಳೋ ಎಂಬ ಕಲ್ಪನೆಯಿಂದ ನನ್ನ ಹೃದಯವು ಧಡಧಡನೆ ಹಾರಹತ್ತಿದೆ. ತಂಗೀ, ಮೇರೀ, ನನ್ನ ಮನಸ್ಸು ಆಷ್ಟೊಂದು ಹೇಡಿಯಾಗಿರುವದಿಲ್ಲ. ನನ್ನ ಮನಸ್ಸಿನಲ್ಲಿ ಸುಮ್ಮ ಸುಮ್ಮನೆ ಅಲ್ಲದ ಸಲ್ಲದ ಕಲ್ಪನೆಗಳೆಂದೂ ಬರಲಾರವು. ಇಂದಿಗಿರಡು ದಿನಗಳಿಂದ ನಮ್ಮ ಕುಮುದಿನಿಯ ಮೇಲೆ ಯಾವುದೋ ಒಂದು ಘೋರ ಪ್ರಸಂಗವುಂಟಾಗಿರಲೇ ಬೇಕೆಂದು ನನ್ನ ಮನಸ್ಸಿಗೆ ಅನಿಸಿ, ಆಸ್ವಸ್ಥತೆಯುಂಟಾಗಿದೆ.”

“ಛೇ! ಛೇ! ಬಹು ದಿನಗಳಿಂದ ಅವರ ಕಡೆಯ ಪತ್ರಬಾರದ್ದರಿಂದ ಇಲ್ಲದ ತರ್ಕ ವಿತರ್ಕಗಳನ್ನು ಮಾಡುತ್ತ ಕೂಡುವುದು ಸರಿಯಲ್ಲ. ಯಾವುದೋಂದು ಅಡಚಣೆಯ ಮೂಲಕ ಸಮಯ ದೋರೆಯದ್ದರಿಂದ, ಅವರು ಪತ್ರ ಕಳಿಸಿರಲಿಕ್ಕೆಲ್ಲ. ಏಷ್ಟೆ. ಬೇಗನೆ, ಆದರಿಂದ ನೀವಿಗೆ ಪತ್ರ ಬರುವದೋ ಇಲ್ಲೆಂಬದನ್ನು ನೋಡಿರಿ. ಇದು ಈ ಮಿಸ್ಸಳ ಭವಿಷ್ಯವಾಣಿಯಾಗಿದೆ.”

“ಓಹೋ! ಹಾಗಾದರೆ ನೀನೂ ಭವಿಷ್ಯಗಾರ್ತಿಯಾದಂತಾಯಿತು.”

“ಭವಿಷ್ಯವೆಂತಹದು? ನನ್ನ ಗೆಳತಿಯ ಗೆಳತಿಯ ಕಡೆಗೆ ನನ್ನ ಮನಸ್ಸು ಹೆಚ್ಚಾಗಿ ಎಳೆಯುತ್ತಿರುವದರಿಂದ, ಆ ನನ್ನ ಮನಸ್ಸಿಗೆ ಈಗ ಏನು ಹೊಳೆಯಿತೋ ಅದನ್ನೇ ನಾನು ನಿನ್ನಗೆ ಹೇಳುವೆನು. ಅದಿರಲಿ. ಕಮಲಾ, ಕುಮುದಿನಿಯ ಲಗ್ನವಾಗಿರುತ್ತದೆಯೆನ್ನುವಿ. ಅಂದಮೇಲೆ ಅವಳು ತನ್ನ ನೆಗೆಣ್ಣಿಯ ಹತ್ತರ ಆಕೆಯ ಪಿಸುಣು ನುಡಿಗಳನ್ನಾಡಿಸಿಕೊಳ್ಳಲಿಕ್ಕೆಕೆ ಇರುವಳು? ನಿಮ್ಮ ಜನರಲ್ಲಿ ಇದೇನು ಹುಚ್ಚುಚ್ಚಾರವು!”

“ಮೇರೀ, ಕುಟುಂಬ ಶಬ್ದದ ವ್ಯಾಖ್ಯೆಯು ನಮ್ಮ ಹಿಂದುಸ್ತಾನದಲ್ಲಿ ಬಹು ವಿಸ್ತೃತವಾಗಿದೆ. ನಿಮ್ಮ ಪಾಶ್ಚಿಮಾತ್ಯರಂತೆ ಲಗ್ನವಾದೊಡನೆಯೇ ಗಂಡ-ಹೆಂಡಿರು ಬೇರೆ ಇರುವ ನಡತೆಯು ನಮ್ಮಲ್ಲಿರುವದಿಲ್ಲ. ಯಾವನೊಬ್ಬ ಹುಂಬ ತರುಣನು ಮದುವೆಯಾದೊಡನೆಯೇ ಹೆಂಡತಿಯೊಡನೆ ಬೇರೆ ಇರಹತ್ತಿದರೆ, ನಮ್ಮ ಸಮಾಜವು ಆತನನ್ನು ಹೀನನರ್ಗದಲ್ಲಿ ಸೇರಿಸುತ್ತದೆ. ಯಾವ ಕುಟುಂಬದಲ್ಲಿ ನಾಲ್ಕೈದು ಜನ ಅಣ್ಣ-ತಮ್ಮಂದಿರೂ, ನಾದಿನಿ-ನೆಗೆಣ್ಣೆಯರೂ, ಅವರೆಲ್ಲರ ಹುಡುಗರು-ಹುಪ್ಪಡಿಗಳೂ ಸುಖ ಸಮಾಧಾನದಿಂದಿರುತ್ತಿರುವರೋ, ಅವರಿಗೆ ನಾವು ಮನೆತನಸ್ತರೆಂದು ಅಂದು,

ಅವರನ್ನು ಹೆಚ್ಚಾಗಿ ಆದರಿಸುತ್ತೇವೆ. ಮೇರೀ, ಕುಟುಂಬ ಸಂಘಟನವು ನಮ್ಮಲ್ಲಿ ಅತ್ಯಂತ ಶ್ರೇಷ್ಠವೆಂದೆನಿಸಿದೆ”

“ಕಮಲಾ, ನಿಮ್ಮಗಳ ಈ ಕುಟುಂಬ ಸಂಘಟನೆಯ ಕಲ್ಪನೆಯನ್ನು ಕೇಳಿ ನನ್ನ ಎದೆಯು ಧಸ್ಸೆನ್ನುತ್ತದೆ. ನಮ್ಮ ಜನಗಳಲ್ಲಿ ಒಬ್ಬ ಗಂಡ ಹೆಂಡದಿರ ಸಂಸಾರವೇ ಸುಸೂತ್ರವಾಗಿ ನಡೆಯಬೇಕಾದರೆ ಎಷ್ಟೋ ತೊಂದರೆಗಳುಂಟಾಗುತ್ತಿರಲು, ೨೦-೨೫ ಜನರುಳ್ಳ ಕುಟುಂಬಗಳು ನಿಮ್ಮಲ್ಲಿ ಹೇಗೆ ಸಂಬಾಳಿಸುವವವ್ವಾ!”

“ನಮ್ಮ-ನಿಮ್ಮಗಳಲ್ಲಿ ಇದೇ ಪ್ರಾಮುಖ್ಯವಾದ ಭೇದವು. ನಮ್ಮಲ್ಲಿ ಈ ಕುಟುಂಬ ಸಂಘಟನೆಯಿದ್ದು ದರಿಂದಲೇ ‘ಹತ್ತರ ಹೆಲ್ಲು ಕಡ್ಡಿ ಒಬ್ಬರ ತಲೆ ಹೊರೆ’ ಎಂಬಂತೆ, ಮನೆಯಲ್ಲಿ ಮಾಡುವರು ಮಟ್ಟುವದು ನಾಲಕ್ಕಾರೇ ಜನರಿದ್ದರೂ ಯಾರ ಮೇಲೆಯೂ ವಿಶೇಷ ಭಾರ ಬೀಳುವದಿಲ್ಲ. ಅವರೆಲ್ಲರೂ ಹೆಚ್ಚು ಕಡಿಮೆ ಪ್ರಮಾಣ ದಿಂದ ಸಂಪಾದಿಸುವವರಿದ್ದರೂ ಎಲ್ಲರೂ ಏಕತ್ರಿತವಿರುವುದರಿಂದ ಎಲ್ಲರಿಗೂ ಸುಖ-ಸಮಾಧಾನವು ಲಭಿಸುತ್ತದೆ. ಅವರಲ್ಲಿಯ ಯಾರೊಬ್ಬರ ಮೇಲೆ ಎಂಥದೊಂದು ಕಠಿಣ ಪ್ರಸಂಗ ಬಂದರೂ ಅವರು ಅದಕ್ಕೆ ಅಂಜುವ ಕಾರಣವಿರುವದಿಲ್ಲ; ಏಕೆಂದರೆ, ಉಳಿದವರೆಲ್ಲರೂ ಆತನ ಆ ಪ್ರಸಂಗಕ್ಕೆ ಭಾಗಿದಾರರಾಗಿ, ಅದರಿಂದ ಅವನನ್ನು ತೀವ್ರವೇ ಸಾರುವಾಡುವ ಪ್ರಯತ್ನ ಪಡುತ್ತಾರೆ ಅದರಿಂದ ಆ ಕುಟುಂಬದವರೆಲ್ಲರಿಗೂ ಸುಖ, ಶಾಂತಿ, ಸಮಾಧಾನ, ಪ್ರೇಮಗಳನ್ನು ಬೇಕಾದ ಹಾಗೆ ಉಪಭೋಗಿಸಲಿಕ್ಕೆ ಬರುತ್ತದೆ. ಮೇರೀ, ನಮ್ಮ ಹಿಂದುಗಳಲ್ಲಿಯ ಈ ಕುಟುಂಬ ಸಂಘಟನೆಯ ಮೂಲಕವೇ ವಿಶ್ವ ಬಂಧುತ್ವದ ಕಲ್ಪನೆಯು ಅಸ್ತಿತ್ವಕ್ಕೆ ಬಂದಿದೆ; ಹಾಗೂ ಅದನ್ನು ನಿಮ್ಮ ಸಮಾಜವೂ ಎತ್ತಿ ಹಿಡಿಯ ತೊಡಗಿದೆ. ಗಂಡನೇ ರಾಜನು, ಕೆಂಡತಿಯೇ ರಾಣಿಯು. ಅತ್ತೆ-ಮಾವಂದಿರ ಹೆದರಿಕೆ ಇಲ್ಲ; ನಾದಿನಿ-ನೆಗೆಣ್ಣಿಯರ ಹೇವ-ನಾಚಿಕೆಗಳಿಲ್ಲ. ಗಂಡ-ಹೆಂಡಿರಿಬ್ಬರೂ ಮನೆಯಲ್ಲಿ ಮಾಡಿದ್ದೇ ಮಟ್ಟು! ಹಾಕಿದ್ದೇ ಗೊಂದಲ! ಈ ವಾತಾವರಣದಿಂದ ನಿಮ್ಮ ಸಮಾಜದಲ್ಲಿ ಘಟಿಸ್ಕೊಟದ ಪ್ರಸಂಗಗಳು ವಿಪರೀತಗಳಾಗುವವು; ಆದರೆ ನಮ್ಮ ಹಿಂದೂ ಜನಾಂಗದಲ್ಲಿ ತೀರ ಕೀಳು ಜಾತಿಯವರಲ್ಲಿ ಕೂಡ ಆ ಪ್ರಮಾಣವು ಅತ್ಯಲ್ಪವಾಗಿದೆ. ನಿಮ್ಮಂತೆ ಮಾತು ಮಾತಿಗೂ ಘಟಿಸ್ಕೊಟಗಳಿಗೆ ನಮ್ಮಲ್ಲಿ ಕೊಂಚವೂ ಅಸ್ಪದವಿಲ್ಲ.

“ಕಮಲಾ, ಈ ಬಗ್ಗೆ ನಾನು ತುಸು ಸ್ಪಷ್ಟವಾಗಿ ಕೇಳುತ್ತೇನೆ. ತೊಂದರೆಯ ಬಗ್ಗೆ ಕ್ಷಮಿಸು. ನಾಲ್ಕೈದು ದಂಪತಿಗಳು ಒತ್ತಟ್ಟಿಗಿದ್ದರೂ ೪-೫ ಒಲೆಗಳನ್ನು ಹೂಡಬೇಕಲ್ಲವೆ? ಅಂದರೆ ಅದೊಂದು ಭೋಜನ ಗೃಹವೇ ಆಗುವದೆಂದೆನ್ನಿರಿ.”

“ಛೇ! ಛೇ! ಮೇರೀ, ಹಾಗಲ್ಲ. ನಮ್ಮಗಳ ಕುಟುಂಬ ಸಂಘಟನೆಯಲ್ಲಿ ಅದೇ ಬಹು ಸೋಜಿಗದ ಸಂಗತಿಯಾಗಿದೆ. ಮನೆಯಲ್ಲಿ ನಾಲ್ಕೈದು ಜನ ಅಣ್ಣ-ತಮ್ಮಂದಿ ರಿದ್ದರೂ ಅವರ ಹೆಂಡದಿರು ಒಂದೇ ಒಲೆಯಲ್ಲಿ ಆಡುವರು. ಮನೆಯೊಳಗಿನ ಎಲ್ಲಕ್ಕೂ ಹಿರಿಯ ಅಥವಾ ದಕ್ಷನಾದವನ ಕಡೆಗೆ ಉಳಿದ ಗಳಿಸುವ ಅಣ್ಣ-ತಮ್ಮಂದಿರೆಲ್ಲರೂ

ತಮ್ಮ ತಮ್ಮ ಗಳಿಕೆಯ ಮಾನದಿಂದ ಕೆಲ ನಿಶ್ಚಿತ ಹಣವನ್ನು ಒಪ್ಪಿಸುವರು. ಆ ಹಿರಿಯನು ಮನೆಯ ಖರ್ಚನ್ನೆಲ್ಲ ಸಾಗಿಸುವನು. ಅದರಿಂದ ಯಾರಿಗೂ ಸಂಸಾರದ ಬಗ್ಗೆ ತೊಂದರೆಯೆನಿಸದೆ, ಎಲ್ಲರಿಗೂ ಸುಖ-ಸಮಾಧಾನವೆನಿಸುವದು. ಪೂರ್ವ-ಪಶ್ಚಿಮಗಳಲ್ಲಿಯ ನಿಜವಾದ ಅಭ್ಯಂತರವೇ ಇದಾಗಿದೆ. ಮೇರೀ, ನಿಮ್ಮಗಳ ಸಂಸಾರ ಪದ್ಧತಿಯು ಕೃತ್ರಿಮವಾದುದು. ಆದು ರುಕ್ಷವೂ ಪರಾವಲಂಬಿಯೂ ಇರುತ್ತದೆಂದೇ ನಿಮಗೆ ಕೌಟುಂಬಿಕ ಸೌಖ್ಯದ ಕಲ್ಪನೆಯಿರುವದಿಲ್ಲ. ನೀವು ನಮ್ಮಗಳಿಗಿಂತ ಒಳ್ಳೇ ಆಡಂಬರದಿರುತ್ತಿದ್ದರೂ, ನಮ್ಮಗಳ ಸಹಜವಾದ ಇರುವಿಕೆಯಿಂದಲೂ ಕೌಟುಂಬ ಸಂಘಟನೆ-ಸ್ವಾವಲಂಬನಗಳಿಂದಲೂ ಯಾವ ಸುಖ-ಶಾಂತಿಗಳನ್ನು ನಾವು ಉಪಭೋಗಿಸುತ್ತಿರುವೆವೋ ಅವುಗಳ ಕಲ್ಪನೆಯೇ ನಿಮ್ಮಗಳಿಗಿರುತ್ತಿರುವದಿಲ್ಲ.”

“ಕಮಲಾ, ನಿಮ್ಮ ಈ ಯಥಾರ್ಥ ವಿವೇಚನವನ್ನು ಕೇಳಿ ನನಗೆ ಬಹು ಆನಂದವಾಯಿತು. ಪ್ರತಿಯೊಬ್ಬನಿಗೆ ತಮ್ಮ ದೇಶದ, ತಮ್ಮ ಭಾಷೆಯ, ತಮ್ಮ ಸಂಸ್ಕೃತಿಯ ಅಭಿಮಾನವಿರಲೇಬೇಕು; ಅಂದರೇ ಅವನು ಮನುಷ್ಯನು! ಹಿಂದುಸ್ತಾನದೊಳಗಿನ ಬಹುಜನ ತರುಣರು ಶಿಕ್ಷಣಕ್ಕೆಂದು ಈ ದೇಶಕ್ಕೆ ಬರುವರು; ಆದರೆ ಅವರಲ್ಲಿಯ ಬಹು ಜನರು ತಮ್ಮ ರೀತಿ ರಿವಾಜುಗಳನ್ನು ಹಿಂದುಸ್ತಾನದ ದಂಡೆಯಲ್ಲೇ ಬಿಟ್ಟು ಬಂದು, ಇಲ್ಲಿ ನಮ್ಮನ್ನು ನಾಚಿಸುವಂತಹ ಆಡಂಬರಕ್ಕೊಳಗಾಗುತ್ತಾರೆ! ನಮ್ಮಗಳ ಅನುಕರಣ ಮಾಡಿದ ಮಾತೃಕ್ಕೆ ನಾವು ಅವರನ್ನು ಹೆಚ್ಚಾಗಿ ಪ್ರೀತಿ ಸುತ್ತೇವೆಂದು ಅವರು ತಿಳಿಯುತ್ತಿರುವರು; ಆದರೆ ವಸ್ತುಸ್ಥಿತಿಯು ಇದಕ್ಕೆ ತೀರ ವಿಪರೀತವಾಗಿದ್ದು, ಅಂಥ ಸ್ವಾಭಿಮಾನಶೂನ್ಯರನ್ನು ನಾವು ಹೆಚ್ಚಾಗಿ ತಿರಸ್ಕರಿಸುವೆವು. ಯಾರಿಗೆ ಸ್ವಂತದ ಸಂಸ್ಕೃತಿಯ ಅಭಿಮಾನವಿರುವದಿಲ್ಲವೋ, ಅಂಥವರನ್ನು ನಾವು ಕೊಂಚವೂ ಮನ್ನಿಸುವದಿಲ್ಲ.”

“ಮಿಸ್ ಮೇರೀ, ನಮ್ಮ ಹಿಂದುಸ್ತಾನದಲ್ಲಿ ನೀನು ಹೇಳುವಂತಹ ಒಣ ದಿಮಾಕದ ಜನರು ಹೆಚ್ಚಾಗಿರುವರು. ಅವರು ತಮ್ಮ ದೊಡ್ಡಸ್ತಿಕೆ ಬೆಳೆಸುವದಕ್ಕಾಗಿ ಸಾಹೇಬೀ ಥಾಟಿನ ಇರವನ್ನಿಡುವರು; ಆದರೆ ಕಡೆಗೆ ಅವರಿಗೆ ಅದರಿಂದ ಪ್ರಯೋಜನವಿಲ್ಲೆಂದು ತಿಳಿದು ಬರಲು, ಅವರು ಮತ್ತೆ ಮೊದಲಿನ ಮನೆಗೇ ಬರುವರು. ಮೇರೀ, ನೀನು ಸ್ವಾಮಿ ವಿವೇಕಾನಂದರ ಹೆಸರನ್ನು ಕೇಳಿರಬಹುದು; ಹಾಗೂ ಅವರ ಉಪನ್ಯಾಸಗಳನ್ನೂ ಓದಿರಬಹುದು. ತಮ್ಮ ಅಧಿಕಾರಯುಕ್ತವಾಣಿಯಿಂದ ಅವರು ಅಮೇರಿಕೆಯ ಜನರನ್ನು ನಡುಗಿಸಿಬಿಟ್ಟರು! ಅವರಿಂದಲೇ ಅಮೇರಿಕನ್ನರಿಗೆ ಆರ್ಯಸಂಸ್ಕೃತಿಯ ಮಹತ್ತ್ವಗಳು ರೋಮರಂಧ್ರಗಳಲ್ಲಿ ಬಿಂಬಿಸಲ್ಪಟ್ಟವು.”

ಈ ಪ್ರಕಾರವಾಗಿ ಆ ಗೆಳತಿಯರಲ್ಲಿ ಸಂಭಾಷಣ ನಡೆದಿರಲು, ಪೋಷ್ಯಮನ್ಮನು ಕಮಲೆಯ ಹೆಸರಿನದೊಂದು ಪತ್ರವನ್ನು ತಂದು ಕೊಟ್ಟನು. ಆ ಪತ್ರದ ಮೇಲ್ವಿಳಾಸದ ಅಕ್ಷರಗಳನ್ನು ದೃಷ್ಟಿಸುತ್ತಲೇ ಕಮಲೆಯ ಮುಖದ ಮೇಲಿನ ಉದ್ವೇಗದ ಕಳೆಯು ಬದಲಾಗಿ, ಅದು ಪ್ರಸನ್ನ ಪೂರ್ಣವಾಯಿತು. ಆಗ ಮೇರಿಯು:-ಕಮಲಾ,

ಈ ಮಿಸ್ಸಳ ಭವಿಷ್ಯವಾಣಿಯು ನಿಜವಾಯಿತಷ್ಟೇ? ಎಂದು ಕೇಳಲಿಕ್ಕೆ ಮರೆಯಲಿಲ್ಲ.
 ಕಮಲೆಯು ಮುಗುಳು ನಗೆಯಿಂದ ಆ ಪತ್ರವನ್ನು ತಕ್ಕೊಂಡು ಒಡೆದು,
 ಉತ್ಸುಕತೆಯಿಂದ ಓದತೊಡಗಿದಳು.

ಶ್ರೀ

ಪ್ರಿಯ ಕುಮಾರಿ ಕಮಲಕ್ಕನಿಗೆ—ಸೌ|ವತಿ ಕುಮುದಿನಿಯ ಅನಂತ
 ಪ್ರಣಾಮಗಳು. ತರುವಾಯ,

ನೀನು ಕಳಸಿದ ಒಂದರ ಹಿಂದೊಂದಿನ ಎರಡು-ಮೂರು ಪತ್ರಗಳು ಸಕಾಲ
 ದಲ್ಲಿ ತಲುಪಿದವು. ನನ್ನಿಂದ ಕೂಡಲೆ ಉತ್ತರ ಬಾರದ್ದರಿಂದ ನೀನು ನನ್ನ
 ಮೇಲೆ ಸಿಟ್ಟಾಗಿರಬಹುದು; ಮತ್ತು ಹಾಗೆ ನೀನು ಸಿಟ್ಟಾಗುವುದೂ ಸ್ವಾಭಾವಿಕವು.
 ನಿನ್ನ ಹೊರತು ನನ್ನ ಮೇಲೆ ಪ್ರೇಮ ಪೂರ್ವಕವಾಗಿ ಸಿಟ್ಟಾಗುವ ಗೆಳತಿಯು ಮತ್ತೆ
 ಯಾರಿರುವರು? ಕಮಲಕ್ಕಾ, ಎಲ್ಲಿ ಶುದ್ಧಪ್ರೇಮವಿದೆಯೋ ಅಲ್ಲಿಯೇ ಸಿಟ್ಟು-ಸೆಡವು
 ಗಳಿಗೆ ಮಹತ್ವವು. ಬಹು ದಿನಗಳಿಂದ ನನ್ನ ಪತ್ರವು ನಿನಗೆ ಬಾರದ್ದರಿಂದ ನೀನು
 ಕಡು ಚಿಂತೆಗೊಳಗಾಗಿರಬಹುದು; ಆದರೆ ನನ್ನ ಬಗ್ಗೆ ಯೋಚಿಸಲಿಕ್ಕೆ ಪರಮೇಶ್ವರ
 ನಿರುವನು. ನಾನು ಆತನ ಮೇಲೆಯೇ ಸಂಪೂರ್ಣ ಭಾರ ಹಾಕಿರುವೆನು. ಅದರಿಂದ
 ನೀನು ನನ್ನ ವಿಷಯದ ಯೋಚನೆಯನ್ನು ಬಿಟ್ಟುಬಿಡು. ನಿನ್ನ ಅಮೂಲ್ಯ ಸಮಯ
 ವನ್ನು ನನಗಾಗಿ ಹಾಳುಮಾಡಿಕೊಳ್ಳಬೇಡ.

ಕಮಲಕ್ಕಾ, ನೀನು ನಿನ್ನ ಪ್ರತಿಯೊಂದು ಪತ್ರದಲ್ಲಿ “ನಿನ್ನ ನೆಗೆಣ್ಣೆಯು ನಿನ
 ಗೇನಾದರೂ ಬಿರಿ ಮಾತನಾಡಿದರೋ ನೀನು ಶಾಂತಳಾಗಿರೆ” ಎಂದು ಉಪದೇಶಿಸುತ್ತಿ
 ರುತ್ತೀ; ಆದರೆ ಆ ವಿಷಯದ ನನ್ನ ವಿಚಾರಗಳನ್ನು ನಿನಗೆ ಸಮಕ್ಷಮವೇ ತಿಳಿಸಿರು
 ತ್ತೇನೆ. ಇನ್ನು ಆ ಬಗ್ಗೆ ಮತ್ತೆ ಯೋಚಿಸಬೇಕಾದ ಅವಶ್ಯಕತೆಯೇ ಇರುವುದಿಲ್ಲ.
 ಅಕ್ಕಾ, ನನ್ನ ನೆಗೆಣ್ಣೆಯರು ತಮ್ಮ ತಿಳುವಳಿಕೆಯ ಮೇರೆಗೆ ತುಸು ಹೆಚ್ಚು ಮಾತ
 ನಾಡಿದರೆ ಇಲ್ಲವೆ ಮನೆಯೊಳಗಿನ ಹಿರಿಯರು ನಮ್ಮ ಕಿವಿಗೆ ಹರಳು ಹೆಚ್ಚುಬಂದರೆ,
 ಅದನ್ನು ನಾವು ಶಾಂತಚಿತ್ತದಿಂದ ಸಹಿಸದಿದ್ದರೆ ಸುಶಿಕ್ಷಿತರಾದ ನಾವು ಏನು ಮಾಡಿ
 ದಂತಾಗುವದು? ಕಮಲಕ್ಕಾ, ಏನಾದರೂ ನಾನು ಅತ್ತೆಯ ಮನೆಯ ಸೊಸೆಯಾಗಿ
 ದ್ದೇನೆ. ನಮ್ಮ ಮನೆಯಲ್ಲಿ ಹಿರಿಯರಾದ ಭಾವ-ನೆಗೆಣ್ಣೆಯರಿರುತ್ತಾರೆ. ನಾವು
 ಬಹು ಕಲಿತವರೆಂದೂ ಸ್ವಂತದ ಮಟ್ಟಿಗೆ ಬಹು ಬುದ್ಧಿವಂತರೆಂದೂ ತಿಳಿಕೊಳ್ಳುತ್ತಿ
 ದ್ದರೂ, ಹಿರಿಯರ ಅನುಭವವು ಒಂದು ವಿಶಿಷ್ಟ ಪ್ರಕಾರದ್ದೇ ಆಗಿರುತ್ತದೆ. ಅದು
 ಕೇವಲ ಪುಸ್ತಕ ಪಠಿಸುವದರಿಂದ ಬರುವದಲ್ಲ. ಇತ್ತೀಚೆಗೆ ನಮ್ಮ ಜನರಲ್ಲಿ ವಿಭಕ್ತ
 ವಿರಬೇಕೆಂಬ ಹವ್ಯಾಸವು ಮಿತಿಯಿರತೊಡಗಿದೆ. ಅದಕ್ಕೆ ಕಾರಣವಾದರೂ ನಮ್ಮ
 ಗಳ ಜಾಗತಿಕ ಅನುಭವದ ಅಭಾವವೇ ಆಗಿದೆ. ಅಲ್ಪ ಸ್ವಲ್ಪ ಇಂಗ್ಲಿಷ ಓದು-ಬರೆಯ
 ಲಿಕ್ಕೆ ಬರಹತ್ತಿತೆಂದರೆ, ಈಗಿನ ಹುಡುಗೆಯರಿಗೆ ತಾವು ಮಹಾ ಪಂಡಿತಿಯರಾದೆವೆಂ
 ದೆನಿಸಹತ್ತುತ್ತದೆ. ಅಂಥ ಹುಡುಗೆಯರು ಮೊದಲನೇ ಸಾರೆ ಅತ್ತೆಯ ಮನೆಗೆ

ಹೋದಕೂಡಲೆ ಅಲ್ಲಿಯ ಹಿರಿಯರು ಅವರ ದೃಷ್ಟಿಯಿಂದ ತೀರ ಕಾಡು ಮೃಗಗಳಂತೆ ತೋರುವರು. ಆ ಮನೆಯೊಳಗೆ ಬುದ್ಧಿವಂತಳೂ ಪ್ರಗಲ್ಬ ವಿಚಾರದವಳೂ ಆದ ಹೆಂಗಳೆಯು ತಾನೊಬ್ಬಳೇ ಎಂದು ಅವಳಿಗೆ ಅನಿಸಹತ್ತುತ್ತದೆ. ಆ ಬಳಿಕ ರೀತಿ-ರಿವಾಜುಗಳಿಗಾಗಿ ಮನೆಯ ಹಿರಿಯರು ಅವಳಿಗೆ ಏನಾದರೂ ಹೇಳಹತ್ತಲು, “ನಾನು ಇಷ್ಟು ಕಲಿತ ಮಹಿಳೆಯು. ಇಂಥ ನನಗೆ ಈ ಕಾಡು ಮೃಗಗಳೇನು ಕಲಿಸಬರುವರು?” ಎಂಬದಾಗಿ ತಮ್ಮ ಕಿರಿಬುದ್ಧಿಗೆ ತೋಚಿದಂತೆ ಅನ್ನುತ್ತ, ಒಳಗಿಂದೊಳಗೆ ಚಡಪಡಿಸಹತ್ತುತ್ತಾರೆ. ಕರ್ಮಧರ್ಮ ಸಂಯೋಗದಿಂದ ಅವರ ಗಂಡಂದಿರ ಸವಾರಿಯೂ ಅಷ್ಟೇ ಅರೆ ದಡ್ಡ ಅಥವಾ ಹೆಣ್ಣುಗಳನ್ನದಾಗಿದ್ದರಂತೂ ಮುಗಿದೇ ಹೋಯಿತು! ನಾಲ್ಕು ದಿನ ಆ ನೂತನ ದಂಪತಿಗಳು ಯಾವುದೊಂದು ಬಾಡಿಗೆಯ ಮನೆಯಲ್ಲಿ ಒಳ್ಳೇ ಶಿಸ್ತಿನಿಂದಿರುವಂತೆ ಕಂಡರೂ, ಕಡೆಗೆ ಹಿಂಡಿನಿಂದಗಲಿದ ಕುರೀ ಮರಿಗಳಂತೆ ಅವರ ದುರ್ದೈವಿಯಾಗುತ್ತದೆ. ಮನೆಯ ಹಿರಿಯ ಜನರು ಈ ಸಂಸಾರವೆಂಬ ಸಾಗರದಲ್ಲಿ ಹಲವು ಸಾರೆ ಗುಟುಕು ನೀರು ಕುಡಿದು ಅನುಭವ ಗಂಡಿರುತ್ತಾರೆ. ಅವರ ಸಾಂಸಾರಿಕ ಅನುಭವದ ರತಾಂಶವು ಕೂಡ ನಮ್ಮ ಬಿ. ಎ. ಎಂ. ಎ. ಗಳ ವರೆಗೆ ಕಲಿತ ಹೆಂಗಳೆಯರಿಗೆ ಬರಲಿಕ್ಕಿಲ್ಲ. ಕಮಲಕ್ಕಾ, ನೀನು ನನ್ನ ಬಗ್ಗೆ ಕೊಂಚವೂ ಚಿಂತಿಸಬೇಡ. ನಾನು ಹಿಂಡನ್ನಗಲಿ ಹೋದ ಕುರೀ ಮರಿಯಂತೆ ತಾಳಗೆಟ್ಟಿರುವದಿಲ್ಲ. ನಾನು ಅಲ್ಪ ಸ್ವಲ್ಪ ಕಲಿತ ಹುಡುಗೆಯು. ನನ್ನ ನೆಗೆಣ್ಣೆಯರು ಕಲಿತವರಿದ್ದರೂ, ಸಂಸಾರದ ಅನುಭವವನ್ನು ಹೆಚ್ಚಾಗಿ ಹೊಂದಿದವರು. ನನ್ನ ಸಂಸಾರದ ಅನುಭವಕ್ಕೆ ಈಗ ತಾನೇ ಪ್ರಾರಂಭವಾಗಿದೆ.

ಕಮಲಕ್ಕಾ, ನಾನು ನಿನಗೆ ಒಂದು ಮಾತು ಹೇಳುವೆನು. ನಮ್ಮ ಕೊರಳಲ್ಲಿ ಮಾಂಗಲ್ಯವು ಬಂಧಿಸಲ್ಪಡುವ ವರೆಗೆ ನಮ್ಮ ಹುಡುಗೆಯರ ಜನ್ಮವು ಹಾರುವ ಹಕ್ಕಿ ಯಂತಿರುತ್ತದೆ. ನಾವು ಆ ಕೌಮಾರ್ಯಕಾಲವನ್ನೇ ನಿರಾಲೋಚನೆಯಲ್ಲಿ ಕಳೆಯುವದಿರುತ್ತದೆ; ಆದರೆ ಅಕ್ಕಾ, ನಮ್ಮಗಳ ತಲೆಯ ಮೇಲೊಮ್ಮೆ ಮಂಗಲಾಕ್ಷತೆಗಳು ಬಿದ್ದವೆಂದರೆ ಹಾಗು ಕಿವಿಗೆ ಗೊಗ್ಗರ ಧ್ವನಿಯ ಆ ಭಟ್ಟರ “ಸುಮುಹೂರ್ತೇ ಸಾವಧಾನ” ಎಂಬ ಶಬ್ದಗಳು ಕೇಳಿಸಿ ಈ ಸಂಸಾರವು ನಮ್ಮ ಡುಬ್ಬಕ್ಕೆ ಹತ್ತಿತೆಂದರೆ, ಆ ಮೇಲೆ ನಾವುಗಳು ಸುಖ-ದುಃಖಗಳ ಬಗ್ಗೆ ಕೊಂಚವೂ ಯೋಚಿಸಲಾಗದು. ಈ ಸಂಸಾರದಲ್ಲಿ ತೊಡಗಿಕೊಂಡವರಲ್ಲಿ ಇದು ವರೆಗೆ ಅದಾರು ಸುಖಿಗಳಾಗಿರುತ್ತಾರೆ? ಅಂತೆಯೇ ಸಂಸಾರತಾಪದಿಂದ ತೊಳಲಿದ ಹಲವರು ವೇವರೇ, ಸ್ವಾಮಿ, ನನ್ನನ್ನು ಕೃಪಾದೃಷ್ಟಿಯಿಂದ ನೋಡೆಂದು ಅಡಿಗಡಿಗೂ ಪ್ರಾರ್ಥಿಸಿರುತ್ತಾರೆ. ಈ ಸಂಸಾರವೆಂದರೆ, ನಾನಾ ಪ್ರಕಾರದ ದುಃಖಗಳಿಂದ ಕೂಡಿದ ಮಾಯೆಯ ಸಂತೆಯು! ಅಂತೆಯೇ ಅದರ ಲೋಭವನ್ನು ತ್ಯಜಿಸಬೇಕೆಂದು ಇಮವರೆಗೆಷ್ಟೋ ಮಹಾನ್ ಮಹಾನ್ ಸತ್ಪುರುಷರು ಜಗತ್ತಿಗೆ ಉಪದೇಶ ಮಾಡಿರುತ್ತಾರೆ. ಅಂದ ಬಳಿಕ ಕಮಲಕ್ಕಾ, ನೀನು ನನ್ನ ಬಗ್ಗೆ ಇನ್ನು ಯೋಚಿಸುವ ಕಾರಣವೇನು? ಸಂಸಾರ

ಸಾಗರದಲ್ಲಿ ಈಸಬಿದ್ದ ನನ್ನ ಜೀವನ ನಾಕೆಯು ಪ್ರಸಂಗಗಳೆಂಬ ವಾಯುವಿನ ತರಂಗಗಳಿಂದ ಅಲೆದಾಡುತ್ತ ಹೇಗಾದರೊಮ್ಮೆ ಪರತೀರವನ್ನು ಹೊಂದತಕ್ಕದ್ದೇ. ಆದರಿಂದ ಆದರ ಬಗ್ಗೆ ಯೋಚಿಸುತ್ತ ಕೂಡುವುದರಲ್ಲಿ ಏನೂ ಅರ್ಥವಿಲ್ಲ; ಆದರೆ ಕಮಲಕ್ಕಾ, ನಿನ್ನ ಕ್ಷೇತ್ರವು ಮಾತ್ರ ತೀರ ಭಿನ್ನವಾಗಿದೆ. ನೀನು ನಿನ್ನ ಉಚ್ಚ ಧೈಯ ಸಾಧನೆಗಾಗಿ ಮಾಯೆಯ ಎಲ್ಲ ಪಾಶಗಳನ್ನು ಬದಿಗಿರಿಸಿ, ಸ್ವದೇಶದಿಂದ ಸಾವಿರಾರು ಮೈಲು ದೂರದ ಪ್ರದೇಶಕ್ಕೆ ಹೋಗಿರುತ್ತೀ. ಆದರಿಂದ ನಿನ್ನ ಚಿತ್ತಕ್ಕೆ ನನ್ನಂತಹ ಸಾಂಸಾರಿಕರ ಚಿಂತೆಯ ಸ್ಪರ್ಶವಾಗದಿರಬೇಕೆಂದೆಂದು. ಕಮಲಕ್ಕಾ, ನನ್ನಂತಹಳು ಇದ್ದರೇನು-ಸತ್ತರೇನು? ಎಲ್ಲವೂ ಒಂದೇ. ನನ್ನ ಇರುವಿಕೆಯಿಂದ ಜಗತ್ತಿಗೆ ಅವ ಉಪಯೋಗವೂ ಇರುವದಿಲ್ಲ; ಅಥವಾ ನನ್ನ ಮರಣದಿಂದಲೂ ಜಗತ್ತಿಗೆ ಯಾವ ಹಾನಿಯೂ ಆಗುವಂತಿಲ್ಲ; ಆದರೆ ಯಾವ ಧೈಯವನ್ನು ಸಂಕಲ್ಪಿಸಿಕೊಂಡು ನೀನು ಪರದೇಶಕ್ಕೆ ಹೋಗಿರುತ್ತೀಯೋ, ಆ ಧೈಯ ಸಾಧನೆಗಾಗಿ ನಿನ್ನ ರಕ್ತದ ಪ್ರತಿಯೊಂದು ಬಿಂದುವೂ ಅಮೂಲ್ಯವಾಗಿದೆ. ನೀನು ನಿನ್ನ ತಂದೆ-ತಾಯಿಗಳಿಗೆ ಒಬ್ಬಳೇ ಒಬ್ಬಳಾದ ಪ್ರೀತಿಯ ಕುಮಾರಿಯು. ನೀನು ಈ ಕುಮುದಿನಿಯೊಬ್ಬಳ ಜೀವದ ಗೆಳತಿಯಂತಾಗಿರದೆ, ಸಾವಿರಾರು ಅನಾಥ ಜೀವಿಗಳನ್ನು ದುಃಖದಿಂದ ಮುಕ್ತಗೊಳಿಸುವ ಭಾವೀ ಕಾಲದ ಒಬ್ಬ ಮಾನವ ಸೇವಿಕೆಯಾಗಿರುತ್ತೀ. ನಿನ್ನಿಂದ ನಿನ್ನ ಕುಲವನ್ನು ಧರಿಸುವಂತಹ ಒಂದು ಬಹು ದೊಡ್ಡ ಕಾರ್ಯವು ಜರುಗಬೇಕಾಗಿದೆ. ನೀನಿಗೆ ದೇವತ್ವದ ಕಳೆಯುಂಟಾಗಬೇಕಾಗಿದೆ. ಆದುದರಿಂದ ಕಮಲಕ್ಕಾ, ನೀನು ಕುಮುದಿನಿಯ ಅಥವಾ ಇನ್ನಾರ ವಿಷಯದ ಅಲೋಚನೆಯಲ್ಲಿ ನಿನ್ನ ಸುಸಮಯವನ್ನು ಕಳೆಯಲಾಗದು. ನೀನು ನಿನ್ನ ಅಭ್ಯಾಸದ ಕಡೆಗೆ ಚಿತ್ತವಿರಿಸು. ಸುಜ್ಞಾನವನ್ನು ಸಂಪಾದಿಸು; ಮತ್ತು ಪರಕೀಯರು ನಿನ್ನ ವರ್ತನದ ಕಡೆಗೆ ನೋಡಿ:—“ಆರ್ಯ ಕುಮಾರಿಯರು ನಿಜವಾಗಿಯೂ ಆದರ್ಶಪ್ರಾಯರಾಗಿರುತ್ತಾರೆ” ಎಂದು ಅನ್ನುವಂತೆ ನಿನ್ನ ವರ್ತನವನ್ನಿಟ್ಟುಕೋ. ಯಾವ ಜನತಾಜನಾರ್ದನನ ಸೇವೆಯ ಸದಿಚ್ಛೆಯಿಂದ ನೀನು ಇಷ್ಟ ದೂರ ಹೋಗಿರುವೆಯೋ, ಆ ಸದಿಚ್ಛೆಯೇ ನಿನ್ನ ಮೇಲೆ ಎಡಬಿಡದೆ ಪಹರೆಮಾಡುವದು; ಮತ್ತು ಅದೇ ನಿನ್ನನ್ನು ಬೇಗನೆ ವಿಧ್ಯಾಭಾಸಿತಿಯನ್ನಾಗ ಮಾಡಿ ಸ್ವದೇಶಕ್ಕೆ ತಿರುಗಿ ತಂದೀತು. ಕಮಲಕ್ಕಾ, ನೀನು ಇನ್ನು ಈ ಕುಮುದಿನಿಯ ಬಗ್ಗೆ ಹೆಚ್ಚು ಯೋಚಿಸಬೇಡ. ನಿನ್ನ ನನ್ನ ಅವಲಂಬನಗಳಲ್ಲಿ ಭೂವ್ಯಾಕಾಶದಷ್ಟು ಅಂತರವಿದೆ. ನನ್ನ ಧೈಯದಂತೆ ನಾನು ಸುಖ-ದುಃಖಗಳನ್ನನುಭವಿಸಬೇಕಾಗುವದು. ನಾನು ಈಗಾಗಲೇ ಜಗಚ್ಚಕ್ರದಲ್ಲಿ ಸಿಲುಕಿ ಬಿಟ್ಟಿರುವೆನಾದುದರಿಂದ, ಇನ್ನು ನನ್ನ ಬಗ್ಗೆ ಯೋಚಿಸುವುದೇನು? ಆದರೆ ನೀನು ಮಾತ್ರ ನಿನ್ನ ಮನಸ್ಸನ್ನು ಅದಾವ ಕಾರಣದಿಂದಲೂ ಚಲಿಸಗೊಡಬೇಡ; ಮತ್ತು ಅದಕ್ಕೆ ಸುಲಭವಾದ ಉಪಾಯವೆಂದರೆ, ಕೆಲ ಕಾಲದ ವರೆಗೆ ನೀನು ನಮ್ಮಗಳನ್ನು ಸಂಪೂರ್ಣವಾಗಿ ಮರೆತುಬಿಡು. ನನಗೋಸ್ಕರ ನೀನು ಎಷ್ಟು ಕಳವಳಪಡುತ್ತೀ

ಎಂಬುದು ನಿನ್ನ ಪ್ರತಿಯೊಂದು ಪತ್ರವಿಂದ ನನಗೆ ತಿಳಿಯುತ್ತಿದೆ; ಆದರೆ ಕಮಲಕ್ಕಾ, ನೀನು ಹಾಗೆ ಮಾಯಾಪಾಶದಲ್ಲಿ ತೊಡಗಿಕೊಳ್ಳಬೇಡ. ಲೋಕಕಾರ್ಯಕ್ಕಾಗಿ ವಿಸಾಲಾದ ಆತ್ಮವು ಈ ಸಂಸಾರದೊಳಗಿನ ಮಾಯೆಯ ಬಂಧನಗಳಿಂದ ಸಾಧ್ಯವಾದಷ್ಟು ಪ್ರತ್ಯೇಕನಾಗಿರಬೇಕು. ನಾನು ಒಳ್ಳೇ ಸುಖಿಯಾಗಿರುತ್ತೇನೆ. ನನ್ನ ವಿಷಯದ ಯಾವ ಚಿಂತೆಯನ್ನೂ ನೀನು ಮಾಡಬೇಡ. ನನ್ನನ್ನು ಸಂಸಾರ ಬಂಧನವು ಮೆಚ್ಚಿತನಾಗಿರುವುದರಿಂದ ನನ್ನಿಂದ ಪತ್ರ ಬರೆಯಲಿಕ್ಕೆ ತಡವಾದರೆ ಇಲ್ಲವೆಂದು ಬಾರದಿದ್ದರೂ ನೀನು ಕೊಂಚವೂ ಯೋಚಿಸಬೇಡ. ನಾನು ನನ್ನ ದೇಶದಲ್ಲಿ, ನನ್ನ ಜನರೊಳಗೆ, ನನ್ನ ಮನೆಯಲ್ಲಿ ಇರುತ್ತೇನೆ. ಅದರಿಂದ ನನ್ನ ಬಗ್ಗೆ ಚಿಂತಿಸುವ ಅವಶ್ಯಕತೆಯೇ ಇರುವುದಿಲ್ಲ. ನಿನ್ನ ಯೋಚನೆಯನ್ನೇ ನಾವು ಮಾಡಬೇಕಾಗುವುದು. ಅವರಿಂದ ನಿನ್ನ ಕ್ಷೇಮ ಸಮಾಚಾರದ ನಾಲ್ಕು ಸಾಲುಗಳನ್ನು ನಿನಗೆ ಅವಕಾಶ ದೊರೆತಾಗ ತಿಂಗಳು ಹದಿನೈದು ದಿನಗಳಿಗೊಮ್ಮೆ ಬರೆದು ತಿಳಿಸುತ್ತಿರು ಕಮಲಕ್ಕಾ, ನಾನಿನ್ನು ನಿನ್ನ ಹೆಚ್ಚು ಸಮಯವನ್ನು ಹಾಳು ಮಾಡುವುದಿಲ್ಲ. ನೀನು ನಿನ್ನ ತನುಮನಗಳನ್ನೆಲ್ಲ ನಿನ್ನ ಅಭ್ಯಾಸದ ಕಡೆಗೇ ಹಚ್ಚು; ಹಾಗೂ ಪರೀಕ್ಷೆಯಲ್ಲಿ ಉತ್ತಮರೀತಿಯಿಂದ ಉತ್ತೀರ್ಣಳಾಗಿ ಸ್ವದೇಶಕ್ಕೆ ಹೊರಟು ಬಾ. ನೀನು ಮರಳಿ ಬರುವ ಮೊದಲೇ ಭವಿತವ್ಯವು ನನ್ನ ಜೀವನ ಪ್ರವಾಸವನ್ನು ಮುಗಿಸಿ, ನನ್ನನ್ನು ಪರಂಧಾನಕ್ಕೆ ಒಪ್ಪುರೆ, ನೀನು ನನಗಾಗಿ ದುಃಖಿಸಕೂಡದು. ಈ ಲೋಕದ ಅಸ್ಥಿರವಾತಾವರಣದಲ್ಲಿ ಕಾಶ್ಚಿತವಾದುದಾವುದೂ ಇರುವುದಿಲ್ಲವೆಂಬದನ್ನು ಲಕ್ಷ್ಯದಲ್ಲಿಟ್ಟು, ನೀನು ನನಗಾಗಿ ಹಳಹಳಿಸಬೇಡ. ನಿನ್ನ ಉತ್ಕರ್ಷದ ಕೀರ್ತಿಗೀತಗಳನ್ನು ಈ ಜಗತ್ತಿನಲ್ಲಿ ಅಲಿಸುವ ಸುಯೋಗವಿರದಿದ್ದರೂ, ಸ್ವರ್ಗದೊಳಗಿದ್ದ ನನ್ನ ಆತ್ಮವು ನಿನ್ನ ಉತ್ಕರ್ಷವನ್ನು ಕೇಳಿ ಅನಂದದಿಂದ ನಲಿದಾಡಿ, ನಿನ್ನ ಮೇಲೆ ಶುಭಾಶೀರ್ವಾದಗಳ ವ್ಯಷ್ಟಿಗರೆದೀತು. ಕಮಲಕ್ಕಾ, ನಾನು ಹೇಳಿದುದೆಲ್ಲವನ್ನೂ ಚೆನ್ನಾಗಿ ಲಕ್ಷ್ಯದಲ್ಲಿಡು; ಹಾಗೂ ನೀನು ನಿನ್ನ ಧೈಯದಿಂದ ಒಂದಿಷ್ಟೂ ಚಲಿಸಬೇಡ. ದೇವರು ನಿನ್ನನ್ನು ಚಿಗಸುಖಿಯನ್ನಾಗಿರಿಸಲಿ!

ನಿನ್ನ-ಕುಮುದಿನಿ.

ಪತ್ರ ಓದುವುದಾದ ಕೂಡಲೆ ಕಮಲೆಯ ಅಂತಃಕರಣವು ಉಕ್ಕೇರಿಬಂತು; ಮತ್ತು ಅವಳ ಕಣ್ಣುಗಳಿಂದ ಅಶ್ರುಗಳು ಧಾರೆಗಟ್ಟಿ ಸುರಿಯತೊಡಗಿದವು ಅದನ್ನು ಕಂಡು ಮಿಸ್ ಮೇರಿಯು ಭಯವಿವ್ವಲಳಾಗಿ: ಕಮಲಾ ನೀನು ಅಳುವದೇಕೆ? ಈ ಪತ್ರದಲ್ಲಿ ಅಂಥದೇನು ಸಂಗತಿಯಿದೆ?

ಬಳಿಕ ಕಮಲೆಯು ಮಿಸ್ ಮೇರಿಗೆ ಆ ಪತ್ರದ ಇಂಗ್ಲಿಷ್ ಭಾಷಾಂತರ ಮಾಡಿ ಹೇಳಿ, ಈ ಪತ್ರದೊಳಗಿನ ಪ್ರತಿಯೊಂದು ಶಬ್ದಕ್ಕಾಗಿ ನಾನು ಒಂದೊಂದು ತಾಸು ಯೋಚಿಸಿದರೂ ಸಾಕಾಗದು, ಮತ್ತು ನಮ್ಮ ಕುಯುದಿನಿಯ ಗುಣಪೂರ್ಣತೆಯ ಮರ್ಮವು ತಿಳಿಯಲಾರದು, ಎಂದೆನ್ನಲು, ಆ ಪತ್ರದ ಸಂಗತಿ ಕೇಳಿ ಮೇರಿಗೂ ಬಹು ಸಮಾಧಾನವಾಯಿತು.

ಅಷ್ಟರಲ್ಲಿ ಕ್ಲಬ್ಬಿಗೆ ಹೋಗುವ ಹೊತ್ತಾಗಲು, ಕಮಲೆಯೂ ಮೇರಿಯೂ ಕ್ಲಬ್ಬಿಗೆ ಹೋದರು. ಕಮಲೆಯು ಹುಟ್ಟು ಸುಶೀಲಳೂ ಪ್ರೇಮಲ ಸ್ವಭಾವದ ವಳೂ ಇದ್ದುದರಿಂದ, ಅವಳ ಬಗ್ಗೆ ಕ್ಲಬ್ಬಿನೊಳಗಿನ ಪ್ರತಿಯೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿಶೇಷ ಆದರವೆನಿಸುತ್ತಿತ್ತು. ಅದರಿಂದ ಅಂದಿನ ಅವಳ ಮ್ಲಾನವದನವನ್ನು ನೋಡಿ ವಿಶೇಷ ಪ್ರಕಾರವೇನೆಂದು ಅವರೆಲ್ಲರೂ ಅವಳಿಗೆ ಕೇಳಹತ್ತಿದರು. ಆಗ ಮೇರಿಯು ಕುಮುದಿನಿಯಿಂದ ಬಂದ ಪತ್ರದ ಸಂಗತಿಯನ್ನು ಅವರೆಲ್ಲರಿಗೂ ತಿಳಿಸಿದಳು. ಅದನ್ನು ಕೇಳಿ ಒಬ್ಬ ವಿದ್ಯಾರ್ಥಿಯು:— ‘ಮಿಸ್ ಕಮಲಾ, ನಾವು ಇಂಥ ವೃತ್ತಿಯ ಜನರನ್ನೇ ವಿಶೇಷವಾಗಿ ಆದರಿಸುತ್ತೇವೆ. ನಿಮ್ಮ ಗೆಳತಿಯು ತನ್ನ ಪತ್ರದಲ್ಲಿ ಬರೆದ ವಿಚಾರಗಳು ಎಷ್ಟು ಉದಾತ್ತವಿರುವವು! ಯಾವ ದೇಶದಲ್ಲಿ ಇಂಥ ವೃತ್ತಿಯ ಸ್ತ್ರೀಯರು ಹುಟ್ಟಬರುವರೋ, ಅದೇ ದೇಶವು ಉತ್ಕರ್ಷಗಾಮಿಯಾಗುವದು. ಭಲೆ! ನಿಮ್ಮ ಗೆಳತಿಯ ವಿಚಾರಗಳಿಂದ ನಿಮ್ಮ ಆರ್ಯಸಂಸ್ಕೃತಿಯು ಎಷ್ಟು ಶ್ರೇಷ್ಠವಿದೆಯೆಂಬದು ಸಹಜವಾಗಿ ತಿಳಿಯುವಂತಿದೆ.’ ಎಂದು ಅಂದನು.

“ನಮ್ಮ ವಿಷಯಕ್ಕೆ ನಿಮಗಿಷ್ಟು ಆದರವೆನಿಸುವದನ್ನು ನೋಡಿ ನನಗೆ ಪರಮ ಸಂತೋಷವೆನಿಸುತ್ತದೆ.” ಕಮಲೆಯು ಹೇಳಿದಳು.

“ಮಿಸ್ ಕಮಲಾ, ನಮಗೆ ನಿಮ್ಮಗಳ ಬಗ್ಗೆ ಆದರವೇಕೆನಿಸಬಾರದು? ನೀವು ನಿಮ್ಮ ದೇಶವನ್ನು ಬಿಟ್ಟು ನಮ್ಮ ದೇಶಕ್ಕೆ ಬಹು ವಿಶ್ವಾಸಪೂರ್ವಕವಾಗಿ ಬರುತ್ತಿರಲು, ನಾವು ನಿಮ್ಮೊಡನೆ ಆದರಪೂರ್ವಕವಾಗಿ ವರ್ತಿಸುವದು ನಮ್ಮ ಪವಿತ್ರ ಕರ್ತವ್ಯವೇ ಆಗಿದೆ”.

ಆ ವಿದ್ಯಾರ್ಥಿಯು ಆ ನುಡಿಗಳನ್ನು ಕೇಳಿ ಕಮಲೆಯು:—“ಅದರೆ ನಮ್ಮ ಹಿಂದುಸ್ಥಾನಕ್ಕೆ ಬಂದ ನಿಮ್ಮ ಜನಗಳ ವರ್ತನವು ಇದಕ್ಕೆ ತೀರ ವಿಪರೀತವಾಗಿ ಅನುಭವಕ್ಕೆ ಬರುತ್ತದೆ.”

ಅದಕ್ಕೆ ಮೇರಿಯು ಮೆಲ್ಲನೆ:—“ಅಲ್ಲಿಯ ನಮ್ಮ-ನಿಮ್ಮಗಳ ಸಂಬಂಧವೇ ಬೇರೆಯಾಗಿರುವುದಲ್ಲವೇ? ಅದಕ್ಕೇ ಪೂರ್ವ ಮತ್ತು ಪಶ್ಚಿಮಗಳ ಅಂತರವೆನ್ನಬಹುದು.”

ದೂಡಿನವಳನ್ನು ಹೊರಗೆ!

—೨೫೪೨೬೬—

ನಿರ್ಮಲೆಯು ನರ್ಮದಿಯ ಮನೆಗೆ ಹೋಗಿ ಆಕೆಗೆ ಕುಮುದಿನಿಯ ಬಗ್ಗೆ ಇಲ್ಲದೊಂದು ಹೇಳಿ ಆಕೆಯನ್ನು ಗಾಬರಿಗೊಳಿಸಿ, ಅವಳಿಂದ ಅವಳ ಸ್ವಂತದ ಅಭರಣಗಳ ಡಬ್ಬಿಯನ್ನು ಎತ್ತಿಹಾಕಿಕೊಂಡು ಬಂದ ಸಂಗತಿಯನ್ನು ನಮ್ಮ ವಾಚಕರು ಈ ಮೊದಲೇ ತಿಳಿದಿರುವರು. ಬಳಿಕ ನಿರ್ಮಲೆಯು ಆ ಡಬ್ಬಿಯನ್ನು ಕಮಲಾಕಾಂಠನಿಗೆ ತೋರಿಸಿ, ಅಲ್ಲಿ ತಾನು ಮಾಡಿ ಬಂದ ಕಾರಸ್ಥಾನವನ್ನು ತಿಳಿಸಿದಳು. ಅದನ್ನು

ಕೇಳಿ ಕಮಲಾಕಾಂತನು ಪ್ರಸನ್ನ ಚಿತ್ತದಿಂದ ನಿರ್ಮಲಿಯನ್ನು ಹತ್ತರ ಎಳೆದು ಕೊಂಡು ಚುಂಬಿಸಿ: ನಿರ್ಮಲೇ, ನೀನು ಇದೇನು ಹೊಸ ಗೊಂದಲವೆಬ್ಬಿಸಿದೆ? ಹೋಗು, ಮೊದಲು ಆ ತಲೆಬಾಗಿಲವನ್ನಿಕ್ಕಿಕೊಂಡು ಬಾ. ಯಾರಾದರೂ ನೋಡಿದರೆ, ನಿನ್ನೊಡನೆ ನನ್ನ ಕೈಗೂ ಕಬ್ಬಿಣ ಬಳೆಗಳು ಬಂದಾವು!

‘ಸಾಧುಗಳೇ...’ ನಿರ್ಮಲಿಯು ಕಮಲಾಕಾಂತನ ಮುಖದ ಕಡೆಗೆ ತುಚ್ಛತಾ ಪೂರ್ವಕವಾಗಿ ನೋಡುತ್ತ:—“ನೀವು ಇಷ್ಟು ಹೇಡಿಗಳು ಹೇಗೆ ಆದಿರಿ? ನಾನು ಹುಟ್ಟಾಹೆಂಗಸಾದರೂ ನಿಮಗಿಂತ ಎಷ್ಟೋ ಮೇಲೆನ್ನಬಹುದು. ನಿಮಗೆ ಎಲ್ಲವೂ ಬೇಕು; ಆದರೆ ಅವುಗಳನ್ನು ಸಂಪಾದಿಸಿ ದಕ್ಕಿಸಿಕೊಳ್ಳುವ ಧೈರ್ಯವು ಮಾತ್ರ ನಿಮ್ಮಲ್ಲಿಲ್ಲವಲ್ಲ!”

“ನಿರ್ಮಲೇ, ಯೊಟ್ಟಿ ನಾಣ್ಯವು ಖಣ್ಣುಖಣ್ಣೆಂದು ಹೇಗೆ ಶಬ್ದವಾದೀತು? ಕಳ್ಳನು ಬೇಕಾದಷ್ಟು ಧೈರ್ಯದಿಂದ ಮಂದಿಯ ಮನೆಗೆ ಕನ್ನ ಹಾಕಿ ಅಲ್ಲಿಯ ಒಡವೆಗಳನ್ನು ಎತ್ತಿ ಹಾಕುತ್ತಿದ್ದರೂ ಆತನ ಮನಸ್ಸಿಗೆ ಸ್ವಾಸ್ಥ್ಯವಿರುವುದೇ? ಗಾಳಿಯಿಂದ ಯಾವುದೊಂದು ಮರದ ಎಲೆ ಉದುರಿ ಬಿದ್ದ ಸಪ್ತಳವಾದರೂ ಅದರಿಂದ ಕೂಡಲೆ ಆತನ ಮನಸ್ಸು ಸಂಶಯಗೊಳ್ಳುತ್ತದೆ. ನಿರ್ಮಲೇ, ಇದ್ದಲಿಯ ವ್ಯಾಪಾರದಿಂದ ಕೈ ಕಪ್ಪೇ ಆಗುವದು ಸ್ವಾಭಾವಿಕವು; ಆದರೆ ಮಾಡುವದೇನು? ಈಗ ಧರಿಸಿದ ವೃತ್ತಿಯನ್ನು ಬಿಡಲಾಗುವದಿಲ್ಲ; ಮತ್ತು ಹೆಚ್ಚಿಕೊಂಡ ಚಟವನ್ನೂ ಬಿಡಲಾಗುವದಿಲ್ಲ.”

“ಸಾಧುಗಳೇ ಹಾಗಾದರೆ ನಾನು ನಿಮ್ಮ ಮಠಕ್ಕೆ ಬೆಂಕಿ ಹಚ್ಚಲ್ಯಾ?”

“ನಿರ್ಮಲೇ, ಇಂದಿಲ್ಲದಿದ್ದರೂ ಇನ್ನು ತುಸ ದಿನಗಳಲ್ಲಿಯೇ ಈ ನನ್ನ ಮಠದ ಅವಸ್ಥೆಯು ಹಾಗೆಯೇ ಆಗಲಿರುವದು. ನಾನು ನನ್ನ ಆಯುಷ್ಯದ ಉತ್ತರಾರ್ಧವನ್ನು ಶ್ರೀ ಕಾಶೀ ವಿಶ್ವೇಶ್ವರನ ಚರಣ ಸನ್ನಿಧಿಯಲ್ಲಿಯೇ ಕಳೆಯಬೇಕೆಂದಿರುತ್ತೇನೆ. ಅದಿರಲಿ. ಇನ್ನು ಈ ಆಭರಣಗಳನ್ನೇನು ಮಾಡಬೇಕೆಂದಿರುತ್ತೀ? ನನ್ನ ಕೈಯಿಂದ ನರ್ಮದೆಗೆ ಕೊಡಿಸಬೇಕೆಂದಿರುವೆಯಾ?”

“ಇವುಗಳನ್ನು ತಿರುಗಿ ಕೊಡುವದಕ್ಕೆಂದು ನಾನಿಷ್ಟು ಕಾರಸ್ಥಾನ ನಡಿಸಿರುತ್ತೇನೇನು? ಇನ್ನು ಈ ಬಂಗಾರದೊಳಗಿನ ಒಂದು ಗುಂಜಿ ತೂಕ ಬಂಗಾರವು ಕೂಡ ಆ ನರ್ಮದೆಯ ಕಣ್ಣಿಗೆ ಬೀಳಲಿಕ್ಕಿಲ್ಲ. ಸಾಧುಗಳೇ, ಈ ನಿರ್ಮಲಿಯು ನಿಮ್ಮಂತೆ ಇನ್ನೂ ಬಿಕ್ಕಬೇಡ ಹೊರಟಿಲ್ಲ.”

“ನಿರ್ಮಲೇ, ನಾನಾದರೂ ಕೈಗೆ ಬಂದದ್ದನ್ನು ಕಳೆಯಲಿಕ್ಕಿಲ್ಲ ಸಿದ್ಧನಿರುವೆನು? ಆದರೆ ಈ ಆಭರಣಗಳನ್ನು ದಕ್ಕಿಸಿಕೊಳ್ಳುವ ಬಗೆ ಹೇಗೆ? ವಲ್ಲಭರಾಯನಿಗೆ ತಿಳಿದರೆ ಆ ಮೇಲೇನು ಮಾಡುವೆ?”

“ಅದೇ ಮುಖ್ಯ ಕೀಲವಿದೆ. ನರ್ಮದಕನನ್ನು ಹೇಗೆ ಉಬ್ಬಿಸಬೇಕೆಂಬದೂ ವಲ್ಲಭರಾಯನಿಗೆ ಈ ಸಂಗತಿ ತಿಳಿಯದ ಹಾಗೆ ಹೇಗೆ ಯುಕ್ತ ಮಾಡಬೇಕೆಂಬದೂ

ನಾನು ಚೆನ್ನಾಗಿ ಅರಿತಿದ್ದೇನೆ. ನೀವು ಆ ಬಗ್ಗೆ ಕೊಂಚವೂ ಯೋಚಿಸುವ ಕಾರಣ ವಿಲ್ಲ. ಆ ನರ್ಮದೆ ಇದ್ದಾಳೆ; ನಾನಿದ್ದೇನೆ. ಈ ವಸ್ತುಗಳು ಹೇಗೆ ದಕ್ಕುವುದಿಲ್ಲೆಂಬ ದನ್ನು ನೋಡಿಕೊಳ್ಳುತ್ತೇನೆ."

"ಆದರೆ ನಿರ್ಮಲೇ, ಕುಮುದಿನಿಯ ಬಗ್ಗೆ ನೀನೇನು ಮಾಡಿದೆ? ಆ ಕುಮುದಿನಿಯ ಹೆಮ್ಮೆಯನ್ನೊಮ್ಮೆ ಇಳಿಸಬೇಕು. ಹಾಗೆ ಮಾಡದ ಹೊರತು ನನ್ನ ಅವಮಾನದ ಸೇಡು ತೀರಲಿಕ್ಕಿಲ್ಲ. ಅದರ ಹೇವವು ನನ್ನ ಪರಮ ಭಕ್ತಳಾದ ನಿನಗೆ ಇದ್ದೇ ಇರುವದು."

"ಮಹಾರಾಜರೇ, ನಾನು ಅವಳ ಗರ್ವವನ್ನು ಹೇಗಿಳಿಸುತ್ತೇನೆಂಬದನ್ನಾದರೂ ನೋಡಿರಿ."

'ನಿರ್ಮಲೇ, ಅದು ಹೇಗೆಯೇ ಆಗಲಿ; ಆದರೆ ಅವಳ ಗರ್ವವು ಈ ನಮ್ಮ ಮಠದಲ್ಲಿ ನನ್ನಿಂದಲೇ ಇಳಿಯಬೇಕು."

"ಸಾಕು-ಸಾಕು; ನಿಮ್ಮ ಬಾಯಿ ಮುಚ್ಚಿರಿ. ನಿಮ್ಮ ಕರಾಮತ್ತು ತಿಳಿದೇ ಹೋಗಿದೆ."

"ನಿರ್ಮಲೇ, ಇಂದು ನರ್ಮದೆಯು ಇಲ್ಲಿಗೆ ಬರುವಳೇನು?"

"ನಾನು ಕರೆಯಲಿಕ್ಕೆ ಹೋಗದ ಹೊರತು ಅವಳೇನು ಬರುವಳು? ಅವಳು ಬಂದ ಮೇಲೆ ಏನೇನು ಮಾತಾಡಬೇಕು? ಹೇಗೆ ಹೇಗೆ ವರ್ತಿಸಬೇಕು? ಎಂಬದನ್ನು ನಾನು ನಿಮಗೆ ಆ ಮೇಲೆ ಕಲಿಸಿಕೊಡುತ್ತೇನೆ."

"ಹಾಗಾದರೆ ನಿರ್ಮಲೇ, ಇಂದು ನಾನೂ ನೀನೂ ಬಹಳ ದಣಿದಿರುತ್ತೇವೆ. ಅದರಿಂದ ಇಂದು ನಮ್ಮ ಮಠದ ಬಾಗಿಲಿಗೆ ಬೀಗ ಹಾಕಿ, ನಾವು ಒಳಗೆ ಶ್ರಮಪರಿಹಾರದ ಸಂಜೀವಿನಿಗಳನ್ನು ಸೇವಿಸೋಣ ನಡೆ."

ನಿರ್ಮಲೆಯು ಸಾಧುವಿನ ಆಜ್ಞೆಯನ್ನು ತಿರಸಾವಹಿಸಿದಳು.

‡ ‡ ‡ ‡ ‡ ‡

ನಿರ್ಮಲೆಯು ಅಭರಣಗಳ ಡಬ್ಬಿಯನ್ನು ತಕ್ಕೊಂಡು ಹೋದಬಳಿಕ ನರ್ಮದೆಯು ಅಟ್ಟದಿಂದ ಕೆಳಗಿಳಿದು ಬಂದು ಅಡಿಗೆಮನೆ, ನಡುಮನೆ ಮುಂತಾದವುಗಳಲ್ಲಿ ಕುಮುದಿನಿಯನ್ನು ಶೋಧಿಸಿದಳು. ಎಲ್ಲಿಯೂ ಆಕೆಯ ಭೇಟಿಯಾಗದಾಗಲು, ಕುಮುದಿನಿಯ ಬಗ್ಗೆ ತಮ್ಮ ಮನೆಯ ದಾಸ-ದಾಸಿಯರನ್ನು ಕೇಳಿದಳು. ಅವರಾರಿಗೂ ಆಕೆಯ ವಿಷಯವು ತಿಳಿಯದ್ದರಿಂದ ಎಲ್ಲರೂ ಗೊತ್ತಿಲ್ಲವೆಂದರು. ಬಳಿಕ ಅವಳು ಬಾಗಿಲ ಬಳಿಗೆ ನಿಂತು, ಕುಮುದಿನಿಯು ಕಮಲಾಕಾಂತ ಸಾಧುಗಳ ಆಶ್ರಮವನ್ನು ಬಿಟ್ಟು ಮತ್ತಾರ ನಿವಾಸಕ್ಕೆ ತೆರಳಿದಳೋ ಎಂದು ಯೋಚಿಸತೊಡಗಿದಳು. ಅವಳು ಬಹಳ ಹೊತ್ತಿನ ವರೆಗೆ ಯೋಚಿಸಿದರೂ ಕುಮುದಿನಿಯು ಎತ್ತ ಹೋದಳೆಂಬದರ ಸುಳಿವು ಆಕೆಗೆ ಹತ್ತಲೊಲ್ಲದು. ಕಡೆಗೆ ಅವಳು ಒಳ್ಳೇ ಸಿಟ್ಟಿನಿಂದ ಮತ್ತೆ ಅಟ್ಟವನ್ನೇರುವ ಆಲೋಚನೆ ಮಾಡಿದಳು. ಅಷ್ಟರಲ್ಲಿ ಗುಂಡನು

ತನ್ನ ಮನೆಯನ್ನು ಸಂಪೂರ್ಣವಾಗಿ ಸುಲಿದದ್ದರಿಂದ, ಬೇರೆ ಗತಿಗಾಣದ ಸರಸಕ್ಕನು ತನ್ನೊಂದಿಗೇ ಹೊರಟು ವಲ್ಲಭರಾಯನ ಮನೆಗೆ ಬಂದು, ನರ್ಮದೆಯ ಎದುರಿಗೆ ನಿಂತಳು. ಸರಸಕ್ಕನ ಬಗಲಲ್ಲಿ ಒಂದು ಸಣ್ಣ ಗಂಟಿಟ್ಟಿತು. ಅವಳನ್ನು ಆ ಅವಸ್ಥೆಯಲ್ಲಿ ಕಂಡು ನರ್ಮದೆಯು ಚಕಿತಳಾದಳು; ಹಾಗೂ ಮನಸ್ಸಿನಲ್ಲಿ ತುಸು ಗಾಬರಿಯೂ ಆದಳು; ಆದರೆ ಬಹಿರಂಗದಲ್ಲಿ ಅದನ್ನು ತೋರಿಸದಂತೆ ನಗುಮುಖದಿಂದ:- “ಸರಸಕ್ಕಾ, ನೀವು ಇಂದು ಇತ್ತೆತ್ತ ಬಂದಿರಿ? ಮೊದಲು ಸತ್ರ ಕಳಿಸಿದ್ದರೆ ರೈಲು ಬಳಿಗೆ ಯಾರನ್ನಾದರೂ ಕಳಿಸಲಾಗುತ್ತಿತ್ತಿಲ್ಲವೇ? ಒಳ್ಳೇದು. ಬನ್ನಿರಿ ಅಟ್ಟಿದ ಮೇಲೆ” ಎಂದಂದು, ನರ್ಮದೆಯು ಸರಸಕ್ಕನನ್ನು ಅಟ್ಟಿದ ಮೇಲಿನ ತನ್ನ ಕೋಣೆಗೆ ಕರೆದೊಯ್ದಳು.

ಸರಸಿಯು ಕುಳಿತು ವಿಶ್ರಮಿಸಿದ ಬಳಿಕ, ನರ್ಮದೆಯು:- “ಸರಸಕ್ಕಾ, ನೀವು ಎಷ್ಟು ಸೊರಗಿರುವಿರವ್ವಾ” ಎಂದು ಕೇಳಲು,

“ನರ್ಮದಕ್ಕಾ, ದೇವರೇ ನನ್ನ ಮೇಲೆ ಕೋಪಿಸಿಕೊಂಡ ಬಳಿಕ ನಾನಿನ್ನು ಧಷ್ಣಪುಷ್ಪಳಾಗಿದ್ದು ಮಾಡುವುದೇನು?” ಎಂದಂದು ಸರಸಕ್ಕನು ಒಂದು ದೀರ್ಘ ನಿಶ್ವಾಸಗರೆದಳು.

“ಸರಸಕ್ಕಾ, ನಿಮಗೀ ದೆಸೆಯು ಪ್ರಾಪ್ತವಾದ ಸುದ್ದೀ ಕೇಳಿ ನಿಮ್ಮೊಂದಿಗೆ ಬಂದು, ನಿಮ್ಮನ್ನೊಮ್ಮೆ ಕಾಣಬೇಕೆಂದು ನಾವೀವರೂ ಸಾವಿರು ಸಾರೆ ಯೋಚಿಸಿದ್ದೇವು; ಆದರೆ ಈ ಮನೆಯನ್ನು ಬಿಟ್ಟು ಬರಲಿಕ್ಕೆ ಹಲವು ವಿಘ್ನಗಳುಂಟಾದವು. ಅವುಗಳನ್ನೆಲ್ಲ ನಿಮ್ಮೆದುರಿಗೆ ಹೇಳಿದರೆ ಅವು ನಿಮಗೆ ನಿಜವೆಂದು ಕೂಡ ತೋರಲಿಕ್ಕಿಲ್ಲ. ನಿಮ್ಮ ಸ್ಥಿತಿಯು ತೀರ ಶೋಚನೀಯವಾಯಿತು. ನಿಮ್ಮ ಹೊಟ್ಟೆಯಲ್ಲೊಂದು ಪುತ್ರರತ್ನವಾಗುವ ವರೆಗಾದರೂ ಭವಾನರಾಯರು ಜೀವಿಸಿದ್ದರೆ ಒಳ ತಾಗುತ್ತಿತ್ತು; ಆದರೆ ಅದೆಲ್ಲ ದೇವರ ಇಚ್ಛೆಯ ಮಾತು. ನಮ್ಮ ನಿಮ್ಮಗಳ ಕೈಯಲ್ಲೇನಿದೆ? ಏನೇ ಆದರೂ ಭವಾನರಾಯರು ಸುದೈವಿಗಳೆಂದೇ ಅನ್ನಬೇಕು; ಯಾಕೆಂದರೆ ಅವರು ತಮ್ಮ ಮಗಳ ಬೊಬ್ಬಾಟವನ್ನು ಕೇಳದೆ ಕಣ್ಣುಮುಚ್ಚಿ ಕೊಂಡರು!”

“ಅಂದರೆ? ನರ್ಮದಕ್ಕಾ, ಇದೇನು ಮತ್ತೆ ಹೊಸದು? ಕುಮುದಿನಿಯು ಯಥಾಸಿ ತಳಿರುವಳಷ್ಟೇ?” ಸರಸಕ್ಕನು ಕೇಳಿದನು.

“ಸರಸಕ್ಕಾ, ನಿಮ್ಮ ಮಗಳ ವರ್ತನವು ನಿಮಗೆ ಗೊತ್ತೇ ಇದೆ. ಆ ಬಗ್ಗೆ ಮತ್ತೆ ನನ್ನನ್ನೇಕೆ ಕೇಳುತ್ತಿರುವಿರಿ? ನೀವು ತಾಯಿ! ಅವಳು ಮಗಳು!”

“ನರ್ಮದಕ್ಕಾ, ನಮ್ಮ ತಾಯಿ-ಮಗಳ ಸಂಬಂಧವನ್ನು ತಕ್ಕೊಂಡೇನು ಮಾಡುತ್ತೀರಿ? ಏಳೇಳು ಜನ್ಮಗಳ ವೈರತ್ವವನ್ನು ಸಾಧಿಸಿಕೊಳ್ಳುವದಕ್ಕೆಂದು ಆಕೆಯು ನನ್ನ ಮಲಮಗಳಾಗಿ ಹುಟ್ಟಿದ್ದಾಳೆ. ನರ್ಮದಕ್ಕಾ, ಆ ಸೆವಿಯು ನಿಮ್ಮನ್ನು ಸಾಕು ಸಾಕು ಮಾಡಿರಬಹುದಲ್ಲವೆ? ಅಂತೆಯೇ ನಾನು ನಮ್ಮವರಿಗೆ

ಹುಡುಗಿಯನ್ನು ಸಾಲಿಗೆ ಕಳಿಸಬೇಡಿರೆಂದು ಹಗಲಿರುಳೂ ಹೇಳುತ್ತಿದ್ದೆನು. ಅವಳನ್ನು ಗಂಡುಹುಡುಗರಲ್ಲಿ ಬೆರಿಯಗೊಡಬೇಡಿರೆಂದು ಒದರಿಕೊಳ್ಳುತ್ತಿದ್ದೆನು. ಬಂದ ದಾರಿಯಿಂದ ಅವಳನ್ನು ಅತ್ತೆಯ ಮನೆಗೆ ತಿರುಗಿ ಕಳಿಸಿರೆಂದು ಸಾರಿ ಸಾರಿ ಹೇಳಿದ್ದೆನು; ಆದರೆ ನರ್ಮದಕ್ಕಾ, ನನ್ನ ಮಾತು ಯಾರು ಕೇಳುವರು? ಯಾಕಂದರೆ, ನಾನು ಆಕೆಯ ಮಲತಾಯಿಯಲ್ಲವೆ? ನಾನು ಆಕೆಯ ಬಗ್ಗೆ ಎಷ್ಟು ಜೀವ ಸಣ್ಣ ಮಾಡಿಕೊಂಡರೂ ನಾನು ಅವಳ ಮಲತಾಯಿಯೇ! ನರ್ಮದಕ್ಕಾ, ನಮ್ಮ ಕುಮುದಿನಿಯು ನಿಮ್ಮ ಮನೆತನಕ್ಕೆ ಕಲಂಕ ಹತ್ತುವ ಯಾವುದೊಂದು ಕೃತ್ಯಕ್ಕೆ ಮನಸ್ಸು ಮಾಡಿಲ್ಲವಷ್ಟೆ? ಈ ಕಲಿತ ಮಡಮ್ಮಗಳು ಏನು ಮಾಡಿಯಾರು ಏನು ಮಾಡಲಿಕ್ಕಿಲ್ಲೆಂಬದನ್ನು ಹೇಳಬರುವಂತಿಲ್ಲ. ಅವರು ನಮ್ಮ-ನಿಮ್ಮಗಳ ಮಾತನ್ನು ಎಳ್ಳಷ್ಟೂ ಕೇಳಲಾರರು ಜಗತ್ತು ಈ ಮುಂಡೆಯ ಕಡೆಗೆ ನೋಡಲಿಕ್ಕಿಲ್ಲ. ಇವಳಿಗಾಗಿ ನಾವು ನೀವು ಅಡಿಸಿಕೊಳ್ಳಬೇಕಾಗುವದು. ಅಂತೆಯೇ ನಾನೀಗ ನನ್ನ ಮನೆ ಬಿಟ್ಟು ಇಲ್ಲಿಗೆ ಧಾವಿಸಿ ಬಂದಿರುತ್ತೇನೆ. ನಾನು ಇಷ್ಟು ಧಾವಿಸಿ ಬಂದರೂ ಈ ನಮ್ಮ ಸೆಟವಿಯು ನನ್ನ ಭೇಟಿಗೆ ಬಂದಳೇನೆಂಬದನ್ನು ನೀವೇ ನೋಡಿರಿ. ಇವಳು ನನಗೆ ಸುಖಕೊಡಲಿಕ್ಕೆ ಜೀವಿಸಿಲ್ಲ.”

“ಸರಸಕ್ಕಾ, ನಿಮ್ಮ ಮಗಳು ನಮ್ಮ ಮನೆಗೆ ಕಷ್ಟೇ ಬಡೆದಳು. ಅವಳ ಒಂದೊಂದೇ ಕೃತಿಗಳನ್ನು ಕೇಳಿದಿರೆಂದರೆ.....”

“ನರ್ಮದಕ್ಕಾ, ಅದಕ್ಕಾಗಿಯೇ ನಾನು ಧಾವಿಸಿ ಬಂದಿರುತ್ತೇನೆ. ದೇವರೇ, ನನ್ನ ಹಣೆಯಬರಹದಲ್ಲಿ ಏನೇನು ಬರೆದಿರುವೆಯೋ ತಿಳಿಯದು!” ಎಂದಂದು ಸರಸಕ್ಕನು ಹಣೆ-ಹಣೆ ಬಡಕೊಳ್ಳತೊಡಗಿದಳು.

“ಸರಸಕ್ಕಾ, ಭವಾನರಾಯರು ತೀರಿಕೊಂಡ ಬಳಿಕ ಕುಮುದಿನಿಯು ನಿಮ್ಮೂರಿಗೆ ಬಂದಾಗಲಾದರೂ ನಿಮ್ಮೊಡನೆ ಚೆನ್ನಾಗಿ ನಡಕೊಂಡಳೇನು?”

“ನರ್ಮದಕ್ಕಾ, ಅವಳು ನನ್ನ ಕಡೆಗೆಲ್ಲ ಬಂದಿದ್ದಳು? ಆ ಪ್ರಭಾಕರನೊಡನೆ ಬಂದು ಆತನ ಮನೆಯಲ್ಲಿ ಎಂಟು-ಹತ್ತು ಗಿನಗಳ ವರೆಗಿದ್ದರೂ, ನನಗೆ ಅವಳ ಸುದ್ದಿಯೇ ಇರಲಿಲ್ಲ. ನಾನು ನನ್ನ ದುಃಖದಲ್ಲಿ ಮುಳುಗಿ ಹೋಗಿದ್ದೆನು. ನೀವಾದರೂ ಅವಳನ್ನು ಇಂಥ ವೇಳೆಯಲ್ಲೇಕೆ ಕಳಿಸಿರಲಿಕ್ಕಿಲ್ಲೆಂದು ಅಂದುಕೊಳ್ಳುತ್ತಿರಲು, ಒಂದು ದಿನ ಮುಂಜಾನೆ ರೈಲಿಗೆ ಹೊರಡುವ ಸಮಯದಲ್ಲಿ ಆ ಸೆಟವಿಯು ಪ್ರಭಾಕರನೊಡನೆ ನನ್ನಲ್ಲಿಗೆ ನನ್ನ ಮುಸುಡೆಯ ಮೇಲೆ ಕೈಯೆಳೆಯಲಿಕ್ಕೊಮ್ಮೆ ಬಂದಿದ್ದಳಷ್ಟೆ. ಆಗಿನ ಆಕೆಯನ್ನು ಕಂಡು ನಾನು ಬೆರಗಾಗಿ ಹೋದೆನು! ಏನಿರ ನರ್ಮದಕ್ಕಾ, ನಾನು ಅವಳ ಪ್ರತ್ಯಕ್ಷ ತಾಯಿಯು ಅದೇ ಊರಲ್ಲಿರುತ್ತಿರಲಿಕ್ಕೆ ಮತ್ತು ನನ್ನ ಮೇಲೆ ಅಂಥ ದುಘಟ ಪ್ರಸಂಗ ಒದಗಿರುವಾಗ ಅವಳು ಆ ಊರಿಗೆ ಬರುತ್ತಾಳೇನು? ಹಾಗು ಆ ಪರಕೀಯ ಗೃಹಸ್ಥನಲ್ಲಿದ್ದಳೇನು? ಇದೆಲ್ಲ ಸೋಜಿಗವೇ ಸರಿ. ಆಕೆ ಹಾಗೆ ಆಕಸ್ಮಿಕವಾಗಿ ಬಂದರೂ ನಾನು ಅವಳಿಗೆ ಒಂದೆರಡು ದಿನಗಳಾದರೂ ಇದ್ದು

ಹೋಗಿಂದು ಪರಿಪರಿಯಿಂದ ಹೇಳಿದೆನು; ಆದರೆ ಅವಳು ಅಲ್ಲಿ ೧-೨ ಗಳಿಗೆ ಕೂಡ ನಿಲ್ಲದೆ, ನಿಂತ ಕಾಲಿಲೆ ಆ ಪ್ರಭಾಕರನೊಡನೆ ಹೊರಬೇ ಹೋದಳು! ಅವರವರಲ್ಲಿ ಒಳಗಿಂದೊಳಗೆ ಏನೇನು ನಡೆದಿತ್ತೋ ಅವರದವರಿಗೇ ಗೊತ್ತು! ಅವಳು ಇಲ್ಲಿಗೆ ಬಂದ ಮೇಲೆ ನಿಮಗೇನು ಹೇಳಿದಳೋ?”

“ಅವಳು ನಮಗೇನು ಹೇಳುತ್ತಾಳೆ? ಕಳ್ಳನು ತಾನಾಗಿ ತನ್ನ ಕಳವಿನ ಸಂಗತಿಗಳನ್ನೆಂದಾದರೂ ಹೇಳುವನೇ? ಸಾಪವು ತನ್ನಷ್ಟಕ್ಕೆ ತಾನೇ ಹೊರಬೀಳುತ್ತದೆ. ಸರಸಕ್ಕಾ, ನಿಮ್ಮ ಹುಡುಗೆಯು ನಮ್ಮ ಸತ್ಯಾನಾಶ ಮಾಡಿದ್ದಾಳೆ!” ನರ್ಮದೆಯು ಒಳ್ಳೇ ರಭಸದಿಂದ ನುಡಿದಳು.

“ನರ್ಮದಕ್ಕಾ, ಏನೇನಾಯಿತೆಂಬದನ್ನು ವಿವರವಾಗಿ ತಿಳಿಸಿರಿ.”

“ಸರಸಕ್ಕಾ, ಏನು ಹೇಳಲಿ? ಎಷ್ಟು ಹೇಳಲಿ? ಹೇಗೆ ಹೇಳಲಿ? ಇದಾವುದೂ ನನಗೆ ತಿಳಿಯದವ್ವಾ!” ಎಂದೆಂದು, ನರ್ಮದೆಯು ಮೆಲ್ಲನೆ ಸರಸಕ್ಕನಿಗೆ ಕುಮುದಿ ನಿಯ ವರ್ತನದ ಸಂಶಯವನ್ನು ತಿಳಿಸಿದಳು. ಅದನ್ನು ಕೇಳಿ ಸರಸಿಯು ಕುಳಿತ ಸ್ಥಳ ದಿಂದ ಪುಟನೆಗೆದು: “ನರ್ಮದಕ್ಕಾ, ನೀವು ಇದೇನು ಹೇಳುವಿರಿ? ಈ ಮುಂಡೆಯು ಇಷ್ಟು ತಾಳಗೆಟ್ಟಿರುವಳೇ?”

“ಸರಸಕ್ಕಾ, ಬೇರೆ ಪ್ರಕಾರಗಳಿರಲಿ; ಆದರೆ ಕೇವಲ ನಾರಾಯಣನ ಅವ ತಾರಿಕರಾದಂಥವರು, ಮಹಾ ವಿರಕ್ತರು, ಭೂತ-ಭವಿಷ್ಯಗಳನ್ನು ಬಲ್ಲವರು ಅದ ಪರಮ ಸಾಧುಗಳಾದ ಕಮಲಾಕಾಂತರಲ್ಲಿಯೂ ಇವಳು ಅನುರಕ್ತಳಾಗಿ, ಇಲ್ಲದ ಗೊಂದಲವೆಬ್ಬಿಸಿ ಬಿಟ್ಟಿರುವಳು. ಅದರಿಂದ ನನ್ನ ಜೀವವು ಹಾರಹತ್ತಿದೆ.”

“ನರ್ಮದಕ್ಕಾ, ನಿಮ್ಮ ಜೀವಕ್ಕೆ ಹಾಗೇಕೆನಿಸಬಾರದು? ನರ್ಮದಕ್ಕಾ, ಈಗಿಂ ದೀಗ ಅವಳನ್ನಿಲ್ಲಿಗೆ ಕರೆಯಿರಿ. ಇಂಥ ನಮ್ಮ-ನಿಮ್ಮ ಮೋರೆಗೆ ಮನು ಬಳಿಯುವ ಇವಳನ್ನು ನಾನು ನನ್ನ ಕೈಯಿಂದ ಕುತ್ತಿಗೆ ಹಿಚುಕಿ ಕೊಂದು ಬಿಡುತ್ತೇನೆ.”

“ಸರಸಕ್ಕಾ, ಆದರೆ ಅವಳು ಮನೆಯಲ್ಲಿದ್ದಾಳೆ? ಬೆಳಗಿನಿಂದ ಎತ್ತ ಮೋರೆ ಕಪ್ಪು ಮಾಡಿಕೊಂಡು ಹೋಗಿರುವಳೋ, ಇದುವರೆಗೆ ಅವಳ ಪತ್ತೆಯೇ ಇರುವ ದಿಲ್ಲ. ಸರಸಕ್ಕಾ, ನಮಗೆ ಎಲ್ಲಿಯು ಈ ನಿಮ್ಮ ಸಂಬಂಧವು ಗಂಟು ಬಿದ್ದಿತೋ ಏನೋ? ಈ ಸಾಡೇಸಾತಿಯು ನಮ್ಮ ಮುಸುಡಿಗೆ ಕಪ್ಪು ಬಳಿದಳು!”

“ನರ್ಮದಕ್ಕಾ, ಇದೆಲ್ಲ ಈ ಸಾಹೇಬೀ ಶಿಕ್ಷಣದ ಪರಿಣಾಮವು!”

ಈ ಪ್ರಕಾರ ಅವರೀವರಲ್ಲಿ ಎಷ್ಟೋ ಹೊತ್ತಿನವರೆಗೆ ಮಾತು-ಕತೆಗಳಾದವು. ಅವರಿಬ್ಬರ ಮನಸ್ಸಿಗೂ ಶಾಂತಿ-ಸಮಾಧಾನಗಳಿರಲಿಲ್ಲ. ಕುಮುದಿನಿಯು ಬಂದ ಕೂಡಲೆ ಆಕೆಯ ಮೇಲೆ ತಮ್ಮಿಬ್ಬರ ಬಾಯ ತೋಫಿನ ಜೋಡು ಬಾರುಗಳನ್ನು ಒಮ್ಮೆಲೆ ಹಾರಿಸಬೇಕೆಂದು ಅವರು ಸಜ್ಜಾಗಿ ಕಾಳತರು.

ಮೂರೂಸಂಜೆಯಾಯಿತು. ಮನೆಯಲ್ಲೆಲ್ಲ ಕತ್ತಲೆಗವಿಯಿತು. ಓಡ-ಬೀದಿ ಗಳಲ್ಲಿಯೂ ಕತ್ತಲೆ ಬಿದ್ದಿತು. ಆದರೂ ಕುಮುದಿನಿಯು ಸುಳುವಿಲ್ಲ. ಆಗ ನರ್ಮ

ದೆಯು ಎದ್ದು ದೀಪ ಹಚ್ಚಿಸಲು ಇಷ್ಟರಲ್ಲಿ ವಲ್ಲಭರಾಯ-ಶಂಕರರಾಯರು ಮನೆಗೆ ಬಂದರು. ಶಂಕರರಾಯನು ಸರಸಕ್ಕನ ಕಡೆಗೆ ಕಡೆಗಣ್ಣಿನಿಂದ ನೋಡುತ್ತ ತನ್ನ ಕೋಣೆಯನ್ನು ಪ್ರವೇಶಿಸಿದನು ಬಳಿಕ ವಲ್ಲಭರಾಯನು ಸರಸಕ್ಕನನ್ನು ಕುರಿತು:- "ಸರಸಕ್ಕಾ, ನೀವು ಯಾವಾಗ ಬಂದಿರಿ? ಹಾಗೂ ನಿಮ್ಮಿವರ ಮೋರೆಗಳು ಇಷ್ಟು ಚಿಂತಾಕ್ರಾಂತಗಳೇಕೆ ತೋರುವವು? ನಿಮ್ಮ ಮೇಲೆ ಒದಗಿದ ಪ್ರಸಂಗದಿಂದ ನಮಗೆ ಬಹಳ ದುಃಖವೆನಿಸಿತು; ಆದರೆ ದೇವರ ಇಚ್ಛೆಗೆ ಉಪಾಯವೇನು?"

"ರಾಯರೇ, ನನ್ನ ದುಃಖಕ್ಕೆ ಉಪಾಯವೇ ಇಲ್ಲದಾಗಿದೆ; ಆದರೆ ನಿಮ್ಮ ನಾದಿ ನಿಯು ನಿಮ್ಮ ಮನೆತನಕ್ಕೆ ಕಲಂಕ ಹಚ್ಚಿತೊದಗಿರುವದರ ಕಡೆಗೆ ಮೊದಲು ಲಕ್ಷ್ಯ ಗೊಡಿರಿ."

"ಅಂದರೇನು? ಇಂದು ಅವಳು ಮತ್ತೆ ಹೊಸ ಸ್ವಕಾರವನ್ನೇನು ಮಾಡಿದಳು? ಛೇ! ಛೇ! ಸರಸಕ್ಕಾ, ನಿಮ್ಮ ಕಮುದಿನಿಯು ನಮ್ಮ ಮನೆತನಕ್ಕೆ ಕಲಂಕ ಹಚ್ಚಿಬಿಟ್ಟಳು!"

"ಇಂದು ಅವಳು ಎತ್ತೋ ಮೋರೆ ಕರಗಿ ಮಾಡಿಕೊಂಡು ಹೋದವಳು ಇದು ವರೆಗೂ ತಿರುಗಿ ಬಂದೇ ಇಲ್ಲವಂತೆ!" ಸರಸಕ್ಕನು ನುಡಿದಳು.

"ಏನೆಂದಿರಿ?" ವಲ್ಲಭರಾಯನು ಆಶ್ಚರ್ಯದಿಂದ ನುಡಿದನು. ಬಳಿಕ ನರ್ವದೆಯು ಅಂದಿನ ಸಂಗತಿಯನ್ನೆಲ್ಲ ಆತನಿಗೆ ತಿಳಿಸಿದಳು ನಿರ್ಮಲೆಯು ಕಮಲಾಕಾಂಠರ ಮಠದಲ್ಲಿ ನಡೆದ ಸಂಗತಿಯನ್ನು ನರ್ವದೆಗೆ ವಿವರವಾಗಿ ತಿಳಿಸಿದಳು. ಆದಕ್ಕೆ ಮತ್ತೆ ಉಪ್ಪು ಕಾರ ಬಿರಿಸಿ ನರ್ವದೆಯು ಅದನ್ನು ಗಂಡನಿಗೆ ಹೇಳಿದಳು. ಅದನ್ನು ಕೇಳಿ ಆತನು ಹೌಹಾರಿಗೊತ್ತಾಗಿ:- "ಛೇ! ಛೇ! ಈ ಸಾಡೇವಾತಿಯ ಸಲುವಾಗಿ ನಾನೇ ಓಡಿ ಹೋಗುವ ಪ್ರಸಂಗ ಬಂದಿದೆ." ಎಂದನು

ಈ ನುಡಿಗಳನ್ನೆಲ್ಲ ಮರೆಗೆ ನಿಂತು ಕೇಳುತ್ತಿದ್ದ ಶಂಕರರಾಯನಿಗೆ ತನ್ನ ಹೆಂಡತಿಯ ಬಗ್ಗೆ ಬಲು ತ್ರೇಷ್ಣವುಂಟಾಯಿತು. ಅವನು ಈ ಮೊದಲಿನ ತನ್ನ ಹೆಂಡತಿಯ ಮೇಲಿನ ಆರೋಪಗಳನ್ನು ಅಷ್ಟೊಂದು ನಿಜವೆಂದು ನಂಬಿರಲಿಲ್ಲ. ಇಂದಿನ ಪ್ರಕಾರಗಳನ್ನು ಕೇಳಿ ಆತನು ಕಡು ಸಂತಾಪಗೊಂಡನು. ಅಷ್ಟರಲ್ಲ ಅವನಿಗೆ ಅಂದೇ ತಮ್ಮ ಮನೆಗೆ ಬಂದ ತಮ್ಮ ಅತ್ತೆಯ ಸ್ಮರಣವಾಯಿತು. ಸರಸಿಯು ಎಂಥ ಹೆಂಗಸೆಂಬದು ಆತನಿಗೆ ಚೆನ್ನಾಗಿ ಗೊತ್ತಿತ್ತು; ಅಲ್ಲದೆ ನಿರ್ಮಲೆ-ಕಮಲಾಕಾಂಠರ ಬಗ್ಗೆಯಂತೂ ಆತನಲ್ಲಿ ಎಳ್ಳಷ್ಟೂ ಸಹಾನುಭೂತಿಯಿರಲಿಲ್ಲ. ಅದರಿಂದ ಈ ತ್ರಿವರ್ಗವು ಕೂಡಿ ತನ್ನ ಹೆಂಡತಿಗೆ ಏನೋ ಮಂಕು ಮಾಡಿಸಿರುವದೆಂದು ಆತನ ಭಾವನೆಯಾಯಿತು.

ಕೂಡಲೆ ಆತನು ತನ್ನ ಕೋಣೆಯಿಂದ ಹೊರಗೆ ಬಂದು ತನ್ನ ಮನೆಯ ಅಳನ್ನು ಕರೆದು:- "ಎಲಾ ಭೀಮಾ, ದೂಡಿವಳನ್ನು ಹೊರಗಿ!" ಎಂದು ಸರಸಿಯ ಕಡೆಗೆ ಬೊಟ್ಟು ಮಾಡಿ ತೋರಿಸಿ, ತನ್ನ ಅಣ್ಣನಿಗೆ ಆಕೆಯ ಗೃಯಾಳತನವನ್ನೆಲ್ಲ

ತಿಳಿಸಿದನು. ಭವಾನರಾಯನ ಮನೆಗೆ ಹೋದಾಗ ವಲ್ಲಭರಾಯನಿಗೂ ಸರಸಿಯ ದುಸ್ವಭಾವದ ಒಂದೆರಡು ಪ್ರಸಂಗಳು ನೋಡದೊರೆತಿದ್ದುವಾದ್ದರಿಂದ ಆತನೂ ಶಂಕರರಾಯನ ಮಾತಿಗೆ ವಿರುದ್ಧವಾಗಿ ಮಾತನಾಡದೆ, ಸುಮ್ಮನೆ ಒಳಗೆ ಹೊರಟು ಹೋದನು.

ನರ್ಮದೆಯು ಆ ಮನೆಯಲ್ಲಿ ಹಿರಿಯಳಾಗಿದ್ದರೂ ಆ ಮನೆಯ ನೌಕರ ಚಾಕರರಿಗೆಲ್ಲ ಕುಮುದಿನಿಯೇ ಆದರಣೀಯಳಾಗಿದ್ದಳು. ಆದರಿಂದ ನರ್ಮದೆಯು ಅವಳಿಗೆ ಬಾಯಿಗೆ ಬುಪಂತೆ ಅನ್ನುವದರಿಂದಲೂ ಆಕೆಯ ವಿಷಯವಾಗಿ ಗಂಡ-ಮೈದುನರಿಗೆ ಏನಾದರೊಂದು ಹೇಳುತ್ತಿರುವದರಿಂದಲೂ ಆ ದಾಸ-ದಾಸಿಯರೆಲ್ಲ ನರ್ಮದೆಯ ಬಗ್ಗೆ ಹೆಚ್ಚಾಗಿ ಕ್ರುದ್ಧರಾಗಿದ್ದರು; ಆದರೂ ಮನೆಯ ಯಜಮಾನ ಕೆಂಬ ನಾತೆಯಿಂದ ಅವರು ಅವಳನ್ನು ಅಲ್ಲಗಳೆಯುವಂತಿರಲಿಲ್ಲ. ಅವರೆಲ್ಲರೂ ಕುಮುದಿನಿಯ ಬಗ್ಗೆ ಹೆಚ್ಚಾಗಿ ಹಳಹಳಿಸುತ್ತಿದ್ದರು. ಆ ದಾಸ-ದಾಸಿಯರಲ್ಲಿ ಭೀಮನೆಂಬ ಹೆಸರಿನ ಆ ಮನೆಯ ವೃದ್ಧ ನೌಕರನು ಕುಮುದಿನಿಯನ್ನು ಒಳ್ಳೇ ಮನುತೆಯಿಂದ ಕಾಣುತ್ತಿದ್ದನು. ನಿರ್ಮಲೆಯು ವಲ್ಲಭರಾಯನ ಮನೆಗೆ ಬರಹೋಗ ತ್ತಿರುವದು ಆ ಮುದುಕನಿಗೆ ಕೊಂಚವೂ ಸೇರುತ್ತಿರಲಿಲ್ಲ. ನಿರ್ಮಲೆಯು ಒಳ್ಳೇ ನಡತೆಯವಳಲ್ಲೆಂಬದು ಆತನ ಮನಸ್ಸು ಅವನಿಗೆ ಸ್ಪಷ್ಟವಾಗಿ ತಿಳಿಸುತ್ತಿತ್ತು. ನರ್ಮದೆಗಾಗಲಿ ವಲ್ಲಭರಾಯನಿಗಾಗಲಿ ನಿರ್ಮಲೆಯ ಬಗ್ಗೆ ಸೂಚಿಸಬೇಕೆಂದು ಆತ ನಿಗೆ ಒಂದೆರಡು ಸಾರೆ ಅನಿಸಿತು; ಆದರೆ ವಲ್ಲಭರಾಯನು ನಿರ್ಮಲೆಗೆ ಹೆಚ್ಚು ಮರ್ಯಾದೆ ಕೊಡ ಹತ್ತಿದ್ದನ್ನು ಕಂಡು, ಅವನು ಆ ತನ್ನ ಆಲೋಚನೆಯನ್ನು ಮನಸ್ಸಿನಲ್ಲಿಯೇ ವಿರಾಮಗೊಳಿಸಿದನು.

ಆಂದು ರಾತ್ರಿಯ ಆ ಗಂಟೆಯಾಯಿತು. ಗಂಡಸರು ಮನೆಗೆ ಹಿಂದಿರುಗಿದರು. ಆದರೂ ಕುಮುದಿನಿಯು ಸುಳಿಯದ್ದರಿಂದ ಭೀಮನ ಜೀವವು ತಲ್ಲಣಿಸತೊಡಗಿತು. ಜೀವ ನಿಲ್ಲದಾಗಲೂ ಆತನು ನರ್ಮದೆಯನ್ನು ಕುರಿತು ಕುಮುದಿನಿಯ ಬಗ್ಗೆ ವಿಚಾರಿಸಲು, 'ನಾವೂ ಅದೇ ಆಲೋಚನೆಯಲ್ಲಿರುತ್ತೇವೆ' ಎಂದು ಆಕೆ ಹೇಳಿದ ಉತ್ತರವನ್ನು ಕೇಳಿ, ಭೀಮನಿಗೆ ಕುಮುದಿನಿಯ ಬಗ್ಗೆ ಚಿಂತೆಯುಂಟಾಯಿತು. ಆಗ ಆ ಊರಲ್ಲಿ ನಡೆದಿದ್ದ ಪಠಾಣರ ಲಿಲೆಗಳು ಆತನಿಗೆ ಗೊತ್ತಿದ್ದವು. ಆದರಿಂದ ಕುಮುದಿನಿಯ ಮೇಲೂ ಅಂಥ ಪ್ರಸಂಗವೊದಗಿರಬಹುದೋ? ಅಥವಾ ಯಾವುದೊಂದು ಮೋಟರಿನ ಕೆಳಗೆ ಸಿಕ್ಕು ಗಾಯಗೊಂಡವಳನ್ನು ಪೋಲೀಸರು ಆಸ್ಪತ್ರಿಗೆ ತಲುಪಿಸಿರಬಹುದೋ? ಹೀಗೆ ನಾನಾ ಬಗೆಯ ಕಲ್ಪನೆಗಳು ಆತನಲ್ಲುಂಟಾದವು. ಆತನು ಕಡೆಗೆ ತಮ್ಮ ಮನೆಯ ಮುಖ್ಯ ಮಾಲಕರಾದ ವಲ್ಲಭರಾಯರಿಗೆ ತಿಳಿಸಿ, ತಾನು ಕುಮುದಿನಿಯ ಶೋಧಕ್ಕಾಗಿ ಹೊರಡುವದನ್ನು ನಿರ್ಧರಿಸಿ ಅಟ್ಟವನ್ನೇರಿ ವಲ್ಲಭರಾಯರ ಬಳಿಗೆ ಹೊರಟನು. ಅಷ್ಟರಲ್ಲಿ ವಲ್ಲಭರಾಯರೇ ಆತನನ್ನು ಕೂಗಿ ಕರೆದು, ಅವನಿಗೆ ಅದೇ ಕೆಲಸವನ್ನು ತಾವಾಗಿ ಹೇಳಿ ಒಪ್ಪಿಸಿದರು. ಆದರಿಂದ ಭೀಮನ ಇಚ್ಛೆಯು ಫಲಿಸಿದಂತೆ

ಯಿತು. ವಲ್ಲಭರಾಯರು ಆತನನ್ನು ಹತ್ತರ ಕರೆದು ಆತನ ಕಿವಿಯಲ್ಲಿ 'ಭೀಮಾ, ಯಾರಿಗೂ ತಿಳಿಯದ ಹಾಗೆ ನೀನು ಕುಮುದಿನಿಯ ಪತ್ನಿ ಹೆಚ್ಚಿಕೊಂಡು ಬಾ' ಎಂದು ಹೇಳುತ್ತಲಿ, ಭೀಮನು ಹರ್ಷಭರದಿಂದ ಆ ಮನೆಯಿಂವ ಹೊರಬಿದ್ದನು.

ಭೀಮನು ಕೇಳು ಜಾತಿಯವನಿದ್ದರೂ, ಆ ಮನೆಯ ಹೀನ ಕೆಲಸಗಳನ್ನು ಮಾಡುವ ಸಾಮಾನ್ಯ ಚಾಕರನಾಗಿದ್ದರೂ ಆತನ ಅಂತಃಕರಣವು ಮಾತ್ರ ಉಚ್ಚ ತರದ್ದಾಗಿತ್ತು; ಆದರೆ ಬಹಿರಾಡಂಬರಕ್ಕೆ ಕೇವಲ ಮರುಳಾಗಿ ನಡೆಯುವ ಈ ಜಗತ್ತಿನಲ್ಲಿ ಆತನಂಥ ವಿಶಾಲ ಅಂತಃಕರಣದ ಬೆಲೆಗಟ್ಟುವವರಾರು? ಈ ಲೋಕದಲ್ಲಿ ಭೀಮಾ, ನಿನ್ನಂತಹರ ಯೋಗ್ಯ ಸನ್ಮಾನವಾಗದಿದ್ದರೂ 'ಸತ್ಯಮೇವ ಜಯತೆ' ಎಂಬ ನ್ಯಾಯದಂತೆ ಕಡೆಗೆ ಪರಲೋಕದಲ್ಲಾದರೂ ನಿನ್ನ ಸತ್ಕಾರವಾಗದೆ ಇರದು. ಅಷ್ಟು, ಈ ಲೋಕದಲ್ಲಿ ಕುಮುದಿನಿಯಂಥ ಎಷ್ಟೋ ನಿರ್ಮಲ ಪುಷ್ಪಗಳು ಸತ್ತುರುಷ ವೇಷ ಧಾರಿಗಳಾದ ದುರ್ಜನಗಳ ಕಾಲಿನ ತಳಿತಕ್ಕೆ ಸಿಕ್ಕು ನಾಶವಾಗುತ್ತಿದ್ದರೂ ಕಟ್ಟಿ ಕಡೆಗೆ ಆಪುಷ್ಪಗಳು ಪರಮೇಶ್ವರನ ಚರಣದ ಮೇಲೆಯೇ ಬೀಳುತ್ತವೆ; ಹಾಗು ಅವುಗಳನ್ನು ತುಳಿದು ನಾಶಗೊಳಿಸಲಿತ್ತಿ ಸುವವರ ಅಧೋಗತಿಯಾಗದೆ ಹೋಗುವದಿಲ್ಲ

ಭೀಮನನ್ನು ಕುಮುದಿನಿಯ ಶೋಧಕ್ಕೆ ಕಳಿಸಿ ವಲ್ಲಭರಾಯನು ಮತ್ತೆ ತನ್ನ ಕೋಣೆಗೆ ಹೋದನು ಕಳೆದ ಎರಡು ಮೂರು ದಿನಗಳಿಂದ ಶಂಕರರಾಯನ ಚಿತ್ರವು ಸ್ವಸ್ಥವಿರಲಿಲ್ಲ. ಕುಮುದಿನಿಯ ಬಗ್ಗೆ ಆತನ ಮನಸ್ಸಿನಲ್ಲಿ ವಿಕಲ್ಪಗಳುಂಟಾಗುತ್ತಿದ್ದರೂ ಅವಳು ಕೇವಲ ನಿಷ್ಪಾಪಿಯೂ ಸರಳ ಹೃದಯದವಳೂ ಎಂದು ಆತನ ಮನಸ್ಸು ಆಗಾಗ್ಗೆ ನಿಕ್ಷುಣ್ಯವಾಗಿ ತಿಳಿಸುತ್ತಿತ್ತು. ಆದರೂ ಆತನು ಕೇವಲ ಹತ ಬುದ್ಧನಾಗಿ ಅಣ್ಣ-ಅತ್ತಿಗೆಯರು ಹೇಳಿದ ಹಾಗೆ ಕೇಳುತ್ತ ಸುಮ್ಮನೆ ನಡೆಯುತ್ತಿದ್ದನು. ಸ್ವಂತದ ಸಾರಾಸಾರ ವಿಚಾರದ ಗಂಧವೂ ಆತನಲ್ಲಿ ಉಳಿದಿರಲಿಲ್ಲ. ಆದ ರಿಂದಲೇ ಅಂದು ಸಂಜೆಗೆ ಆತನು ಮನೆಗೆ ಬಂದ ಬಳಿಕ ಕುಮುದಿನಿಯು ಎತ್ತಿರುವ ಕೆಂಬದನ್ನು ಕೇಳಿ ತಿಳಿಯುವ ಇಚ್ಛೆಯು ಆತನಿಗುಂಟಾಗಲಿಲ್ಲ. ಆತನು ಮನೆಗೆ ಬಂದವನೇ ಹೃದಯಶೂನ್ಯನಂತಾಗಿ ತನ್ನ ಕೋಣೆಯೊಳಗಿನ ಇರಿಯಾಚೀಪರಿನ ಮೇಲೆ ಸುಮ್ಮನೆ ಅಡ್ಡಾಗಿದ್ದನು. ಇಷ್ಟರಲ್ಲಿ ವಲ್ಲಭರಾಯನು ಆತನನ್ನು ಕರೆದನು. ಕೂಡಲೆ ಆತನು ಅಣ್ಣನ ಬಳಿಗೆ ಹೋಗಿ 'ಅಣ್ಣಾ, ಏನಪ್ಪಣೆ?' ಎಂದು ಕೇಳಿದನು.

“ಶಂಕರಾ, ಇಂದು ಕುಮುದಿನಿಯು ಎಲ್ಲಿಗೆ ಹೋಗಿರುವಳು?”

“ಅಂದರೆ?” ಶಂಕರರಾಯನು ಒಳ್ಳೇ ಆಶ್ಚರ್ಯದಿಂದ ಕೇಳಿದನು.

ವಲ್ಲಭರಾಯನು ಮಿಕ್ಕ ಯಾವ ಸಂಗತಿಯನ್ನೂ ಹೇಳದೆ, “ಕುಮುದಿನಿಯು ಇಂದು ನಿರ್ಮಲಮ್ಮನೊಡನೆ ಕಮಲಾಕಾಂತ ಸಾಧುಗಳ ದರ್ಶನಕ್ಕಂದು ಅವರ ಆಶ್ರಮಕ್ಕೆ ಹೋದವಳು ಒಬ್ಬಳೇ ಮನೆಗೆ ಹಿಂದಿರುಗಿದಳು; ಆದರೆ ಇದುವರೆಗೂ ಅವಳ ಪತ್ತೆಯಿಲ್ಲ” ಎಂದಿಷ್ಟೇ ಹೇಳಲು,

‘ಅಣ್ಣಾ, ದಾರಿಯಲ್ಲಿ ಅವಳಿಗೆ ಪಠಾಣರೇನಾದರೂ ಗಂಟುಬಿದ್ದಿ ರಲಿಕ್ಕಿಲ್ಲವಷ್ಟೆ?’

“ಛೇ, ಛೇ! ಹಗಲುಹಾಡಿಸಲ್ಲ ಹಾಗು ರಾಜ ಬೀದಿಯಲ್ಲಿ ಪಠಾಣರು ಅವಳನ್ನೇನು ಮಾಡುವರು?”

“ಯಾಗಾದರೇನಾಗಿರಬಹುದು?”

“ನಾನೂ ಆದನ್ನೇ ಆಲೋಚಿಸುತ್ತಿರುವೆನು; ಮತ್ತು ಅವಳ ಶೋಧಕ್ಕಾಗಿ ನಮ್ಮ ಭೀಮನನ್ನು ಈಗ ತಾನೇ ಕಳಿಸಿರುತ್ತೇನೆ.”

“ಆಞ್ಞಾ, ಆ ವೃದ್ಧ ಭೀಮನು ಅವಳ ಶೋಧವನ್ನೇನು ಮಾಡುವನು! ನಾನೇ ಹೋಗಿ ಪೋಲೀಸ ಚೌಕಿಗೆ ವರದಿ ಕೊಡುತ್ತೇನೆ” ಎಂದಂದು ಶಂಕರರಾಯನು ಭರದಿಂದ ನಡೆದನು.

“ತಮ್ಮಾ, ಶಂಕರಾ, ತುಸ ತಡೆ; ಊಟ ಮಾಡಿ ನಾವಿಬ್ಬರೂ ಹೋಗೋಣ.”

“ಛೇ, ಛೇ! ಆಞ್ಞಾ ನನಗಿಂದು ಹೊಟ್ಟೆ ಹಸಿದಿಲ್ಲ ನಾನೊಬ್ಬನೇ ಹೋಗುತ್ತೇನೆ. ನೀವು ಸುಮ್ಮನೆ ತೊಂದರೆ ವಹಿಸಬೇಡಿರಿ. ಪೋಲೀಸ ಇನ್ಸ್‌ಪೆಕ್ಟರರು ನನ್ನ ಮಿತ್ರರರುತ್ತಾರೆ” ಎಂದು ಹೇಳಿದವನೇ ಶಂಕರರಾಯನು ಲಗುಬಗೆಯಿಂದ ಹೊರಟನು. ‘ಆತನು ಬೆಳತನಕ ಬಗೆಬಗೆಯಿಂದ ಶೋಧ ಮಾಡಿದರೂ ಅವನಿಗೆ ಕುಮುದಿನಿಯ ಪತ್ತೆ ಹತ್ತಲಿಲ್ಲ ಹತ್ತುವ ಬಗೆಯಾದರೂ ಹೇಗೆ? ಅವಳು ಆಗ ಆ ಬಳ್ಳಾರಿಯಿಂದ ಎಷ್ಟೋ ದೂರದಲ್ಲಿದ್ದ ಒಂದು ಹಳ್ಳಿಯಲ್ಲಿ ರೈತರ ಮನೆಯಲ್ಲ ದೇಹಭಾಸವಿಲ್ಲದೆ ಬಿದ್ದುಕೊಂಡಿದ್ದಳು

ರಾತ್ರಿಯು ಕಳೆದು ನಸಕು ಹರಿಯ ಬರಲು ಶಂಕರರಾಯನು ಮನೆಗೆ ಬಂದನು. ಆತನ ಮುಖಚರ್ಯೆಯಿಂದಲೇ ಆತನಿಗೆ ಕುಮುದಿನಿಯ ಪತ್ತೆ ಹತ್ತಲಿಲ್ಲೆಂಬುದು ತಿಳಿಯುವಂತಿತ್ತು. ಅದರಿಂದ ವಲ್ಲಭರಾಯಾದಿಗಳು ಅವನಿಗೆ ಆ ಬಗ್ಗೆ ಯಾವ ಪ್ರಶ್ನೆಯನ್ನೂ ಮಾಡಲಿಲ್ಲ. ಆತನು ತನ್ನ ಕೋಣೆಗೆ ಹೋಗಿ ನಿಟ್ಟುಸಿರು ಬಿಡುತ್ತ ಬಿದ್ದುಕೊಂಡನು. ಮನಸ್ಸು ನಾನಾ ಬಗೆಯ ಆಲೋಚನೆಗಳಿಂದ ತಲ್ಲಣಿಸುತ್ತಿದ್ದರೂ ಇಡೀ ರಾತ್ರಿ ನಿದ್ರೆಯಿರದ್ದರಿಂದ, ಬೆಳಗಿನ ಝಾವದ ತಂಪು ಗಾಳಿಯ ಮೂಲಕ ಆತನಿಗೆ ತುಸ ಜಂಪು ಹತ್ತಿತು.

ಬೆಳಗಾಗುವ ವೃತ್ತಿ ಪೋಷ್ಯಮನ್ನನು ಒಂದು ವಲ್ಲಭರಾಯರ ಕೈಗೊಂದು ಪತ್ರಕೊಟ್ಟನು. ಅಷ್ಟರಲ್ಲಿ ಶಂಕರರಾಯನು ಎದ್ದು ಬಂದು ಅಣ್ಣನನ್ನು ಕುರಿತು ಅದಾರ ಪತ್ರವೆಂದು ಕೇಳಿದನು; ಹಾಗು ಆತನೆದುರಿದ್ದ ಪತ್ರವನ್ನು ತಕ್ಕೊಂಡು ಒಡೆದು ಓದಹತ್ತಿದನು. ಆತನು ಆ ಪತ್ರದ ಒಂದೊಂದೇ ಸಾಲನ್ನು ಓದಹತ್ತಲು, ಆತನ ಮುಖಚರ್ಯೆಯು ಮಹಾಸಾಗರದಂತೆ ಅಲ್ಲೋಲಕಲ್ಲೋಲವಾಗಿ ತೋರ ತೊಡಗಿತು! ಕಣ್ಣುಗಳು ಖದಿರಾಂಗಾರದಂತೆ ಕೆಂಪಾಗುವು. ತುಟೆಗಳು ಧರಧರನೆ ನಡುಗಹತ್ತಿದವು. ಯಾಸಾಗಲೂ ಕೇವಲ ಶಾಂತನಾಗಿ ತೋರುವ ಶಂಕರರಾಯನು ಅಂದು ಪ್ರತ್ಯಕ್ಷ ಜಮದಗ್ನಿಯಂತೆ ತೋರಹತ್ತಿದನು! ಆತನು ಆ ಇಡಿ ಪತ್ರವನ್ನು ಓದಿದನು; ಹಾಗು ಅದನ್ನು ಅಣ್ಣನ ಎದುರಿಗೆ ಬಿಸುಟೆ ‘ಆಞ್ಞಾ, ನೋಡಿರಿ

ಇದನ್ನು!' ಎಂದು ಕೂಗಿದನು.

“ಶಂಕರಾ, ಇದಾರ ಪತ್ರವು?” ಎಂದೆನ್ನುತ್ತ ವಲ್ಲಭರಾಯನು ಅದನ್ನು ಓದಲಾರಂಭಿಸಿದನು. ಆಗ ಶಂಕರರಾಯನು “ಅಣ್ಣಾ, ಈ ಚಂಡಾಲಿನಿಯು ನನ್ನ ಮುಸುಡಿಗೆ ಮುಸಿ ಬಳೆದಳು!” ಎಂದೆಂದವನೇ ದೊಪ್ಪನೆ ಹಣೆ ಬಡಕೊಂಡು, ಋಚಿಯ ಮೇಲೆ ಕುಸಿಕುಳಿತನು. ವಲ್ಲಭರಾಯನು ಆ ಪತ್ರವನ್ನು ಪೂರಾ ಓದಿಕೊಂಡರೂ ಆತನ ಮುಖಚರ್ಯೆಯಲ್ಲಿ ವಿಶೇಷ ಹೆಚ್ಚು ಕಡಿಮೆ ತೋರಿ ಬರಲಿಲ್ಲ. ಏಕೆಂದರೆ, ಅಂಥ ಪತ್ರವನ್ನು ಅವನು ಇಂದೇ ಹೊಸದಾಗಿ ಓದುತ್ತಿರಲಿಲ್ಲ. ಈ ಮೊದಲು ಇಂಥ ಹಲಕೆಲವು ಪತ್ರಗಳನ್ನು ಆತನು ಓದಿದ್ದನು; ಆದರೆ ಶಂಕರರಾಯನ ಕೈಗೆ ಆ ಪತ್ರ ತಲುಪಿದ್ದರಿಂದ ಅವನಿಗೆ ಸರಿಯೆನಿಸಲಿಲ್ಲ. ಇನ್ನು ಈ ಹುಡುಗನು ತನ್ನ ಜೀವಕ್ಕೇನಾದರೂ ಮಾಡಿಕೊಳ್ಳಬಹುದೆಂಬ ಭೀತಿಯಿಂದ ವಲ್ಲಭರಾಯನು ತಮ್ಮನ ಬಳಿಗೆ ಹೋಗಿ, ಆತನ ಬೆನ್ನಮೇಲೆ ಕೈಯಾಡಿಸುತ್ತ “ತಮ್ಮಾ, ಶಂಕರಾ, ಇಂಥ ಹಲವು ಪತ್ರಗಳು ಈ ಮೊದಲೇ ನನ್ನ ಕೈ ಸೇರಿದ್ದವು; ಆದರೆ ನಿನ್ನ ಮನಸ್ಸಿನ ಮೇಲೆ ವಿಪರೀತ ಪರಿಣಾಮವಾದೀತೆಂಬ ಸಂದೇಹದಿಂದ ನಾನು ಅವುಗಳ ಸಂಗತಿಯನ್ನು ನಿನಗೆ ಇದುವರೆಗೂ ತಿಳಿಸಿರಲಿಲ್ಲ. ನಾನು ಕುಮುದಿನಿಯ ಮೇಲೆ ಸೂಕ್ಷ್ಮ ನಜರಿಟ್ಟು ಆ ಪತ್ರಗಳನ್ನು ಹರಿದು ಹಾಕಿದ್ದೆನು. ನಮ್ಮ ಗುರು ಮಹಾರಾಜರ ಸದುಪದೇಶದಿಂದಲಾದರೂ ಆಕೆಯ ಮನಸ್ಸು ಸನ್ಮಾರ್ಗದ ಕಡೆಗೆ ಎಳೆಯಲೆಂಬ ಉದ್ದೇಶದಿಂದಲೇ ನಾನು ಆಕೆಯನ್ನು ನಿರ್ಮಲಮನವರೊಡನೆ ಗುರುಗಳ ಮಠಕ್ಕೆ ಕಳಿಸಿ ಕೊಟ್ಟಿದ್ದೆನು. ಗುರುಗಳು ಕುಮುದಿನಿಯ ವಿಷಯವಾಗಿ ಸಂದೇಹಾಸ್ಪದದ ಮಾತುಗಳನ್ನು ತಿಳಿಸಿರುವುದು ನಿನಗೆ ಗೊತ್ತೇ ಇದೆ. ನಮ್ಮ ಗುರುಗಳು ಪರಮ ಜ್ಞಾನಿಗಳು! ಅವರಿಂದ ಅವರಿಗೆ ಭೂತ-ಭವಿಷ್ಯತ್ತುಗಳು ತಿಳಿಯುವುದು ಅರಿದೇನು? ತಮ್ಮಾ, ಅಂದು ಅವರು ನಿನ್ನ-ನನ್ನೆ ದುರಿಗೆ ಹೇಳಿದ ಕುಮುದಿನಿಯ ವರ್ತನದ ಅಲ್ಪಕಥನದಿಂದಲೇ ನಿನ್ನ ಮನಸ್ಸು ಆಕೆಯ ಬಗ್ಗೆ ಸಂಶಯಗ್ರಸ್ತವಾಗಿರುತ್ತದೆಂಬದನ್ನು ನಾನು ಅರಿತಿರುತ್ತೇನೆ. ಅವರಿಂದಲೇ ನಾನು ಆಕೆಯ ಬಗ್ಗೆ ನಿನ್ನೆ ದುರಿಗೆ ಯಾವ ಮಾತನ್ನೂ ತೆಗೆಯಬಾರದೆಂದು ನಿರ್ಧರಿಸಿರುತ್ತೇನೆ; ಆದರೆ ತಮ್ಮಾ, ನೀನು ಈಗ ಹೀಗೆ ಅಳುವುದೇಕೆ? ರತ್ನವೆಂದು ಸ್ವೀಕರಿಸಿದ ವಸ್ತುವು ಕಲ್ಲುಹರಳಾಯಿತು! ನಾನು ಆ ಭವಾನರಾಯರ ಪಶ್ಯತನಕ್ಕೆ ಮರುಳಾದೆನು. ನಾನು ಕುಮುದಿನಿಯ ಆ ಚಂಡಾಲ ಮುಖಚರ್ಯೆಗೆ ಮರುಳಾದೆನು. ತಮ್ಮಾ, ಮಂದಿಯ ಮನಸ್ಸಿನೊಳಗಿನ ಸಂಗತಿಯು ನಮಗೆ ಮೊದಲೇ ತಿಳಿದರೆ, ಜಗತ್ತಿನಲ್ಲಿ ಇಂಥ ಅನರ್ಥಗಳೇಕಾಗುತ್ತಿದ್ದವು? ತಮ್ಮಾ, ಶಂಕರಾ, ನೀನಿನ್ನು ದುಃಖಿಸಬೇಡ. ನಾನೇ ಕುಮುದಿನಿಯನ್ನು ನಿನಗಾಗಿ ಆರಿಸಿದ್ದೆನು. ಜನರು ಹಿರಿಯನೆಂದು ನನ್ನನ್ನೇ ದೂಷಿಸುವರು; ಮತ್ತು ಅದನ್ನು ಸಹಿಸಲಿಕ್ಕೆ ನಾನು ಸಿದ್ಧನಿದ್ದೇನೆ. ನೀನು ಇನ್ನು ಮೇಲೆ ಸುಮ್ಮನೆ ಕೊರಗಬೇಡ.”

ಅಣ್ಣಾ, ಈ ಸರಸಿಯನ್ನು ನಾನು ನಿನ್ನೆ ಯಾವಾಗ ನಮ್ಮ ಮನೆಯೊಳಗೆ ಕಂಡೆನೋ, ಆಗಲೇ ಈಕೆಯನ್ನು ಹೊರದೂಡಿರೆಂದು ನಿಮಗೆ ಹೇಳಿರಲಿಲ್ಲವೆ? ಯಾಕಂದರೆ, ಈಕೆಯ ದರ್ಶನವಾದೊಡನೆಯೇ ನನ್ನ ಹೊಟ್ಟೆಯಲ್ಲೊಂದು ಬಗೆಯ ಸಂಕಟವುಂಟಾಯಿತು. ಅದರಿಂದ ನಾನು ಇವಳಲ್ಲಿ ಕಡು ಸಂದೇಹವಟ್ಟೆನು. ಅಷ್ಟ ರಲ್ಲಿ ಇವಳ ಪೂರ್ವ ಚಾರಿತ್ರ್ಯವು ನನ್ನ ಕಣ್ಣೆದುರಿಗೆ ಕಟ್ಟಿತು. ಕೂಡಲೆ ನಾನು ಇವಳ ಮೇಲೆ ರೇಗಿಗಿದ್ದು ಇವಳನ್ನು ಹೊರದೂಡ ಹೋಗಿದ್ದೆನು. ಅಣ್ಣಾ, ಕುಮು ದಿನಿಯನ್ನು ಇಲ್ಲದಂತಾಗಮಾಡಲಿಕ್ಕೆ ಈ ಸರಸಿಯೇ ಬಹುಮಟ್ಟಿಗೆ ಕಾರಣಳಾಗಿರ ಬೇಕೆಂದು ನನಗೆ ಈಗಲೂ ಅನಿಸುತ್ತಿದೆ.

ಶಂಕರರಾಯನ ಈ ಭಾಷಣವನ್ನು ಕೇಳಿ, ಸಮೀಪದಲ್ಲಯೇ ಮರೆಗೆ ನಿಂತು ಕೊಂಡಿದ್ದ ಸರಸಿಯು ಸಂತಪ್ತಳಾದಳು. ಮುನ್ನಾ ದಿನವೇ ತನ್ನ ಮೋರೆ ನೋಡಿದ ಕೂಡಲೆ ತನ್ನನ್ನು “ದೂಡಿವಳನ್ನು ಹೊರಗೆ” ಎಂದು ಅಂದಿದ್ದ ಶಬ್ದಗಳಿಂದಲೇ ಅವಳು ಕಡು ಸಂತಾಪಗೊಂಡು ಆಗಲೆ ಆ ಮನೆಯಿಂದ ಹೊರಟು ಹೋಗಹತ್ತಿ ದ್ದಳು; ಆದರೆ ವಲ್ಲಭರಾಯನೂ ನರ್ಮದೆಯೂ ಆಕೆಗೆ ಹಲವು ಪ್ರಕಾರದಿಂದ ತಿಳಿ ಹೇಳಿ,-ಕುಮುದಿನಿಯ ವಿಚಿತ್ರ ವರ್ತನದಿಂದ ಶಂಕರರಾಯನ ಪಿತ್ತವು ತಲೆಗೇರಿ ಹೋಗಿದೆ. ಅದರಿಂದ ಆತನು ಇತ್ತೀಚೆಗೆ ಹೀಗೆ ಯಾರೊಬ್ಬರ ಮೇಲೂ ಸುಮ್ಮ ಸುಮ್ಮನೆ ಹರಿಹಾಯುತ್ತಿರುತ್ತಾನೆ. ಅದರಿಂದ ನೀವು ಆತನ ಮಾತಿನ ಕಡೆಗೆ ಲಕ್ಷ್ಯಗೊಡಬೇಡಿರಿ. ಇತ್ಯಾದಿ ಹೇಳಿ-ಸಮಾಧಾನಗೊಳಿಸಿದರು. ಈ ದಿನ ಶಂಕರ ರಾಯನು ಮುನ್ನಾ ದಿನ ತನ್ನನ್ನು ಹೊರದೂಡ ಹೇಳಿದ್ದರ ವ್ಯಾಜ್ಯಿಯನ್ನು ಹೇಳು ವಾಗ ತನ್ನ ಪೂರ್ವ ಚಾರಿತ್ರ್ಯವು ದೂಷಿತವಾಗಿರುವೆಂದು ಸ್ಪಷ್ಟವಾಗಿ ಶೇಳಿದ್ದನ್ನು ಕೇಳಿ ಸರಸಿಯು ಸುಮ್ಮನಿರುವಳೇ? ಅವಳು ಶಂಕರರಾಯನನ್ನೂ ಕುಮುದಿನಿ ಯನ್ನೂ ಬಾಯಿಗೆ ಬಂದ ಹಾಗೆ ಅನ್ನತೊಡಗಿದಳು. ಆದನ್ನು ಕೇಳಿ ವಲ್ಲಭರಾಯ ನಿಗೂ ಹೇಯವೆನಿಸಿತು. ನರ್ಮದೆಗೂ ಸಿಟ್ಟು ಬಂದಿತು. ಅದರಿಂದ ಹೆಂಗಸರ ಬಾಯಿಗೆ ಬಾಯಿ ಹತ್ತಿತು. ಆ ಮೇಲೆ ಕೇಳುವದೇನು? ಉಭಯ ಕುಲಗಳೂ ಉದ್ಧಾರವಾಗಿ ಹೋದವು. ಕಡೆಗೆ ಶಂಕರರಾಯನು ತಾನೇ ಎದ್ದು ಬಂದು ಸರಸಿ ಯನ್ನು ತಮ್ಮ ಮನೆಯಿಂದ ಹೊರದೂಡಿಬಿಟ್ಟನು. ಅಂದಿನ ಪತ್ರದ ಸಂಗತಿ ಯಿಂದ ಸರಸಿಯ ವಿಷಯವಾಗಿ ವಲ್ಲಭರಾಯನೂ ನರ್ಮದೆಯೂ ರುಷ್ಕರಾದ್ದ ರಿಂದ ಅವರು ಆತನನ್ನು ತಡೆಯಹೋಗಲಿಲ್ಲ.

ಸರಸಿಯನ್ನು ನಿಂತಕಾಲಮೇಲೆ ಹೊರಗೆ ಹಾಕುವಂತಹ ಸಂಗತಿಯಾದರೂ ಅಂದಿನ ಆ ಪತ್ರದಲ್ಲೇನಿತ್ತೆಂಬದನ್ನು ವಾಚಕರು ತರ್ಕಿಸುತ್ತಿರಬಹುದು. ಅದನ್ನೇ ನಾವೀಗ ಸಂಕ್ಷಿಪ್ತವಾಗಿ ತಿಳಿಸುತ್ತೇವೆ:

ಸರಸಿಯು ಪುರಾಣದಿಂದ ಬಂದ ಮೇಲೆ ಮನೆಯೊಳಗೆ ಹೋಗಿ ನೋಡಿದಾಗ ಮನೆಯೊಳಗಿನ ಎಲ್ಲ ಸಾತ್ವೆ ಪಡಗು, ಅರಿವೆ ಅಂಚಡಿಗಳನ್ನು ಗುಂಡನು ಎತ್ತಿಹಾಕಿ

ದ್ದನ್ನು ಕಂಡು ಎದೆ ಎದೆ ಬಡಕೊಂಡು ಅತ್ತಳು. ಸರಸಿಯ ಕೈಯೊಳಗಿನ ಹಣ ಕಾಸುಗಳಂತೂ ಈ ಮೊದಲೇ ಗುಂಡನ ಹಸ್ತಗತವಾಗಿ ಹೋಗಿದ್ದವು. ಅದರಿಂದ ಮರುದಿನ ಮಧ್ಯಾಹ್ನಕ್ಕೆ ಅಶನಾಭಾವಳಾದ ಆಕೆಯು ಇನ್ನು ಆ ಊರಲ್ಲಿರುವ ದಕ್ಕಿಂತ ನಾಲ್ಕು ದಿನ ಕುಮುದಿನಿಯ ಮನೆಗೆ ಹೋಗಿ ಬರಬೇಕೆಂದು ಯೋಚಿಸಿ ಮರುದಿನ ಸ್ವೇಶನ್ನಿನ ದಾರಿ ಹಿಡಿದಳು. ಗುಂಡನು ಆಕೆಯ ಪ್ರಯಾಣವನ್ನು ಮರೆಗೆ ನಿಂತು ನೋಡಿ, ಈಕೆಗೆ ಈಕೆಯ ಬೀಗರ ಮನೆಯಲ್ಲೂ ಆಶ್ರಯ ದೊರೆಯ ಬಾರದೆಂಬ ಉದ್ದೇಶದಿಂದ ಆಗಲೆ ಒಂದು ಪತ್ರ ಬರೆದು, ಅದನ್ನು ವಲ್ಲಭರಾಯನ ಹೆಸರಿಗೆ ಕಳಿಸಿಬಿಟ್ಟನು. ಆ ಪತ್ರದಲ್ಲಿದ್ದ ಮುಖ್ಯ ಅಕ್ಷೇಪಣೆಯ ಸಂಗತಿಯೆಂದರೆ “ಕುಮುದಿನೀ, ನಾನು ನಿನ್ನ ಮಲತಾಯಿಗೆ ಜಿನ್ನಾಗಿ ಕಲಿಸಿ ಕಳಿಸಿರುತ್ತೇನೆ. ಅವಳು ನಿನ್ನೆಲ್ಲವನ್ನೂ ಹೇಳುವಳು. ನೀನು ನಿನ್ನ ಹಾಗೂ ನಿನ್ನ ನೆಗೆಣ್ಣಿಯ ಅಭರಣಗಳ ಡಬ್ಬಿಗಳನ್ನೂ ಮನೆಯೊಳಗಿನ ಕೈಗೆ ಸಿಕ್ಕ ಬೆಲೆಯುಳ್ಳ ಒಡವೆಗಳನ್ನೂ ಎತ್ತಿಕೊಂಡು ಬಾ. ಆ ಮೇಲೆ ನಾನೂ ನೀನೂ ಕೂಡಿ ಯಾವುದೊಂದು ಹಳ್ಳಿಯಲ್ಲಿ ಸುಖವಾಗಿ ಕಾಲ ಕಳೆಯೋಣ.”

ಈ ಸಂಗತಿಯನ್ನು ಕೇಳಿ, ನರ್ಮದೆಗೂ ಒಂದು ಯುಕ್ತಿ ಹೊಳೆಯಿತು. ಮುನ್ನೂ ದಿನ ತಾನಾಗಿ ನರ್ಮದೆಗೆ ಕೊಟ್ಟಿದ್ದ ತನ್ನ ವಸ್ತು-ಒಡವೆಗಳ ಡಬ್ಬಿಯನ್ನು ಈ ಸರಸಿಯೇ ಎತ್ತಿ ಹಾಕಿ ಕುಮುದಿನಿಯ ಮುಖಾಂತರ ಕಳಿಸಿರುತ್ತಾಳೆಂದು ಆಕೆಯು ತನ್ನ ಗಂಡ-ವೈದುವನಿಗೆ ತಿಳಿಸಿ ರಂಬಾಟ ಮಾಡಹತ್ತಿದಳು. ಅದರಿಂದಲೂ ಸರಸಿಯು ಆ ಮನೆಯೆಲ್ಲ ನಿಲ್ಲುವಂತಿರಲಿಲ್ಲ.

ಆಗ ಸರಸಿಯು “ನರ್ಮದಕ್ಕಾ, ನಿಮ್ಮ ವೈದುವನೊಬ್ಬನು ಚಿಕ್ಕವನು. ಅವನು ನನಗೆ ಬಾಯಿಗೆ ಬಂದಂತೆ ಅನ್ನುತ್ತಿರುವನಲ್ಲದೆ, ನೀವೂ ನನ್ನ ಮೇಲೆ ಈ ಆರೋಪ ಹೊರಿಸಹತ್ತಿರುವಿರಲ್ಲ! ನಾನು ನಿಮ್ಮ ಮನೆಗೆ ಅದಾವ ದುಷ್ಟ ಮುಹೂರ್ತದಲ್ಲಿ ಹೊರಟದ್ದೇನೋ ಎನೋ?”

“ನೋಡಿವಿರಾ, ಅತ್ತಿಗಿ, ಈ ಕಳ್ಳರ ಕೂಗನ್ನು!” ಶಂಕರರಾಯನು ಅಂದನು.

“ಅಳಿಯದೇವರೇ, ನೀವು ನಿನ್ನಿನಿಂದ ನನ್ನ ಮೇಲೆ ಒಳ್ಳೇ ಕೈತೊಳಕೊಂಡು ಬಿನ್ನು ಹತ್ತಿರುವಿರಿ. ಆದರೆ.....”

“ಸರಸಕ್ಕಾ, ನಿಮ್ಮ ಈ ಕಣ್ಣು ಮುಚ್ಚಿನಾಟವನ್ನು ಸಾಕುಮಾಡಿರಿ. ಸುಮ್ಮನೆ ಹೊರಟು ಹೋಗಿರಿ. ಈಗಲೆ ನಿಮ್ಮನ್ನು ಪೋಲೀಸರ ಸ್ವಾಧೀನಪಡಿಸಿದರೆ ನಿಮ್ಮ ಎಲ್ಲ ಹೊರಣವೂ ಹೊರಬಿದ್ದು ಹೋದೀತು; ಆದರೆ ನಮ್ಮ ತೊಡೆಯ ತೆಗೆದು ನಾವೇ ಮರ್ಯಾದೆಗೇಡಾಗಬಾರದೆಂದು ನನಗನಿಸುತ್ತಿದೆ. ಹೊರಡಿರಿ. ಸುಮ್ಮನೆ ನಮ್ಮ ಮನೆಬಿಟ್ಟು ಹೊರಟು ಹೋಗಿರಿ. ಹೆಚ್ಚಿನ ಉಸಾಬರಿಗೆ ಹೋಗಬೇಡಿರಿ. ಬೇಕಾದರೆ ಈ ಪತ್ರ ನೋಡಿಕೊಳ್ಳಿರಿ” ಎಂದು ಹೇಳಿ ವಲ್ಲಭರಾಯನು ಆಕೆಯನ್ನು ತನ್ನ ಮನೆಯಿಂದ ಹೊರಗೆ ಹಾಕಿಸಲುದ್ಯುಕ್ತನಾದನು. ಅಷ್ಟರಲ್ಲಿ ನಿರ್ಮ

ಲೆಯು ಅಲ್ಲಿಗೆ ಬಂದಳು. ಕೂಡಲೆ ನಮದೆಯು ಅವಳನ್ನು ತನ್ನ ಕೋಣೆಗೆ ಕರೆ ದೊಯ್ದು ಆಕೆಯ ಕಿವಿಯಲ್ಲಿ ಏನೇನೋ ಹೇಳಿದಳು. ಬಳಿಕ ನಿರ್ಮಲೆಯು ಹೊರಗೆ ಬರಲು, ಸರಸಿಯು ಆಕೆಯ ಕಾಫು: 'ಹಿಡಿದು:--“ನಿರ್ಮಲಕ್ಕಾ, ನಾನು ನಿನ್ನೆಯೇ ಇಲ್ಲಿಗೆ ಬಂದಿರಲು, ಬೆಳಗಾಗುವಷ್ಟರಲ್ಲಿ ಈ ನಮ್ಮ ಬೀಗರು ನನ್ನನ್ನು ಈ ಪರಿ ಅವಮಾನಗೊಳಿಸುತ್ತಿರುವರವ್ವಾ. ನೀವಾದರೂ ಇವರಿಗೆ ನಾಲ್ಕು ತಕ್ಕ ಮಾತುಗಳನ್ನು ಹೇಳಿರಿ” ಎಂದಳು.

ಆಗ ನಿರ್ಮಲೆಯು ಒಳ್ಳೇ ಮಾನಭಾವತನದಿಂದ:--“ಸರಸಕ್ಕಾ, ನೀನು ನಿಜವಾಗಿಯೂ ಗುಣವತಿಯಾಗಿದ್ದರೆ ನಿನ್ನನ್ನು ಆದಾರು ಅವಮಾನಗೊಳಿಸುವರು? ಆದರೆ ನಿನ್ನ ವಿಷಯದ ಈ ಪತ್ರವನ್ನು ಓದಿದರೆ ನಾನಾದರೂ ನಿನ್ನ ಬಗ್ಗೆ ಇವರಿಗೆ ಏನೆಂದು ಹೇಳಲಿ? ಈ ವಲ್ಲಭರಾಯ-ನರ್ಮದಾಬಾಯಿಯವರು ಸಜ್ಜನರೆಂದೇ ನಿನ್ನನ್ನು-ಸಾವಿರಾರು ರೂಪಾಯಿಗಳ ಅಲಂಕಾರಗಳನ್ನು ಎತ್ತಿಹಾಕಿದಂತಹ ನಿನ್ನನ್ನು-ಸೆರೆಮನೆಗೆ ಕಳಿಸದೆ ಬಿಡುತ್ತಿರುವರು.”

ಸರಸಕ್ಕಾ, ನಿನ್ನ ಆತ್ಮಕ್ಕೀಗ ಶಾಂತಿ ದೊರೆತೀತೇ? ಪಾಪ! ಆ ಬಡ ಕುಮು ದಿನಿಯನ್ನು ಸಂಸಾರಗೇಡು ಮಾಡುವ ಉದ್ದೇಶದಿಂದ ನೀನು ಇದುವರೆಗೆ ಅವಳನ್ನು ನಾನಾ ಬಗೆಯಿಂದ ಪೀಡಿಸಿ-ಕಾಡಿಸಿದೆಯಲ್ಲವೆ? ಆದರೆ ದೇವರು ನಿನಗೆ ಅದರ ಪ್ರತಿ ಫಲವನ್ನಿಂದು ಕೊಟ್ಟಿಲ್ಲವೆ? ಇಷ್ಟೇ ಪ್ರತಿಫಲದಿಂದ ನಿನ್ನ ಪಾಪವು ಪಚನವಾಗದು. ದೇವರು ನಿನಗೆ ಇದಕ್ಕೂ ಹೆಚ್ಚು ಕಠಿಣತರವಾದ ಶಿಕ್ಷೆಯನ್ನು ಕೊಡಲಿ.

ಸರಸಿಯು ವಲ್ಲಭರಾಯನ ಮನೆಯಿಂದ ಹೊರಬಿದ್ದು ತನ್ನ ದೈವವನ್ನು ಹಳಿಯುತ್ತ ಬೀದಿ ಹಿಡಿದು ನಡೆದಿರಲು, ವಲ್ಲಭರಾಯನ ಮನೆಯಲ್ಲಿ ನಡೆದ ಪ್ರಕಾರ ವನ್ನೆಲ್ಲ ಅವರ ಮನೆಯ ಎದುರಿಗಿನ ಅಟ್ಟದ ಮೇಲೆ ನಿಂತು ನೋಡುತ್ತಿದ್ದ ಗುಂಡನು ಭರನೆ ಅಲ್ಲಿಂದ ಇಳಿದು ಬೇರೆ ಮಾರ್ಗದಿಂದ ಹೋಗಿ ಸರಸಕ್ಕನಿಗೆ ಎದುರಾದನು. ಗುಂಡನ ಮೇಲೆ ಹಲ್ಲುಕಡಿಯುತ್ತ ಆ ಊರಿಗೆ ಬಂದಿದ್ದ ಸರಸಕ್ಕನು ಬೀಗರ ಮನೆಯಲ್ಲಿ ಉತ್ತರ ಪೂಜೆಗೊಂಡದ್ದರಿಂದ ಹೈರಾಣಾಗಿ ನಡೆದಿರಲು, ಎದುರಿಂದ ಬರುತ್ತಿದ್ದ ಗುಂಡನನ್ನು ಕಂಡು ಹಿಗ್ಗಿದಳು. ಗುಂಡನೆಂದರೆ, ಪಕ್ಕಾ ಬದ್ ಮಾಷನು. ಆತನು ಸೂಳೆಯರ ದಲಾಲನು! ಅಂದಬಳಿಕ ಆತನ ಗುಣವರ್ಣನ ವನ್ನೇನು ಮಾಡುವದಿವೆ? ಗುಂಡನು ತನಗೆ ಏನೂ ಅರಿಯದಂತೆ ನಟಿಸಿ:--“ಸರ ಸಕ್ಕಾ, ನೀನು ನನಗೆ ಹೇಳದೆ ಕೇಳದೆ ಬಂದು ಬಿಡಬೇಕೆ? ನನ್ನನ್ನು ಕರೆದಿದ್ದರೆ ನಾನೂ ನಿನ್ನ ಜೊತೆಗೆ ಬಂದು ಬಿಡುತ್ತಿದ್ದೆನಲ್ಲಾ! ಈಗ ಎಲ್ಲಿಗೆ ಹೊರಟೆ?” ಎಂದು ಕೇಳಲು, ಸರಸಿಯು ತನ್ನ ಬೀಗರ ಮನೆಯಲ್ಲಿ ನಡೆದ ಸಂಗತಿಯನ್ನು ಸಂಕ್ಷಿಪ್ತ ವಾಗಿ ತಿಳಿಸಿ, ನನಗೆ ಈಗ ಬೇರೆ ಎಲ್ಲಿಯೂ ಆಶ್ರಯಸ್ಥಾನವಿಲ್ಲ; ಕಾರಣ ನೀನು ನನ್ನನ್ನು ಯಾವುದೊಂದು ಮಠಕ್ಕಾಗಲಿ, ಸತ್ಪುರುಷರ ಸನ್ನಿಧಿಗಾಗಲಿ ಕಳಿಸಿ ಕೊಡು, ಎಂದು ಬಿನ್ನಯಿಸಿದಳು.

ಕುಮುದಿನಿಯು ತಮ್ಮ ಹಸ್ತಗತಳಾಗದ್ದರಿಂದ ಗುಂಡ-ಚಂದ್ರಿಯರಿಗೆ ಕಡು ವಿಷಾದವೆನಿಸಿತ್ತು. ಅದರಿಂದ ಸರಸಿಯನ್ನಾದರೂ ತಮ್ಮ ಜಾಲದಲ್ಲಿ ತೊಡಗಿಸಿ ಕೊಂಡು ಹಾಲಿನ ಅಪೇಕ್ಷೆಯನ್ನು ಮಜ್ಜೆಗೆಯಿಂದಾದರೂ ತೀರಿಸಿಕೊಳ್ಳುವದನ್ನು ಅವರು ಯೋಚಿಸಿದ್ದರು. ಅಂತೆಯೇ ಗುಂಡನು ಚಂದ್ರಿಯ ಸಲಹೆಯ ಮೇರೆಗೆ ಸರಸಿಯನ್ನು ಅವಳಿಗಾಗಿ ಕರೆದೊಯ್ಯುವ ಉದ್ದೇಶದಿಂದ ಬಂದಿದ್ದನು; ಆದರೆ ಸರಸಿಯು ತುಸ ದಿನ ಹೋದ ಹೆಂಗಸು. ಅದರಿಂದ ಹೆಚ್ಚು ಜನ ಗಿರಾಕಿಗಳು ಬರಲಾರವೆಂದೂ ವಲ್ಲಭರಾಯರ ಮನೆಯ ಎದುರಿಗೇ ಸರಸಿಯನ್ನು ಸೂಳೆಗಿರಿಗೆ ಸೇರಿಸಿಟ್ಟು ಕೊಳ್ಳುವದು ಧಂದೆಯ ದೃಷ್ಟಿಯಿಂದ ಯೋಗ್ಯವಲ್ಲೆಂದೂ ಬಗೆದು, ಗುಂಡನು ಸರಸಿಯನ್ನು ಬೇರೊಂದು ಕಡೆಗೆ ಕರೆದೊಯ್ದನು; ಹಾಗೂ ಅಲ್ಲಿ ತನಗೆ ಲಭಿಸಬೇಕಾಗಿ ದ್ದ ಹಣವನ್ನು ಪಡೆದು ಬೇರೆ ಮಾರ್ಗದಿಂದ ಹೊರಟು ಹೋದನು. ಅದರಿಂದ ಸರಸಿಯು ಭೇಂಡಿ ಬರೂರದೊಳಗಿನ ಒಬ್ಬ ಪತಾಣನ ಸೂಳೆಯರ ಅಡ್ಡೆಯೊಳಗಿನ ಒಂದು ಪಾತ್ರ ವಹಿಸಬೇಕಾಯಿತು.

ತಾನು ಮಂದಿಯ ಕೇಡು ಬಗೆಯ ಹೋದರೆ ತನ್ನ ಕೇಡು ಆಗದಿರದೆಂಬದಕ್ಕೆ ನಮ್ಮ ಸರಸಿಯೇ ಉದಾಹರಣವೆಂದು ಜನರೆಲ್ಲರೂ ಆಡಿಕೊಳ್ಳುತ್ತಿದ್ದರು.

ಪ್ರಾಯಶ್ಚಿತ್ತ.

ಸರಸಿಯನ್ನು ಹೊರದೂಡಿಸಿದ ದಿನ ಮಧ್ಯಾಹ್ನದಲ್ಲಿ ವಲ್ಲಭರಾಯನು ಶಂಕರರಾಯನನ್ನು ಕಮಲಾಕಾಂಠ ಸಾಧುವಿನ ಕಡೆಗೆ ಕರೆದೊಯ್ದನು. ನಿರ್ಮಲೆಯು ನರ್ಮದೆಯನ್ನು ಆ ಮೊದಲೇ ಅಲ್ಲಿಗೆ ಕರೆದುಕೊಂಡು ಹೋಗಿದ್ದಳು.

“ಗುರುಮಹಾರಾಜರೇ, ನನಗೆ ಈಗ ಏನೂ ಹೊಳೆಯದಾಗಿದೆ. ಈ ಸಂಸಾರವು ಸಾಕೆನಿಸಿದೆ” ಎಂದು ವಲ್ಲಭರಾಯನು ಕಮಲಾಕಾಂಠನ ಕಾಲುಗಳನ್ನು ಹಿಡಿದು ಅಂದನು.

“ಅಪ್ಪಾ, ವಲ್ಲಭರಾಯಾ, ಸಂಸಾರವು ಸಾಕೆಂದರೆ ಹೇಗೆ ನಡೆದೀತು? ನೀವು ಲಗ್ನವಾಗಿರುತ್ತೀರಿ; ಅಲ್ಲದೆ ಮನೆಯಲ್ಲಿ ನೀವೇ ಹಿರಿಯರು. ಅದರಿಂದ ನೀವು ಲೋಕಾಪವಾದಗಳಿಗೆ ಅಂಜದೆ, ಧೈರ್ಯದಿಂದಿದ್ದು ಸಂಸಾರ ಸಾಗಿಸಬೇಕು.”

ಶಂಕರರಾಯನು ಅಂದು ತಾನಾಗಿ ಕಮಲಾಕಾಂಠನೆಡೆಗೆ ಬಂದಿರಲಿಲ್ಲ. ಅಣ್ಣ-ಅತ್ತಿಗೆಯರ ಕಾಟದಿಂದಲೇ ಅವನು ಹೋಗಿದ್ದನು. ವಸ್ತುತಃ ಆತನಿಗೆ ಆ ಸಾಧುವಿನ ಬಗ್ಗೆ ಕೊಂಚವೂ ಆದರವೆನಿಸುತ್ತಿರಲಿಲ್ಲ; ಪೂಜ್ಯ ಭಾವವಂತೂ ಪೂಜಿಯೇ ಆಗಿತ್ತು. ಅದರಿಂದ ಅವನು ಅಲ್ಲಿ ನಡೆದಿದ್ದ ವಲ್ಲಭರಾಯ-ಕಮಲಾಕಾಂಠರ ಭಾಷಣದ ಕಡೆಗೆ ಲಕ್ಷ್ಯಗೊಡದೆ ತನ್ನ ಅಂತರಂಗದಲ್ಲಿ ನಡೆದಿದ್ದ ಕುಮುದಿನಿಯ ವಿಷಯದ ಆಲೋಚನೆಯಲ್ಲೇ ತಲ್ಲೀನನಾಗಿದ್ದನು. ಕಮಲಾಕಾಂಠನು ಆತನನ್ನು ತನ್ನ

ಹತ್ತರಕ್ಕೆ ಕರೆದನು ಆತನ ಲಕ್ಷ್ಯವು ಆ ಕಡೆಗಿರಲಿಲ್ಲ. ಸಾಧುಗಳ ಅಪ್ಪಣೆಯಂತೆ ಶಂಕರರಾಯನು ನಡೆಯದ್ದರಿಂದ, ನರ್ಮದೆಯು ಸಿಟ್ಟಿನಿಂದ “ಮೈದುನರೇ, ಗುರುಗಳ ಮಾತಿನ ಕಡೆಗೆ ನಿಮ್ಮ ಲಕ್ಷ್ಯವೇ ಇಲ್ಲವೇನು? ಏಳಿರಿ ಬೇಗನೆ; ಹಾಗು ಹೋಗಿ ಹಿಡಿಯಿರಿ ಅವರ ಚರಣಗಳನ್ನು.”

ಆದರೂ ಶಂಕರರಾಯನು ಏಳಲಿಲ್ಲ. ಆಗ ಸಾಧುಗಳೇ ವಲ್ಲಭರಾಯನನ್ನು ಕುರಿತು:—“ನಿಮ್ಮ ತಮ್ಮನಿನ್ನೂ ಚಿಕ್ಕವನು. ಈತನಿಗೆ ಜಗತ್ತಿನ ಅನುಭವವಿಲ್ಲ. ಆದರಿಂದ ಇನ್ನೆರಡು ದಿನ ಈತನ ಮನಃಸ್ಥಿತಿಯು ಹೀಗೆಯೇ ಇರತಕ್ಕದ್ದು; ಆದರೆ ನೀವು ಈ ಬಗ್ಗೆ ಕೊಂಚವೂ ಯೋಚಿಸಬೇಡಿರಿ.”

“ಮಹಾರಾಜರೇ, ಕುಮುದಿನಿಯ ಮೂಲಕ ನಮ್ಮ ಮನೆತನಕ್ಕೆ ಹತ್ತಿದ ಕಲಂಕವು ಏತರಿಂದಲೂ ಹೋಗಲಾರದು; ಅಲ್ಲದೆ ನನ್ನ ಈ ಇದ್ದೊಬ್ಬ ತಮ್ಮನ ಮನಸ್ಸಿನ ಮೇಲೆ ಆದರ ಅನಿಷ್ಟ ಪರಿಣಾಮವಾಗಿದೆ. ನಾನೂ ಮಂದಿಯಿಂದ ಸಿಕ್ಕ ಸಿಕ್ಕ ಹಾಗೆ ಅನಿಸಿಕೊಳ್ಳುವ ಪ್ರಸಂಗ ಬಂದಿದೆ.”

ಆಗ ನಿರ್ಮಲಮ್ಮನು ನಡುವೇ ಬಾಯಿ ಹಾಕಿ ವಲ್ಲಭರಾಯನನ್ನು ಕುರಿತು: “ರಾಯರೇ, ಗುರುಮಹಾರಾಜರ ಮುಖದಿಂದ ಈ ಮೊದಲೇ ಅಭಯವಾಣಿಯು ಹೊರಬಿದ್ದು ಬಿಟ್ಟಿದೆ. ರಾಯರೇ, ನೀವು ಸುದೈವಿಗಳಂತೆಯೇ ಇವರಿಂದ ನಿಮಗೆ ಹಾಗೆ ಒಮ್ಮೆಲೆ ಅಭಯ ದೊರೆತಿರುವದು. ಆದರಿಂದ ಇನ್ನು ನಿಮ್ಮಗಳ ಅರಿಷ್ಟವೆಲ್ಲ ಪರಿಹಾರವಾಯಿತೆಂದು ತಿಳಿಯಿರಿ.”

“ನಿರ್ದಲಮ್ಮನವರೇ, ಇದೆಲ್ಲ ನಿಮ್ಮ ಅನುಗ್ರಹದ ಫಲವಾಗಿದೆ”

ಆಗ ಕಮಲಾಕಾಂತನು ಅನ್ನುತ್ತಾನೆ: “ವಲ್ಲಭರಾಯರೇ, ಕುಮುದಿನಿಯು ಒಂದು ಮೇಳೆ ಮನೆಗೆ ಬಂದರೆ ನೀವು ಅವಳನ್ನು ಹೊರದೂಡಬೇಡಿರಿ”

“ಆದರೆ? ಅವಳು ಮತ್ತೆ ಬರುವಳೋ?” ನರ್ಮದೆಯು ಕೇಳಿದಳು.

“ನಿಮಗೆ ಇದುವರೆಗೆ ಬೋಧಿಸಿದ್ದು ಡಬ್ಬು ಕೊಡದ ಮೇಲೆ ನೀರು ಸುರುವಿ ದಂತೆಯೇ ಆಯಿತು. ನಿಮ್ಮಗಳ ವಿಶ್ವಾಸವು ನನ್ನಲ್ಲಿರದಿದ್ದರೆ ನೀವು ನನ್ನ ಬಳಿ ಗೇಕೆ ಬರುತ್ತೀರಿ?” ಕಮಲಾಕಾಂತನು ತುಸು ಸಿಟ್ಟಿನಿಂದಲೇ ನುಡಿದನು.

“ಛೇ-ಛೇ! ಹಾಗೆಂದಾದರೂ ಆದೀತೇ? ತಾವು ಹೀಗೆ ಸಿಟ್ಟುಗಲಾಗದು’ ಎಂದು ವಲ್ಲಭರಾಯನೂ ನರ್ಮದೆಯೂ ಕಮಲಾಕಾಂತನ ಚರಣಗಳ ಮೇಲೆ ಬಿದ್ದು ಹೊರಳಾಡಹತ್ತಿದರು.

“ವಲ್ಲಭರಾಯರೇ, ಕುಮುದಿನಿಯು ಮನೆಗೆ ಹಿಂದಿರುಗಿದ ಬಳಿಕ ನೀವಾರೂ ಆಕೆಗೆ ಏನೊಂದೂ ಅನ್ನಬೇಡಿರಿ. ಅವಳನ್ನೂ ನೆಟ್ಟಗೆ ನನ್ನೆಡೆಗೆ ಕಳಿಸಿಕೊಡಿರಿ; ಆದರೆ ಅವಳನ್ನು ಇಲ್ಲಿಗೆ ಕಳಿಸುವ ಮೊದಲು ನನಗಿಷ್ಟು ಸೂಚನೆ ಕೊಡಿರಿ. ನಿಮ್ಮ ಮರ್ಯಾದೆಗಾಗಿ ಅವಳನ್ನು ಇಲ್ಲಿ ಹೀಗೆ ಅಡ್ಡಾಡಗೊಡಲಾಗದು. ಅವಳನ್ನು ನಾನು ಕೆಲ ದಿನಗಳ ವರೆಗೆ ನನ್ನ ಬೀರೆ ಅಶ್ರಮಕ್ಕೆ ಕಳಿಸಿಕೊಡುತ್ತೇನೆ. ಅಂದರೆ

ಅವಳ ವೃತ್ತಿಯು ಕ್ಷಿಪ್ರದಲ್ಲಿಯೇ ಸುಧಾರಿಸುವದು.”

“ಮಹಾರಾಜರೇ, ತಾವು ಹೇಳುವಂತೆಯೇ ಮಾಡುವೆನು” ವಲ್ಲಭರಾಯನು ಹೇಳಲು,

“ಮತ್ತು ಇಂದು ಸಂಜೆಗೆ ನರ್ಮದಾಬಾಯಿಯನ್ನು ಇತ್ತ ಕಡೆಗೆ ಕಳಿಸಿ ಕೊಡಿರಿ. ನಮ್ಮ ನಿರ್ಮಲಮ್ಮನು ಅವರನ್ನು ಕರೆತರಲಿಕ್ಕೆ ಬರುವಳು. ನಾನು ಇಂದು ರಾತ್ರಿ ಇಲ್ಲಿ ಒಂದು ಅನುಷ್ಠಾನ ಮಾಡಬೇಕಾಗಿದೆ. ಆಗ ಒಂದು ತಾಯಿತವನ್ನು ಮಂತ್ರಿಸಿ ಕೊಡುವೆನು. ಅದನ್ನು ನರ್ಮದಾಬಾಯಿಯು ತನ್ನ ಕೈಯಿಂದ ಈ ಶಂಕರರಾಯನಿಗೆ ಕಟ್ಟಬೇಕು. ಅವಳು ಮನೆಗೆ ಬಂದು ಶಂಕರರಾಯನ ಕೈಗೆ ತಾಯಿತ ಕಟ್ಟುವ ವರೆಗೆ ಅವಳನ್ನು ನೀವು ಕೂಡ ಮುಟ್ಟಕೂಡದು. ತಿಳಿಯಿತೆ?”

ಬಳಿಕ ವಲ್ಲಭರಾಯಾದಿಗಳು ಮನೆಗೆ ಹೊರಟರು. ಇಂದು ಅಥವಾ ನಾಳೆ ಸಂಜೆಯ ಮುಂದೆ ನಿನ್ನನ್ನು ಕರೆಯಲಿಕ್ಕೆ ಬರುತ್ತೇನೆಂದು ಹೇಳಿ ನಿರ್ಮಲೆಯು ನರ್ಮದೆಯನ್ನು ಕಳಿಸಿ ಕೊಟ್ಟಳು. ಅವರೆಲ್ಲರೂ ಹೊರಟು ಹೋದ ಬಳಿಕ ನಿರ್ಮಲೆಯು ಕಮಲಾಕಾಂತನನ್ನು ಕುರಿತು: “ಸಾಧುಗಳೇ, ನೀವು ಇಂದು ರಾತ್ರಿ ನರ್ಮದೆಯನ್ನು ಇಲ್ಲಿಗೇಕೆ ಬರಹೇಳಿದಿರಿ? ಏನಾದರೂ ಹೊಸ ಬೇತಿದೆಯೇನು? ಆದರೆ ಸಾಧುಗಳೇ, ಇಂದು ರಾತ್ರಿ ನಾನು ಇಲ್ಲಿಗೆ ಅನ್ಯರಾರನ್ನೂ ಬರಗೊಡಲಾರೆನು. ನನ್ನೀ ಮಾತು ನಡೆಸುವ ಇಚ್ಛೆಯು ನಿಮಗಿರದಿದ್ದರೆ ಇಗೋ, ನಾನು ಹೊರಟೆನು ಇಲ್ಲಿದೆ” ಎಂದು ಅಂದವಳೇ ನಿರ್ಮಲೆಯು ನಿಜವಾಗಿಯೂ ಆಶ್ರಮಬಿಟ್ಟು ಹೊರಟಳು. ಆಗ ಕಮಲಾಕಾಂತನು ಅವಳನ್ನು ರಮಿಸಿ ಬರಮಾಡಿಕೊಂಡು ‘ಇಂದು ನಾನು ನಿನ್ನ ಇಚ್ಛೆಯಂತೆಯೇ ನಡೆಯುತ್ತೇನೆ; ಆದರೆ ನಾಳೆ ಮಾತ್ರ ನೀನು ನರ್ಮದೆಯನ್ನು ಕರೆತರಲೇಬೇಕು’ ಎಂದು ಹೇಳಲು, ನಿರ್ಮಲೆಯು ಅದಕ್ಕೆ ಒಡಂಬಟ್ಟು, ಅಚ್ಚಿಯಿಂದ ಕಮಲಾಕಾಂತನ ಅಂಕದಲ್ಲಿ ಕುಳಿತುಕೊಂಡಳು!

ವಲ್ಲಭರಾಯಾದಿಗಳು ಮನೆಗೆ ಹಿಂದಿರುಗಿದರು. ಆತನಿಗೆ ಸಾಧುಗಳು ನುಡಿದ ಮಾತಿನಲ್ಲಿ ಕೊಂಚವೂ ಅನುಮಾನವುಂಟಾಗಲಿಲ್ಲ; ಯಾಕಂದರೆ, ಆತನಲ್ಲಯ ವಿನೇ ಕವು ಎಂದೋ ಆತನನ್ನು ಕೈ ಬಿಟ್ಟು ಹೋಗಿತ್ತು. ಕಮಲಾಕಾಂತ-ನಿರ್ಮಲೆಯರ ಸಹವಾಸಯೋಗದಿಂದ ಆತನು ಪ್ರಜ್ಞಾಹತನಾಗಿದ್ದನು.

ಗುಂಡನು ಸರಸಿಯನ್ನು ಸಾಕಷ್ಟು ಹಣಕ್ಕೆ ಮಾರಿ ಮರುದಿನ ಸಂಜೆಯ ಮುಂದೆ ಚಂದ್ರಿಯ ಮನೆಗೆ ಹಿಂದಿರುಗಿದನು. ಆಗ ಆತನಿಗೆ ದಾರಿಯಲ್ಲಿ ನಿರ್ಮಲೆಯು ಭಿಟ್ಟಿಯಾದಳು. ಅವಳು ನರ್ಮದೆಯನ್ನು ತಮ್ಮ ಮಠಕ್ಕೆ ಕರೆದೊಯ್ಯಲಿಕ್ಕೆ ಹೊರಟಿದ್ದಳು. ಕೂಡಲೆ ಆತನು ಆಕೆಯನ್ನು ವಲ್ಲಭರಾಯನ ಮನೆಗೆ ನೆಟ್ಟಗೆ ಹೋಗಗೊಡದೆ, ಚಂದ್ರಿಯ ಕಡೆಗೆ ಕರೆಕೊಂಡು ಹೋದನು.

“ನಿರ್ಮಲಮ್ಮನವರೇ, ಇಷ್ಟು ದಿನ ಎಲ್ಲಿದ್ದಿರಿ? ಆ ಕುಮುದಿನಿಯನ್ನೆಲ್ಲಿ ಮಾಯ

ಮಾಡಿದಿರಿ?" ಎಂದು ಚಂದ್ರಿಯು ಕೇಳಲು, ನಿರ್ಮಲೆಯು ನಡೆದ ಸಂಗತಿಯನ್ನೆಲ್ಲ ಅವಳಿಗೆ ವಿಶದಪಡಿಸಿ, ವಲ್ಲಭರಾಯನ ಮನೆಯ ದಾರಿ ಹಿಡಿದಳು.

ಕುಮುದಿನಿಯ ಸಂಗತಿಯನ್ನು ಕೇಳಿ ಚಂದ್ರಿಗೆ ವಿಷಾದವೆನಿಸಿತು. ಆ ತರುಣಿಯನ್ನು ತಾವು ವೃಥಾವಾಗಿ ಕಳೆದುಕೊಂಡೆವೆಂದು ಹಳಹಳಿಸಿದಳು. ಆದರೂ ಚಿಂತೆಯಿಲ್ಲ. ಅವಳು ಪುನಃ ಮನೆಗೆ ಬಂದುದಾದರೆ, ವಲ್ಲಭರಾಯಾದಿಗಳು ಅವಳನ್ನು ಮನೆಯಲ್ಲಿ ಸೇರಿಸಿಕೊಳ್ಳದೆ ನೆಟ್ಟಗೆ ಕಮಲಾಕಾಂಠನ ಕಡೆಗೇ ಕಳಿಸುವರು. ಆ ಸಂಧಿಯನ್ನು ಸಾಧಿಸಿ, ನಾವು ಅವಳನ್ನು ನಮ್ಮ ಸಹಾಯಕ ಪಠಾಣರಿಂದ ಓಡಿಸಿ ಬಿಡಬೇಕು; ಅಂದರೆ ಅದರಿಂದ ಈ ನಿರ್ಮಲೆ-ಕಮಲಾಕಾಂಠರಿಗೆ ಚೆನ್ನಾಗಿ ನಾಮಹಚ್ಚಿದಂತಾಗುವದಲ್ಲದೆ, ನಮ್ಮ ಕೆಲಸವು ನಿರ್ವಿಘ್ನವಾಗಿ ಕೈಗೊಡುವದು.

ಚಂದ್ರಿಯು ಈ ಬೇತಿಗೆ ಗುಂಡನೂ ಮನಮುಟ್ಟಿ ಹೂಂಕಾರಗೈದನು.

‡ † ‡ † † †

ಕುಮುದಿನಿಯು ಅಂದು ರಾತ್ರಿ ಅತ್ತ ಆ ರೈತರ ಗುಡಿಸಲಲ್ಲೆ ಪ್ರಜ್ಞೆ ಇಲ್ಲದೆ ಬಿದ್ದವಳು ಮರುದಿನ ಬೆಳಿಗ್ಗೆ ಸಾವಧಗೊಳ್ಳುತ್ತಿದ್ದಳು. ತಾನು ಆ ಗುಡಿಸಲಿ ನಲ್ಲಿ ಬಿದ್ದು ಕೊಂಡದ್ದನ್ನು ನೋಡಿ ಅವಳಿಗೆ ಹೇಗೆ ಹೇಗೋ ಅನಿಸಿತು. ಅದರಿಂದ ಅವಳು ಕರ್ಕಾವಿಕ್ಕಿಯಾಗಿ ಆ ರೈತನ ಹೆಂಡತಿಯನ್ನು ಕುರಿತು: "ಅವ್ವಾ, ಇದು ಯಾವ ಊರು? ಯಾರ ಮನೆ? ನಾನು ಇಲ್ಲಿಗೆ ಹೇಗೆ ಬಂದೆನು?" ಎಂದು ಪ್ರಶ್ನೆ ಮಾಡಿದಳು.

"ತಂಗೀ, ನೀನು ಸ್ವಸ್ಥವಾಗಿರು. ನಿನಗೆ ಗುಣವಾದ ಬಳಕೆ ನಾವು ನಿನ್ನನ್ನು ನಿಮ್ಮ ಮನೆಯ ಪತ್ತೆಹಚ್ಚಿ ಕಳಿಸಿಕೊಡುತ್ತೇವೆ. ನಿನಗೆ ತುಸ ಹಾಲು ಕೊಡುತ್ತೇವೆ; ಕುಡಿ. ನಾವು ಬ್ರಾಹ್ಮಣೇತರರಾಗಿದ್ದರೂ ನಮ್ಮ ಮನೆಯ ಹಾಲು ಕುಡಿಯಲಿಕ್ಕೆ ಅಡ್ಡಿಯಿಲ್ಲ. ಸಾವಂತ್ರೀ, ಈ ಅವ್ಯವನರಿಗೆ ಒಂದು ಬೆಳಗದ ಚರಗಿಯಲ್ಲಿ ಹಾಲು ತಂದು ಕೊಡು" ಎಂದು ಹೇಳಲು, ಆಕೆಯ ಸೊಸೆಯು ತಂದು ಕೊಟ್ಟ ಹಾಲನ್ನು ಕುಮುದಿನಿಯು ಕುಡಿದಳು.

ಬಳಿಕ ಆ ಮನೆಯ ಯಜಮಾನನು ಕುಮುದಿನಿಗೆ ಮುನ್ನಾದಿನ ನಡೆದ ಸಂಗತಿಯನ್ನೆಲ್ಲ ತಿಳಿಸಿದನು. ಅದನ್ನು ಕೇಳಿ ಆಕೆಗೆ ಮತ್ತೆ ಬವಳಿ ಬಂದಂತಾಯಿತು. ಆದರೂ ಅಲ್ಪೋಪಚಾರದಿಂದ ಅದು ಬೇಗನೆ ತಿಳಿಯಿತು. ಆಗ ಕುಮುದಿನಿಯು "ದೇವರೇ, ನೀನು ನನ್ನನ್ನು ಈ ಪರಿ ಗೋಳಾಡಿಸಲಿಕ್ಕಂದೇ ಈ ಲೋಕದಲ್ಲಿ ಹುಟ್ಟಿಸಿರುತ್ತೀಯೇನು? ಈ ಜನ್ಮದಲ್ಲಂತೂ ನಾನು ಯಾರ ಘಾತವನ್ನೂ ಮಾಡಿಲ್ಲ. ಅಡ್ಡದಾರಿ ಹಿಡಿದಿಲ್ಲ. ಕರ್ತವ್ಯವನ್ನು ಕೊಂಚವೂ ಕಣ್ಣರೆ ಮಾಡಿ ನಡೆದಿಲ್ಲ. ಅಂದ ಬಳಿಕ ದೇವರೇ, ನೀನು ನನ್ನ ಪೀಡೆಯನ್ನು ಹೀಗೆ ನೋಡುತ್ತ ಕುಳಿತಿರುವುದೇಕೆ? ದ್ರೌಪದಿಯ ಛಲನದಿಂದ ಹದ್ದಿನಂತೆ ಹಾರಿ ಬರುವ ಕೃಷ್ಣಾ, ಈ ಬಡ ಆಕಳ ಛಲನವನ್ನು ನೀನು ಎಲ್ಲಿಯ ವರೆಗೆ ನೋಡುತ್ತಿರುವೆ? ಆಪ್ಪಾ, ಭವಾನರಾಯಾ, ನೀನು

ನಿನ್ನೀ ಪ್ರೀತಿಯ ಕುವರಿಯ ಭಲನವನ್ನು ನೋಡಿಯೂ ನೋಡಿ ನೀನು ಸ್ವರ್ಗದೊಳಗಿಂದ ನನ್ನ ಬಿಡುಗಡೆಗಾಗಿ ಏಕೆ ಧಾವಿಸಿ ಒರಲೊಲ್ಲೆ! ದೇವರೇ, ಈ ಮರ್ತ್ಯಲೋಕದಲ್ಲಿ ಸತ್ಯಕ್ಕೆ ಆಶ್ರಯವೇ ಇಲ್ಲವೇನು?" ಈ ಬಗೆಯಾಗಿ ಪ್ರಲಾಪಿಸಹತ್ತಿದಳು.

ಕೆಲ ಕ್ಷಣಗಳ ನಂತರ ಅವಳು ಆ ಹಳ್ಳಿಯ ರೈತರ ಸಾಂಪ್ರದಾಯಿಕ ಶಬ್ದಗಳಿಂದ ತನ್ನ ಶೋಕವನ್ನು ನಿಲ್ಲಿಸಿ, ಅವರಿಗೆ ತನ್ನ ಊರ ಹಾಗೂ ಮನೆಯ ಪತ್ತೆ ತಿಳಿಸಿ, ತನ್ನನ್ನು ಅಲ್ಲಿಗೆ ಹೇಗಾದರೂ ಮಾಡಿ ಬೇಗನೆ ಕಳಸಬೇಕೆಂದು ಅಂಗಲಾಚಿ ಬೇಡಿಕೊಂಡಳು.

ಕೂಡಲೆ ಅವರಲ್ಲಿಯ ೩-೪ ಜನ ಪ್ರಮುಖರು ಒಂದು ಎತ್ತಿನ ಗಾಡಿಯನ್ನು ಹೂಡಿ, ಕುಮುದಿನಿಯೊಡನೆ ತಮ್ಮ ಮನೆಯ ಒಬ್ಬಿಬ್ಬ ಹೆಣ್ಣುಮಕ್ಕಳನ್ನೂ ಕರೆಕೊಂಡು ವಲ್ಲಭರಾಯನ ಮನೆಯ ದಾರಿ ಹಿಡಿದರು.

ಕುಮುದಿನಿಯ ಶೋಧಕ್ಕಾಗಿ ಅಂದು ರಾತ್ರಿ ಹೊರಟಿದ್ದ ಭೀಮನಿಗೆ ಇದುವರೆಗೂ ಕುಮುದಿನಿಯ ಪತ್ತೆ ಹತ್ತಿರಲಿಲ್ಲ. ಅವನು ಕಮಲಾಕಾಂಠನ ಮಠ, ಪಠಾಣರ ಬೀದಿ, ಊರ ಹೊರಗಿನ ಕಂದಕ, ಹಾಳು ಬಾವಿ ಮುಂತಾದವುಗಳನ್ನು ಕಳೆದ ೨ ದಿನಗಳಿಂದಲೂ ಸೂಕ್ಷ್ಮವಾಗಿ ಶೋಧಿಸಿದನು. ಎಲ್ಲಿಯೂ ಏನೂ ಸುಳಿವು ಹತ್ತಲಿಲ್ಲ. ಕಡೆಗೆ ಆತನು ಸುತ್ತಲಿನ ಹಳ್ಳಿಪಳ್ಳಿಗಳಲ್ಲಿ ಶೋಧಮಾಡಬೇಕೆಂದು ಯೋಚಿಸಿದನು; ಯಾಕಂದರೆ, ವಲ್ಲಭರಾಯನಿಗೆ ಬಂದ ಪತ್ರದಲ್ಲಿ 'ಯಾವನೋ ಕುಮುದಿನಿಯೊಡನೆ ಹಳ್ಳಿಯಲ್ಲಿರಬೇಕೆಂದಿರುವನೆ'ಂಬ ಹಾಂಕಿಯ ಸಂಗತಿಯನ್ನು ಆತನು ಕೇಳಿಕೊಂಡಿದ್ದನು. ಅದರಿಂದ ಅವನು ಮೂರನೇ ದಿನ ಊರ ಹೊರಗಿನ ಮಾರ್ಗ ಹಿಡಿದು ನಡೆದಿರಲು, ಎದುರಿನಿಂದ ಬರುತ್ತಿರುವ ಬಂಡಿಯಲ್ಲಿ ಕುಮುದಿನಿಯು ಕಾಣಿಸಿಕೊಂಡಳು. ಕೂಡಲೆ ಭೀಮನಿಗೆ ಪರಮ ಸಂತೋಷವಾಯಿತು. ಭೀಮನನ್ನು ನೋಡಿದ ಕೂಡಲೆ ಕುಮುದಿನಿಯ ಶೋಕವು ಆವರಿಸದಾಯಿತು. ಆಕೆಯು ದೊಡ್ಡ ದನಿಯಿಂದ ಆತ್ಮಳು. ಕಡೆಗೆ ಭೀಮನು ಆ ರೈತರನ್ನು ಅಲ್ಲಿಂದಲೇ ಹಿಂದಕ್ಕೆ ಕಳಿಸಿ, ಕುಮುದಿನಿಯನ್ನು ಮನೆಗೆ ಕರೆಕೊಂಡು ನಡೆದನು.

ಕುಮುದಿನಿಯು ಭೀಮನೊಡನೆ ಮನೆಯನ್ನು ಪ್ರವೇಶಿಸಿದಾಗ ವಲ್ಲಭರಾಯನರ್ಮದೆಯರು ನಡುಮನೆಯಲ್ಲೇ ಇದ್ದರು. ಕೂಡಲೆ ಕುಮುದಿನಿಯು "ಭಾವನವರೇ" ಎಂದು ಅಂದು, ವಲ್ಲಭರಾಯರ ಕಾಲು ಹಿಡಿದಳು.

"ನಿರ್ಲಕ್ಷ್ಯಳೇ, ಹಾಗೆಂದು ಅನ್ನಲಿಕ್ಕೆ ನಿನಗೆ ಸಾಚಿಕೆಯೆನಿಸಲಿಲ್ಲವೆ?" ಎಂದು ನರ್ಮದೆಯು ತಿರಸ್ಕಾರದಿಂದ ನುಡಿದಳು.

"ಇಲ್ಲರೇ ಇಲ್ಲ. ನಾನು ಕೇವಲ ನಿರ್ದೋಷಳಾಗಿರುತ್ತೇನೆ. ಆ ಕಮಲಾಕಾಂಠ ಟೊಣಪನು ಸಾಧುವಿರದೆ, ಹೊಲೆಯನಿದ್ದಾನೆ" ಎಂದು ಕುಮುದಿನಿಯು ತೀನವಾಣಿಯಿಂದ ನುಡಿಯಲು,

“ಸಾಕುಮಾಡೇ ನಿನ್ನೀ ಹಗಣವನ್ನು”. ನರ್ಮದೆಯು ಕಿವಿಯಲ್ಲಿ ಬೊಟ್ಟು ಹಾಕಿಕೊಳ್ಳುತ್ತ ಅಂದು, “ಸೆಟವೀ, ಮಾಡುವ ಹೇಸಿ ಕೆಲಸವನ್ನು ಮಾಡಿ, ಮತ್ತೆ ಬಾಯಿಗೆ ಬಂದ ಹಾಗೆ ಬೊಗಗಳೇಡ. ಆ ಸಾಧು ಪುರುಷರಿಗೆ ಏನಾದರೂ ಅನ್ನ ಬೇಡ”

“ನರ್ಮದಕ್ಕಾ, ಆ ಸಾಧುವು ಕೇವಲ ಠಕ್ಕನು....” ಎಂದಂದು ಕುಮುದಿ ನಿಯು ಬಿಕ್ಕಿಬಿಕ್ಕಿ ಅಳಹತ್ತಿದಳು.

“ಕುಮುದಿನೀ, ನೀನು ನಿಷ್ಪ್ರಾಪಕೋ-ನಿರ್ದೋಷಿಯೋ ಎಂಬದನ್ನು ನಮ್ಮೆದುರಿಗೆ ಹೇಳಬೇಡ. ಅದನ್ನು ಯಾರಿಗೆ ತಿಳಿಸಬೇಕೋ ಅವನಿಗೆ ತಿಳಿಸು” ಎಂದು ಅಂದವನೇ ವಲ್ಲಭರಾಯನು ಅಲ್ಲಿಂದ ಬೇರೆ ಕಡೆಗೆ ನಡೆದನು. ನರ್ಮದೆಯೂ ಅವಳಿಗೆ ಏನೇನೋ ಅನ್ನುತ್ತ ಬೇರೆ ಕಡೆಗೆ ಹೊರಟು ಹೋದಳು. ಕುಮುದಿನಿಯು ಹಣೆ ಹಣೆ ಬಡಕೊಳ್ಳುತ್ತ ಅಳತೊಡಗಿದಳು. ಎಷ್ಟು ಅತ್ತರೂ ಅವರಿಗೆ ದಯೆಯುಂಟಾಗಬೇಕಾಗಿದೆ? ಬಳಕ ಅವಳು ಮೆಲ್ಲನೆ ಗಂಡನ ಕೊಣೆಯನ್ನು ಪ್ರವೇಶಿಸಿದಳು. ಆಗ ಆತನು ಅಲ್ಲಿರಲಿಲ್ಲ. ಎಲ್ಲಿಯೋ ಹೊರಗೆ ಅಡ್ಡಾಡಲಿಕ್ಕೆ ಹೋಗಿದ್ದನು. ಅದರಿಂದ ಅವಳು ಅಲ್ಲಿಯ ಒಂದು ಚಾಪೆಯ ಮೇಲೆ ಬಿದ್ದುಕೊಂಡು, ತನ್ನ ದೈವವನ್ನು ಹಳಿಯಹತ್ತಿದಳು.

ಕುಮುದಿನಿಯು ಅಟ್ಟಿದ ಮೇಲಿನ ತನ್ನ ಕೊಣೆಗೆ ಹೋದದ್ದು ವಲ್ಲಭರಾಯನಿಗಾಗಲಿ ನರ್ಮದೆಗಾಗಲಿ ತಿಳಿಯಲಿಲ್ಲ. ಅವರಿಬ್ಬರೂ ತಮ್ಮ ಮಾತಿನಲ್ಲಿ ಗುಂಗಾಗಿದ್ದರು. “ನರ್ಮದೇ, ಸಾಧುಗಳು ನಮಗೆ ಏನು ಹೇಳಿದ್ದರೆಂಬದನ್ನು ಮರೆತೆಯೇನು?”

“ಕುಮುದಿನಿಯನ್ನು ಕಂಡೊಡನೆಯೇ ನನ್ನ ಸಿಟ್ಟು ಪ್ರಜ್ವಲಿಸಿತು. ಅದರಿಂದ ನನ್ನಿಂದ ಹಾಗೆ ವರ್ತನವಾಯಿತು. ಇರಲಿ. ನಾವಿನ್ನು ಅವಳನ್ನು ಗುರುಗಳ ಕಡೆಗೆ ಕಳಿಸಬೇಕಲ್ಲವೆ?”

“ಅಹುದು. ನಾಳೆ ಬೆಳಿಗ್ಗೆ ನಾನೇ ಹೋಗಿ ಆಕೆ ಮನೆಗೆ ಬಂದಿರುವದನ್ನು ಗುರುಗಳಿಗೆ ತಿಳಿಸುತ್ತೇನೆ; ಹಾಗೂ ಆ ಮೇಲೆ ಅವರು ಹೇಳುವಂತೆ ಮಾಡೋಣ.”

“ಅದಿರಲಿ. ನೀವು ಅವಳನ್ನು ಚೆನ್ನಾಗಿ ನೋಡಿಡಿರೇನು?”

“ಏನು ನೋಡುವದು, ಅವಳ ಸುಡುಗಾಡ ಮುಸುಡಿಯನ್ನು?”

“ಆಕೆಯ ಮೈ ಮೇಲೆ ಒಂದೂ ಅಲಂಕಾರವಿಲ್ಲ”

“ಅಂದರೆ? ಅವೇನಾದವು?”

“ಈ ಮುಂಡೆಯು ಎಲ್ಲ ಬಗೆಯಿಂದಲೂ ನಮ್ಮಗಳ ಸತ್ಯನಾಶ ಮಾಡಹತ್ತಿರುತ್ತಾಳೆ.”

“ನರ್ಮದೆ, ಮತ್ತೆ ಅದೇ ಮಾತಾಡಬೇಡ. ಗುರುಗಳ ಆಜ್ಞೆಯನ್ನು ಲ್ಲಂಘಿಸುವದು ಸರಿಯೇ? ನಮ್ಮಗಳ ಹಾನಿಯನ್ನೆಲ್ಲ ಗುರುಗಳು ತಮ್ಮ ಕೃಪಾಪ್ರಸಾದದಿಂದ ತುಂಬಿ ಕೊಡಲಾರರೇ? ಅದು ಏನೇ ಇರಲಿ, ಕುಮುದಿನಿಯನ್ನು ಕಂಡೊಡನೆಯೇ

ನಮ್ಮ ಶಂಕರನ ಚಿತ್ರವಾದರೂ ಸ್ಥಿರವಾದೀತಲ್ಲವೇ?”

“ನನಗಂತೂ ಹಾಗೆ ಅನಿಸುವದಿಲ್ಲ. ಅವರು ಮತ್ತಿಷ್ಟು ಸಿಟ್ಟಿಗೇಳಬಹುದು”

ನರ್ಮದಕ್ಕನ ವಾಣಿಯು ಸತ್ಯವಾಯಿತು. ಏಕೆಂದರೆ, ಅದೇಕಾಲಕ್ಕೆ ಅಟ್ಟಿದ ಮೇಲಿನ ಕೋಣೆಯೊಳಗಿದ್ದ ಕುಮುದಿನಿಯು ಒಮ್ಮೆಲೆ ಚೀರಿದಳು. ಶಂಕರರಾಯನು ಈ ಮೊದಲೇ ಮನೆಗೆ ಬಂದು ತನ್ನ ಕೋಣೆಯನ್ನು ಪ್ರವೇಶಿಸಿದ್ದನು. ಗಂಡನು ಬಂದ ಕೂಡಲೆ ಅವಳು ಎದ್ದು ನಿಂತಳು. ಅವಳನ್ನು ಕಂಡೊಡನೆಯೇ ಆತನು ಕ್ರೋಧಭರದಿಂದ “ಚಂಡಾಲಿನೀ, ಮತ್ತೆ ನಮ್ಮ ಮನೆಗೆ ಬಂದೆಯಾ? ಹೊರಡು ಇಲ್ಲಿಂದ” ಎಂದು ಅಂದವನೇ ಆಕೆಯನ್ನೊಮ್ಮೆ ಆವೇಶದಿಂದ ಒದ್ದನು. ಆಗ ಅವಳು “ಅಯ್ಯೋ ದೈವವೇ!” ಎಂದು ಕೂಗಿದ ಕೂಗು ಕೇಳಿದ್ದ ನರ್ಮದ-ವಲ್ಲಭ ರಾಯರಿಗೆ ಕೇಳಿಸಿತು. ಕೂಡಲೆ ಅವರಿಬ್ಬರೂ ಅಲ್ಲಿಗೆ ಧಾವಿಸಿ ಹೋದರು. ಅವರನ್ನು ಕಂಡ ಕೂಡಲೆ ಶಂಕರರಾಯನು:--“ಅಣ್ಣಾ, ಈ ಚಂಡಾಲಿನಿಯನ್ನು ಪುನಃ ಮನೆಯಲ್ಲಿ ಸೇರಿಸಿಕೊಳ್ಳಲೆಕ್ಕೆ ನಿಮಗೆ ಏನೂ ಅನಿಸಲಿಲ್ಲವೆ? ಇವಳೊಡನೆ ನಾನೂ ಈ ಲೋಕದೊಳಗಿಂದ ನಿರ್ನಾಮವಾಗಬೇಕೆಂದು ನಿಮ್ಮ ಇಚ್ಛೆಯಿದೆಯೆ?” ಎಂದು ಕೇಳಲು,

“ತಮ್ಮಾ, ತುಸ ಶಾಂತನಾಗು; ಗುರುಗಳು ಏನು ಹೇಳಿರುವರೆಂಬದನ್ನು ಈಗಾಗಲೆ ಮರೆತೇ ಬಿಟ್ಟೆಯಾ?”

“ಅಣ್ಣಾ, ರುಕ್ಕಿಸುತ್ತಾರಾ ನಿಮ್ಮ ಗುರುಗಳು! ಈ ಬಗ್ಗೆ ನಾನು ಯಾರ ಮಾತನ್ನೂ ಕೇಳುವವನಲ್ಲ. ನಾನು ಮೊದಲು ಈ ಚಂಡಾಲಿನಿಯನ್ನು ಮನೆಯಿಂದ ಹೊರಗೆ ಹಾಕುತ್ತೇನೆ” ಎಂದು ಅಂದವನೇ, ಶಂಕರರಾಯನು ಕುಮುದಿನಿಯನ್ನು ತನ್ನ ಕೋಣೆಯೊಳಗಿಂದ ದರದರನೆ ಎಳೆಯುತ್ತ ಹೊರಗೆ ತಂದನು.

ಆಗ ನರ್ಮದೆಯು ಮುಂದೆ ಬಂದು:—“ವೈದುನರೇ, ಹೀಗೆ ಸಂತಾಪ ಗೊಳ್ಳಬೇಡಿರಿ. ಬಿದಿಯ ಹಾಗು ನೆರೆಹೊರೆಯ ಜನರು ಈ ನಿಮ್ಮ ಗದ್ದಲವನ್ನು ಕೇಳಿದರೆ ಏನಂದಾರು? ನಾವು ಈಕೆಯ ಇತ್ಯರ್ಥವನ್ನು ಇಷ್ಟರಲ್ಲೇ ಮಾಡುತ್ತೇವೆ. ನೀವು ನಿಮ್ಮ ಕೋಣೆಗೆ ಹೋಗಿ ಸ್ವಸ್ಥವಾಗಿ ಕುಳಿತುಕೊಳ್ಳಿರಿ.”

“ಅತ್ತಿಗೇ, ನೀವು ಸುಮ್ಮನಿರಿ. ಈ ವಿಷಯದಲ್ಲಿ ನಾನು ನನ್ನ ತಂದೆಯ ಮಾತನ್ನು ಕೂಡ ಕೇಳತಕ್ಕವನಲ್ಲ” ಎಂದು ಹೇಳುವಷ್ಟರಲ್ಲಿ ಭೀಮನು ಬಂದು ಶಂಕರರಾಯನ ಕಾಲು ಹಿಡಿದು, “ದಾದಾನವರೇ, ತುಸ ಶಾಂತರಾಗಿರಿ. ಸ್ವಲ್ಪ ಯೋಚಿಸಿ ನೋಡಿರಿ. ನಿಮ್ಮ ಹೆಂಡತಿಯು ಯಾವ ಭಯಂಕರ ಪೇಚಿನಲ್ಲಿ ಸಿಕ್ಕಿದ್ದಳು? ಕಳೆದ ಎರಡು ದಿನಗಳಿಂದ ಇವಳ ಅವಸ್ಥೆ ಏನಾಗಿದೆ? ಮತ್ತು ನೀವು ಈಗ ಏನು ನಡೆಸಿರುತ್ತೀರಿ? ಅಣ್ಣನವರೇ, ನಿಮಗಾದರೂ ತಿಳಿಯಬಾರದೇನು?” ಎಂದು ಶಂಕರರಾಯ-ವಲ್ಲಭರಾಯರಿಗೆ ಅಂದನು.

“ಸಾಕು ಮಾಡೋ ಮುದುಕಾ, ನಿನ್ನೀ ಜಾಣ್ಮೆಯನ್ನು. ಇವಳ ಬಗ್ಗೆ ದಯೆ

ಯೆನಿಸಿದರೆ, ನೀನೂ ಇವಳನ್ನು ಕೂಡಿಕೊಂಡು ಹೋಗು” ಎಂದು ಶಂಕರರಾಯನು ಅನ್ನಲು,

“ದೇವರೇ, ಈ ಅಭದ್ರ ನುಡಿಗಳನ್ನು ಕೇಳಲಿಕ್ಕಿ೦ದೇ ನನ್ನನ್ನು ಜೀವದಿ೦ದ ಇಟ್ಟಿರುವೆಯಾ? ಭಾವನವರೇ, ನೀವೂ ನನ್ನನ್ನು ಕಠೋರತನದಿ೦ದ ನೋಡುತ್ತಿರುವಿರಾ? ನನ್ನ ಬಗ್ಗೆ ಇವರಾಗಿಗೂ ಏಕೆ ದಯೆಯುಂಟಾಗಲಿಲ್ಲದು?”

ಕೂಡಲೆ ಶಂಕರರಾಯನು ಅವಳನ್ನು ಮತ್ತೆ ಒದೆಯುವದಕ್ಕಾಗಿ ಕಾಲು ಎತ್ತಲು, “ನಾಥ” ಎಂಬ ಶಬ್ದವು ಆಕೆಯ ಬಾಯಿ೦ದ ಹೊರಟೊಡನೆಯೇ ಆತನು “ಮು೦ಡೇ, ಮುಚ್ಚು ಬಾಯಿ!” ಎಂದು ಅ೦ದವನೇ ಒದ್ದನು. ಆಗ ಭೀಮನು ಶಂಕರರಾಯನನ್ನು ಒತ್ತಟ್ಟಿಗೆ ಜಗ್ಗಿ ವಲ್ಲಭರಾಯನನ್ನು ಕುರಿತು:—“ಅಣ್ಣನವರೇ, ಈ ಮುದುಕನ ಕೂದಲು ಈ ಮನೆಯಲ್ಲೇ ಬಿಳ್ಳಗಾದವು. ಈ ಕುಮುದಿನಿಯು ಹೇಗೆ ನಿರ್ದೋಷಳಿರುವಳೆ೦ಬದನ್ನು ನಾನು ಇ೦ದೇ ನಿಮ್ಮೆಲ್ಲರಿಗೆ ಖಾತ್ರಿಮಾಡಿ ಕೊಡುತ್ತೇನೆ; ಹಾಗೆ ಮಾಡಿಕೊಡುವದು ನನ್ನಿ೦ದ ಆಗದಿದ್ದರೆ ನಾನು ಇಲ್ಲಿಯೇ ನಿಮ್ಮ ಚರಣಗಳಲ್ಲಿ ಬಿದ್ದು ಪ್ರಾಣಬಿಡುವೆನು. ಈ ಮುದುಕನ ಮಾತನ್ನು ಇಷ್ಟಾದರೂ ನಡಿಸಿಕೊಡಿರಿ.” ಎಂದು ಹೇಳಲು, ಆ ಭೀಮನ ವಚನಗಳಿ೦ದ ಶಂಕರರಾಯ-ವಲ್ಲಭರಾಯರು ಶಾಂತರಾದರು. ಕುಮುದಿನಿಯು ಅಳುತ್ತ ಬೀರೆ ಕಡೆಗೆ ಹೊರಟು ಹೊದಳು.

ಅ೦ದೇ ಸಂಜೆಯ ಮು೦ದೆ ನಿರ್ಮಲೆಯು ನರ್ಮದೆಯನ್ನು ಮಠಕ್ಕೆ ಕರೆ ದೊಯ್ದಳು. ನರ್ಮದೆಯ ಬಾಯಿ೦ದ ಕುಮುದಿನಿಯು ಮನೆಗೆ ಬ೦ದಿರುವಳೆ೦ಬ ಸಂಗತಿ ಕೇಳಿ ಕಮಲಾಕಾಂಠನು ಅವಳನ್ನು ತನ್ನಲ್ಲಿಗೆ ಕರೆತರಲಿಕ್ಕೆ ವಲ್ಲಭರಾಯನಿಗೆ ಹೇಳಿ ಕಳಿಸಿದನು. ಆಗ ಭೀಮನು ಶಂಕರರಾಯ-ವಲ್ಲಭರಾಯರಿಗೆ ಕೆಲ ಸೂಕ್ಷ್ಮ ಸಂಗತಿ ತಿಳಿಸಿ, ಕುಮುದಿನಿಯನ್ನು ಅಲ್ಲಿಗೆ ಕಳಿಸಿ ಬ೦ದನು; ಹಾಗು ಅವರೀರ್ವರೊಡನೆ ಪೋಲೀಸ ಚಾವಡಿಗೆ ಹೋಗಿ, ಪೋಲೀಸ ಇನ್ಸ್ಪೆಕ್ಟರಿಗೆ ಕೆಲ ಗುಪ್ತ ಸಂಗತಿ ತಿಳಿಸಿದನು. ಕೂಡಲೆ ಇನ್ಸ್ಪೆಕ್ಟರನು ಶಂಕರರಾಯ-ವಲ್ಲಭರಾಯ-ಭೀಮ ಇವರೊಡನೆ ಆ ಮಠಕ್ಕೆ ಹೋಗಿ, ಅದಕ್ಕೆ ಹೊ೦ದಿದ ಒಂದು ಮನೆಯಲ್ಲಿ ಕುಳಿತುಕೊ೦ಡನು; ಹಾಗು ಕೆಲ ಜನ ಪೋಲೀಸ ಪೇದಿಗಳಿಗೆ ಸಾದಾ ಡ್ರೆಸ್ಸಿನಿ೦ದ ಆ ಮಠದ ಸುತ್ತಲೂ ನಿಂತು ಬೆಳತನಕ ಪಹರೆ ಮಾಡತೇಳಿದನು.

ರಾತ್ರಿಯ ಿಕ್ಕೆ ಕಮಲಾಕಾಂಠ ಸಾಧುವಿನ ಅನುಷ್ಠಾನವು ಪೂರೈಸಿತು. ಬಳಿಕ ಆತನು ನರ್ಮದೆಯನ್ನು ಹತ್ತರ ಕರೆದು ಆಕೆಯನ್ನು ತನ್ನ ಬಲಗಡೆಗೆ ಕೂಡ್ರ ಹೇಳಿದನು. ನಿರ್ಮಲೆಯು ಕುಮುದಿನಿಯನ್ನು ಅಲ್ಲಿಗೆ ಕರೆತ೦ದಳು. ಕುಮುದಿನಿಯು ಈ ದಿನ ಕೊ೦ಚವೂ ಅಧೈರ್ಯಪಡಲಿಲ್ಲ. ಸಾಧುವು ಮೊದಲು ನರ್ಮದೆಯನ್ನು ವಿವಶ್ರಗೊಳಿಸಿ, ಭ್ರಷ್ಟಪಡಿಸಿ, ನಂತರ ಆಕೆಯ ಹಾಗು ನಿರ್ಮಲೆಯ ನೆರವಿನಿ೦ದ ಕುಮುದಿನಿಗೆ ಕೈಹಚ್ಚುವದನ್ನು ನಿರ್ಧರಿಸಿಕೊ೦ಡಿದ್ದನು. ಅಂತೆಯೇ

ಆತನು ಬಳಿಯಲ್ಲಿ ಕುಳಿತಿದ್ದ ನರ್ಮದೆಯು ಶಿವಿಯಲ್ಲಿ ಯಾವುದೋ ಮಂತ್ರೋಪದೇಶ ಮಾಡುವ ಹಾಗು ಆಕೆಯ ಕೈಯಲ್ಲಿ ತಾಯತ ಕೊಡುವ ನೆವದಿಂದ ಅವಳನ್ನು ಹತ್ತರ ಜಗ್ಗಿಕೊಂಡನು. ಆಗಿನ ಆತನ ಹೆತ್ತ ಸ್ವರ್ಪದಿಂದ ನರ್ಮದೆಯು ಹೊರಾರಿದಳು; ಹಾಗು ಅವಳು ಒಮ್ಮೆಲೆ ಚಿಟ್ಟನೆ ಚೀರಿದಳು. ಕೂಡಲೆ ನಿರ್ಮಲೆಯು ಅವಳ ಬಾಯಲ್ಲಿ ಆರಿವೆ ತುರುಕಿದಳು. ಇನ್ನು ಕಮಲಾಕಾಂಠನು ಅವಳನ್ನು ವಿವಸ್ತ್ರಗೊಳಿಸತಕ್ಕವನು; ಅಷ್ಟರಲ್ಲಿ ದೂರದಲ್ಲಿ ನಿಂತುಕೊಂಡಿದ್ದ ಕುಮುದಿನಿಯು ಭರದಿಂದ ಬಂದು ಆತನ ಬೆನ್ನಮೇಲೊಮ್ಮೆ ಬಲವಾಗಿ ಗುದ್ದಿದಳು. ಅದನ್ನು ಕಂಡು ನಿರ್ಮಲೆಯು ಆಕೆಯ ಮೈ ಮೇಲೆ ಏರಿ ಬಂದಳು. ಕೂಡಲೆ ಕುಮುದಿನಿಯು ಅವೇಶಗೊಂಡವಳಾಗಿ, ಬಾಯಿಂದ ಅವರ ಕುಲಕೋಟಿಯನ್ನು ದ್ಧರಿಸುತ್ತ ನಿರ್ಮಲೆಯ ಸೊಂಡೆಯ ಮೇಲೊಮ್ಮೆ ಬಿಗಿದಳು. ಆ ಬಲವಾದ ಪೆಟ್ಟಿನಿಂದ ನಿರ್ಮಲೆಯು ಚಿವು ಗುಟ್ಟುತ್ತ ಕುಮುದಿನಿಯನ್ನು ಹೊಡೆಯ ಬಂದಳು. ಇದೆಲ್ಲ ಪ್ರಕಾರವನ್ನು ನೋಡುತ್ತ ನರ್ಮದೆಯು ಜೀವಂತ ಶ್ರವದಂತೆ ಕುಮ್ಮನೆ ನಿಂತುಕೊಂಡಿದ್ದಳು. ಕಮಲಾಕಾಂಠನು ಕುಮುದಿನಿಯು ಪೆಟ್ಟಿನಿಂದ ತುಸು ಚೀತರಿಸಿಕೊಂಡ ನಂತರ ಆತನು ಮತ್ತೆ ತನ್ನ ಮೊದಲಿನ ಉದ್ಯೋಗಕ್ಕೆ ಹತ್ತಿದನು.

ಮಠಕ್ಕೆ ಹೊಂದಿದ್ದ ಕೋಣೆಯಲ್ಲಿ ಗುಪ್ತವಾಗಿ ಕುಳಿತುಕೊಂಡು ಒಳಗೆ ನಡೆದಿದ್ದ ಪ್ರಕಾರವನ್ನು ನೋಡಿದ ಶಂಕರರಾಯ-ವಲ್ಲಭರಾಯಾದಿಗಳಿಗೆ ಆ ಸಾಧು-ಶರಣಮ್ಮಗಳ ವಿಷಯವಾಗಿ ಕಡು ತ್ರೇಷ್ಣವುಂಟಾಯಿತು. ಆಗ ಅವರು ತಮ್ಮ ಭೀಮನೋಲೀಸ ಇನ್ನವೆಕ್ಕರರೊಡನೆ ಆ ಮಠವನ್ನು ಹೇಗಾದರೂ ಪ್ರವೇಶಿಸಿ, ಆ ಚಂಡಾಲರ ಕೈಯೊಳಗಿಂದ ನರ್ಮದೆಯನ್ನು ಬಿಡಿಸಿಕೊಳ್ಳಬೇಕೆಂದು ಹವಣಿಸಿದರು. ಬಾಗಿಲವು ಭದ್ರವಾಗಿ ಇಕ್ಕಲ್ಪಟ್ಟಿತ್ತು. ಅವರು ಹೊರಗಿನಿಂದ ಬಾಗಿಲು ಮುರಿಯಲಿಕ್ಕೆ ಪ್ರಯತ್ನಿಸ ಹತ್ತಲು, ನಿರ್ಮಲೆಯು ಗಾಬರಿಗೊಂಡು ಅಲ್ಲಿದ್ದ ಎಲ್ಲ ಬೆಲೆಯುಳ್ಳ ಅಲಂಕಾರಗಳ ಮೊಟ್ಟೆಯನ್ನು ಕಟ್ಟಿಕೊಂಡು ಮಠದ ಹಿತ್ತಲ ಬಾಗಿಲ ದಾರೀ ಹಿಡಿದಳು. ಕಮಲಾಕಾಂಠನು ವಿಷಯಾಂಧನಾದದ್ದರಿಂದ ಆ ಬಾಗಿಲ ಮುರಿಯುವ ಗದ್ದಲವು ಅವನ ಕರ್ಣರಂಧ್ರವನ್ನು ಪ್ರವೇಶಿಸಲಿಲ್ಲ. ಆತನು ಮತ್ತಿಷ್ಟು ಜಿಗಟಿನಿಂದ ನರ್ಮದೆಯ ಮೈ ಮೇಲೆ ಏರಿ ಹೋಗಹತ್ತಿದನು.

ಬಾಗಿಲ ಮುರಿಯುವದು ದುಷ್ಟರವಾಯಿತು. ಆಗ ಭೀಮನು ಮೆಲ್ಲನೆ “ಕುಮುದಿನೀ, ನಾನು ಭೀಮನು ಹೊರಗೆ ನಿನ್ನ ಸಹಾಯಕ್ಕಾಗಿ ಬಂದಿರುತ್ತೇನೆ. ಹೇಗಾದರೂ ಮಾಡಿ ಬೇಗನೆ ಬಾಗಿಲು ತೆರೆ” ಎಂದು ಅಂದನು. ಅದನ್ನು ಕೇಳಿ ಕುಮುದಿನಿಯು ಬಾಗಿಲ ತೆರೆದಳು. ಶಂಕರರಾಯನು ಓಡುತ್ತ ಬಂದು ಕಮಲಾಕಾಂಠ ಸಾಧುವಿನ ಎವೆಗೆ ಒಮ್ಮೆ ನೆಲಕ್ಕೆ ಕೆಡಹಿದನು. ಭೀಮನು ಸಾಧುವಿನ ಕೈಕಾಲುಗಳನ್ನು ಕಟ್ಟಿದನು. ಇನ್ನವೆಕ್ಕರನು ನಿರ್ಮಲೆಯನ್ನು ಶೋಧಿಸಹತ್ತಿದನು. ಮಠದಲ್ಲೆಲ್ಲೂ ಅವಳ ಪತ್ತೆ ಹತ್ತಲಿಲ್ಲ. ಅಷ್ಟರಲ್ಲಿ ಸುತ್ತಲೂ ಪಹರೆಗಿದ್ದ ಪೇದೆಗಳ

ಲ್ಲಿಯ ಕೆಲಜನ ಪೇದೆಯರು ನಿರ್ಮಲಾಶರಣಮ್ಮಳನ್ನು ಆಕೆಯು ಹೊತ್ತೊಯ್ಯುತ್ತಿದ್ದ ಭಾರೀ ಬೆಲೆಯ ಸಾಮಾನಿನೊಡನೆ ಹಿಡತಂದು ಇನ್ನೆಕ್ಕರನೆದುರಿಗೆ ನಿಲ್ಲಿಸಿದರು.

ಆ ಸಾಧು ಶರಣಮ್ಮರ ನಿಂದ್ಯ ಕೃತ್ಯಗಳನ್ನು ಕಣ್ಣುಟ್ಟಿ ನೋಡಿದ್ದ ವಲ್ಲಭ ರಾಯನು ಅವರಿಗೆ ಏನೊಂದೂ ಅನ್ನಲಿಲ್ಲ; ಯಾಕಂದರೆ ಆತನಲ್ಲಿಯ ಪ್ರಜ್ಞೆಯನ್ನು ಆ ಸಾಧು ವೇಷಧಾರಿಯಾದ ಕಮಲಾಕಾಂತನು ತನ್ನ ಬಲವಾದ ಬೋಧದಿಂದ ಎಂದೋ ಕೊಲಿಗೈನು ಬಿಟ್ಟಿದ್ದನು ಅದರಿಂದಲೇ ವಿವೇಕಶೂನ್ಯನಾದ ವಲ್ಲಭ ರಾಯನು ಪ್ರತ್ಯಕ್ಷ ತನ್ನ ಹೆಂಡತಿಯ ಮೇಲೆ ಆತ್ಮಾಚಾರ ಮಾಡುತ್ತಿದ್ದ ಆ ನರ-ರಾಕ್ಷಸನ ಮೇಲೆಯೂ ಕೈಮಾಡದಾದನು.

ಮುಂದೆ ಕಮಲಾಕಾಂತ ಸಾಧುಗಳಿಗೂ ನಿರ್ಮಲಾ ಶರಣಮ್ಮನವರಿಗೂ ಸರ ಕಾರದವರಿಂದ ಅವರ ನಿಂದ್ಯ ಕೃತ್ಯಗಳಿಗೆ ತಕ್ಕ ಪ್ರಾಯಶ್ಚಿತ್ತವು ಲಭಿಸಿತು.

ಉಪಸಂಹಾರ.

-೦೦೦-

ಕಮಲಾಕಾಂತ-ನಿರ್ಮಲೆಯರ ನಿಂದ್ಯ ಕೃತಿಗಳನ್ನು ನೋಡಿ ಶಂಕರರಾಯನು ತನ್ನ ಅಣ್ಣನಿಗೂ ಅತ್ತಿಗೆಗೂ ಹಲವು ವಿಧದಿಂದ ಅಂದನು. “ನಾನು ಮೊದಲಿನಿಂದಲೂ ನಿಮಗೆ ಅವರ ಬಗ್ಗೆ ಎಚ್ಚರ ಕೊಡುತ್ತಿರಲು ನೀವು ಅವರನ್ನು ಈ ಪರಿ ನಂಬತಕ್ಕ ದ್ದಿರಲಿಲ್ಲ. ನೀವು ಅವರನ್ನು ನಂಬಿ ನಮ್ಮ ಮನೆಯೊಳಗೆ ಪ್ರವೇಶಗೊಳಿಸಿದ್ದ ರಿಂದಲೇ ನಾವು ಹಲವು ವಿಧದಿಂದ ಜನ ನಿಂದೆಗೆ ಕಾರಣರಾಗಬೇಕಾಯಿತು. ನೀಚರು ಇದುವರೆಗೆ ನಮ್ಮ ಬಳಿಯ ಸಾವಿರಗಟ್ಟಿ ಹಣವನ್ನು ಹರಣ ಮಾಡಿ ಲ್ಲದೆ, ನಮ್ಮಗಳ ಹೆಂಡದಿರನ್ನೂ ಭ್ರಷ್ಟಗೊಳಿಸಲು ದ್ಯುಕ್ತರಾಗಿದ್ದರು. ಕಾರಣ ಇನ್ನು ಮೇಲೆ ನೀವಿಬ್ಬರೂ ಬಹು ಎಚ್ಚರಿಕೆಯಿಂದ ವರ್ತಿಸತಕ್ಕದ್ದು.” ಎಂದು ಹೇಳಿದ ಶಂಕರರಾಯನ ಅನುಭವ ಜನ್ಯ ಮಾತುಗಳಿಂದ ಇಂದು ನರ್ಮದೆಗಾಗಲಿ ವಲ್ಲಭ ರಾಯನಿಗಾಗಲಿ ಕೆಡಕೆನಿಸಲಿಲ್ಲ. ಅವರು ಅಂದಿನಿಂದ ವೇಷಧಾರಿ ಸಾಧು-ಸತ್ತುರು ಷರ ಉಸಾಬರಿಗೆ ಹೋಗದಾದರು.

ಕಮುದಿನಿಯು ತನ್ನ ಗಂಡನಿಗೂ ಭಾವ-ನೆಗೆಣ್ಣಿಯರಿಗೂ ಕಮಲಾಕಾಂತ-ನಿರ್ಮಲೆಯರ ಈ ಮೊದಲಿನ ಎಲ್ಲ ನಿಂದ್ಯ ಕೃತ್ಯಗಳನ್ನು ವಿವರಿಸಿ ಹೇಳಿದಳು. ಕಮ ಲಾಕಾಂತನ ವಿಷಯದಲ್ಲಿ ನರ್ಮನೆಗೆ ಮೊದಲಿನಿಂದಲೂ ಅನಾದರವಿದ್ದಿತು; ಆದರೆ ನಿರ್ಮಲೆಯ ಸಂಗತಿಯಿಂದಲೂ ಆಕೆಯ ಬೋಧದಿಂದಲೂ ತನಗೆ ಆ ಸತ್ತುರುಷನ ಅನುಗ್ರಹದಿಂದ ಗಂಡು ಸಂತಾನವಾಗುವವೆಂಬ ಹಂಬಲದಿಂದ ಅವಳು ಅವನನ್ನು ಭಜಿಸತೊಡಗಿದ್ದಳು.

ವಲ್ಲಭರಾಯನು ಸಂಸಾರ ಕಾರ್ಯದಲ್ಲಿ ಎಷ್ಟು ದಕ್ಷನಾಗಿದ್ದನೋ ಸಾಧು ಸತ್ತುರುಷರ ವಿಷಯದಲ್ಲಿ ಅವಕ್ಕೆ ವಿಪರೀತವಾಗಿ ವರ್ತಿಸುತ್ತಿದ್ದನು. ಸಂತಾನಾ


ಭಾವದಿಂದ ಆತನ ಅಂತರಂಗವೂ ಬೆಂದಿದ್ದಿತು. ಆದರಿಂದ ಆ ಸಾಧುಕೃಪೆಯಿಂದ ತಮ್ಮ ದೀಪವು ಸ್ಥಿರವಾದೀತೆಂದು ಬಗೆಮು, ಆತನು ಅವರ ಸೇನೆಯಲ್ಲಿ ತಕ್ಷರನಾಗಿ ದ್ದನು; ಆದರೆ ಆ ವೇಷಧಾರಿಗಳಾದ ಸಾಧು ಶರಣಮ್ಮಗಳ ಅನುಗ್ರಹವಿಶೇಷದಿಂದ ಅವರೆಲ್ಲರೂ ಹಲವು ವಿಧದ ಕಷ್ಟ ನಷ್ಟಗಳಿಗೆ ಗುರಿಯಾದದ್ದಲ್ಲದೆ ಇನ್ನು ಕೆಲ ದಿನಗಳ ವರೆಗೆ ಅದೇ ಸ್ಥಿತಿಯು ಉಳಿದಿದ್ದರೆ, ಅವರ ಮನೆತನದ ದೀಪವು ಸಂಪೂರ್ಣವಾಗಿ ನಂದಿ ಹೋಗುತ್ತಿತ್ತು!

ಕಮಲಾಕಾಂಠ-ನಿರ್ಮಲೆಯರು ಅಂದವಾನದ್ವೀಪದ ದಾರೀ ಹಿಡಿದ ಮೇಲೆ ವಲ್ಲಭರಾಯ-ನರ್ಪದಿಯರು ತಮ್ಮ ಮನೆತನದ ಸಂಪೂರ್ಣ ಭಾರವನ್ನು ಶಂಕರ ರಾಯ-ಕುಮುದಿನಿಯರ ಮೇಲೆ ಹೊರಿಸಿ, ತಾವು ಮನೆಯಲ್ಲೇ ಇದ್ದು ದೇವರ ಚಿಂತನದಲ್ಲಿ ಕಾಲಕಳೆಯ ಹತ್ತಿದರು. ಅವರು ಇತ್ತೀಚೆಗೆ ಕುಮುದಿನಿಯನ್ನು ತಮ್ಮ ಹೊಟ್ಟೆಯ ಮಗಳಂತೆ ಪ್ರೀತಿಸುತ್ತಿದ್ದರು. ಗುಣಪೂರ್ಣರನ್ನು ಅದಾರು ಮನ್ನಿಸಲಿಕ್ಕಿಲ್ಲ?

ಮುಂದೆ ಕೆಲ ದಿನಗಳಲ್ಲಿಯೇ ಕಮಲೆಯು ವಿಲಾಯತಿಯಿಂದ ಹಿಂದಿರುಗಿದಳು ಅವಳು ವೈದ್ಯ ಶಾಸ್ತ್ರದಲ್ಲಿ ನಿಪುಣಳಾಗಿದ್ದಳು. ಇಲ್ಲಿಗೆ ಬಂದ ಮೇಲೆ ಅವಳು ತನ್ನ ತಂದೆ ಹಾಗೂ ಶಂಕರರಾಯರ ನೆರವಿನಿಂದ ಒಂದು ದೊಡ್ಡ ಊರಲ್ಲಿ ಒಂದು ಆಸ್ಪತ್ರೆಯನ್ನು ಟ್ಟು ಸ್ತ್ರೀಯರ ರೋಗ ನಿವಾರಣದ ಹೋರೆಯನ್ನು ಕೈಕೊಂಡಳು.

ಕಮಲೆಯ ತಂದೆಯಾದ ಪ್ರಭಾಕರಕುಂತನ ವಿಷಯವಾಗಿ ವಲ್ಲಭರಾಯ-ಶಂಕರರಾಯರಲ್ಲಿ ಇಮವರೆಗಿದ್ದ ತಪ್ಪು ತಿಳುವಳಿಕೆಯು ಇತ್ತೀಚೆಗೆ ದೂರವಾಗಿತ್ತು. ತಮ್ಮಗಳ ತಪ್ಪು ತಿಳುವಳಿಕೆಗೆ ಕುಮುದಿನಿಯ ಮೂತಾಯಿಯಾದ ಸರಸಿಯೇ ಕಾರಣಳೆಂಬುದು ಅವರಿಗೆ ತಿಳಿದು ಬದಲು, ಅರರು ಬಹು ಪಶ್ಚಾತ್ತಾಪಗೊಂಡರು.

ಕುಮುದಿನಿಯು ಇಲ್ಲಿ ನಡೆಸ ಸಮಸ್ತ ಸಂಗತಿಯನ್ನು ಕಮಲೆಗೆ ತಿಳಿಸಿದಳು. ಅದನ್ನು ಕೇಳಿ ಅವಳು ಬಹು ಮರುಗಿದಳಲ್ಲದೆ, ತಮ್ಮ ಸಮಾಜದಲ್ಲಿ ಅಲ್ಲಲ್ಲಿ ಕಾಣುವ ಕಮಲಾಕಾಂಠ-ನಿರ್ಮಲಮ್ಮನಂತಹ ಕಸಬುದಾರ ಸಾಧು-ಶರಣಮ್ಮಗಳ ಬಗ್ಗೆ ಕಡು ತ್ರೇಷಗೊಂಡಳು; ಹಾಗೂ ಅಂಥ ಪನರನ್ನು ಪ್ರತಿಯೊಂದು ರೀತಿಯಿಂದ ಬೈಲಿಗಳೆದು, ಅವರ ನಿರ್ಣಾಮವಾತುವ ಸತ್ಕೃತ್ಯವನ್ನು ಅವಳು ತನ್ನ ದ್ವೇಯವನ್ನಾಗಿಟ್ಟುಕೊಂಡಳು.



ಸೂಚನೆ

“ಶ್ರೀ ಶೇಷಾಚಲ ಗ್ರಂಥಮಾಲೆ”ಯ ಈ ಕೆಳಗೆ ಬರೆದ ಪುಸ್ತಕಗಳ ಮೈಸೂರು ಟೆಕ್ಸ್ಟ್‌ಬುಕ್ಸ್ ಕಮಿಟಿಯವರು ತಮ್ಮ T. B. C. No 49/36-1 ಮೇರೆಗೆ ಸ್ಕೂಲ ಲಾಯಬ್ರರಿಗಳಿಗೆ ರೆಕಮೆಂಡ್ ಮಾಡಿರುತ್ತಾರೆ.

೧ ಮೋಹಿನಿ	೧-೮-೦
೨ ಭಯಂಕರ ಸೇಡು	೧-೮-೦
೩ ನರವೀರ ಕಾಸೀಮ	೧-೪-೦
೪ ಚೋದ್ಯ ಪುರವ ಚೋಜಿಗರಾಯ	೨-೦-೦
೫ ಸದ್ಗುಣ ಕಮಲಾ	೧-೦-೦
೬ ಆತ್ಮಬಲಿ	೧-೦-೦
೭ ಶೌರ್ಯ ಸಂಜೀವನ	೦-೧೪-೦
೮ ದೈವ ಸಂಕಲ್ಪ	೦-೧೪-೦
೯ ನಡಗಾವದ ವಿಜಯ	೧-೪-೦
೧೦ ಚಾಲುಕ್ಯರ ಅಭ್ಯುದಯ	೦-೧೨-೦

ಕಾರಣ ಎಲ್ಲ ಹಾಯ್-ನಾರ್ಮಲ್-ಟ್ರೇನಿಂಗ್ ಸ್ಕೂಲಿನವರು ಇವುಗಳನ್ನು ತರಿಸಿ ಪ್ರೋತ್ಸಾಹಿಸಬೇಕಲ್ಲದೆ, T. B. C. No 29/32-33 ಮೇರೆಗೆ

೧ ಶ್ರೀ ದಾಸಬೋಧ	೬-೦-೦
೨ ಸಮರ್ಥ ಪಂಚಾಯತನ	೨-೦-೦
೩ ತಾಯಿನಾಡು	೧-೦-೦
೪ ನೇತಾಜಿ	೦-೧೦-೦

ಈ ಪುಸ್ತಕಗಳು ಎಲ್ಲ ಹಾಯ್-ನಾರ್ಮಲ್-ಮಿಡ್ಲ್ ಸ್ಕೂಲಗಳಿಗೂ ಅನುಮೋದನೆ ಸಲ್ಲುತ್ತಿರುವುದರಿಂದ ಎಲ್ಲ ಸ್ಕೂಲ ಲಾಯಬ್ರರಿಯವರೂ ತರಿಸಿಕೊಳ್ಳಬೇಕಾಗಿ ವಿನಂತಿ

ಮ್ಯಾನೇಜರ,

1-3-1937.

ಶ್ರೀ ಶೇಷಾಚಲ ಗ್ರಂಥಮಾಲಾ,

ಪೊ. ಆನಂದವನ, ಜಿ. ಧಾರವಾಡ.

